



ಕರ್ನಾಟಕ ಸರ್ಕಾರ

ವಿಜ್ಞಾನ ಭಾಷ್ಯ [ಪರಿಷ್ಕಾರ]

8

ಎಂಟನೇ ತರಗತಿ
ಭಾಗ - 2

ಕರ್ನಾಟಕ ಪರ್ಯಾಪ್ತಸ್ವಕ ಸಂಘ (ರ.)

100 ಅಡಿ ವರ್ತುಲ ರಸ್ತೆ, ಬನಶಂಕರಿ 3ನೇ ಹಂತ,


ಬೆಂಗಳೂರು - 85

ಭಾಗ 2 – ಪರಿವಿಡಿ

ಅಧ್ಯಾಯದ ಸಂಖ್ಯೆ	ಅಧ್ಯಾಯದ ಹೆಸರು	ಪೃಷ್ಟಸಂಖ್ಯೆ	ಚೋಧನೆಗೆ ಬೇಕಾಗುವ ಅವಧಿಗಳು
13	ನೀರು	1-10	6
14	ಶಬ್ದಗಳ ಜಗತ್ತು	11-23	6
15	ಉಷ್ಣ	24-36	5
16	ದ್ರವ್ಯದ ಸ್ಥಿತಿಗಳು	37-45	7
17	ನಮ್ಮ ವರ್ಣಾರ್ಥಗಳು ಜಗತ್ತು	46-66	5
18	ಆಹಾರ ಮತ್ತು ಅದರ ಫಱಕಗಳು	67-83	7
19	ಮೋಷಣ ಮತ್ತು ಉಸಿರಾಟ	84-104	8
20	ಲನ್ನತ ಸಸ್ಯಗಳಲ್ಲಿ ಸಂತಾನೋತ್ಪತ್ತಿ	105-113	8
21	ಆಹಾರ ಉತ್ಪಾದನೆ : ಮಂಬಿ ಮತ್ತು ನೀರಿನ ನಿರ್ವಹಣೆ	114-126	6
22	ಜೀವದ ವಿಕಾಸ	127-137	5
23	ಭೂಮಿ ಮತ್ತು ಆಚೆಗೆ	138-158	7

ಅಧ್ಯಾಯ 13


ನೀರು



ಜಗತ್ತಿನಲ್ಲಿ ನೀರು ವಿಘೂಲವಾಗಿ ದೊರೆಯುವ ಮತ್ತು ಬಹುಮುಖ್ಯವಾದ ಸಂಯುಕ್ತ ಎಂದು ನೀವು ಈಗಾಗಲೇ ತಿಳಿದಿದ್ದೀರಿ. ನೀರು ಎಲ್ಲ ಜೀವಿಗಳ ಪ್ರಮುಖ ಫಟಕ. ಎಲ್ಲಾ ಸಸ್ಯಗಳು ನೀರನ್ನು ಹೊಂದಿರುತ್ತವೆ. ಮಾನವ ದೇಹದಲ್ಲಿ ಅಂದಾಜು 65% ನೀರಿದೆ. ಸಸ್ಯಗಳಾಗಲಿ, ಪ್ರಾಣಿಗಳಾಗಲಿ ಅಥವಾ ಮನುಷ್ಯರಾಗಲಿ ನೀರಿಲ್ಲದೆ ಜೀವಿಸಲು ಸಾಧ್ಯವಿಲ್ಲ.

ಸ್ಥಿರ: ನೀರಿನ ಜ್ಯೋವಿಕ ಪ್ರಮುಖ್ಯತೆಯನ್ನು ಸ್ಥಿರಿಸಿಕೊಳ್ಳಿ, ಪವಿತ್ರ ನೀರು, ಅಬ್-ಇ-ರುಪ್ ರುಪ್, ದಂಡಾಜಲ ಈ ಪದಗಳು ನಮ್ಮ ಸಂಸ್ಕೃತಿಯಲ್ಲ ನಾಂಪ್ರದಾಯಕವಾಗಿ ಕೇಳಿ ಬರುವ ಪದಗಳು. ನಬಿಗಳನ್ನು ದೌರಿಸಿನಲಾಗುತ್ತದೆ. ಈ ಅಂಶಗಳು ಸುಪ್ತವಾಗಿ ನೀರಿನ ಜ್ಯೋವಿಕ ಪ್ರಮುಖ್ಯವನ್ನು ತಿಳಿಸುತ್ತವೆ ಮತ್ತು ನೀರನ್ನು ಅಮೂಲ್ಯವಸ್ತುವನ್ನಾಗಿ ಒಂಬಿಸುತ್ತವೆ.

ನೀರು ಹೈಡ್ರೋಜನ್ ಮತ್ತು ಆಕ್ಸಿ�ನ್ ಧಾರುಗಳ ರಾಸಾಯನಿಕ ಸಂಯೋಗದಿಂದಾಗಿದೆ. ಆಕ್ಸಿ�ನ್ ಪರಮಾಣು ತಲಾ ಎರಡು ಹೈಡ್ರೋಜನ್ ಪರಮಾಣುಗಳೊಂದಿಗೆ ರಾಸಾಯನಿಕವಾಗಿ ಬಂಧಿತವಾಗಿದೆ.



ಅನೇಕ ತಲೆಮಾರುಗಳಿಂದ ನೀರು ಪ್ರತಿಯೊಂದು ನಾಗರೀಕತೆಯ ಬೆಳವಣಿಗೆಗೆ ಆಧಾರವಾಗಿದ್ದು ಜನರು ತಮ್ಮ ಕೃಷಿ, ಅಡುಗೆ, ಕುಡಿಯಲು, ಸ್ವಚ್ಚಗೊಳಿಸುವ ಕಾರ್ಯ ಮತ್ತು ಕೈಗಾರಿಕೆ ಈ ಕೆಲಸಗಳಿಗಾಗಿ ಬೇಕಾಗುವವವು ನೀರಿನ ಲಭ್ಯತೆಗೆ ಮಹತ್ವಕೊಟ್ಟಿದ್ದರು.

ಆಯುವೇದದಲ್ಲಿ ನೀರಿಗೆ ಮಹತ್ವದ ಸ್ಥಾನ ಕೊಡಲಾಗಿದೆ. ನೀರನ್ನು ಆರೋಗ್ಯದ ಸಾಮಾನ್ಯ ಸಮಸ್ಯೆಗಳ ಚಿಕಿತ್ಸೆಗೆ ಬಳಸುತ್ತಾರೆ. ಇದನ್ನು ಜಲಚಿಕಿತ್ಸೆ (Hydro therapy) ಎನ್ನುತ್ತಾರೆ.

ನೀರನ ಪರ್ವತೀಕರಣ

ನೀರನ್ನು ಕುಡಿಯಲು ಯೋಗ್ಯಗೊಳಿಸುವ ಸಾಂಪ್ರದಾಯಿಕ ವಿಧಾನಗಳಿಂದರೆ ಕುದಿಸುವುದು, ನೀರನ ಮೇಲೆ ಸೂರ್ಯ ರಶೀಗಳು ಬೀಳುವಂತೆ ಮಾಡುವುದು, ತುಳಸಿ ಎಲೆಗಳನ್ನು ಹಾಕುವುದು, ಕರ್ಮಾರವನ್ನು ಬರೆಸುವುದು ಮತ್ತು ಕೆಂಪಗೆ ಕಾಯ್ದು ಕಷ್ಟಿಣದ ಗುಂಡುಗಳನ್ನು ನೀರಿನಲ್ಲಿ ಹಾಕುವುದು.

ನೀರನ ಬಣ್ಣ, ವಾಸನೆ, ನಿಲಂಬಿತ ಕಣಗಳು, ಸೂಕ್ಷ್ಮಾಣ ಜೀವಿಗಳು ಇವುಗಳನ್ನು ತೆಗೆದು ಹಾಕುವ ವಿವಿಧ ವಿಧಾನಗಳೂ ಇವೆ. ನೀರಿನ ಗಡಸುತ್ತನ ನಿವಾರಣೆ ಮಾಡುವ ಅನೇಕ ವಿಧಾನಗಳೂ ಇವೆ. ನೀರಿನ ಸಂಸ್ಕರಣೆಯು, ಹೆಪ್ಪುಗಟ್ಟಿಸುವಿಕೆ ಅಥವಾ ಗಸಿ ಗಟ್ಟಿಸುವಿಕೆ, ಶೋಧನೆ, ನಿರ್ವಣಣೀಕರಣ, ವಾಸನೆ ನಿವಾರಣೆ ಮತ್ತು ವಂಧ್ಯೀಕರಣ ಈ ಹಂತಗಳನ್ನು ಒಳಗೊಂಡಿದೆ. ಗಸಿಗಟ್ಟಿಸುವಿಕೆಗೆ ಪಟ್ಟಿಕವನ್ನು ಬಳಸುತ್ತಾರೆ. ಪ್ರಾಚೀನ ನಾಗರಿಕತೆಯಲ್ಲಿಯೂ ಸಹ ಈ ವಿಧಾನಗಳನ್ನು ಬಳಸಲಾಗುತ್ತಿತ್ತು.

ಅರ್ಥಾತ್ : ಸಿಂಧಾಣಿ ಅಥವಾ ಸಿರಾಬಿಕ್ಸ್ ಕ್ಷಾಂಡಲ್‌ಗಳನ್ನು ನೀರಿನ ಶುಭ್ರಾಕರಣ ಉಪಕರಣಗಳಲ್ಲಿ ಏಕೆ ಬಳಸುತ್ತಾರೆ?

ನೀರು ಒಂದು ಉತ್ತಮ ಅಗ್ನಿಶಾಮಕ. ಅದರಲ್ಲಿ ದಹ್ಯವಸ್ತುವಾದ ಹೃಡ್ಯೋಜನ್ ಮತ್ತು ದಹನಾನುಕೂಲಿಯಾದ ಆಸ್ಕಿಜನ್ ಇದ್ದರೂ ನೀರು ದಹ್ಯವಸ್ತುವಲ್ಲ ಮತ್ತು ದಹನಾನುಕೂಲಿಯೂ ಅಲ್ಲ.

ಅರ್ಥಾತ್ : ಆಸ್ಕಿಜನ್ನಿನೊಡನೆ ಸಂಯೋಜನ ಹೊಂದಿದಾಗ ಹೃಡ್ಯೋಜನ್ ತನ್ನ ದಹ್ಯ ದುಳವನ್ನು ಏಕೆ ಕರ್ಷಿದುಕೊಳ್ಳುತ್ತದೆ? ಹಾಗೆಯೇ ಆಸ್ಕಿಜನ್ ತನ್ನ ದಹನಾನುಕೂಲ ದುಳವನ್ನು ಏಕೆ ಕರ್ಷಿದುಕೊಳ್ಳುತ್ತದೆ?

ಹೃಡ್ಯೋಜನ್ ಉರಿಸುವಿಕೆ ಎನ್ನುವುದು, ಆಸ್ಕಿಜನ್ನಿನೊಡನೆ ಹೃಡ್ಯೋಜನ್ ನಡೆಸುವ ದಹನಕ್ರಿಯೆಯಾಗಿದೆ.

ನಿಮಿಂತ ತಿಜಿರಣ : ಮೀನುದಳು ನೀರಿನಲ್ಲಿ ವಿಳಂಬಣೆಯಿಂಬಿರುವ ಆಸ್ಕಿಜನ್ನಾನ್ನು ಹಿಂತಿಕೊಂಡು ಜಿಂಬಿಸುತ್ತದೆ. ಆದರೆ ನೀರಿನ ಸಂಯೋಜನೆಯಲ್ಲಿರುವ ಆಸ್ಕಿಜನ್ನಾನ್ನು ಹಿಂತಿಕೊಳ್ಳಲಾಗುವುದಿಲ್ಲ.

ಹಿಂದಿನ ತರಗತಿಯಲ್ಲಿ ನೀವು ನೀರಿನ ಭೌತಗಳ ಬಗ್ಗೆ ತಿಳಿದು ಕೊಂಡಿದ್ದೀರಿ. ಈಗ ನಾವು ನೀರಿನ ರಾಸಾಯನಿಕ ಗುಣಗಳ ಬಗ್ಗೆ ತಿಳಿದುಕೊಳ್ಳೋಣ.

ನೀರಿನ ರಾಸಾಯನಿಕ ಗುಣಗಳು

ನೀರಿನ ಅಣುಸೂತ್ರ H_2O ಎಂದು ನಿಮಗೆ ತಿಳಿದಿದೆ. ಜಿತ್ತೆ 13.1ರಲ್ಲಿ ತೋರಿಸಿರುವಂತೆ ಆಸ್ಕಿಜನ್ನಾನ್ ಒಂದು ಪರಮಾಣು ಹೃಡ್ಯೋಜನ್ನಾನ್ ಎರಡು ಪರಮಾಣಗಳೊಡನೆ ಬಂಧಿಸಲ್ಪಟಿರುತ್ತದೆ.

ನೀರು ಒಂದು ಸಾರ್ವತ್ರಿಕ ದ್ರವಕ, ಏಕೆಂದರೆ ಅದು ಇತರ ದ್ರಾವಕಗಳಿಗಿಂತ ಹೆಚ್ಚು ವಸ್ತುಗಳನ್ನು ತನ್ನಲ್ಲಿ ವಿಲೀನ ಗೊಳಿಸಿಕೊಳ್ಳಬಲ್ಲದು.



ಚಿತ್ರ 13.1 ನೀರಿನ ಅಣುರಚನೆ

ಅಲೋಜಲ : ನಮುದ್ರದ ನೀರು ಏಕೆ ಉಪಾಧಿಯತ್ವದ್ವೀ?

ಚಟುವಟಿಕೆ 13.1

ಕೆಂಪು ಅಥವಾ ನೀಲ ಲಟ್ಟನ್‌ ಕಾಗದವನ್ನು ಶುಫ್ರ ನೀಲಿನಲ್ಲಿ ಅಡ್ಡಿಲಿ. ಈ ಚಟುವಟಿಕೆಯಂದ ನೀವು ಯಾವ ತೆಳಪಾಡನಾಕ್ಕೆ ಬಂದಿಲಿ?

ಲೋಹಗಳ ಮೇಲೆ ನೀರಿನ ವರ್ತನೆ


ನೀರನ್ನು ನಾವು ವಿವಿಧ ಲೋಹಗಳ ಪಾತ್ರೆಗಳಲ್ಲಿ ಸಂಗೃಹಿಸಿದುಕೇವೆ. ನೀರನ್ನು ಲೋಹದ ಪಾತ್ರೆಯಲ್ಲಿ ಕುದಿಸುತ್ತೇವೆ. ಈ ಸಂದರ್ಭಗಳಲ್ಲಿ ನೀರು ಲೋಹದ ಪಾತ್ರೆಯಂದಿಗೆ ವರ್ತಿಸುತ್ತದೆಯೇ?

ತಾಮ್ರ, ಅಲ್ಯೂಮಿನಿಯಂ, ತವರ ಈ ರೀತಿಯ ಲೋಹಗಳು ಸಾಧಾರಣ ತಾಪದಲ್ಲಿ ನೀರಿನೊಂದಿಗೆ ವರ್ತಿಸುವುದಿಲ್ಲ.

ಪಾತ್ರೆಗಳು, ಬಕ್ಕಿಗಳು, ಅಡಿಗೆ ಮನೆ ಉಪಕರಣಗಳು ಇವುಗಳನ್ನು ಸಾಧಾರಣ ಪರಿಸ್ಥಿತಿಯಲ್ಲಿ ನೀರಿನೊಂದನೆ ವರ್ತಿಸದ ಹಲವು ಲೋಹಗಳು ಮತ್ತು ಅವುಗಳ ಮಿಶ್ರ ಲೋಹಗಳಿಂದ ಮಾಡಿರುತ್ತಾರೆ.

ಸೋಡಿಯಮ್, ಪೋಟ್ಯಾಸಿಯಮ್ ಲೋಹಗಳು ಮೆದುವಾಗಿದ್ದು ಒಂದು ಚಾಪುವಿನಿಂದ ಕತ್ತರಿಸಬಹುದು. ಈ ಲೋಹಗಳು ನೀರಿನೊಂದಿಗೆ ವರ್ತಿಸಿ ಅವುಗಳ ಹೈಡ್ರಾಕ್ಸೈಡನ್ನು ಉಂಟುಮಾಡಿ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಆದುದರಿಂದ ಅವುಗಳನ್ನು ಸೀಮೆವಣ್ಣಿಯಲ್ಲಿ ಮುಳುಗಿಸಿಟ್ಟಿರುತ್ತಾರೆ.

ಚಟುವಟಿಕೆ 13.2




ಒಂದು ತುಂಡು ಸೋಡಿಯಂ ಅನ್ನು ಶೇಖರಿಲಿಟ್ಟ ನೀರಿನೊಂದಿಗೆ ಬಂಧಿಸಿದೆ. ಈ ತುಂಡು ಕಾಗದವನ್ನು ಉಪಯೋಗಿಸಿ ಒಂದು ಬಂಧು ಹೆಚ್ಚಿನ ಕಾಳಿನಷ್ಟು ಸೋಡಿಯಮ್‌ನ್ನು ಕತ್ತಲಿಲಿ ತೆಗೆಯಲಿ. ಈ ನೆಣ್ಣು ಜೊರಿನ್ನು ನೀಲಿರುವ ನಾಜನ ಪಾತ್ರೆಯಲ್ಲಿ ಎಳ್ಳಿಕೆಯಲ್ಲಿ ಹಾಕಿ. ಸೋಡಿಯಮ್ ಜೊರು ಅರ್ಜ್ಯಿಂತ ರಭನವಾರಿ ನೀಲಿನ ಮೇಲೆ ಆಚೆ ಈಚೆ ಓಡಾಡುತ್ತೆ ನೀಲಿನೊಂದನೆ ವರ್ತಿಸುವುದನ್ನು ಕಾಣಬಿಲಿ. ಕ್ರಮೇಣ ಅದರ ನಾತ್ರ ಟ್ರಿಇಸಿಸುತ್ತ ಹೋಗಿ ನಂತರ ಕಾಣದಾಗುತ್ತದೆ. ಸೋಡಿಯಮ್ ನೀಲಿನೊಂದನೆ ತೀಳಪಾರಿ ವರ್ತಿಸಿ ಸೋಡಿಯಮ್ ಹೈಡ್ರಾಕ್ಸೈಡ್.

ಮತ್ತು ಹೈಡ್ರೋಜನ್ ಒಡುಗಡೆ ಮಾಡುತ್ತದೆ. ದ್ರಾವಣವನ್ನು ಕೆಂಪು ಮತ್ತು ನೀಲ ಲಟ್ಟನ್ ಕಾಗದಗಳಿಂದ ಪರಿಣಿತಿಗೆ ದ್ರಾವಣವು ಪ್ರತ್ಯಾಖ್ಯಾಯ ಆಗಿರುತ್ತದೆ.

ನಿರ್ಮಾ ತಿಳಿರಾ : ಸೋಡಿಯಮ್ ಲೋಹವನ್ನು ನೀಲಿಮೆವಣ್ಣಿಯಲ್ಲಿ ಮುಳುಗಿಸಿಟ್ಟಿರುತ್ತಾರೆ ಪಕೆಂದರೆ ಇದು ದಾಳಿಯಲ್ಲಿನ ತೆಲವಾಂಶ, ಆಕ್ಸಿಡನ್ ಇವುಗಳೊಂದನೆ ವರ್ತಿಸುತ್ತದೆ. ಈ ಲೋಹಗಳನ್ನು ಯಾವಾಗಲೂ ಒಂದು ಜಿಮುಟ್(forceps)ದ ನಹಾಯಿಂದ ಹಿಡಿಯಬೇಕು. ಪಕೆಂದರೆ ಇದು ನಮ್ಮ ಕೃಯಲ್ಲಿನ ತೆಲವಾಂಶದೊಂದನೆ ವರ್ತಿಸಿ ಬೊಳೆಗಳನ್ನು ಉಂಟು ಮಾಡಬಲ್ಲದು. ನೀಲಿಮೆವಣ್ಣೆ ಸೋಡಿಯಮ್‌ನೊಂದಿಗೆ ವರ್ತಿಸುವುದಿಲ್ಲ.

ಸೋಡಿಯಮ್ ಮತ್ತು ಪೋಟ್ಯಾಸಿಯಮ್ ಲೋಹಗಳು ನೀರಿನೊಂದನೆ ವರ್ತಿಸಿ ಆಯಾ ಲೋಹಗಳ ಹೈಡ್ರಾಕ್ಸೈಡ್ ಮತ್ತು ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ.



(ಸೋಡಿಯಂ)

(ನೀರು)

(ಸೋಡಿಯಂ ಹೈಡ್ರೋಕ್ಸಿಡ್)

(ಹೈಡ್ರೋಜನ್)

ಚಟುವಟಿಕೆ 13.3


ಪೋಲಾರ್ಯಾಲಿಯಮ್‌ ಮತ್ತು ನೀರು ಇವರಳ್ಳಿ ನಡುವೆ ನಡೆಯುವ ರಾಸಾಯನಿಕ ತ್ರಿಯೆಯ ನೀರುಗಳಿಗಳನ್ನು ಬರೆಯಲಿ.

ಪ್ರಶ್ನೆ: ಕಣ್ಣಿಂಬು ತುಕ್ಕ ಹಿಡಿಯುವುದನ್ನು ನೀರು ನೋಡಿದ್ದಿಲಿ. ತುಕ್ಕ ಹಿಡಿಯುವಿಕೆ ತ್ರಿಯೆಯು ಮತ್ತಿನಾಲು ದಳಿ ಹೆಚ್ಚಾಗುತ್ತದೆ. ತುಕ್ಕ ಎಂದರೆ ಕಣ್ಣಿಂಬು ಜಾಲಿಯ ಆಕ್ಷೇಡ್. ಇದನ್ನು ಹೇಗೆ ತಡೆಗಟ್ಟಬಹುದು?

ಇತರ ಲೋಹಗಳು ನೀರನೊಡನೆ ವಿವಿಧ ಪರಿಸ್ಥಿತಿಗಳಲ್ಲಿ ವರ್ತಿಸುತ್ತವೆ.



ನೀರನ ಹಬೆಯನ್ನು ಕೆಂಪಗೆ ಕಾಯಿಸಿದ ಸತ್ತ, ಕಣ್ಣಿಂಬು ಮತ್ತು ಮೆಗ್ನೋಸಿಯಂ ಲೋಹಗಳ ಮೇಲೆ ಹಾಯಿಸಿದಾಗ ಅನುಕ್ರಮವಾಗಿ ಅವಗಳ ಆಕ್ಷೇಡ್ ಮತ್ತು ಹೈಡ್ರೋಜನ್ ಅನಿಲವನ್ನು ಪಡೆಯುತ್ತೇವೆ.

**ಅಲೋಹಗಳ ಮೇಲೆ ಹಬೆಯ ವರ್ತನೆ**


- ಹಬೆಯನ್ನು ಕೆಂಪಗೆ ಕಾಯ್ದು ಕೋಕ್ ಮೇಲೆ ಹಾಯಿಸಿದಾಗ ಕಾರ್ಬನ್ ಮೊನಾಕ್ಸೆಡ್ ಮತ್ತು ಹೈಡ್ರೋಜನ್ ಉತ್ಪತ್ತಿಯಾಗುತ್ತದೆ.



ಜಲಾನಿಲಿ ಎಂದರೆ ಕಾರ್ಬನ್ ಮೊನಾಕ್ಸೆಡ್ ಮತ್ತು ಹೈಡ್ರೋಜನ್ ಅನಿಲಗಳ 1:2 ಅನುಪಾತದ ಮಿಶ್ರಣ.

ಜಲಾನಿಲಿದ ಉಪಯೋಗಗಳು

- ಕ್ರೀನರಿಕಾ ಇಂಧನವಾಗಿ
 - ಬಾಶ್ [Bosch] ವಿಧಾನದಿಂದ ಹೈಡ್ರೋಜನ್ ಉತ್ಪಾದನೆಗಾಗಿ
- ಹಬೆಯನ್ನು ಕೆಂಪಗೆ ಕಾಯ್ದು ಸಿಲಿಕಾನ್ ಅಲೋಹದ ಮೇಲೆ ಹಾಯಿಸಿದಾಗ ಸಿಲಿಕಾನ್ ದ್ವಿ ಆಕ್ಷೇಡ್ ಮತ್ತು ಹೈಡ್ರೋಜನ್ ಅನಿಲ ಉಂಟಾಗುತ್ತದೆ.



(ಸಿಲಿಕಾನ್) (ಹಚೆ) (ಸಿಲಿಕಾನ್ ಡ್ಯೂ ಆಕ್ಸಿಡ್) (ಹೈಡ್ರೋಜನ್)
ಅಲೋಹದ ಆಕ್ಸಿಡ್ ಗಳ ಮೇಲೆ ನೀರಿನ ವರ್ತನೆ

ಸಾಮಾನ್ಯವಾಗಿ ಅಲೋಹದ ಆಕ್ಸಿಡ್‌ಗಳು ನೀರಿನಲ್ಲಿ ವಿಲೀನವಾದಾಗ ಆಮ್ಲಗಳು ಉಂಟಾಗುತ್ತವೆ.



(ಕಾರ್ಬನ್ ಡ್ಯೂ ಆಕ್ಸಿಡ್) (ನೀರು) (ಕಾರ್ಬಾನಿಕ್ ಆಮ್ಲ)

ಕಾರ್ಬಾನಿಕ್ ಆಮ್ಲವು ತಂಪು ಪಾನೀಯಗಳಲ್ಲಿ ಇರುತ್ತದೆ.

ಆಮ್ಲ ಮಳೆ

ಕೆಲವು ನಿರ್ದಿಷ್ಟ ಕ್ಷೇಗಾರಿಕಾ ಪ್ರದೇಶಗಳ ವಾತಾವರಣದಲ್ಲಿರುವ ನೈಟ್ರಾಜನ್ ಡ್ಯೂ ಆಕ್ಸಿಡ್, ಕಾರ್ಬನ್ ಡ್ಯೂ ಆಕ್ಸಿಡ್ ಮತ್ತು ಸಲ್ಫರ್ ಡ್ಯೂ ಆಕ್ಸಿಡ್‌ಗಳು ಮಳೆ ನೀರಿನಲ್ಲಿ ವಿಲೀನವಾದಾಗ ಆಮ್ಲ ಮಳೆ ಉಂಟಾಗುತ್ತದೆ.



(ಸಲ್ಫರ್ ಡ್ಯೂ ಆಕ್ಸಿಡ್) (ನೀರು) (ಸಲ್ಫಾರಿಕ್ ಆಮ್ಲ)



(ನೈಟ್ರಾಜನ್ ಡ್ಯೂ ಆಕ್ಸಿಡ್) (ನೀರು) (ನೈಟ್ರಿಕ್ ಆಮ್ಲ) (ನೈಟ್ರಿಕ್ ಆಕ್ಸಿಡ್)



(ಕಾರ್ಬನ್ ಡ್ಯೂ ಆಕ್ಸಿಡ್) (ನೀರು) (ಕಾರ್ಬಾನಿಕ್ ಆಮ್ಲ)

ಕಂಡುಬಂಧ: ಮುಖುರಾದಲ್ಲಿ ಪೆಷ್ಟೊಲಯಂ ಎಣ್ಣೆ ಸಂಸ್ಕರಣ ಹಣಕಾರಣ ತಾಜ್ಜ್ ಮಹಳೆಗೆ ಹತ್ತಿರದಲ್ಲಿದೆ. ಸುಷ್ಟಿಲಂ ಕೋಂಬೋ ಈ ಹಣಕಾರಣನ್ನು ದೂರದ ಸ್ಥಳಕ್ಕೆ ಪರಾಂಯನಲು ಆದೇಶ ನೀಡಿತು. ಏಕೆ?

ಲೋಹದ ಆಕ್ಸಿಡ್‌ಗಳಿಂದ ನೀರಿನ ವರ್ತನೆ

ಕ್ಯಾಲ್ಸಿಯಮ್ ಆಕ್ಸಿಡ್ ನೀರಿನೊಡನೆ ವರ್ತಿಸಿದಾಗ ಕ್ಯಾಲ್ಸಿಯಮ್ ಹೈಡ್ರಾಕ್ಸಿಡ್ ಉಂಟಾಗುತ್ತದೆ.



(ಕ್ಯಾಲ್ಸಿಯಂ ಆಕ್ಸಿಡ್) (ನೀರು) (ಕ್ಯಾಲ್ಸಿಯಂ ಹೈಡ್ರಾಕ್ಸಿಡ್)

ಈ ಶ್ರೀಯೆಯನ್ನು ಸೋಡೆಗಳಿಗೆ ಬಳಿಯುವ ಸುಣಿದ ತಯಾರಿಕೆಯ ವಿಧಾನದಲ್ಲಿ ನೀವು ನೋಡಿರಬಹುದು.

ಸಾಮಾನ್ಯವಾಗಿ ಲೋಹದ ಆಕ್ಸಿಡ್‌ಗಳು ಪ್ರತ್ಯಾಮ್ಲೀಯ.

ಜಲಾಕಾರಕ ವಸ್ತುಗಳು (Deliquescent Substance)

ಬೆಲ್ಲವನ್ನು ಸ್ವಲ್ಪ ದಿನ ಗಾಳಿಗೆ ತೆರೆದಿಟ್ಟಾಗ ನೀರೊಡೆಯುವುದನ್ನು ನೀವು ನೋಡಿರಬಹುದು. ಮೆಗ್ನೋಶಿಯಂ ಕ್ಲೋರೈಡ್, ಫೆನರೂಪದ ಸೋಡಿಯಂ ಹೈಡ್ರಾಕ್ಸಿಡ್, ಫೆನರೂಪದ ಪ್ರೋಟ್ರೋಸಿಯಂ ಹೈಡ್ರಾಕ್ಸಿಡ್, ಮತ್ತು ಕ್ಯಾಲ್ಸಿಯಂ ಕ್ಲೋರೈಡ್, ಕ್ಯಾಲ್ಸಿಯಂ ನೈಟ್ರೋಟ್, ಫರಿಕ್ ಕ್ಲೋರೈಡ್, ಮುಂತಾದ ವಸ್ತುಗಳೂ ಸಹ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳಬಲ್ಲವು.

ಚಂಡುವರ್ಣ 13.4

ಒಂದು ತಟ್ಟೆಯಲ್ಲಿ ಸ್ವಲ್ಪ ಸೋಡಿಯಮ್ ನೈಟ್ರೋಟ್ ತೆಗೆದುಕೊಂಡು 5-10 ನಿಖಿಳ ಗಾಳಿಗೆ ತೆರೆದಿ. ಬಿದಲಾವಣಿಗಳನ್ನು ನಾವು ನೀಡಿ. ನಿಮ್ಮ ವಿಳಕ್ಷಣೆಗಳನ್ನು ಬರೆಯಲಿ. ಸೋಡಿಯಮ್ ನೈಟ್ರೋಟ್ ಬಳ್ಳಿಯಾಗುತ್ತದೆ. ಪೊಂಬಾಗ್ಯಾಲಿಯಮ್ ನೈಟ್ರೋಟ್ ಗಾಳಿಗೆ ತೆರೆದಿಟ್ಟಾಗ ಬಳ್ಳಿಯಾಗುವುದಿಲ್ಲ ಇದಕ್ಕೆ ಕಾರಣ ಕೊಡಬಲ್ಲಾರಾ?

ವ್ಯಾಖ್ಯಾನ

ನೀರಿನಲ್ಲಿ ವಿಲೀನಗೊಳ್ಳಬಲ್ಲ ಕೆಲವು ವಸ್ತುಗಳನ್ನು ಗಾಳಿಗೆ ತೆರೆದಿಟ್ಟಾಗ ಸಾಮಾನ್ಯ ತಾಪದಲ್ಲಿ ಗಾಳಿಯಲ್ಲಿನ ತೇವಾಂಶವನ್ನು ಹೀರಿಕೊಂಡು ಒದ್ದೆಯಾಗಿ ಅಂತಿಮವಾಗಿ ಹೀರಿಕೊಂಡ ನೀರಿನಲ್ಲಿಯೇ ವಿಲೀನವಾಗಿಬಿಡುತ್ತವೆ. ಇಂತಹ ವಸ್ತುಗಳಿಗೆ ಜಲಾಕಣಕ ವಸ್ತುಗಳು ಎನ್ನುತ್ತಾರೆ ಈ ಕ್ರಿಯೆಗೆ ಜಲಾಕಣಕೆ ಎನ್ನುತ್ತಾರೆ.

ಈ ಚಟುವಟಿಕೆಯನ್ನು ಕಾಸ್ಪಿಕ್ ಸೋಡಾ(NaOH) ಅಥವಾ ಶುಷ್ಕ ಕ್ಯಾಲ್ಸಿಯಂ ಕೆಲ್ಲರ್‌ಡ್ಯೂ ಅಥವಾ ಕೆಲವು ರಸಗೊಳಿಸಬಹುದಾಗಿ ಉಪಯೋಗಿಸಿ ಪ್ರಯೋಜಿಸಿ. ನಿಮ್ಮ ವೀಕ್ಷಣೆಯನ್ನು ಬರೆಯಿರಿ.

ಅಳೋಜಿಲ : ಜಲಾಕಣಕೆ ಕ್ರಿಯೆಯ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಏಕೆ?

ನಿಮ್ಮ ತಿಳಿದಿರಿ: ತಮ್ಮ ನುತ್ತಿಲಾನ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವ ನಂಂತರ ಕ್ಯಾಲ್ಸಿಯಂ ಕೆಲ್ಲರ್‌ಡ್ಯೂ ಮಾನೊಳಹ್ಯೂಡ್ರೇಂಟ್ ಇವು ಶುಷ್ಕಕಾರಕಗಳಿಗೆ ಎಂದು ಕರೆಯುತ್ತಾರೆ. ಪ್ರಬಲ ಸುಳಿಧಾರಿಕ್ ಆಪ್ಲೆ, ಕ್ಯಾಲ್ಸಿಯಂ ಕೆಲ್ಲರ್‌ಡ್ಯೂ ಮಾನೊಳಹ್ಯೂಡ್ರೇಂಟ್ ಇವು ಶುಷ್ಕಕಾರಕಗಳಿಗೆ ಉದಾಹರಣೆಗಳು. ಅನೇಕ ಬಾಲ ಎಲೆಕ್ಟ್ರಾನಿಕ್ ಉಪಕರಣಗಳ ಪೆಟ್ರಿಯಲ್ಲಿ, ಜೋಡಿ ಮಾತ್ರೆಗಳಿಗೆ ಬಾಣಲುಗಳಲ್ಲಿ ‘ಶುಷ್ಕಕಾರಕ’ (desiccants) ದ ಪೊಟ್ಟಣಗಳಿಗೆ ಉತ್ತರವನ್ನು ದಿಂಡಿಸುತ್ತವೆ.

ಜಲವಿಮೋಚಕ ವಸ್ತುಗಳು (Efflorescent substances)

ಕೆಲವು ಜಲೀಯವಸ್ತು (hydrates)ಗಳನ್ನು ಗಾಳಿಗೆ ತೆರೆದಿಟ್ಟಾಗ ತಮ್ಮಲ್ಲಿರುವ ನೀರಿನ ಅಂಶವನ್ನು ಕಳೆದುಕೊಳ್ಳುತ್ತವೆ. ಉದಾಹರಣೆಗೆ ಸೋಡಿಯಮ್ ಸಲ್ಟ್ (Na₂SO₄.10H₂O) ತನ್ನ ನೀರಿನ ಅಂಶ ಕಳೆದುಕೊಂಡು ಪುಡಿಯಾಗುತ್ತದೆ. ನೀರಿನ ಅಂಶ ಕಳೆದುಕೊಳ್ಳುವ ಸ್ಥಿರಾವಧಿ ಇಂತಹ ಜಲಯುಕ್ತ ವಸ್ತುಗಳಿಗೆ ಜಲವಿಮೋಚಕಗಳು ಎನ್ನುತ್ತಾರೆ. ಸಾಮಾನ್ಯವಾಗಿ ಉಪಯೋಗಿಸುವ ವಾಟಿಂಗ್ ಸೋಡಾ ಜಲವಿಮೋಚಕ ವಸ್ತುವಿಗೆ ಇನ್ನೊಂದು ಉದಾಹರಣೆಯಾಗಿದೆ.

ಜಲೀಯ ಸಂಯುಕ್ತಗಳು ತಮ್ಮಲ್ಲಿನ ನೀರಿನ ಅಂಶವನ್ನು ವಾತಾವರಣಕ್ಕೆ ಬಿಟ್ಟುಕೊಡುವುದನ್ನು ಜಲವಿಮೋಚನೆ ಎನ್ನುವರು.

ಗಡಸು ನೀರು (Hard Water)

ನೀರು ಅತಿ ಸಾಮಾನ್ಯವಾದ ಸೂಕ್ತ ದ್ರವಕ. ಕೆಲವು ಅಶುದ್ಧತೆಗಳು ಇದರಲ್ಲಿ ಸುಲಭವಾಗಿ ವಿಲೀನವಾಗಿ ಬಿಡುತ್ತವೆ. ಸಾಮಾನ್ಯವಾಗಿ ಕ್ಯಾಲ್ಸಿಯಂ ಮತ್ತು ಮೆಗ್ನೆಟಿಯಂ ಲವಣಗಳು ಗಡಸು ನೀರಿನಲ್ಲಿ ಕಂಡು ಬರುತ್ತವೆ. ಈ ಲವಣಗಳ ಶೇಕಡಾ ಪ್ರಮಾಣ ಹೆಚ್ಚಾದಂತೆ ಗಡಸುತ್ತನದ ಪ್ರಮಾಣವೂ ಹೆಚ್ಚಾಗುತ್ತದೆ.

ಗಡಸು ನೀರು ಸಾಖಾನಿನೊಂದಿಗೆ ಅಧಿಕ ನೋರೆಯನ್ನು ಉಂಟುಮಾಡುವುದಿಲ್ಲ. ಸುಳ್ಳಿದ ಕಲ್ಲು ಮತ್ತು ಇತರ ವಿನಿಜ ಪ್ರದೇಶಗಳಲ್ಲಿ ದೊರೆಯುವ ನೀರು ಸಾಧಾರಣವಾಗಿ ಗಡಸಾಗಿರುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೆಟಿಯಂ ಲೋಹಗಳ ಬ್ಯಾ ಕಾರ್బೋನೇಟ್‌ಗಳು, ಸಲ್ಟ್‌ಇಂಗಳು ಮತ್ತು ಕೆಲ್ಲರ್‌ಡ್ಯೂ‌ಗಳು ಸಾಮಾನ್ಯವಾಗಿ ನೀರಿಗೆ ಗಡಸುತ್ತನ ಕೊಡುತ್ತವೆ.

ಗಡಸುತ್ತನ ಉಂಟುಮಾಡುವ ಲವಣಗಳು ನೀರಿನಲ್ಲಿ ವಿಲೀನಗೊಳ್ಳುತ್ತವೆ. ಕ್ಯಾಲ್ಸಿಯಂ ಕಾರ್బೋನೇಟ್ ನೀರಿನಲ್ಲಿ ವಿಲೀನಗೊಳ್ಳದ ಲವಣ. ಇದು ನೀರಿಗೆ ಗಡಸುತ್ತನ ಕೊಡುವುದಿಲ್ಲ.

ಮೆದನೀರು (Soft Water)

ಮೆದುನೀರು ಸಾಬೂನಿನೊಂದಿಗೆ ಅರ್ಥಕ ನೋರೆಯನ್ನು ಉಂಟುಮಾಡುತ್ತದೆ. ಮಳೆ ನೀರು, ಬುಗೆಗಳ [spring water] ನೀರು ಮೆದುವಾಗಿರುತ್ತವೆ. ಏಕೆಂದರೆ ಅಪ್ಪಜಲ್ಲಿರುವ ಲವಣಗಳ ಪ್ರಮಾಣ ಅತ್ಯಲ್ಲ.

ଅଲ୍ପୋଜନ : ଦକ୍ଷମ ନୀରନ୍ତିର କୁଣ୍ଡାଳିକଟଙ୍ଗ ଛାଯ୍ସର୍ଗଙ୍କାଳେ ଉପଯୋଗିତାପୁରୁଷ ଏକ?

గడಸు నీరినల్లి క్యాల్సింయం మత్తు మెగ్నోథియం లోహగళ లవణగళిరుత్తవే. ఒందు వేళే ఈ నీరినన్న క్యాలారికేగళ బాయ్లుర్చగళల్లి ఉపంచోగిసిదరే అదు విలీనగొళ్ళద క్యాల్సింయం మత్తు మెగ్నోథియం లవణగళాగుత్తవే. ఇవు బాయ్లుర్చన ఒళ గోడయ మేలే చక్కె ఉంటుమాడుత్తవే. ఈ చక్కె బాయ్లుర్చనే ఉష్ణ దక్కతెయన్న కడిమే మాడుత్తదే. బాయ్లుర్చ స్లోటగొళ్ళవ సాధ్యతెగళలూ హిచ్జు. బాయ్లుర్చన లోహద చోరితవు ఆగుత్తదే.

గడಸು ನೀರಿನಲ್ಲಿ ಸಾಬುನು ಪರಿಣಾಮಕಾರಿಯಾಗಿರುವದಿಲ್ಲ.

ನೀರಿನ ಗಡಸುತ್ತನದ ನಿವಾರಣೆಯ ವಿದಗಳು

ನೀರಿನ ಗಡಸುತ್ತನ ನಿವಾರಣೆಯ ಎರಡು ವಿದಾನಗಳು,

- ಒಂದು ವೇಳೆ ಗಡಸು ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೋಶಿಯಂ ಲೋಹಗಳ ಬೃಹಾರ್ಬೋನೇಟ್‌ಗಳಿದ್ದರೆ ಅದನ್ನು ಕುದಿಸಿ ಮೆದು ನೀರು ಮಾಡಬಹುದು. ಈ ಕ್ರಿಯೆಯಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೋಶಿಯಂ ಬೃಹಾರ್ಬೋನೇಟ್‌ಗಳು ನೀರಿನಲ್ಲಿ ವಿಲೀನವಾಗದ ಕಾರ್ಬೋನೇಟ್‌ಗಳು ಮತ್ತು ಕಾರ್ಬನ್ ಡೈ‌ಆಕ್ಸಿಡ್‌ಗಳಾಗಿ ವಿಭజನೆ ಹೊಂದುತ್ತವೆ.




(ಕ್ರಾಲಿಯಂ ಬ್ರೆ ಕಾರ್ಬೋಎನೇಟ್) (ಕ್ರಾಲಿಯಂ ಕಾರ್ಬೋಎನೇಟ್) (ನೀರು) (ಕಾರ್ಬನ್ ಡ್ಯೂ ಆಸ್ಕೆಡ್)

- నీరిన గడసుతనవన్ను వాషింగ్ సోడా (Na_2CO_3) బెరేసువుదరిందలూ నివారిసచుమదు. ఈ క్రియెయల్లి, నీరినల్లి విలీనగొళ్ళవ క్యాల్సియం మత్తు మెగ్నోశియం లవణగళు నీరినల్లి విలీనగొళ్ళద కాబ్సానేటోగలాగి పరివర్తనగొళ్ళత్తవే. సోడియం లవణగళు నీరినల్లి గడసుతన లూరటుమాడువుదిల్ల.

స్తరిలి: రాసాయనిక ద్వివిభజనే అధ్వా ద్వి స్తానపల్చుడ త్రియీగళన్లన్న జాపిలికోల్చ

ଶାନ୍ତିକାଳ



ಚಟುವಟಿಕೆ 13.5

ಮೇಲ್ವಿಚಿಯಂ ಲವಣಗಳರುವ ಗಡಸು ನೀರನ್ನು ಸೊಲಿಡ್ಯಂ ಕಾಬೋಂನೇಬ್ರ್ ಒಳಗೆ ಹೆದುಗೊಳಿಸುವ ರಾಸಾಯನಿಕ ತ್ರಿಯೆಯ ಸಮಿಕರಣಗಳನ್ನು ಬರೆಯಲಿ.

ಚಟುವಟಿಕೆ 13.6

ವಾಷಿಂಗ್ ಸೊಲಾಡಿಂದ ನೀಲಿನ ಗಡಸುತ್ತನದ ನಿವಾರಣೆಯ ಪ್ರಯೋಜನ.

ಬೆಕಾರುವ ವಸ್ತುಗಳು

1. ಜೀಕರ್ ಡ. ಗಾಜನ ಕ್ರಿಡಿ ತ. ವಾಷಿಂಗ್ ಸೊಲಾಡಾ (ಸೊಲಿಡ್ಯಂ ಕಾಬೋಂನೇಬ್ರ್) 4. ಗಡಸುನೀಲ

ಒಂದು ಬೀಕರಿನಲ್ಲಿ ಸ್ಪಷ್ಟ ಗಡಸು ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಸ್ಪಷ್ಟ ವಾಷಿಂಗ್ ಸೊಲಾಡಾ ಬೆರೆಸಿ, ಗಾಜಿನ ಕಡ್ಡಿಯಿಂದ ಕಲಿಸಿ. ವಿಲೈನೆಗೊಳ್ಳದ ಕಾಬೋಂನೇಬ್ರ್ ಪ್ರಕ್ರೀಪಗೊಂಡು ತಳಸೇರಲು ಬಿಡಿ. ನಂತರ ಮೇಲಿನ ದ್ರವವನ್ನು ಶೋಧಿಸಿ ಅಥವಾ ಬಸಿಯಿರಿ.

ಈ ರೀತಿ ಪಡೆದ ನೀರು ಮೆದುವಾಗಿರುತ್ತದೆ. ಆದರೆ ಇದು ಕುಡಿಯಲು ಯೋಗ್ಯವಲ್ಲ ಏಕೆಂದರೆ ಅದರಲ್ಲಿ ಹೆಚ್ಚಿನ ಪ್ರಮಾಣದ ವಾಷಿಂಗ್ ಸೊಲಾಡಾ ಮತ್ತು ಸೋಡಿಯಂ ಲವಣಗಳಿರುತ್ತವೆ.

ಲವಣಮುಕ್ತ ನೀಲಿನ ಸ್ಥಾಪನೆ : ಈ ಸ್ಥಾಪನೆಯಲ್ಲಿ ನೀರನ್ನು ಲವಣಮುಕ್ತದೊಂದಿಲ್ಲ ಶುದ್ಧಮಾಡುತ್ತಾರೆ ನಮುದ್ರದ ನೀಲಿನ ಸಂಸ್ಕರಣೆಯಲ್ಲಿ ಇದು ಸೂಕ್ತ. ಇದನ್ನು ಬಳಕೆಗೆ ಉಪಯೋಳಿಸಬಹುದು. ಈ ವಿಧಾನದಲ್ಲಿ ಅಡುಗೆ ಉಪ್ಪು ಉಪವಸ್ತುವಾಗಿ ಕೆಲವು ಬಾಲ ದೋರೆಯಬಹುದು. ಈ ವಿಧಾನವನ್ನು ಖ್ಯಾತಿಯ ಮಹಾಯುದ್ಧದ ಸಂದರ್ಭದಲ್ಲಿ ಅಭಿಪ್ರೇತಿಗಳಿನಲಾಯಿತು.

ಚಟುವಟಿಕೆ 13.7

ಗಡಸು ನೀಲಿನೊಡನೆ ಸಾಬುನಿನ ವರ್ತನೆ ತಿಳಿಯುವ ಪ್ರಯೋಜನ

ಬೆಕಾರುವ ವಸ್ತುಗಳು : ಗಡಸು ನೀರು, 1 ಗ್ರಾಂ ಸಾಬುನು [ಸ್ನಾನದ ಸಾಬುನು], 200 mL ಬೆಳ್ಳನೆಯ ಭಣ್ಣಿ ಇಳಿದ ನೀರು, 0.5g ಎಪ್ಸ್‌ಮ್ಯಾ ಲವಣ [$MgSO_4 \cdot 7H_2O$] ಮತ್ತು ವಾಷಿಂಗ್ ಸೊಲಾಡಾ (Na_2CO_3)

ವಿಧಾನ

- ಒಟ್ಟಿಗೆ 100mL ಇಲಿ ನೀರಿನಲ್ಲಿ 1g ಸಾಬುನು ಕರಗಿಸಿ ತಯಾರಿಸಿದ ದ್ರಾವಣವನ್ನು ತೊಳ್ಳಿಗಾಗಲು ಬಿಡಿ.
- 0.5g ಎಪ್ಸ್‌ಮ್ಯಾ ಲವಣವನ್ನು ಒಟ್ಟಿಗೆ 100mL ನೀರಿನಲ್ಲಿ ವಿಲೈನೆಗೊಳಿಸಿ ಗಡಸು ನೀರನ್ನು ತಯಾರಿಸಿಕೊಳ್ಳಿ.
- ಒಂದು ಪ್ರನಾಳದಲ್ಲಿ ಸ್ಪಷ್ಟ ಗಡಸು ನೀರನ್ನು ತೆಗೆದುಕೊಂಡು ಅದಕ್ಕೆ ಸಾಬುನಿನ ದ್ರಾವಣವನ್ನು ಹನಿಹನಿಯಾಗಿ ಬೆರೆಸಿ, ಚೆನ್ನಾಗಿ ಕಲಿಸಿ. ನೀವು ಏನನ್ನು ವೀಕ್ಷಿಸುವಿರಿ?
- ಕಡಿಮೆ ನೊರೆ ಉಂಟಾಗುವುದನ್ನು ನೀವು ಕಾಣಬಹುದು.
- ಇನ್ನೊಂದು ಪ್ರನಾಳದಲ್ಲಿ ಗಡಸು ನೀರನ್ನು ಅಷ್ಟೇ ಪ್ರಮಾಣದಲ್ಲಿ ತೆಗೆದುಕೊಂಡು ಸ್ಪಷ್ಟ ವಾಷಿಂಗ್ ಸೊಲಾಡಾದ ದ್ರಾವಣ ಬೆರೆಸಿ ಮತ್ತು ಚೆನ್ನಾಗಿ ಕಲಿಸಿ. ಪ್ರಕ್ರೀಪವು ತಳವೂರಲು ಬಿಡಿ. ಇದಕ್ಕೆ ಸಾಬುನಿನ ದ್ರಾವಣವನ್ನು ಹನಿಹನಿಯಾಗಿ ಸೇರಿಸಿ ಚೆನ್ನಾಗಿ ಕಲಿಸಿ. ನೀವು ಏನನ್ನು ಗಮನಿಸುವಿರಿ?
- ನೀವು ಅತಿ ಹೆಚ್ಚಿ ಪ್ರಮಾಣದ ನೊರೆ ಉಂಟಾಗಿರುವುದನ್ನು ವೀಕ್ಷಿಸಬಹುದು.

ನೀವು ತಯಾರಿಸಿದ ದ್ರವಣಗಳ ನಿರ್ದಿಷ್ಟ ಸಾರತೆಯನ್ನು ಅವಲಂಬಿಸಿ, ವಾಷಿಂಗ್ ಸೋಡಾ ಬೆರೆಸಿದ ನಂತರ ಸಾಪೇಕ್ಷವಾಗಿ, ಸುಲಭವಾಗಿ ನೋರೆ ಉಂಟಾಗುವುದನ್ನು ನೀವು ಕಂಡುಹೊಳ್ಳಬಿರಿ. ವಾಷಿಂಗ್ ಸೋಡಾ ಗಡಸು ನೀರನ್ನು ಮೆದು ನೀರನ್ನಾಗಿ ಪರಿವರ್ತಿಸುತ್ತದೆ.

ಎಲ್ಲಾ ಲವಣಯುಕ್ತ ನೀರು ಗಡಸು ನೀರಲ್ಲ. ಜಟಿಲವಟಿಕೆ 13.7ನ್ನು ಸೋಡಿಯಮ್ ಕೆಲ್ಲೇರ್ಯೆಡ್ ದ್ರವಣದೊಂದಿಗೆ ಪ್ರಯೋಜಿಸಿ. ಇದರಿಂದ ನಿಮಗೆ ಸೋಡಿಯಮ್ ಲವಣಗಳು ನೀರಿಗೆ ಗಡಸುತನ ಉಂಟು ಮಾಡುವುದಿಲ್ಲ ಎಂಬುದು ತಿಳಿಯತ್ತದೆ.

ನೀವು ಕಲಿತಿರುವುದು

- ನೀರಿನ ರಾಸಾಯನಿಕ ಗುಣಗಳು.
- ಟೋಹಗಳೊಂದಿಗೆ ನೀರಿನ ವರ್ತನೆ.
- ಅಟೋಹಗಳೊಂದಿಗೆ ಹಬೆಯ ವರ್ತನೆ.
- ಟೋಹಿಯ ಆಸ್ಕ್ರೋಡಾಗಳೊಂದಿಗೆ ನೀರಿನ ಪ್ರತಿಕ್ರಿಯೆ.
- ಜಲಾಕಷ್ಣಕ ಮತ್ತು ಜಲವಿಮೋಚಕ ವಸ್ತುಗಳು.
- ಗಡಸು ನೀರು ಮತ್ತು ಮೆದು ನೀರು.
- ನೀರಿನ ಗಡಸುತನದ ನಿವಾರಣೆ.

ಅಭಿಪ್ರಾಯಗಳು

I ಪ್ರತಿಯೊಂದು ಅಷ್ಟಾಣವಾಕ್ಯ/ಪಶ್ಚಾಗ್ಯ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ

1. ಮೆಗ್ನೋಶಿಯಂ ಸಲ್ಫೇಟ್‌ನ ಸಾಮಾನ್ಯ ಹೆಸರು
 - ಎ. ಜಿಪ್ಪಂ ಲವಣ
 - ಸಿ. ಜಲೀಯ ಕಬ್ಜಿಣಾದ ಸಲ್ಫೇಟ್ (green vitriol)
 - ಡಿ. ಪಟಿಕ
2. ನೀವು ವಾಷಿಂಗ್ ಸೋಡಾವನ್ನು ಅಂಗಡಿಯಿಂದ ಕೊಂಡು ತಂದಾಗ ಅದು ಪ್ರಾಣಿರೂಪದಲ್ಲಿರುತ್ತದೆ. ಏಕೆಂದರೆ,
 - ಎ. ವಾಷಿಂಗ್ ಸೋಡಾದ ಹರಳುಗಳು ತಮ್ಮಲ್ಲಿನ ನೀರಿನ ಅಣಳಗಳನ್ನು ವೇಗವಾಗಿ ಬಿಟ್ಟು ಹೊಡುತ್ತವೆ.
 - ಬಿ. ಅಂಗಡಿಯವನು ವಾಷಿಂಗ್ ಸೋಡಾದ ಹರಳುಗಳನ್ನು ಪ್ರಾಣಿ ಮಾಡಿರುತ್ತಾನೆ.
 - ಸಿ. ವಾಷಿಂಗ್ ಸೋಡಾಗೆ ಹರಳು ಉಂಟಾಗುವ ಸ್ವಭಾವವಿಲ್ಲ.
 - ಡಿ. ವಾಷಿಂಗ್ ಸೋಡಾ ಒಂದು ಶುಷ್ಕಾರಕ
3. ಒಂದು ಪಾತ್ರೆಯಲ್ಲಿ ಗಡಸು ನೀರನ್ನು ಕಾಯಿಸಲಾಗಿದೆ. ಪಾತ್ರೆಯ ಒಳಗೊಂಡೆಯಲ್ಲಿ ಕ್ಯಾಲ್ಸಿಯಂ ಕಾಬೋಫ್‌ನೇಟ್ ಅಂಟಿಕೊಂಡು ಚಕ್ಕೆ ಉಂಟಾಗುತ್ತದೆ. ಇದಕ್ಕೆ ಕಾರಣ ನೀರಿನಲ್ಲಿರುವ
 - ಎ. ಕ್ಯಾಲ್ಸಿಯಂ ಕೆಲ್ಲೇರ್ಯೆಡ್
 - ಬಿ. ಮೆಗ್ನೋಶಿಯಂ ಸಲ್ಫೇಟ್
 - ಸಿ. ಕ್ಯಾಲ್ಸಿಯಂ ಬ್ಯೂಕಾಬೋಫ್‌ನೇಟ್
 - ಡಿ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್
4. ನೀರಿಗೆ ಗಡಸುತನ ಉಂಟು ಮಾಡುವ ಮತ್ತು ಕಾಸಿದಾಗ ಕಾಬ್ರನ್ ಡೈ ಆಸ್ಕ್ರೋಡ್ ಬಿಡುಗಡೆ ಮಾಡುವ ಲವಣವೆಂದರೆ,
 - ಎ. ಮೆಗ್ನೋಶಿಯಂ ಬ್ಯೂಕಾಬೋಫ್‌ನೇಟ್
 - ಬಿ. ಕ್ಯಾಲ್ಸಿಯಂ ಕೆಲ್ಲೇರ್ಯೆಡ್
 - ಸಿ. ಮೆಗ್ನೋಶಿಯಂ ಸಲ್ಫೇಟ್
 - ಡಿ. ಕ್ಯಾಲ್ಸಿಯಂ ಸಲ್ಫೇಟ್

5. ಹಬೆಯನ್ನು ಕೆಂಪಗೆ ಕಾಯ್ದ ಕಬ್ಜಿಣದ ಮೇಲೆ ಹಾಯಿಸಿದಾಗ ಈ ಕೆಳಗಿನ ಉತ್ತನ್ನಗಳು ದೊರೆಯುತ್ತವೆ.
 - ಎ. ಫೆರ್ಕ್ ಹೈಡ್ರಾಕ್ಸೀಡ್ ಮತ್ತು ಹೈಡ್ರೋಜನ್
 - ಬಿ. ಕಬ್ಜಿಣದ ಕಾಂತಿಯ ಆಸ್ಕ್ರೀಡ್ ಮತ್ತು ಹೈಡ್ರೋಜನ್
 - ಸಿ. ಫೆರಸ್ ಹೈಡ್ರಾಕ್ಸೀಡ್ ಮತ್ತು ಹೈಡ್ರೋಜನ್
 - ಡಿ. ಫೆರಸ್ ಆಸ್ಕ್ರೀಡ್ ಮತ್ತು ಹೈಡ್ರೋಜನ್

II ಸೂಕ್ತ ಪದಗಳೊಂದಿಗೆ ಬಿಟ್ಟಿರುವ ಶ್ಫೃವನ್ನು ಭರ್ತಿಮಾಡಿ :

1. ಎಪ್ಸ್‌ಮ್‌ ಲವಣದ ರಾಸಾಯನಿಕ ಹೆಸರು _____.
2. ಗಡಸು ನೀರನ್ನು ಮೆದುಗೊಳಿಸಲು ಉಪಯೋಗಿಸುವ ರಾಸಾಯನಿಕ _____.

III ಹೊಂದಿಸಿ ಬರೆಯಿರಿ :

- | ಎ | ಬಿ |
|----------------------------|--------------------------------|
| 1. ಚಕ್ಕೆ ಉಂಟುಮಾಡುತ್ತದೆ | ಎ. ಕಾಲ್ಸಿಯಮ್ ಆಸ್ಕ್ರೀಡ್ |
| 2. ಪ್ರತ್ಯಾಮ್ಲೀಯ ಆಸ್ಕ್ರೀಡ್ | ಬಿ. ಸಾಭೂನು |
| 3. ನೀರಿನ ಗಡಸುತ್ತನದ ಪರೀಕ್ಷೆ | ಸಿ. ಸಲರ್ ಡೈ ಆಸ್ಕ್ರೀಡ್ |
| 4. ಆಮ್ಲೀಯ ಆಸ್ಕ್ರೀಡ್ | ಡಿ. ಕಾಲ್ಲಿಯಂ ಬೈಕಾರ್ಬೋನೇಟ್ |
| | ಇ. ತಟಸ್ಟಾ ಆಸ್ಕ್ರೀಡ್ |
| | ಎಫ್. ನೀರನೊಂದಿಗೆ ವರ್ತಿಸುವುದಿಲ್ಲ |


IV ಈ ಪ್ರಶ್ನೆಗಳಿಗೆ ಉತ್ತರಿಸಿ :

1. ನೀರಿಗೆ ರುಚಿಯಿಲ್ಲ. ಆದರೆ ನಾವು ನೀರಿಗೆ ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ರುಚಿ ಇರುವುದನ್ನು ಅನುಭವದಿಂದ ತಿಳಿದಿರುತ್ತೇವೆ. ಏಕೆ?
2. ಸೋಡಿಯಂ, ಪೋಟ್ಯಾಶಿಯಂ ಮತ್ತು ಕಾಲ್ಸಿಯಂ ಲವಣಗಳು ನೀರಿನೊಂದಿಗೆ ವರ್ತಿಸಿದಾಗ ನಡೆಯುವ ರಾಸಾಯನಿಕ ಕ್ರಿಯೆಗಳೇ ಸಮೀಕರಣ ಬರೆಯಿರಿ.
3. ಹಬೆಯನ್ನು ಕೆಂಪಗೆ ಕಾಸಿದ ಕಬ್ಜಿಣದ ಮೇಲೆ ಹಾಯಿಸಿದಾಗ ಏನಾಗುತ್ತದೆ? ಸಮೀಕರಣವನ್ನು ಬರೆಯಿರಿ.
4. ‘ಜಲವಿಮೋಚನೆ’ ಮತ್ತು ‘ಜಲಾಕರ್ಣಣ’ ಗಳಿಗೆ ವ್ಯಾಖ್ಯೆ ನೀಡಿ.
5. ನೀರು ಒಂದು ಸಂಯುಕ್ತ ಧಾರುವಲ್ಲ ಎಂದು ಸಾಧಿಸಲು ಎರಡು ಸಮರ್ಥನೆಗಳನ್ನು ಹೊಡಿ.
6. ಸಾಮಾನ್ಯ ಪರಿಸ್ಥಿತಿಯಲ್ಲಿ ನೀರಿನೊಂದಿಗೆ ವರ್ತಿಸದ ಮೂರು ಲೋಹಗಳನ್ನು ಹೆಸರಿಸಿ.
7. ಕೆಳಗಿನ ಆಸ್ಕ್ರೀಡುಗಳು ನೀರಿನಲ್ಲಿ ವಿಲೀನಗೊಂಡಾಗ ದೊರೆಯುವ ಉತ್ತನ್ನಗಳನ್ನು ಹೆಸರಿಸಿ ಮತ್ತು ಸರಿದೊಗಿಸಿದ ಸಮೀಕರಣಗಳನ್ನು ಬರೆಯಿರಿ.

ಎ. ಸಲಫ್ ಡೈ ಆಸ್ಕ್ರೀಡ್	ಬಿ. ಪೋಟ್ಯಾಸಿಯಂ ಆಸ್ಕ್ರೀಡ್
ಸಿ. ಕಾರ್ಬನ್ ಡೈ ಆಸ್ಕ್ರೀಡ್	ಡಿ. ಕಾಲ್ಸಿಯಂ ಆಸ್ಕ್ರೀಡ್
8. ನೀರಿನ ಗಡಸುತ್ತನಕ್ಕೆ ಕಾರಣವೇನು ?

V ಈ ಕೆಳಗಿನವುಗಳಿಗೆ ವ್ಯೇಜಾಣಿಕ ಕಾರಣ ಕೊಡಿ :

1. ಸೋಡಿಯಂ ಲೋಹವನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ.
2. ವಾಷಿಂಗ್ ಸೋಡಾ ತನ್ನ ಹರಳು ರೂಪವನ್ನು ಬೇಗ ಕಳೆದುಕೊಳ್ಳುತ್ತದೆ.
3. ಕಾಲ್ಸಿಯಂ ನೈಟ್ರೋಟ್ ಹರಳುಗಳನ್ನು ಗಳಿಗೆ ತೆರೆದಿಟ್ಟಾಗ ದ್ರಾವಣ ಉಂಟಾಗುತ್ತದೆ.



ಚಟುವಟಿಕೆ 14.2



ಚಿತ್ರ 14.1. ಮೈಕ್ರೋಫೋನ್
ಉಪಯೋಗಿಸುತ್ತಿರುವ ವ್ಯಕ್ತಿ

ಶಬ್ದವು ಶ್ರೀಯ ಒಂದು ರೂಪವೇ ತೊಡ್ಡಲ್ಲಿ ಅದನ್ನು ಶ್ರೀಯ ಇತರ ರೂಪಗಳಿಗೆ ಪರಿವರ್ತಿಸಲು ನಮಗೆ ಸಾಧ್ಯವಾಗಬೇಕು. ಅಲ್ಲದೇ, ಇತರ ಶ್ರೀಯ ರೂಪಗಳನ್ನು ಶಬ್ದವಾಗಿ ಪರಿವರ್ತಿಸಲು ಸಹ ಸಾಧ್ಯವಾಗಬೇಕು. ನಿತ್ಯಜಿವನದಲ್ಲಿ ಈ ಲಿತಿಯ ಸಂಭಾಗಗಳನ್ನು ಯೋಜಿಸಿ. ನಿಂವು ಮೈಕ್ರೋಫೋನನ್ನು ನೋಡಿದ್ದಿರಿ? ಜಿತ್ರ 14.1ರಣ್ಜಿ ಒಂದು ಸಾಮಾನ್ಯ ವಿದ್ದ ಮೈಕ್ರೋಫೋನನ್ನು ತೋಲಿಸಲಾಗಿದೆ. ನಾವು ಒಂದು ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಮೈಕ್ರೋಫೋನನ್ನು ಬಳಸುತ್ತೇವೆ. ನಿಂವು ಶಬ್ದದ ರೂಪದಲ್ಲಿ ಮೈಕ್ರೋಫೋನಾಗೆ ಶ್ರೀಯನ್ನು ವರಾಯಿಸುತ್ತೀರಿ. ಮೈಕ್ರೋಫೋನ್ ಏನು ಮಾಡುತ್ತದೆ? ಮೈಕ್ರೋಫೋನ್ ಶಬ್ದವು ಯಾವ ಬದಲಾವಣೆ ಹೊರಂಡುತ್ತದೆ? ಇನಿವರಧಕದಲ್ಲಿ ಏನಾಗುತ್ತದೆ?

ಶಬ್ದರೂಪದ ಶ್ರೀಯನ್ನು ಪರಿವರ್ತಿಸುವ ಮತ್ತೊಂದು ಸಾಧನದ ಬಂಧ್ಯಾ ನಿಮಗೆ ತಿಳಿದಿದ್ದೀರೋ?

ಚಟುವಟಿಕೆ 14.2 ಲಿಂಡ ನಿಂವು ಯಾವ ನಿಷಣಯ ತೆಗೆದುಕೊಳ್ಳಿಲಿ?

ಶಬ್ದವು ಪ್ರಾರ್ಥಿಗಳಿಗೆ ಆಹಾರ ಹುಡುಕಲು ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳಲು ಸಹಾಯಕವಾಗಿದೆ.

ಶಬ್ದಗಳು ಅಪಾಯಿದ ಅಥವಾ ಎಚ್ಚರಿಕೆಯ ಸಂಕೇತವಾಗಿರಬಹುದು. ನಾವು ಮಾಡಬೇಕಾದ ಕೆಲಸವನ್ನು ಶಬ್ದವು ನೆನಿಸಿಸಬಹುದು. ಅದು ಎಲ್ಲರ ಗಮನವನ್ನು ಸೆಳೆಯುವ ಅಥವಾ ಭಾವನೆಗಳನ್ನು ಹೊರಹಾಕುವ ವಿಧಾನ ಆಗಿರಬಹುದು. ಅದು ವಿವಿಧ ವಿಜಾರಗಳನ್ನು ಗ್ರಹಿಸಲು ಸಹಾಯ ಮಾಡಬಹುದು. ನಿತ್ಯ ಜೀವನದಲ್ಲಿ ಶಬ್ದದ ಈ ರೀತಿಯ ಕಾರ್ಯಗಳನ್ನು ಪಟ್ಟಿ ಮಾಡಿ. ಶಬ್ದದಿಂದ ಸಾಧ್ಯವಾಗಬಹುದಾದ ಇನ್ನೊಂದು ಹಲವು ಉಪಯೋಗಗಳ ಬಗ್ಗೆ ಯೋಚಿಸಿ.

ಶಕ್ತಿಯ ಒಂದು ರೂಪವಾಗಿ ಶಬ್ದ : ನಿಮ್ಮ ಹಿಂದಿನ ತರಗತಿಗಳಲ್ಲಿ ಶಬ್ದವು ಶಕ್ತಿಯ ಒಂದು ರೂಪ ಎಂದು ತಿಳಿದಿದ್ದೀರಿ. ನಾವು ಹಾಗೆ ಹೇಳಲು ಕಾರಣವೇನು? ಬೇಳಕು ಅಥವಾ ಶಬ್ದವು ಶಕ್ತಿಯ ಒಂದು ರೂಪ ಎಂದು ನಾವು ಯಾವಾಗ ಹೇಳುತ್ತೇವೆ? ಶಕ್ತಿ ಎನ್ನುವುದು ಕೆಲಸ ಮಾಡಲು ಬೇಕಾದೆ ಸಾಮರ್ಥ್ಯ ಎಂಬುದನ್ನು ಸೃಷ್ಟಿಸಿಕೊಳ್ಳಿ. ಶಬ್ದವೂ ಸಹ ಕೆಲಸ ಮಾಡಬಲ್ಲದೇ? ಅದು ಕೆಲಸ ಮಾಡಬಹುದಾದರೆ, ಶಬ್ದವೂ ಸಹ ಶಕ್ತಿಯ ಒಂದು ರೂಪ ಎಂದು ನಾವು ಹೇಳಬಹುದು. ಶಬ್ದವು ಕೆಲಸ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದಕ್ಕೆ ಕೆಲವು ಚಟುವಟಿಕೆಗಳನ್ನು ಮಾಡೋಣ.



ಶಬ್ದ ಮಾಡಬೇಡಿ

ನಿಮಗೆ ತಿಳಿರಣ : ಶಬ್ದವು ಹಲವಲಿಗೆ ತೋಂದರೆ ಉಂಟು ಮಾಡಬಲ್ಲದು. ಜಿತ್ರದಲ್ಲಿ ತೋಂಳಿರುವಂತಹ ಸೂಜನಾಘರಕವನ್ನು ನೋಡಿರುವಿರಾ? ಈ ಲಿತಿಯ ಫಲಕವನ್ನು ಎಲ್ಲ ಹಾಕಿರುತ್ತಾರೆ? ಏಕೆ?

ಶಬ್ದದ ಉತ್ಪತ್ತಿ : ನಾವು ಮಾತನಾಡುವಾಗ, ಹಾಡುವಾಗ ಅಥವಾ ಶೀಳೆ ಹಾಕುವಾಗ ಶಬ್ದ ಹೇಗೆ ಉತ್ಪತ್ತಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಒಂದು ಫಂಟೆಯು ಹೇಗೆ ಶಬ್ದವನ್ನು ಉಂಟು ಮಾಡುತ್ತದೆ? ಗೆಡುಗು ಸದ್ಯ ಮಾಡಲು ಕಾರಣವೇನು? ನಾವು ಈಗ ಅದನ್ನು ತಿಳಿಯೋಣ.

ಚಟುವಟಿಕೆ 14.3

ಒಂದು ಕುಟಿಯ ಮೇಲೆ ಸುಖಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಒಂದು ಕ್ಷೇತ್ರದಲ್ಲಿ ಮಧ್ಯಭಾಗದ ಮೇಲೆ ದಟ್ಟಿಯಾಗಿ ಇಟ್ಟುಕೊಳ್ಳಿ. ಆ..... ಎಂದು ವಿಳಂಬಿಸಿ ಹೇಳಿ. ನಿಮ್ಮ ಬೆರಜನ ತುಂಬಿನ ಆದ ಅನುಭವವೇನು? ನಿಂದು ಶಬ್ದ ಮಾಡುತ್ತಿರುವಾಗ ನಿಮ್ಮ ಕ್ಷೇತ್ರ ಯಾವ ಲಿತಿಯ ಅನುಭವವಾಯಿಲು?

ಈಗ ನಿಂದು ಇನ್ನೊಂದು ವಿಧಿ ಶಬ್ದವನ್ನು ಮಾಡಿ (ನಿಮ್ಮ ಶಬ್ದದ ವಿಧಿ ಬದಲಾಗಿ). ಆ..... ಎನ್ನುವ ಬದಲು ಉ..... ಎಂದು ಹೇಳಿ. ವಿವಿಧ ಶಬ್ದಗಳನ್ನು ಹೊರಡಿ. ಜೋಲಾದ, ಮೆಲುವಾದ, ಖಂಪಾದ. ಗಂಡುಹಾದ ಶಬ್ದಗಳನ್ನು ಮಾಡಿ. ಗಂಡಲನ ಭಾಗದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ. ಯಾವುದಾದರೂ ಜಲನೆಯನ್ನು ದುರುತ್ತಿನೆಲ್ಲ ಸಾಧ್ಯವಾಯಿಲೇ?

ಚಟುವಟಿಕೆ 14.4

ಸಂರಿಂತವಾದಕರು ವಿಳಿ, ಸಿತಾರ್, ರಿಂಬಾರ್ ಮತ್ತು ವಯೋಲನ್‌ಗಳಿಂಧಿ ವಾದ್ಯ ನುಡಿಯನ್ನು ನಾವು ನೋಲಿದ್ದೇವೆ. ನಿಮಗೆ ತಿಳಿದಿರುವ ಎಲ್ಲಾ ಸಂರಿಂತ ವಾದ್ಯಗಳ ಪಟ್ಟಿ ಮಾಡಿ. ಅವುಗಳ ಜಿತ್ರಗಳನ್ನು ಸಂಗ್ರಹಿ. ಪ್ರತಿಯೊಂದು ವಾದ್ಯವೂ ಜೇಗೆ ಶಬ್ದವನ್ನು ಉಂಟುಮಾಡುತ್ತದೆ ಎಂಬುದನ್ನು ಕಂಡುಹಿಡಿಯಲಿ. ನಿಮ್ಮ ವಿಳಕ್ಷಣೆಯನ್ನು ಕೊಳಷ್ಟುಕೊಂಡಿ ದಾಖಲಾ.

ಚಟುವಟಿಕೆ 14.5


ನಿಮ್ಮ ಮನೆಯಲ್ಲಿ ಬಾಕ್ ಪ್ರೀಕರ್ ಗಳಿಗೆ ಮೌಲಿಕ್ ಲಿಸ್ಟ್‌ಮ್ ಇರಬಹುದು. ಒಂದು ತಣ್ಣೆಯಲ್ಲಿ ರಾಗಿ ಅಥವಾ ನಾಲಿವೆ ಕಾಳಿನ್ನು ತೆಗೆದುಕೊಂಡು ಪ್ರೀಕರ್‌ನ ಮೇಲೆ ಇಡಿ. ಮೌಲಿಕ್ ಲಿಸ್ಟ್‌ಮ್ ಅನ್ನು ಹಾತ, ಕಾಳಿಗಳನ್ನು ರಮನಿಸಿ. ಏನಾಯಿಲು? ಏಕಾಯಿಲು? ನಿಧಾನವಾಗಿ ಘ್ರನಿಯನ್ನು ಹೆಚ್ಚಿ ಮಾಡಿ, ಬದಲಾವಣೆಯನ್ನು ದುರುತ್ತಿ. ನಿಂದು ಯಾವ ನಿಧಾನಗಳನ್ನು ತೆಗೆದುಕೊಂಡಿ? ಇದೇ ಚಟುವಟಿಕೆಯನ್ನು ಕಂಡಿಸುತ್ತಿರುವ ಡೋಲನ್ (Drum) ಮೇಲೆ ಕಾಳಿಗಳನ್ನು ಇಡುವುದರ ಮೂಲಕ ಪುನರಾವರ್ತಿ.

ಚಟುವಟಿಕೆ 14.6

ಒಂದು ರಷ್ಟು ಬ್ರ್ಯಾಂಕಿನ್ನು ತೆಗೆದುಕೊಳ್ಳಿ. ಅದನ್ನು ಎರಡು ಆಧಾರಗಳ ನಡುವೇ ಜಿರಿಯಾಗಿ ಸಿಕ್ಕಿ. ರಷ್ಟು ಎಳೆಯನ್ನು ಖಡಿಯಲಿ. ರಷ್ಟು ಬ್ರ್ಯಾಂಕ್ ಕಂಣಿಸಲು ಪ್ರಾರಂಭಿಸುತ್ತದೆ. ಯಾವುದಾದರೂ ಶಬ್ದ ಕೆಳಿಸಿಲ್ಲತೇ? ದಂಪನಿ. ರಷ್ಟು ಬ್ರ್ಯಾಂಕ್‌ನ ಜಲನೆಯನ್ನು ನಿಳಿಸಿ. ಶಬ್ದವೂ ನಿಂತಿತೇ? ಈ ಚಟುವಟಿಕೆಯನ್ನು ಪುನರಾವರ್ತಿ. ಇದೇ ಚಟುವಟಿಕೆಯನ್ನು ಲೋಹದ ತಂತಿಯೊಡನೆ ಮಾಡಿ. ಈ ಚಟುವಟಿಕೆಯಿಂದ ನಿಂದು ಕೈಗೊಳ್ಳುವ ನಿಂಬಾಯವೇನು?

ಚಟುವಟಿಕೆ 14.7

ಒಂದು ಬಲೂನನ್ನು ತೆಗೆದುಕೊಂಡು ಅದನ್ನು ಜೋಲಾಗಿ ಉದಿ. ಬಲೂನು 14.2 ಜಿತ್ರದಲ್ಲಿರುವಂತೆ ದೊಡ್ಡಾಗುತ್ತದೆ. ಬಲೂನ್ ಒಡೆಯುವ ತನಕ ಅದನ್ನು ಉದುತ್ತೆಲೆ ಇಲಿ. ಬಲೂನು ಒಡೆದಾಗ ದೊಡ್ಡ ಶಬ್ದ ಬರುತ್ತದೆ? ಈ ಶಬ್ದ ಎಲ್ಲಂದ ಬಂತು?




ಚತ್ತ 14.2. ಬಾಲಕ ಬಲೂನ್ ಉಡುತ್ತಿರುವುದು

ವಸ್ತುಗಳು ಯಾವಾಗ ಶಬ್ದವನ್ನು ಉಂಟುಮಾಡುತ್ತವೆ? ಕಾಯಗಳು ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿದಾಗ ಶಬ್ದ ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿದೆ. ಈ ರೀತಿಯ ಚಲನೆಯನ್ನು ನಾವು 'ಕಂಪನಗಳು' ಎನ್ನುತ್ತೇವೆ. ಆದ್ದರಿಂದ ಕಾಯಗಳು ಕಂಪಿಸಿದಾಗ ಶಬ್ದ ಉತ್ಪತ್ತಿಯಾಗುತ್ತದೆ ಎಂದು ನಾವು ಹೇಳಬಹುದು. ಕಂಪನಗಳಿರದೇ ಶಬ್ದವಿರುವುದು ಸಾಧ್ಯವಿಲ್ಲ. ಕಂಪಿಸುವ ವಸ್ತುಗಳು ಶಬ್ದವನ್ನು ಉತ್ಪತ್ತಿ ಮಾಡುವುವು ಎಂಬುದನ್ನು ತೋರಿಸುವ ಮತ್ತೆ ಚಟುವಟಿಕೆಗಳನ್ನು ಕುರಿತು ಯೋಚಿಸಿರಿ. ಅನಿಲಗಳು ತಕ್ಕಣ ವ್ಯಾಕೋಚನೆ ಅಥವಾ ಸಂಕೋಚನೆಗೊಳ್ಳುವುದರಿಂದಲೂ ಶಬ್ದ ಉತ್ಪತ್ತಿಯಾಗುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಉದಾಹರಣೆಗೆ, ಬಲೂನು ಒಡೆಯುವುದರಿಂದ ಜೋರಾದ ಶಬ್ದ ಉಂಟಾಗುವುದು. ಈ ರೀತಿ ಗಳಿಗೆ ಅಥವಾ ಬೇರೆ ಅನಿಲಗಳು ಒಮ್ಮೆಲೇ ವ್ಯಾಕೋಚಿಸಿದಾಗ ಶಬ್ದಗಳು ಉಂಟಾಗುವ ಸಂದರ್ಭಗಳನ್ನು ಯೋಚಿಸಿ.

ನಾವು ಮಾತನಾಡಿದಾಗ ಅಥವಾ ಹಾಡಿದಾಗ ಶಬ್ದವು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. 'ಧ್ವನಿಪಟ್ಟಿಗೆ' (Larynx) ಎಂಬ ವಿಶೇಷ ಅಂಗವು ನಮ್ಮ ದೇಹದ ಗಂಟಲಿನಲ್ಲಿದೆ.

ಇದು ಶಬ್ದವನ್ನು ಉತ್ಪತ್ತಿ ಮಾಡಲು ನಮಗೆ ಸಹಾಯ ಮಾಡುತ್ತದೆ.




ಚಿತ್ರ 14.3. ನಮ್ಮ ದೇಹದಲ್ಲಿರುವ ಧ್ವನಿಪಟ್ಟಿಗೆಯ ಸಾಧನ (ದನಿ)

ಧ್ವನಿಪಟ್ಟಿಗೆಯು ಶ್ಲಾಷ್ಟನಾಳದ ಮೇಲಾಗಿದ ತುದಿಯಲ್ಲಿದೆ. ಧ್ವನಿಪಟ್ಟಿಗೆಯಲ್ಲಿ ಎರಡು ಪದರಗಳಿವೆ. ಈ ಪದರಗಳನ್ನು ಧ್ವನಿತಂತು (Vocal cords) ಗಳು ಎನ್ನುತ್ತೇವೆ. ಅವು ಧ್ವನಿಪಟ್ಟಿಗೆಯ ಉದ್ದಗಲಕ್ಕೂ ಹರಡಿಕೊಂಡಿವೆ. ಹೀಗೆ ವಿಸರಿಸಿರುವುದರಿಂದ ಉಂಟಾಗುವ ಎಳೆತವು ಪದರಗಳ ಮುಧ್ಯ ಸಣ್ಣ ಅವಕಾಶವನ್ನು ಕಿರಿದಾದ ಕಂಡಿಯ ರೂಪದಲ್ಲಿ ಕಲಿಸುತ್ತವೆ. ಈ ಕಂಡಿಯ ಗಳಿಯ ಪ್ರಪ್ರೇಶಿಸುವಿಕೆಯನ್ನು ನಿಯಂತ್ರಿಸುತ್ತವೆ. ನಾವು ಶಬ್ದವನ್ನುಂಟುಮಾಡಬೇಕಾದರೆ, ಗಳಿಯನ್ನು ಕಂಡಿಯ ಮೂಲಕ ತಳ್ಳುತ್ತೇವೆ. ಇದರಿಂದ ಧ್ವನಿತಂತುಗಳು ಕಂಪಿಸುತ್ತವೆ. ಧ್ವನಿತಂತುಗಳ ಕಂಪನವು ಶಬ್ದವನ್ನು ಉಂಟುಮಾಡುತ್ತದೆ. ಧ್ವನಿತಂತುಗಳಿಗೆ ತಾಗಿರುವ ಸ್ವಾಯಂಗಳು ಧ್ವನಿತಂತುಗಳನ್ನು ಸಡಿಲಿಸಲು ಅಥವಾ ಬಿಗಿಮಾಡಲು ಸಹಕರಿಸುತ್ತವೆ. ಇದರಿಂದ ನಮಗೆ ಬೇರೆ ಬೇರೆ ರೀತಿಯ ಶಬ್ದಗಳನ್ನು ಉತ್ಪತ್ತಿ ಮಾಡುವುದು ಸಾಧ್ಯವಾಗುತ್ತದೆ. ವಾಸ್ತವವಾಗಿ ಶಬ್ದ ಉತ್ಪತ್ತಿಯಾಗುವ ಬಗೆಯು ಇಲ್ಲಿ ವಿವರಿಸುವುದಕ್ಕಿಂತ ಸಂಕೀರ್ಣವಾಗಿರುತ್ತದೆ.

ಕಂಡು ಹೋಳಿ : ಕೆಮ್ಮು, ನೆಗಡಿ ಆದಾಗ ನಮ್ಮ ಸ್ವರ ಬದಲಾಗುವುದನ್ನು ನೀವು ಈಮನಿಸಿರಬಹುದು. ಏಕೆ?

ಶಬ್ದವು ತನ್ನ ಆಕರದಿಂದ ನಮ್ಮ ಕೆವಿಯವರೆಗೆ ಹೇಗೆ ತಲುಪುತ್ತದೆ?



ಚಿತ್ರ 14.4 ಶಬ್ದ ಪ್ರಸರಣ



ಇದನ್ನು ಅಥವ ಮಾಡಿಕೊಳ್ಳಲು ನಮಗೆಲ್ಲ ತಿಳಿದಿರುವ ಒಂದು ಪ್ರಯೋಗವನ್ನು ಸ್ಕೃತಿಸಿಕೊಳ್ಳೋಣ. ನೀರಿನ ಕೊಳಕ್ಕೆ ಒಂದು ಕಲ್ಲನ್ನು ಎಸೆದಾಗ ಏನಾಗುತ್ತದೆ? ಸುತ್ತಲೂ ವೃತ್ತಾಕಾರದ ತರಂಗಗಳು ನೀರಿನ ಮೇಲೆ ಹರಡುತ್ತವೆ ಮತ್ತು ಎಲ್ಲ ದಿಕ್ಕುಗಳಲ್ಲಿ ಚಲಿಸುತ್ತವೆ. ಅದು ಚಷ್ಟೆ ಉಂಟಾದ್ದರಿಂದ ಜಾಗ ದಿಂದ ನೀರಿನ ಕಣಗಳೇನಾದರೂ ಚಲಿಸಿದವೇ? ನೀರಿನ ಮೇಲ್ಕೂ ಮೇಲೆ ಸ್ಪಷ್ಟ ಮರದ ಹೊಟ್ಟನ್ನು ಉದುರಿಸಿ ಗಮನಿಸಿ. ಅವು ದೂರಕ್ಕೆ ಚಲಿಸದೇ, ಅದೇ ಸ್ಥಳದಲ್ಲಿ ಮೇಲೆ ಕೆಳಗೆ ಚಲಿಸುತ್ತವೆ. ಹಾಗೆಯೇ ಶಬ್ದವೂ ಸಹ ತರಂಗಗಳ ರೂಪದಲ್ಲಿ ಚಲಿಸುತ್ತದೆ ಚಿತ್ರ 14.4ನ್ನು ನೋಡಿ. ಇಲ್ಲಿ ಕಣಗಳ ಕಂಪನವು ಶಬ್ದ ಚಲಿಸುವ ದಿಕ್ಕಿನಲ್ಲಿಯೇ ಇರುತ್ತದೆ.

ಶಬ್ದದ ಸ್ಥಾವ : ನಾವು ಈಗ, ಕಂಪನದಿಂದ ಶಬ್ದ ಉತ್ಪತ್ತಿಯಾಗುತ್ತದೆ ಎಂದು ತಿಳಿದೆವು. ಆದ್ದರಿಂದಲೇ ಶಬ್ದವು ಒಂದು ವಿಧದ ಚಲನಶಕ್ತಿ. ಈ ರೀತಿ ಚಲಿಸುವಿಕೆಯಿಂದ ಉಂಟಾಗುವ ಶಕ್ತಿಯನ್ನು ಯಾಂತ್ರಿಕ ಶಕ್ತಿ ಎನ್ನುತ್ತೇವೆ. ಶಬ್ದವು ಗಾಳಿಯಂತಹ ಮಾಧ್ಯಮದಲ್ಲಿ ಚಲಿಸುವಾಗ ಯಾವುದು ಕಂಡಿಸುತ್ತದೆ? ಯಾವುದೇ ಶಕ್ತಿಯು ಒಂದು ಮಾಧ್ಯಮದಲ್ಲಿ ಚಲಿಸುವಾಗ ಅದರಲ್ಲಿ ಕದಲಿಕೆಯನ್ನು ಉಂಟುಮಾಡುತ್ತದೆ. ಈ ಕದಲಿಕೆಗಳು ನಿರ್ದಿಷ್ಟ ಅವಧಿಯಲ್ಲಿ ಪುನರಾವರ್ತನೆಯಾಗಬಹುದು. ಈ ರೀತಿಯ ಆವರ್ತಕ ಕದಲಿಕೆಗಳು ಒಂದು ವಿನ್ಯಾಸದಿಂದ ಶೂಡಿರುತ್ತವೆ. ಈ ರೀತಿಯ ಕದಲಿಕೆ ವಿನ್ಯಾಸವನ್ನು ತರಂಗ ಅಥವಾ ಅಲೆ ಎನ್ನುತ್ತೇವೆ. ಶಬ್ದವೂ ಸಹ ಮಾಧ್ಯಮದಲ್ಲಿ ತರಂಗಗಳ ರೂಪದಲ್ಲಿ ಚಲಿಸುತ್ತದೆ. ಈ ಶಬ್ದ ತರಂಗಗಳ ಸ್ಥಾವವೇನು? ಇದನ್ನು ತಿಳಿಯಲು ನಾವು ಒಂದು ಪ್ರಯೋಗವನ್ನು ಮಾಡೋಣ.

ಚಟುವಟಿಕೆ 14.8

ನೀವು ಆಟಕೆಯ ಪ್ರೀರ್ತಿನಲ್ಲಿ ಆಟವಾಡಿರಬಹುದು. ಅದನ್ನು ಫ್ಲಿಂಕಿ ಎನ್ಸ್ಟ್ರೆಂಟ್ (slinky). ಫ್ಲಿಂಕಿಯ ಒಂದು ತುದಿಯನ್ನು ಓಬಿಲ್‌ ಅಥವಾ ನೆಲದ ಮೇಲನ ಆಥಾರಕ್ಕೆ ಲಿಕ್ಕಿಲ್, ಇನ್ನೊಂದು ತುದಿಯನ್ನು ನಿಪ್ಪುತ್ತೇನ್ನು ಹೇಳಿದುಕೊಳ್ಳ. ಈಗ ಫ್ಲಿಂಕಿಯ ಉದ್ದಕ್ಕೂ ಮೆಲ್ಲಿಗೆ ನರವಿ. ಈಗ ಫ್ಲಿಂಕಿಯ ವಿನ್ಯಾಸವನ್ನು ಗಮನಿಲಿ. ಚಿತ್ರ 14.5ನ್ನು ನೋಡಿದಾಗ ನಿಮಗೆ ದೋರೆಯುವ ವಿನ್ಯಾಸದ ಬಗ್ಗೆ ತಿಳಿಯುತ್ತದೆ. ಫ್ಲಿಂಕಿಯ ಕೆಲವು ಭಾಗಗಳಲ್ಲಿ ಬಳಿಗಳ ಹತ್ತಿರ ಬಂಧಿರುವವನ್ನು ಗಮನಿಸುವಿಲ್ಲ. ಇದನ್ನು ನಾಂಖಿಣ (compression) ಎನ್ನುತ್ತೇವೆ.

ಎರಡು ಸಂಪಿಳದನ ಗಳ ಮುಧ್ಯ ಬಳಿಗಳು ದೂರವಾಗಿ ಚಲಿಸುತ್ತವೆ. ಇದನ್ನು ವಿರಳನ (rarefaction) ಎನ್ನುತ್ತೇವೆ. ನೀವು ಸಂಪಿಳದನ ಮತ್ತು ವಿರಳನಗಳನ್ನು ಪರ್ಯಾಯವಾಗಿ ಇಡೀ ಫ್ಲಿಂಕಿಯಲ್ಲಿ ಗಮನಿಸುತ್ತೀರಿ. ಸಂಪಿಳದನ ಮತ್ತು ವಿರಳನಗಳ ಚಲನೆಯನ್ನು ಗಮನಿಲಿದಾಗ, ಅವು ಹಿಂದಕ್ಕೂ ಮುಂದಕ್ಕೂ ಇನ್ನೊಂದು ತುದಿಗೆ ಸಾಗುತ್ತಿವೆಯೇನೋ ಎಂದೆನಿಸುತ್ತದೆ. ಇದು ನಿಷಿವೇ? ಫ್ಲಿಂಕಿಯ ಯಾವುದಾದರೂ ಒಂದು ಬಳಿಗೆ ದಾರವನ್ನು ಕಟ್ಟಿಪುಡಿರ ಮೂಲಕ ಇದನ್ನು ಪರಿಣ್ತಿಲಿ. ಈಗ ನಾರವು ಇನ್ನೊಂದು ತುದಿಗೆ ಚಲಿಸುತ್ತದೆಯೇ? ಹಾದಾದರೆ ಇಲ್ಲ ಯಾವುದು ಚಲಿಸುತ್ತದೆ?



ಪ್ರಾನಃ ಸ್ವಿಂಕಿಯನ್ನು ಗಮನಿಸಿ. ಒಂದು ಬಳಿಗೆ ಕಟ್ಟಿದ ದಾರವು ಸ್ವಿಂಕಿಯ ಗುಂಟ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಈ ರೀತಿಯ ಚಲನೆಯನ್ನು ನೀಳಚಲನೆ ಎನ್ನುವರು. ಈ ರೀತಿ ಕಣಗಳ ಚಲನೆಯಿಂದ ಉಂಟಾದ ತರಂಗವನ್ನು ನೀಳತರಂಗ ಎನ್ನುವರು. ಈಗ ಮತ್ತೆ ಶಬ್ದ ತರಂಗಗಳಿಗೆ ಬರೋಣ.


ನೀವು ಒಂದು ಸ್ವೀಕರ್ತನಿಂದ ಸಂಗೀತವನ್ನು ಕೇಳುತ್ತಿದ್ದೀರಿ ಎಂದು ಭಾವಿಸಿ. ಸ್ವೀಕರ್ತನಿಂದ ಬರುವ ಶಬ್ದವು ಸುತ್ತಲಿನ ಮಾಡ್ಯಮಕ್ಕೆ ಶಕ್ತಿಯನ್ನು ರವಾನಿಸುತ್ತದೆ. ಇಲ್ಲಿ ಸುತ್ತಲಿನ ಮಾಡ್ಯಮ ಎಂದರೆ ಗಾಳಿ. ಈ ಶಕ್ತಿಯ ಗಾಳಿಯ ಪದರಗಳನ್ನು ಸಂಪೀಡಿಸುತ್ತದೆ. ಹೀಗೆ ಸಂಪೀಡಿಸಲ್ಪಟ್ಟ ಗಾಳಿಯ ಪದರಗಳು ಶಕ್ತಿಯನ್ನು ಪಕ್ಷದ ಪದರಗಳಿಗೆ ವರಾಯಿಸುತ್ತವೆ. ಈ ಪ್ರಕ್ರಿಯೆಯು ಹೀಗೇ ಮುಂದುವರಿಯುತ್ತದೆ. ಹೀಗೆ ಕಂಪನಗಳು ನಮ್ಮ ಕೆವಿಯನ್ನು ತಲುಪುವ ಮುನ್ನ ಗಾಳಿಯಲ್ಲಿ ಹಲವಾರು ಬಾರಿ ಸಾಂದ್ರೀಕರಣ ಮತ್ತು ವಿರಳನಗಳು ಉಂಟಾಗುತ್ತವೆ. ಜಿತ್ರ 14.6ನ್ನು ಗಮನಿಸಿದಾಗ ಇದು ಸ್ವಷ್ಟವಾಗುತ್ತದೆ. ಇಲ್ಲಿ ಕಣಗಳ ಕಂಪನವು ಶಬ್ದ ಪ್ರಸರಣದ ದಿಕ್ಕಿಗೆ ಸಮಾನಾಂತರವಾಗಿ ಇದೆ. ಇದರಿಂದ ಶಬ್ದವೂ ಸಹ ಒಂದು ನೀಳತರಂಗ ಎಂದು

ನಿರ್ದರ್ಶಿಸಬಹುದು. ಕಣಗಳ ಕಂಪನ ಇರುವುದರಿಂದ ಶಬ್ದವನ್ನು ಯಾಂತ್ರಿಕ ತರಂಗ ಎನ್ನುತ್ತೇವೆ. ಚಿತ್ರ 14.6 ಶಬ್ದ ತರಂಗವನ್ನು ಪ್ರತಿನಿಧಿಸುವ ಒಂದು ನಿರ್ದಿಷ್ಟ ವಿಧಾನವಾಗಿದೆ.

ಶಬ್ದ ಪ್ರಸಾರವಾಗುವಾಗ ಮಾಡ್ಯಮುದ ಕಣಗಳು ಕಂಪಿಸುತ್ತವೆ ಎಂದು ತಿಳಿದೆವು. ಮಾಡ್ಯಮವಿಲ್ಲದಿದ್ದರೆ ಏನಾಗುತ್ತದೆ? ಮಾಡ್ಯಮವಿಲ್ಲದಿದ್ದರೆ ಶಬ್ದ ಪ್ರಸಾರವಾಗುತ್ತದೆಯೇ? ಒಂದು ಜಟಿಲತೆಯ ಮೂಲಕ ಇದನ್ನು ತಿಳಿಯೋಣ.

ನಿಮಗೆ ತಿಳಿದಿರಲು : ಅಡ್ಡ ತರಂಗಳು ಎಂದು ಕರೆಯಲ್ಪಡುವ ಇನ್ನೊಂದು ವಿಧಾನ ತರಂಗಳಾಗಿವೆ. ಈ ರೀತಿಯ ತರಂಗಗಳು ಜಲಸಿದಾಗ ಮಾಡ್ಯಮುದ ಕಣಗಳು ತರಂಗ ಜಲನೆಯ ದಿಕ್ಕಿಗೆ ಲಂಬವಾಗಿ ಕಂಪಿಸುತ್ತವೆ. ನೀಲಿನ ಮೇಲ್ಪ್ರೇ ಮೇಲೆ ಉಂಟಾದ ಅಲೆಗಳು ಅಡ್ಡ ತರಂಗಗಳಿಗೆ ಉದಾಹರಣೆ. ಇದರ ಬಗ್ಗೆ ಮುಂದಿನ ತರಗತಿಗಳಲ್ಲಿ ತಿಳಿಯುವಿಲ್ಲ.

ಚಟುವಟಿಕೆ 14.9



ಚಿತ್ರ 14.7ರಲ್ಲಿ ತೋರಿಸಿರುವಂತೆ ಒಂದು ಮೊಬೈಲ್ ಫೋನ್ ವಾಯುಬಂಧ ಗಾಜಿನ ಫಂಟಾಪಾತ್ರೆಯೊಳಗೆ ತೂಗು ಹಾಕಿ. ಫಂಟಾಪಾತ್ರೆಯನ್ನು ನಿರ್ವಾತರೇಚಕಕ್ಕೆ ಸಂಪರ್ಕಿಸಿ. ಒಳಗಿನ ಮೊಬೈಲ್ ಫೋನ್ ಇನ್ನೊಂದು ಪೋನಿನ ಸಹಾಯದಿಂದ ಕರೆಮಾಡಿ. ಮೊಬೈಲ್ ಫೋನ್ ನಾದ ಕೇಳಿಸುತ್ತದೆ. ನಿರ್ವಾತರೇಚಕದ ಸಹಾಯದಿಂದ ಪಾತ್ರೆಯೊಳಗಿನ ಗಾಳಿಯನ್ನು ತೆಗೆಯಿರಿ. ಮೊಬೈಲ್ ಫೋನ್ ದ್ವಾರಾ ಉಂಟಾಗುವ ಬದಲಾವಣೆಯನ್ನು ಗಮನಿಸಿ. ಜೋರಾದ ದ್ವಾರಾ ಕ್ಷೀಣಿಸುತ್ತದೆಯೇ? ಸ್ವಲ್ಪ ಸಮಯದ ಬಳಿಕ ದ್ವಾರಾ ಕೇಳಿದಿರಲು ಕಾರಣವೇನು? ಈ ಪ್ರಯೋಗದಿಂದ ನೀವು ತೆಗೆದುಕೊಳ್ಳುವ ನಿಣಾಯವೇನು?

ಶಬ್ದವು ಗಾಳಿಯ ಮೂಲಕ ಪ್ರಸಾರವಾಗುತ್ತದೆ ಎಂದು ತಿಳಿದೆವು. ಶಬ್ದವು ಘನ ವ್ಯಾಪಕ ದ್ವಾರಾ ವರಾಧ್ಯ ವರಾಧ್ಯವಾಗಳಲ್ಲಿ ಪ್ರಸಾರವಾಗುತ್ತದೆಯೇ? ಈ ಯಾವ ಮಾಡ್ಯಮದಲ್ಲಿ ಶಬ್ದವು ಚಿನ್ನಾಗಿ ಪ್ರಸಾರವಾಗುತ್ತದೆ. ನೋಡೋಣ.

ಚಟುವಟಿಕೆ 14.10


ನಿಮ್ಮ ತಿಳಿಯನ್ನು ಒಂದು ಮರದ ಮೇಜನ ಮೇಲೆ ಒತ್ತಿ ಇಡಿ. ನಿಮ್ಮ ಸ್ನೇಹಿತನಿಂದ ಮೇಜನ ಇನ್ನೊಂದು ತುಂಬಿಯಲ್ಲ ಸ್ವಲ್ಪ ಶಬ್ದ ಮಾಡಲು ಹೇಳಿ. ನಿಮಗೆ ಶಬ್ದ ಕೇಳಿಸಿತ್ತೇ? ನಿಮ್ಮ ತಿಳಿ ಮೇಜನಿಂದ 10 cm ದೂರದಲ್ಲಿರುವಂತೆ ತೆಲೆಯನ್ನು ಎತ್ತಿ. ಮತ್ತೆ ಅವನಿಗೆ ಶಬ್ದ ಮಾಡಲು ಹೇಳಿ. ಈಗ ಶಬ್ದ ಕೇಳಿಸಿತ್ತೇ? ಯಾವ ನಂದಭಂದಳೆ ಶಬ್ದವು ಸ್ವಷ್ಟವಾಗಿ ಕೇಳಿಸಿತ್ತು?

ಯಾವ ಮಾಡ್ಯಮದಲ್ಲಿ ಶಬ್ದವು ಉತ್ತಮವಾಗಿ ಪ್ರಸಾರವಾಗುತ್ತದೆ? ಗಾಳಿ ಅಥವಾ ಮೇಜ? ಶಬ್ದವು ನೀಲಿನಲ್ಲಿ ಪ್ರಸಾರವಾಗುತ್ತದೆಯೇ ಎಂಬುದನ್ನು ತಿಳಿಯುವುದಕ್ಕೆ ಒಂದು ಚಟುವಟಿಕೆಯನ್ನು ಯೋಜಿಸಿ.

ಡಾಲ್ನಾಗಳ ಮತ್ತು ತಿಮಿಂಗಲಗಳು ಜಲಜರ ಪ್ರಾಣಿಗಳು. ಅವು ಹೇಳಿ ಪರಪರ ನಂಪಕಿಸುತ್ತವೆ? ಅವು ವಿಭಿನ್ನವಾದ ಶಬ್ದಗಳನ್ನು ಮತ್ತು ಶೀಳೆಗಳನ್ನು ಹೊರಡಿಸುತ್ತವೆ. ಈ ಶಬ್ದಗಳು ನೀಲಿನಲ್ಲಿ ಪ್ರಸಾರವಾಗಿ ನಂದಿಶಿಗಳನ್ನು ಗ್ರಹಿಸುತ್ತವೆ. ಡಾಲ್ನಾಗಳ ಕೆಲವು ಪ್ರಭೇದಗಳು ತಮ್ಮನ್ನು ದುರುತ್ತಿರುತ್ತಿರುತ್ತವೆ.

ಶಬ್ದ ತರಂಗದ ವಿವರಣೆ : ಎಲ್ಲಾ ಶಬ್ದ ತರಂಗಗಳೂ ಕೆಲವು ಲಕ್ಷಣಗಳಿಗೆ ಸಂಬಂಧಿಸಿದಂತೆ ಒಂದೇ ತೆರನಾಗಿರುತ್ತವೆ. ಆದರೆ ಕೆಲವು ಲಕ್ಷಣಗಳಲ್ಲಿ ಅವು ವಿಭಿನ್ನವಾಗಿರಬಹುದು. ಅವುಗಳ ನಡುವಿನ ವ್ಯತ್ಯಾಸ ಮತ್ತು ವಿವರಣೆಯನ್ನು ಹೇಗೆ ನೀಡಬಹುದು? ತರಂಗಗಳ ಕೆಲವು ಗುಣಲಕ್ಷಣಗಳ ಸಹಾಯದಿಂದ ಶಬ್ದತರಂಗವನ್ನು ವಿವರಿಸುತ್ತೇವೆ. ಇದು ಬೆಳಕು ಮತ್ತು ನೀರಿನ ತರಂಗಗಳೂ ಸೇರಿದಂತೆ ಎಲ್ಲಾ ತರಂಗಗಳಿಗೂ ಅನ್ವಯಿಸುತ್ತವೆ. ತರಂಗಗಳ ಲಕ್ಷಣಗಳೆಂದರೆ, ತರಂಗದೂರ, ಆವೃತ್ತಿ, ಕಂಪನೆಸ್ಥಾರ ಮತ್ತು ವೇಗ. ಈಗ ಇವುಗಳ ಅರ್ಥವನ್ನು ತಿಳಿಯೋಣ.

ತರಂಗದೂರ : ಶಬ್ದವು ನೀಳತರಂಗ ಎಂದು ನಾವು ಕಲೆತ್ತಿದ್ದೇವೆ. ಜಿತ್ತ 14.8ರಲ್ಲಿ ತೋರಿಸಿರುವಂತೆ ಪ್ರಸಾರವಾಗುವ ಮಾಧ್ಯಮದ ಕಣಗಳು ಸಾಂದ್ರೀಕರಣ ಮತ್ತು ವಿರಳನಗಳ ಸರಣಿಯನ್ನು ಉಟ್ಟಿಸುತ್ತವೆ. ಮಾಧ್ಯಮದ ಕಣಗಳು ಶಬ್ದ ಪ್ರಸರಣದ ದಿಕ್ಕಿನಲ್ಲಿಯೇ ಹಿಂದಕ್ಕೂ ಮುಂದಕ್ಕೂ ಚಲಿಸುತ್ತವೆ.



ಜಿತ್ತ 14.6ರಲ್ಲಿ ಸಾಂದ್ರೀಕರಣ ಮತ್ತು ವಿರಳನಗಳನ್ನು ಗಮನಿಸಿ. ಇಲ್ಲಿ ಎರಡು ಅನುಕ್ರಮ ಸಾಂದ್ರೀಕರಣಗಳ ನಡುವಣಿ ದೂರವನ್ನು ಶಬ್ದತರಂಗದ ತರಂಗದೂರ ಎನ್ನುತ್ತೇವೆ. ಇದು ಎರಡು ಅನುಕ್ರಮ ವಿರಳನಗಳ ನಡುವಿನ ದೂರಕ್ಕೆ ಸಮನಾಗಿರುತ್ತದೆ. ತರಂಗದೂರವನ್ನು ಸೂಚಿಸುವ ಸಂಕೇತ 'λ'. ಇದು ಗ್ರೀಕ್ ಭಾಷೆಯ ಅಕ್ಷರ. ಇದನ್ನು ಲ್ಯಾಮ್‌ಡಾ ಎಂದು ಓದಲಾಗುತ್ತದೆ. ತರಂಗದೂರ ಎನ್ನುವುದು ಒಂದು ತರಂಗದ ಉದ್ದವಾಗಿರುತ್ತದೆ. ಬೇರೆ ಬೇರೆ ಶಬ್ದಗಳಿಗೆ ಬೇರೆ ಬೇರೆ ತರಂಗದೂರ ಇರಬಹುದು.

ಆವೃತ್ತಿ : ಒಂದು ಸೆಕೆಂಡ್‌ಗೆ ವಸ್ತುವು ಎಷ್ಟು ಬಾರಿ ಕಂಪಿಸುತ್ತದೆ ಎನ್ನುವುದನ್ನು 'ಆವೃತ್ತಿ' ಎಂದು ಕರೆಯುತ್ತೇವೆ. ಶಬ್ದತರಂಗದ ಆವೃತ್ತಿಯು, ಅದರ ಆಕರದ ಆವೃತ್ತಿಯಷ್ಟೇ ಇರುತ್ತದೆ. ವಸ್ತುವಿನ ಕಂಪನೆ ಹೆಚ್ಚಾದಂತೆ ಅದರ ಆವೃತ್ತಿ ಹೆಚ್ಚಾಗುತ್ತದೆ ಮತ್ತು ಅದು ಉತ್ತಮಿಮಾಡುವ ಶಬ್ದದ ಆವೃತ್ತಿಯೂ ಹೆಚ್ಚಾಗಿರುತ್ತದೆ.

ಈಗ ಆವೃತ್ತಿಯನ್ನು ಅರ್ಥಮಾಡಿಕೊಳ್ಳುವ ಇನ್ನೊಂದು ವಿಧಾನವನ್ನು ಗಮನಿಸೋಣ. ಶಬ್ದ ಪ್ರಸರಣವು ಸಾಂದ್ರೀಕರಣ ಮತ್ತು ವಿರಳನ ರೂಪದಲ್ಲಿ ಚಲಿಸುವ ತರಂಗಗಳನ್ನು ಒಳಗೊಂಡಿದೆ. ಒಂದು ದತ್ತ ಬಿಂದುವಿನಲ್ಲಿ ಒಂದು ಸೆಕೆಂಡ್‌ನಲ್ಲಿ ಹಾದುಹೋಗುವ ಸಾಂದ್ರೀಕರಣಗಳ ಸಂಖ್ಯೆಯೇ ಆ ಶಬ್ದದ ಆವೃತ್ತಿಯಾಗುತ್ತದೆ. ಒಂದು ದತ್ತ ಬಿಂದುವಿನಲ್ಲಿ ಒಂದು ಸೆಕೆಂಡ್‌ಗೆ, 40 ಸಂಪೀಡನಗಳು ಹಾದುಹೋದರೆ.

ಅವೃತ್ತಿಯ 40 ಹರ್ಟ್ಸ್‌ಗಳಾಗುತ್ತದೆ. ಎಂದರೆ, ಒಂದು ಸೆಕೆಂಡ್‌ನಲ್ಲಿ 40 ತರಂಗದೂರಗಳು ದತ್ತ ಬಿಂದುವಿನ ಮೂಲಕ ಹಾದುಹೋಗುತ್ತವೆ ಎಂದರ್ಥ. ಎರಡು ಸೆಕೆಂಡ್‌ಗಳಲ್ಲಿ 200 ಸಂಪೀಡನಗಳು ದತ್ತ ಬಿಂದುವಿನ ಮೂಲಕ ಹಾದುಹೋದರೆ ಅವೃತ್ತಿ ಎಷ್ಟು? ಒಂದು ಸೆಕೆಂಡ್‌ನಲ್ಲಿ ಹಾದುಹೋಗುತ್ತಿರುವ ತರಂಗದೂರಗಳು ಎಷ್ಟು? ಅವೃತ್ತಿಯ ಅಂತಾರಾಷ್ಟ್ರೀಯ ಮಾನ ಹರ್ಟ್ಸ್. ಇದನ್ನು Hz ಎಂಬ ಸಂಕೇತದಿಂದ ಸೂಚಿಸುತ್ತೇವೆ.

$$1 \text{ ಹರ್ಟ್ಸ್} = 1 \text{ ತರಂಗ/ ಸೆಕೆಂಡ್}$$


ನಿಮಗೆ ತಿಳಿದಿರಲು : ಒಂದು ತರಂಗದ ಅವೃತ್ತಿ ಮತ್ತು ತರಂಗದೂರ ಇವುಗಳ ನುಣಳಬ್ಧವೇ ಒಂದು ವೊದ್ಯಮುದ್ಲಿನ ತರಂಗದ ವೇಗ. ವೇಗ = ಅವೃತ್ತಿ × ತರಂಗದೂರ

ಪಾರ(ಕಂಪನ ವಿಷಾರ): 'ಪಾರ' ಎನ್ನಲ್ಲಿ ಶಬ್ದವೂ ಸೇರಿದಂತೆ ಎಲ್ಲ ವಿಧದ ಅಲೆಗಳ ಪ್ರಮುಖ ಲಕ್ಷಣ. ಒಂದು ಕೊಳ್ಳುವ ತನ್ನ ನಿಶ್ಚಯ ಸಾಫಿದಿಂದ ಉಂಟುಮಾಡುವ ಗರಿಷ್ಣ ಸ್ಥಾನಪಲ್ಲಿಯನ್ನು ಶಬ್ದತರಂಗದ ಕಂಪನ ವಿಷಾರ ಎನ್ನುತ್ತೇವೆ.

ಶಬ್ದವೂ ಸೇರಿದಂತೆ ತರಂಗದ ಪಾರ ಎಂದರೆ ಅದರ ಎತ್ತರ. ಜಿತ್ತು 14.8ನ್ನು ಗಮನಿಸಿದಾಗ ಇದು ತೀಳಿಯುತ್ತದೆ. ಹೆಚ್ಚು ಪಾರ ಶಬ್ದಗಳು ಹೆಚ್ಚು ಜೋರಾಗಿ ಕೇಳಿಸುತ್ತವೆ. ಶಬ್ದದ ಪರಿಮಾಣವನ್ನು ಡಿಸಿಬಿಲ್‌ಗಳಲ್ಲಿ (dB) ಅಳೆಯುತ್ತೇವೆ. ಒಂದು ಮೀಟರ್ ದೂರದಲ್ಲಿ ಸಾಮಾನ್ಯ ಸಂಭಾಷಣೆಯ ಶಬ್ದದ ಪರಿಮಾಣ 40 dB ಆಗಿದೆ. ಪ್ರವರ್ಥಕ ಎನ್ನಲ್ಲಿ ತರಂಗದ ಪಾರ ಹೆಚ್ಚಿಸುವ ಒಂದು ಸಾಧನ.

ಚಟುವಟಿಕೆ 14.11

ಜಿತ್ತು 14.9ನ್ನು ನೋಡಿ. ಅದು A, B ಮತ್ತು C ಎಂಬ ಬೇರೆ ಬೇರೆ ಏರು, ಇಂತರ್ಗಳರುವ ತರಂಗಗಳನ್ನು ತೋರಿಸುತ್ತದೆ. ಇವುಗಳನ್ನು ಶಬ್ದತರಂಗಗಳಿಂದು ಭಾವಿಸಿ. ಇವುಗಳ ಅತಿ ಹೆಚ್ಚು ಪಾರವಿರುವ ತರಂಗ ಯಾವುದು? ಅತಿ ಕಡಿಮೆ ಪಾರವಿರುವ ತರಂಗ ಯಾವುದು? ಯಾವುದು ಅತ್ಯಂತ ಜೋರಾಗಿ ಕೇಳಿಸುವ ಶಬ್ದ ತರಂಗ?



ಚಿತ್ರ 14.9 ವಿವಿಧ ಕಂಪನ ವಿಷಾರ, ಅದರ ಒಂದೇ ಅವೃತ್ತಿ ಹೊಂದಿರುವ ತರಂಗಗಳು

ಶಬ್ದದ ಜವ: ಬೆಳಕು ಶಬ್ದಕ್ಕಿಂತ ವೇಗವಾಗಿ ಚಲಿಸುತ್ತದೆ ಎಂದು ನೀವು ಓದಿರಬಹುದು. ಗುಡುಗು ಮತ್ತು ಮಿಂಚುಗಳು ಒಟ್ಟಿಗೆ ಉಂಟಾದರೂ, ಮೊದಲು ಮಿಂಚು ಕಾಣಿಸಿದ ನಂತರ ಗುಡುಗಿನ ಶಬ್ದ ಕೇಳಿಸುವುದು

ನಮಗಿರುವ ಅನುಭವ. ಶಬ್ದವು ಒಂದು ಮಾರ್ಪಾಮದಲ್ಲಿ ಎಷ್ಟು ವೇಗವಾಗಿ ಚಲಿಸುತ್ತದೆ? ಇದನ್ನು ನಾವು ಶಬ್ದದ 'ಜವ' ಎನ್ನುತ್ತೇವೆ. ಶಬ್ದದ ಜವ ಎಂದರೆ ಶಬ್ದವು ಒಂದು ಸೆಕೆಂಡ್‌ನಲ್ಲಿ ಚಲಿಸುವ ದೂರ. ವೇಗದ ಅಂತಾರಾಷ್ಟ್ರೀಯ(SI) ಏಕಮಾನ ಮೀಟರ್ ಪರ್ ಸೆಕೆಂಡ್. ಇದನ್ನು ms^{-1} ಎಂದು ಬರೆಯುತ್ತೇವೆ.


ನಿಮಗೆ ತಿಳಿರಿ: ನಮುದ್ರಮಟ್ಟದಲ್ಲಿ, ಬೆಳ್ಳಿನ ಕಾಳಯಲ್ಲಿ ಶಬ್ದದ ಜವವು ಸೆಕೆಂಡಿಗೆ 346 m ಅಥವಾ 0.346 km. ಜೆಂಬೊ ವಿಮಾನಗಳೂ ಸಹ ಈ ಜವದಲ್ಲಿ ಚಲನಾಶಾರವು. ಅಕನ್ಯಾತ್ರೋ ಯಾವುದೇ ವಿಮಾನ ಶಬ್ದದ ಜವಕ್ಕಿಂತ ಹೆಚ್ಚಿನ ಜವದಲ್ಲಿ ಚಲನಾಶಾರ, ಅದು ಶಬ್ದದ ತಡೆಯನ್ನು ಸೀಳಿ ಅರ್ಪಿಸಿದ್ದರೂ ಭಾಲಿ ಶಬ್ದವನ್ನು ಉಂಟುಮಾಡುತ್ತದೆ. ಇದನ್ನು ಇನ್ನಿಂದಿನ 'ನಾನಿಕೊಬಿಮ್ಮೆ' ಎನ್ನುತ್ತೇವೆ. ಅಕ್ಕೂಳಿಬರ್ 14-1947ರಂದು, ಕ್ರಾಯಾರಿರ್ ಎಂಬಾತ ಪ್ರಪ್ರಥಮ ಬಾಲಿಗೆ ನಣ್ಣಾದ X-1 ಎಂಬ ವಿಮಾನದಲ್ಲಿ ಶಬ್ದಕ್ಕಿಂತಲೂ ಹೆಚ್ಚಿನ ಜವದಲ್ಲಿ ಚಲಿಸಿದ್ದನು. ನೆಲದ ಮೇಲಿದ್ದ ಜರು ಪ್ರಥಮ ಬಾಲಿಗೆ ಇನ್ನಿಂದ ರಜಣನೆಯ ಭಾಲಿ ಶಬ್ದವನ್ನು ಕೇಳಿದ್ದರು.

ಪ್ರತಿಧ್ವನಿ(Echo): ಯಾವುದಾದರೂ ಮೇಲ್ಮೈ ಮೇಲೆ ಬೆಳೆಕು ಬಿದ್ದಾಗ ಏನಾಗುತ್ತದೆ? ಬೆಳಕಿನ ಸ್ವಾಂ ಭಾಗವಾದರೂ ಪ್ರತಿಫಲಿಸುತ್ತದೆ. ಶಬ್ದ ತರಂಗಗಳು ಯಾವುದೇ ಮೇಲ್ಮೈಗೆ ಬಡಿದಾಗ ಏನಾಗುತ್ತದೆ? ಅವೂ ಸಹ ಬೆಳಕಿನಂತೆ ಪ್ರತಿಫಲಿತವಾಗುತ್ತವೆಯೆ? ಈಗ ತಿಳಿಯೋಣ.

ಚಟುವಟಿಕೆ 14.12

ನೀವು ಪ್ರತಿಧ್ವನಿಯನ್ನು ಕೇಳಿದ್ದಿರಾ? ದೊಡ್ಡ ಕೋರ್ಟಿಗರಳೆಲ್ಲ ಅಥವಾ ಬೆಳ್ಳಿಗಳೆಲ್ಲ ಬಳಿ ಪ್ರತಿಧ್ವನಿ ನಾಮನ್ಯಾವಾಗಿ ಕೇಳಬರುತ್ತದೆ. ನೀವು ಕನಾಂಟಕದಲ್ಲಿಯವ ಜಿಜಾಪುರದ ಪ್ರಖ್ಯಾತ ಗೋಲ್‌ಗುಂಬಜ್‌ ನೋಡಿದ್ದರೆ, ಅಲ್ಲಿನ ಪ್ರತಿಧ್ವನಿಗಳಿಗೆ ಬೆರಗಾರುತ್ತೀಲಿ. ಇದು ಹೇಗೆ ನಾಧ್ಯವಾಗುತ್ತದೆ? ಇತ್ತು 14.10ನ್ನು ಗಮನಿಸಿ P ಮತ್ತು Q ಎಂಬ ಎರಡು ಒಂದೇ ತರನಾದ ರಣಿನ ಕೋಳವೆಗಳಿವೆ. ಈ ಕೋಳವೆಗಳ ನಡುವೆ 'S' ಟ್ರೈನ್‌ ಇಡೀ P ಕೋಳವೆಯನ್ನು AB ಎಂಬ ಲೋಹದ ಮೇಲ್ಮೈಗೆ ಒಂದು ನಿರಿಷ್ಟೆ ಕೋನದಲ್ಲಿ ಇಲಿಸಲಾಗಿದೆ. P ಕೋಳವೆಯ ಮುದಿಯಲ್ಲಿ ಒಂದು ನಣ್ಣ ಗಡಿಯಾರವನ್ನಿಡಿ. ಈಗಿನ Q ಕೋಳವೆಯನ್ನು ಲೋಹದ ಮೇಲ್ಮೈಗೆ ಒಂದು ನಿರಿಷ್ಟೆ ಕೋನದಲ್ಲಿಲ್ಲ. ಗಡಿಯಾರದ ಈಕ್ಕಾ-ಈಕ್ಕಾ ಶಬ್ದ ನಿಮಗೆ Q ಕೋಳವೆಯ ಇನ್ನೊಂದು ತುಂಬಿನಿಷ್ಟು ಕಾಳಿಯನ್ನು ಅನೀಲಿದಾದ ಕೇಳಿಸುತ್ತದೆಯೆ? ಇಲ್ಲವಾದರೆ ನಿಧಾನವಾಗಿ Q ಕೋಳವೆಯ ಸ್ಥಾನವನ್ನು ಬದಲಾಗಿ. ಒಂದು ನಿರಿಷ್ಟೆ ಸ್ಥಾನದಲ್ಲಿ ಗಡಿಯಾರದ ಶಬ್ದ ನಿಮಗೆ ಕೇಳಿಸುತ್ತದೆ. Q ಕೋಳವೆಯ ಮೂಲಕ ಶಬ್ದವನ್ನು ಕೇಳಿಸು ಹೇಗೆ ನಾಧ್ಯವಾಯಿತು? ಬೆಳಕಿಗೆ ಸಂಬಂಧಿತ ಇಡೀ ರೀತಿಯ ಪ್ರಯೋಗವನ್ನು ಸ್ವಲ್ಪಿಸಿಕೊಳ್ಳಿ.

ಕಂಡುಕೊಳ್ಳಿ: ಪ್ರತಿಧ್ವನಿ ಕೇಳಿಸಲು ಕೂಡುತ್ತಿರುವ ಒಳ್ಳೆ ವ್ಯಕ್ತಿ ಮತ್ತು ಪ್ರತಿಫಲನ ಹೊಂದುವ ಮೇಲ್ಮೈ ಇವುಗಳ ಮಧ್ಯೆ, ಕನಿಷ್ಠ ಅಂತರ ಎಷ್ಟಿರಬೇಕು?



ನೀವು ಒಂದು ಖಾಲಿ ಹಜಾರದೊಳಗೆ ಜೋರಾಗಿ ಕೊಗಿದಾಗ ನಿಮ್ಮದ್ದನಿನಿಮಗೆ ಮತ್ತೆ ಕೇಳಿಸುತ್ತದೆ. ಇದಕ್ಕೆ ಶಬ್ದದ ಪ್ರತಿಫಲನವೇ ಕಾರಣ. ಪರವತ್ತ, ಮೋಡ ಮತ್ತು ನೇಲದ ಮೇಲ್ಮೈಗಳೇ ಶಬ್ದವನ್ನು ಪ್ರತಿಫಲಿಸುತ್ತವೆ. ಗುಡುಗಿನ ಉರುಳುವಿಕೆ ಶಬ್ದವೂ ಸಹ ಮೋಡೆಗಳ ಮೇಲ್ಮೈನಿಂದಾದ ನಿರೀಂತರ ಶಬ್ದದ ಪ್ರತಿಫಲನದಿಂದ ಉಂಟಾಗುತ್ತದೆ. ಕಟ್ಟಡದ ಒಳಭಾಗದಲ್ಲಿ ಏನಾಗುತ್ತದೆ? ಪೀಠೋಪಕರಣಗಳು, ಕಿಟಕಿಗಳು, ಕಿಟಕಿ ಪರದೆಗಳು ಮತ್ತಿತೆರೆ ವಸುಗಳು ಶಬ್ದದ ಸ್ವಲ್ಪ ಭಾಗ ಹೀರೆಕೊಂಡು, ಪ್ರತಿಫಲನವನ್ನು ಕಡಿಮೆಮಾಡುತ್ತದೆ. ಸಿನಿಮಾಗ್ರಾಹಕೋಳಗೆ ಶಬ್ದವು ಸರಿಯಾಗಿ ಕೇಳಿಸಲು ಇಂತಹ ಪ್ರತಿಧ್ವನಿಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಶ್ರೀಗಾರಿಕೆಗಳು, ಜೈಷಧಿಗಳು ಮತ್ತು ಮನೋರಂಜನಾ ಕ್ಷೇತ್ರಗಳಲ್ಲಿ ಶಬ್ದದ ಪ್ರತಿಫಲನದ ಅಧ್ಯಂತ ಅನ್ವಯಗಳಿವೆ.

ಗದ್ದಲ ಮತ್ತು ಅದರ ದುಷ್ಪರಿಣಾಮಗಳು: ನಾವು ಎಲ್ಲಾ ಬಗೆಯ ಶಬ್ದವನ್ನು ಇಷ್ಟು ಪಡುವುದಿಲ್ಲ, ಕೆಲವು ಶಬ್ದಗಳು ಕೀವಿ ಗಡಚಿಕ್ಕುವಂತೆ ಇರುತ್ತವೆ ಮತ್ತು ಮಾನವರಿಗೆ, ಪ್ರಾಣಿಗಳಿಗೆ ತೊಂದರೆ ಉಂಟುಮಾಡುತ್ತವೆ. ಈ ರೀತಿಯ ಅರ್ಥಹೀನ ಶಬ್ದಗಳಿಗೆ ಗದ್ದಲ ಎನ್ನುತ್ತೇವೆ. ಮನುಷ್ಯರ ಮತ್ತು ಪ್ರಾಣಿಗಳ ಜೀವಕ್ಕೆ ತೊಂದರೆ ಉಂಟುಮಾಡುವ ಹೆಚ್ಚಿನ ಪ್ರಮಾಣದ ಶಬ್ದಗಳು ಶಬ್ದಮಾಲೆನ್ನುಕ್ಕೆ ಕಾರಣವಾಗುತ್ತವೆ. ಈ ಶಬ್ದಗಳು ಮನುಷ್ಯರು, ಯಂತ್ರಗಳು ಅಥವಾ ಪ್ರಾಣಿಗಳಿಂಧ ವಿವಿಧ ಆಕರಣಿಂದ ಬರುತ್ತವೆ. ವಾಹನಗಳ ಸದ್ಗು, ಸಭೆ ಸಮಾರಂಭಗಳಲ್ಲಿ ಉಪಯೋಗಿಸುವ ದ್ವನಿವರ್ಧಕಗಳು, ವಿಮಾನಗಳ ಹಾರಾಟ, ಕಟ್ಟಡ ನಿರ್ಮಾಣದ ಯಂತ್ರೋಪಕರಣಗಳು, ಪ್ರಾಕಿಗಳ ಸದ್ಗು, ಸೈರ್ನಾಗಳು, ಹೆಚ್ಚಿನ ಕಂಪನ ವಿಸ್ತಾರದ ಸಂಗೀತ ಇವೆಲ್ಲವುಗಳು ಶಬ್ದಮಾಲೆನ್ನುಕ್ಕೆ ಕಾರಣ.

ಅಧಿಕ ಶಬ್ದದಿಂದ ಮಾನಸಿಕ ಕಿರಿಕಿರಿ, ತಲೆನೋಪು, ಏಕಾಗ್ರತೆಯ ಕೊರತೆ ಆಗಬಹುದು. ಶಬ್ದ ಮಾಲೆನ್ನದ ದೀರ್ಘಕಾಲ ಅನುಭವದಿಂದ ನಿದ್ರಾಭಂಗ, ಆತಂಕ, ಕಳವಳ ಉಂಟಾಗುತ್ತದೆ. ಪ್ರಾಣಿಗಳ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಹೆಚ್ಚಿನ ರಕ್ತದೊತ್ತಡ, ಹೃದಯ ಸಂಬಂಧ ತೊಂದರೆಗಳು, ಕ್ಷೇತ್ರಾಸುವ ಶ್ರವಣ ಶಕ್ತಿ ಉಂಟಾಗಬಹುದು. ಗದ್ದಲವು ಪ್ರಾಣಿಗಳ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಉದಾಹರಣೆ: ತನ್ನ ಆಹಾರ ಪಡೆಯಲು ಶಬ್ದವನ್ನು ಅವಲಂಬಿಸಿರುವ ಪಕ್ಕಿಗಳಿಗೆ ಗದ್ದಲವು ತೊಂದರೆ ಉಂಟು ಮಾಡುತ್ತದೆ.

ತಂಡುಕೊಳ್ಳ : ಶಬ್ದ ಮಾಲನ್ಯದ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ತುಮುಳೆ ಬಗ್ಗೆ ಮಾಹಿತಿ ಸಂಗ್ರಹಿಸಿ.

ಶಬ್ದವು ಎಲ್ಲಾ ಕಡೆ ಇದೆ. ಅದು ಅತಿ ಹೆಚ್ಚಾದಾಗ ಮತ್ತು ಅತಿ ಕಡಿಮೆ ಇದ್ದಾಗ ಮಾತ್ರ ನಾವು ನಿಜವಾಗಿಯೂ ಅದನ್ನು ಗಮನಿಸುತ್ತೇವೆ ಮತ್ತು ದೂರುತ್ತೇವೆ.

ನೀವು ಕಲಿತಿರುವುದು

- ಶಬ್ದವು, ಕಾಯಗಳ ಕಂಪನಿಂದ ಉಂಟಾಗುತ್ತದೆ ಎಂದು ತೋರಿಸಲು ಪ್ರಯೋಗಗಳು.
- ನಮ್ಮ ಜೀವನದಲ್ಲಿ ಶಬ್ದದ ವಿವಿಧ ಉಪಯೋಗಗಳು.
- ಶಬ್ದವು ಗಾಳಿಯ ಮೂಲಕ ಪ್ರಸಾರವಾಗುವ ವಿಧಾನ.
- ಶಬ್ದವು ಯಾಂತ್ರಿಕ ತರಂಗ ಎಂಬುದಕ್ಕೆ ಸಮರ್ಥನೆ.
- ಶಬ್ದ ಪ್ರಸಾರವಾಗಲು ವಸ್ತು ಮಾಡ್ಯಮದ ಅವಶ್ಯಕತೆ ಇದೆ ಎಂಬುದರ ಪ್ರಯೋಗ.
- ಘನ, ದ್ರವ ಮತ್ತು ಅನಿಲಗಳಲ್ಲಿ ಶಬ್ದದ ಜವಗಳನ್ನು ಹೋಲಿಸುವುದು.
- ಶಬ್ದದ ಅಲೆಗೆ ಸಂಬಂಧಿಸಿದಂತೆ ತರಂಗ ದೂರ, ಆವೃತ್ತಿ, ಕಂಪನ ವಿಸ್ತಾರ ಮತ್ತು ವೇಗ- ಈ ಪದಗಳನ್ನು ವ್ಯಾಖ್ಯಾನ.
- ಶಬ್ದವು ಪ್ರತಿಫಲಿಸುತ್ತದೆ ಎಂಬುದನ್ನು ತೋರಿಸುವುದು.
- ಮನುಷ್ಯ ಮತ್ತು ಇತರೆ ಜೀವಿಗಳ ಮೇಲೆ ಶಬ್ದವಾಲಿನ್ಯದಿಂದ ಉಂಟಾಗುವ ಪರಿಣಾಮಗಳು.

ಅಭ್ಯಾಸಗಳು

I ಪ್ರತಿಯೊಂದು ಅಪ್ಪಣಿಂಬಾಕ್ಕು/ ಪ್ರಶ್ನೆಗೆ ಹಾಲ್ಯಾ ಪರ್ಯಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ :

1. ನೀವು ರೇಡಿಯೋದಿಂದ ಒಂದು ಜನಪ್ರಿಯ ಹಾಡನ್ನು ಆಲಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ರೇಡಿಯೋದ ನಿಯಂತ್ರಣ ಹಿಡಿಯಿಂದ ನೀವು ಹಾಡಿನ ಶಬ್ದ ಪ್ರಮಾಣವನ್ನು ಹೆಚ್ಚು ಮಾಡುತ್ತೀರಿ. ಈ ಪ್ರತ್ಯೇಕಿಯೆಯಲ್ಲಿ ಶಬ್ದದ ತರಂಗಗಳಿಗೆ ಸಂಬಂಧ ಪಟ್ಟಿ ಈ ಅಂಶವು ಹೆಚ್ಚಿಸುತ್ತದೆ

ಎ. ಆವೃತ್ತಿ	ಬಿ. ಜವ
ಸಿ. ಕಂಪನವಿಸ್ತಾರ	ಡಿ. ಆವೃತ್ತಿ ಮತ್ತು ತರಂಗದೂರ
2. ಈ ಕೆಳಗಿನವುಗಳಲ್ಲಿ ಯಾವುದರಲ್ಲಿ ಶಬ್ದದ ವೇಗ ಗರಿಷ್ಣವಾಗಿರುತ್ತದೆ?

ಎ. ಗಾಳಿ	ಬಿ. ನೀರು	ಸಿ. ಗಾಜು	ಡಿ. ನಿವಾಸ
---------	----------	----------	-----------
3. ಖಾಲಿ ಇರುವ ಒಂದು ಭಕ್ತಿದ ವಿಶಾಲ ಕೊತಡಿಯಲ್ಲಿ ನೀವು ಶಬ್ದದ ಪ್ರತಿಧ್ವನಿಯನ್ನು ಅನುಭವಿಸುತ್ತೀರಿ. ಆದರೆ ಅದೇ ಕೊತಡಿಯಲ್ಲಿ ಕುಚ್ಚ, ಮೇಜು, ಕಪಾಟು ಮತ್ತಿರೆ ವಸ್ತುಗಳನ್ನು ಇಟ್ಟಾಗ ನೀವು ಪ್ರತಿಧ್ವನಿಯನ್ನು ಸ್ಪಷ್ಟವಾಗಿ ಕೇಳಲಾರಿರಿ ಏಕೆಂದರೆ,

ಎ. ಶಬ್ದದ ತರಂಗಗಳನ್ನು ಕೊತಡಿಯಲ್ಲಿರುವ ವಸ್ತುಗಳು ಹೀರಿಕೊಳ್ಳುತ್ತವೆ.
ಬಿ. ಪ್ರತಿಫಲನವಾಗುವ ಮೇಲ್ಮೈ ಕ್ಷೇತ್ರ ಕಡಿಮೆಯಾಗುತ್ತದೆ.
ಸಿ. ಪ್ರತಿಫಲಿತವಾದ ಧ್ವನಿಯೇ ಮತ್ತೆ ಪ್ರತಿಫಲಿತವಾಗುತ್ತದೆ.
ಡಿ. ಶಬ್ದ ಪ್ರತಿಫಲನ ಹೊಂದುವದಿಲ್ಲ.

4. ತರಂಗ ಚಲನೆಯಲ್ಲಿ ಪ್ರಸಾರವಾಗುವ ಅಂಶ.
 - ಎ. ಮಾದ್ಯಮದ ಕಣಗಳು
 - ಬಿ. ಕಣಗಳ ಕಂಪನಗಳು
 - ಸಿ. ತರಂಗಕ್ಕೆ ಕಾರಣವಾದ ಶಕ್ತಿ
 - ಡಿ. ಮಾದ್ಯಮದ ಇಲೆಕ್ಟ್ರಾನ್‌ಗಳು

II ಬಿಟ್ಟ ಸ್ಥಳವನ್ನು ಸೂಕ್ತ ಉತ್ತರದಿಂದ ಭರ್ತೆ ಮಾಡಿ :

1. ಒಂದು ತರಂಗದ ಆವೃತ್ತಿ ಮತ್ತು ತರಂಗದೂರದ ಗುಣಲಭ್ಯವೆಂದರೆ _____.
2. ತರಂಗದೂರದ SI ಮಾನ _____.
3. 25°C ಉಷ್ಣತೆಯಲ್ಲಿ ಗಾಳಿಯಲ್ಲಿ ಶಬ್ದದ ಅಂದಾಜು ಹೇಗೆ _____.

III ಕಳಗಿನವುಗಳಿಗೆ ಉತ್ತರಿಸಿ :

1. ಶಬ್ದದ ತರಂಗಗಳಿಗೆ ನೀಳಅಲೆಗಳು ಎನ್ನುತ್ತಾರೆ. ಏಕೆ ?
2. ಶಬ್ದವು ಕೆಲಸಮಾಡಬಲ್ಲದು ಎಂದು ತೋರಿಸುವ ಒಂದು ಚಟುವಟಿಕೆಯನ್ನು ವಿವರಿಸಿ.
3. ಶಬ್ದವು ಕಂಪನಗಳಿಂದ ಉರಂಟಾಗುತ್ತದೆ ಎಂದು ತೋರಿಸುವ ಒಂದು ಚಟುವಟಿಕೆಯನ್ನು ವಿವರಿಸಿ.
4. ನಿಮಗೆ ಗೊತ್ತಿರುವ 5 ಸಂಗೀತ ವಾದ್ಯಗಳ ಪಟ್ಟಿ ಮಾಡಿ. ಅವು ಹೇಗೆ ಶಬ್ದ ಉಂಟು ಮಾಡುತ್ತವೆ ಎಂದು ತಿಳಿಸಿ.

ಸಂಗೀತ ವಾದ್ಯದ ಹೆಸರು	ಶಬ್ದ ಉತ್ಪಾದನೆ ಮಾಡುವ ರೀತಿ


5. ಶಬ್ದದ ಪ್ರತಿಫಲನದ ಎರಡು ವ್ಯವಹಾರಿಕ ಅನ್ವಯಗಳನ್ನು ತಿಳಿಸಿ.
6. ಶಬ್ದದ ಪ್ರಸಾರಕ್ಕೆ ಮಾದ್ಯಮದ ಅವಶ್ಯಕತೆ ಇದೆ ಎಂದು ತೋರಿಸುವ ಒಂದು ಪ್ರಯೋಗವನ್ನು ವಿವರಿಸಿ.
7. ಒಂದು ತರಂಗವನ್ನು ನಕ್ಕೆ ಮೂಲಕ ಪ್ರತಿನಿಧಿಸಿ ಮತ್ತು ತರಂಗದೂರ, ಕಂಪನ ವಿಸ್ತಾರ ಇವುಗಳನ್ನು ಗುರುತಿಸಿ.

ಯೋಜನೆ :

1. ಶಬ್ದವು ಒಂದು ವರ ಮತ್ತು ಶಾಪ ಏಕೆ ?
2. ಶಬ್ದಗಳಿಂದ ಇತರರಿಗೆ ತೊಂದರೆಯಾಗುವುದನ್ನು ಕಡಿಮೆ ಮಾಡಲು ನೀವು ಯಾವ ಕ್ರಮಗಳನ್ನು ಕೈಗೊಳ್ಳುತ್ತಿರಿ?

ಅಧ್ಯಾಯ 15

ಲುಪ್ಪೆ



ಲುಪ್ಪವು ಶಕ್ತಿಯ (heat energy) ಒಂದು ರೂಪ ಎಂದು ನೀವು ಈಗಾಗಲೇ ಕಲಿತ್ತಿದ್ದೀರಿ. ನಾವು ಇದನ್ನು ವಿವಿಧ ಲುದ್ದೆಶಗಳಿಗೆ ಲುಪಯೋಗಿಸುತ್ತೇವೆ. ನಾವು ಆಹಾರವನ್ನು ಬೇಯಿಸಲು ಲುಪ್ಪವನ್ನು ಲುಪಯೋಗಿಸುವುದು ಇದಕ್ಕಾಗಿ ನಿರರ್ಥನೆ. ಲುಪ್ಪ ಅವಶ್ಯವಿರುವ ಚಟುವಟಿಕೆಗಳನ್ನು ಪಟ್ಟಿ ಮಾಡಿರಿ. ಲುಪ್ಪ ಶಕ್ತಿಯ ಬಗ್ಗೆ ಇನ್ನೂ ಹೆಚ್ಚಿನದನ್ನು ಕಲಿಯೋಣ.

ಚಟುವಟಿಕೆ 15.1

ಒಂದು ಲೋಟು ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಹನಿ ಬಣ್ಣವನ್ನು ಹಾಕಿ. ಏನಾಗುತ್ತದೆ? ಬಣ್ಣವು ಪಕೆ ನೀಲಿನಲ್ಲಿ ಹರಡಿತು? ಅಭಿಗಳ ಚಲನೆಯಿಂದ ಹಿಂಗಾಗುತ್ತದೆ.

ಚಟುವಟಿಕೆ 15.2

ತರರತೆಯ ಒಂದು ಮೂಲೆಯಲ್ಲಿ ನಿಂತು ಸುದಂಧರಿಸುವುದು ಬಾಷಪಾಯ ಮುಳ್ಳಿಗಳನ್ನು ತೆರೆಯಲಿ. ಸುದಂಧರ ಕೋಣೆಯ ಎಲ್ಲಾ ಕಡೆಗೂ ಹೇಗೆ ಪಸುಲಿತು?

ಎಲ್ಲಾ ದವ್ಯಗಳು ಪರಮಾಣುಗಳು ಇಲ್ಲವೆ ಅಣುಗಳಿಂದ ಕೂಡಿದೆ ಎಂದು ನಿಮಗೆ ತಿಳಿದಿದೆ. ಅವುಗಳು ಯಾವಾಗಲೂ ಚಲನೆಯಲ್ಲಿವೆ. ಆದ್ದರಿಂದ ಅವುಗಳು ಚಲನಶಕ್ತಿಯನ್ನು ಹೊಂದಿವೆ. ಒಂದು ವಸ್ತುವಿನಲ್ಲಿರುವ ಎಲ್ಲಾ ಅಣುಗಳ ಒಟ್ಟು ಚಲನಶಕ್ತಿಯೇ ಲುಪ್ಪ. ಅಂತರಾಷ್ಟ್ರೀಯ ಪದ್ಧತಿಯಲ್ಲಿ ಲುಪ್ಪದ ಮಾನ ಜೂಲ್ (J) ಆಗಿದೆ. ನೀವು ಒಂದು ವಸ್ತುವಿಗೆ ಲುಪ್ಪ ನೀಡಿದ್ದೀರಿ ಎಂದರೆ ನೀವು ಆ ವಸ್ತುವಿಗೆ ಶಕ್ತಿಯನ್ನು ಸೇರಿಸಿದ್ದೀರಿ ಎಂದರೆ. ಈ ಸೇರಿಸಿದ ಶಕ್ತಿಯಿಂದಾಗಿ ಅಣುಗಳ ಸರಾಸರಿ ಚಲನಶಕ್ತಿಯು ಹೆಚ್ಚಾಗುತ್ತದೆ. ಅಣುಗಳು ಈಗ ಸರಾಸರಿಯಾಗಿ ಹೆಚ್ಚು ಚಲನಶಕ್ತಿ ಪಡೆಯುತ್ತವೆ. ವಸ್ತುವಿನ ಬಿಸಿಯ ಅಥವಾ ತಣ್ಣಿನ ಮಟ್ಟವೇ ತಾಪ. ಕೈಗಳ ಲಾಜ್ಜಾವಿಕೆ, ವಿದ್ಯುತ್ ಇಸ್ತಿ ಪೆಟ್ಟಿಗೆ, ಸೌರ ಜಲತಾಪಕಗಳಲ್ಲಿ ಶಕ್ತಿಯ ಅಂತರ್ ಪರಿವರ್ತನೆ ಕಂಡುಬರುತ್ತದೆ.

ತಾಪ

ಬಾಲ್ಯದಿಂದಲೇ ನಮಗೆ ಬೆಳ್ಗಿನ ಮತ್ತು ತಣಿಗಿನ ಸಂಪೇದನೆಗಳ ಬಗ್ಗೆ ಪರಿಚಯವಿದೆ. ಕೆಲವು ಸಂದರ್ಭಗಳಲ್ಲಿ ವಸ್ತುಗಳನ್ನು ಮುಟ್ಟಿ, ನಾವು ಹೋಲಿಕೆಯ ಆಧಾರದಲ್ಲಿ ಯಾವುದು ಬಿಸಿಯಾಗಿದೆ ಎಂದು ಕಂಡುಕೊಳ್ಳುತ್ತೇವೆ. ಇದನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ಚಟುವಟಿಕೆಯನ್ನು ಮಾಡೋಣ.

ಚಟುವಟಿಕೆ 15.3

ಜಿಲ್ಯಾದ ನೀರು, ಕೊರಿಯ ಉಷ್ಣತೆಯಲ್ಲಿರುವ ನೀರು ಮತ್ತು ಅತ್ಯಾ ತಂಪಾದ ನೀರು ಇವುಗಳನ್ನು ಮೂರು ಬೇರೆ ಬೇರೆ ಲೋಟಗಳಲ್ಲಿ ತೆಗೆದುಕೊಳ್ಳಿ. ಒಂದು ಕ್ಯಾಯ ತೋರು ಬೇರಳನ್ನು ಅತಿ ತಂಪಾದ ನೀಲಿನೊಳಗೆ ಅದ್ದಿ. ಇನ್ನೊಂದು ಕ್ಯಾಯ ತೋರು ಬೇರಳನ್ನು ಜಿಲ್ಯಾದ ನೀಲಿನೊಳಗೆ ಅದ್ದಿ. ನಾಲ್ಕು ಕಾಲದವರೆಗೆ ಅಂದರೆ ಸುಮಾರು ಒಂದು ನಿಮಿಷ ಬೇರಳನ್ನು ಹಾಗೇ ಇಡಿಲಿ. ಅನಂತರ ಎರಡೂ ಬೇರಳಗಳನ್ನು ಕೊರಿಯ ಉಷ್ಣತೆಯ ನೀಲಿರುವ ಲೋಟದಲ್ಲಿ ಅದ್ದಿ ಇಡಿಲಿ.

ಈ ನೀರು ಜಿಲ್ಯಾದಿಯೇ? ತಣ್ಣಿದಿಯೇ? ವೋಡಲಗೆ ಜಿಲ್ಯಾ ನೀಲಿನ ಸಂಪರ್ಕದಲ್ಲಿದ್ದ ಬೇರಳ ಈಗ ತಣ್ಣಿನ ಅನುಭವವನ್ನಾಗಿ. ತಂಪು ನೀಲಿನ ಸಂಪರ್ಕದಲ್ಲಿದ್ದ ಬೇರಳ ಈಗ ಜಿಲ್ಯಾ ಅನುಭವವನ್ನಾಗಿ ಪಡೆಯುತ್ತದೆ. ಅದ್ದಲಿಂದ ಇದು ಜಿಲ್ಯಾ ಅಥವಾ ತಣ್ಣಿನ ಮಟ್ಟದ ಅನುಭವವನ್ನು ತೋರಿಸುತ್ತದೆ. ಒಂದು ವಸ್ತುವಿನ ಜಿಲ್ಯಾ ಅಥವಾ ತಣ್ಣಿನ ಮಟ್ಟದ ಅಳತೆಯನ್ನು ತಾಪ (temperature) ಎನ್ನುತ್ತೇವೆ.

ಚಟುವಟಿಕೆ 15.4

ಒಂದೇ ತಾಪದಲ್ಲಿರುವ 100 cm^3 ಮತ್ತು 200 cm^3 ನೀರನ್ನು ಎರಡು ಬೇರೆ ಬೇರೆ ಜೀಕರ್ಗಳಲ್ಲಿ ತೆಗೆದುಕೊಳ್ಳಿ. ಯಾವುದರಲ್ಲಿ ಹೆಚ್ಚಿ ಉಷ್ಣವಿದೆ? ಹೆಚ್ಚಿ ಅಖಂಗಳಿರುವ ನೀಲಿನಲ್ಲಿ ಶಕ್ತಿಯು ಹೆಚ್ಚಿ. ಎರಡೂ ಜೀಕರ್ಗಳಲ್ಲಿರುವ ನೀರನ್ನು ಕುದಿಲಿ. ಅವುಗಳ ತಾಪವನ್ನು ಅಳೆಯಲಿ. ಎರಡೂ ಒಳಕರ್ಗಳಲ್ಲಿರುವ ನೀಲಿನ ತಾಪವು ಒಂದೇ ಆಗಿದೆಯೇ?

ಕೊಟ್ಟ ತಾಪದಲ್ಲಿ ವಸ್ತುವಿನ ತಾಪವು ರಾಶಿಯನ್ನು ಅವಲಂಬಿಲ್ಲ. ಆದರೆ ಇದು ವಸ್ತುವಿನ ಅಖಂಗಳು ಹೊಂದಿರುವ ಶಕ್ತಿಯ ವಿಧಕ್ಕೆ ಸಂಬಂಧಿಸಿದ ಸಂಖ್ಯೆಯಾಗಿದೆ. ತಾಪವು ಅಖಂಗಳ ಜಲನಶಕ್ತಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಈಗ ನಾವು ಉಷ್ಣ ಮತ್ತು ತಾಪಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ನಾವು ಅವುಗಳ ನಡುವಿನ ವೃತ್ತಾಸ್ತಾಪನನ್ನು ಕಲಾಯೋಣ.

ಪಟ್ಟಿ 15.1 ಉಷ್ಣ ಮತ್ತು ತಾಪಮಾನದ ನಡುವಿನ ವೃತ್ತಾಸ್ತಾಪನ


ಅಖಂಗ	ತಾಪ
ಉಷ್ಣವು ಶಕ್ತಿಯ ಒಂದು ರೂಪ	ತಾಪವು ಬಿಸಿಯ ಅಥವಾ ತಣ್ಣಿಗಿನ ಮಟ್ಟದ ಅಳತೆ. ಇದು ಶಕ್ತಿಗೆ ಸಂಬಂಧಿಸಿದ ಸಂಖ್ಯೆ. ಆದರೆ ಇದು ಶಕ್ತಿಯಲ್ಲ.
ಒಂದು ವಸ್ತುವಿನಲ್ಲಿರುವ ಉಷ್ಣಶಕ್ತಿಯು ಆ ವಸ್ತುವಿನಲ್ಲಿರುವ ಕಣಗಳ ಜವ, ಕಣಗಳ ಸಂಖ್ಯೆ ಮತ್ತು ವಸ್ತುವಿನ ರಾಶಿಯನ್ನು ಅವಲಂಬಿಸಿದೆ.	ತಾಪವು ವಸ್ತುವಿನ ಗಾತ್ರ ಅಥವಾ ರಾಶಿಯನ್ನು ಅವಲಂಬಿಸಿಲ್ಲ. ಉದಾಹರಣೆಗೆ ಒಂದು ಜಿಕ್ಕ ಲೋಟದಲ್ಲಿರುವ ನೀರಿನ ತಾಪವು ದೊಡ್ಡ ಪಾತ್ರೆಯಲ್ಲಿರುವ ನೀರಿನ ತಾಪವು ದೊಡ್ಡ ಪಾತ್ರೆಯಲ್ಲಿರುವ ನೀರಿನ ಉಷ್ಣ ಹೆಚ್ಚಾಗಿರುತ್ತದೆ. ಏಕೆಂದರೆ ಅದು ಹೆಚ್ಚಿ ಅಖಂಗಳನ್ನು ಹೊಂದಿರುವದರಿಂದ ಹೆಚ್ಚಿ ಉಷ್ಣಶಕ್ತಿಯಿಂದು.
ಉಷ್ಣದ ಅಂತರಾಷ್ಟ್ರೀಯ ವಾನ ಜೂಲೋಂಗಿದೆ	ತಾಪದ ಅಂತರಾಷ್ಟ್ರೀಯ ಮಾನ ಕೆಲ್ವಿನ್ ಆಗಿದೆ.

ಉಷ್ಣದ ಪರಿಣಾಮಗಳು: ಒಂದು ಕಾಯಕ್ಕೆ ಉಷ್ಣವನ್ನು ಹೊಟ್ಟಾಗ ಅದರ ತಾಪ ಹೆಚ್ಚಾಗುತ್ತದೆ. ಈಗ ನಾವು ಉಷ್ಣದ ಪರಿಣಾಮಗಳ ಬಗ್ಗೆ ಇನ್ನೂ ಹೆಚ್ಚು ಕಲಿಯೋಣ.

ಚಟುವಟಿಕೆ 15.5

ಒಂದು ಲೋಟಸದಲ್ಲಿ ನೀರನ್ನು ತೆಗೆದುಹೊಳ್ಳಿ. ಅದರ ತಾಪವನ್ನು ಗುರುತಿಲಿಕೊಳ್ಳಿ. ಈ ಲೋಟಸವನ್ನು 10 ನಿಖಿಳಗಳ ಕಾಲ ಕಾಯಲಿ. ಈಗ ಪ್ರಾಯ: ತಾಪವನ್ನು ದುರುತ್ತಿಲಿ. ನೀವು ಇನ್ನನ್ನು ವಿಳಿಸಿದಿಲಿ? ನಿಮ್ಮ ತೀವ್ರಾನವೇನು? ಉಷ್ಣಶಕ್ತಿಯು ತಾಪದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ.

ಚಟುವಟಿಕೆ 15.6



ಚಿತ್ರ 15.1 ಅನಿಲದ ವ್ಯಾಕೋಜನೆ

ಒಂದು ಗಾಜಿನ ಇಂಜೆಕ್ಟನ್ ಬಾಟಲಿಯನ್ನು ತೆಗೆದುಹೊಂಡು. 15.1 ಚಿತ್ರದಲ್ಲಿ ಕೋರಿಸಿದಂತೆ ಅದರಲ್ಲಿ ಬಾಲ್ ಪೆನ್ನಿನ ಖಾಲಿ ರಿಫೀಲ್ ಹೊಳವೆ ಸಿಕ್ಕಿಸಿ. ರಿಫೀಲ್ ಹೊಳವೆಯ ಮೇಲ್ಮೈಗದಲ್ಲಿ ಒಂದು ಹನಿ ನೀರನ್ನು ತುಂಬಿಸಿರಿ. ಬಾಟಲಿಯನ್ನು ಗಟ್ಟಿಯಾಗಿ ಒತ್ತಿ ಹಿಡಿಯಿರಿ. ನೀವು ಇನ್ನನ್ನು ವಿಳಿಸಿದಿರಿ? ಹೊಳವೆಯಿಂದ ನೀರು ಏಕೆ ಹೊರ ಚೆಲ್ಲುತ್ತದೆ?

ಚಟುವಟಿಕೆ 15.7

20 cm³ನ ಒಂದು ಜೀಕಲಿನಲ್ಲಿ ಒಂದು ಮಂಸುರಣೆಯ ತುಂಡನ್ನು ತೆಗೆದುಹೊಳ್ಳಿ. ಅದನ್ನು ಕಾಯಲಿ. ಯಾವ ಬದಲಾವಣೆಯನ್ನು ನೀವು ವಿಳಿಸಿದಿಲಿ? ನೀರು ಕುನಿಯಲು ಪ್ರಾರಂಭವಾಗುವವರೇನೂ ಕಾಯಸುವುದನ್ನು ಮುಂದುವರಿಲಿ. ನೀಲನ ಮಟ್ಟ ಕೆಳೆಗಳಿಂದ ಯುವುದನ್ನು ಗಮನಿಲಿ. ನಿಮ್ಮ ತೀವ್ರಾನವೇನು?

ಚಟುವಟಿಕೆ 15.8

20 cm³ನ ಜೀಕಲಿನಲ್ಲಿ 10 ಔಂಟಾನ್ನು ತೆಗೆದುಹೊಳ್ಳಿ. ನಂತರ ಮೇಲೆ ವಿವರಿಸಿದಂತೆ ಪ್ರಯೋಜನವನ್ನು ಮಾಡಿ. ನಿಮ್ಮ ತೀವ್ರಾನವೇನು? ಮೇಲನ ಎರಡು ಚಟುವಟಿಕೆಗಳಿಂದ, ಉಷ್ಣಶಕ್ತಿಯು ವಸ್ತುವಿನ ಫೀತಿಯಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ ಎಂದು ನಿಜಾಯಾನಬಹುದು.

ಚಟುವಟಿಕೆ 15.9

ಒಂದು ಚಪ್ಪೆ ಪ್ರೋಟ್ರ್ಯಾಲಿಯಮ್ ಪ್ರೋಮ್ಯಾಂಗನ್‌ಎಂ್ಸ್ 20 mL ಪ್ರನಾಳದಲ್ಲಿ ತೆಗೆದುಹೊಳ್ಳಿ. ಅದನ್ನು ಕಾಯಲಿ. ಒಂದು ತಿಂಗಳೊಳ್ಳಿಯನ್ನು ಪ್ರನಾಳದ ಒಳಗೆ ಒಯ್ಯಿಲಿ. ನೀವೇನು ವಿಳಿಸಿದಿಲಿ? ತಿಂಗಳೊಳ್ಳಿಯು ಏಕೆ ಪ್ರಕಾಶಮಾನವಾಗಿ ಉಲಿಯತ್ತು? ಉಷ್ಣ ಶಕ್ತಿಯು ರಾಸಾಯನಿಕ ಬದಲಾವಣೆಯನ್ನು ಉಂಟುಮಾಡುತ್ತದೆ.

ಉಷ್ಣದಿಂದಾಗುವ ಘನ ವಸ್ತುಗಳ ವ್ಯಾಕೋಜನೆಯು, ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಉಷ್ಣದಿಂದಾಗಿ ಘನವಸ್ತುಗಳ ವ್ಯಾಕೋಜನೆ

- ದಪ್ಪನೆಯ ಗಾಜಿನ ಲೋಟಕ್ಕೆ ಕುದಿಯುವ ನೀರನ್ನು ಹಾಕಿದಾಗ, ಅದು ತಕ್ಕಣ ಒಡೆದು ಹೋಗುತ್ತದೆ. ಇದಕ್ಕೆ ಕಾರಣ ಗಾಜು ಉಷ್ಣದ ಅವಾಹಕ. ಕುದಿಯುವ ನೀರನ್ನು ಗಾಜಿನ ಲೋಟದೊಳಕ್ಕೆ ಹಾಕಿದಾಗ, ಗಾಜಿನ ಒಳ ಮೇಲ್ಮೈ ಬಿಸಿಯಾಗುತ್ತದೆ. ಆದ್ದರಿಂದ ಆ ಮೇಲ್ಮೈ ವ್ಯಾಕೋಜನೆಯನ್ನು ಮೇಲ್ಮೈ ಹಾಗೆ ಇರುತ್ತದೆ. ಈ ಅಸಮ ಪ್ರಮಾಣದ ವ್ಯಾಕೋಜನೆಯಿಂದ ಗಾಜು ಒಡೆಯುತ್ತದೆ. ಏಕೆಂದರೆ ಗಾಜು ಉಷ್ಣ ಅವಾಹಕ.

2. ನೀವು ಕಾಂಕ್ರೀಟ್ ರಸ್ತೆಗಳನ್ನು ಗಮನಿಸಿದ್ದಿರಾ? ಕಾಂಕ್ರೀಟ್ ಫಲಕಗಳ ನಡುವೆ ತುಸು ತೆರಪು ಏಕೆ ಚಿಟ್ಟಿರುತ್ತಾರೆ?

3.



ಚಿತ್ರ 15.2 ಲೋಹದ ಕೊಳವೆ


ಕೆಲವು ಕೈಗಾರಿಕೆಗಳಲ್ಲಿ ಬಿಸಿ ನೀರನೊ೦ ಅಥವಾ ಬಿಸಿದ್ರವವನೊ೦ ಒಂದೆಡೆಯಿಂದ ಮಾತ್ರಾಂದೆಡೆಗೆ ಲೋಹದ ಕೊಳವೆಗಳ ಮೂಲಕ ಸಾಗಿಸುತ್ತಾರೆ. ಇವುಗಳ ವಾಕೋಚನೆ ಮತ್ತು ಸಂಕೋಚನೆಗಳಿಂದಾಗಿ ಅವುಗಳ ಭಾಗುವಿಕೆ ಅಥವಾ ಒಡೆಯುವಿಕೆಗೆ ಕಾರಣವಾಗಬಹುದು. ಇದನ್ನು ನಿವಾರಿಸುವುದು ಹೇಗೆ? ಈ ಲೋಹದ ಕೊಳವೆಗಳನ್ನು ನಿರ್ದಿಷ್ಟ ದೂರಗಳಲ್ಲಿ ಸುರುಳಿಸುತ್ತಿರುತ್ತಾರೆ. ಜೆತ್ತೆ 15.2 ನ್ನು ಗಮನಿಸಿ. ಲೋಹದ ಕೊಳವೆಗಳ ಉದ್ದೇಶ ವಾಕೋಚನೆ ಅಥವಾ ಸಂಕೋಚನೆಯ ಸಮಸ್ಯೆಯನ್ನು ಈ ಸುರುಳಿಗಳ ಸಹಾಯದಿಂದ ನಿವಾರಿಸುವುದು. ಲೋಹದ ಕೊಳವೆಯು

ವ್ಯಾಕೋಚನೆಯು ಸುರುಳಿಯ ಗಾತ್ರವನ್ನು ಸಲ್ಲಿ ಹಚ್ಚಿಸುತ್ತದೆ. ಇದರಿಂದಾಗಿ ಕೊಳವೆ ಒಡೆಯುವುದಿಲ್ಲ.

ಫನ, ದ್ರವ ಮತ್ತು ಅನಿಲಗಳ ವ್ಯಾಕೋಚನೆಯಿಂದಾಗೆ ಕೆಲವು ಜಿತರ ಸಮಸ್ಯೆಗಳನ್ನು ಪಟ್ಟಿ ಮಾಡಿರಿ ಫನ, ದ್ರವ ಮತ್ತು ಅನಿಲಗಳ ವ್ಯಾಕೋಚನೆಯು ನಮ್ಮ ಬದುಕಿನಲ್ಲಿ ಪ್ರಮುಖ ಪಾತ್ರವನ್ನು ವೆಚ್ಚಿಸುತ್ತದೆ. **ಅವುಗಳ ಕೆಲವು ಉಪಯುಕ್ತ ಅನ್ವಯಗಳನ್ನು ತಿಳಿಯೋಣ**

- ದ್ವಿಲೋಹ ಪಟ್ಟಿಯ ಉಷ್ಣ ವ್ಯಾಕೋಚನೆಗೆ ಅನೇಕ ಅನ್ವಯಗಳಿವೆ. ಸ್ಯಯಂ ಚಾಲಿತ ಉಪಕರಣಗಳಾದ ಬೆಂಕಿ ಎಚ್ಚರಿಕೆ ಗಂಟೆಗಳಲ್ಲಿ, ವಿದ್ಯುತ್ ಒಲೆ, ವಿದ್ಯುತ್ ಇಸ್ತಿಪಟ್ಟಿಗೆ, ಸೂಕ್ತ ತರಂಗ ಒಲೆ, ರೆಷ್ಟಿಜರೇಟರ್, ಇನ್‌ಕ್ಯೂಬೇಟರ್‌ಗಳು, ಹವಾನಿಯಂತ್ರಕಗಳು ಮುಂತಾದವುಗಳ ಮಂಡಲಗಳಲ್ಲಿ ಉಷ್ಣ ಸ್ವಿಚ್‌ಗಳಲ್ಲಿ ದ್ವಿಲೋಹ ಪಟ್ಟಿಯನ್ನು (bimetallic strips) ಬಳಸಲಾಗುತ್ತದೆ.

- ಕೆಲವು ತಾಪಮಾಪಕಗಳು ದ್ರವಗಳ ಉಷ್ಣವ್ಯಾಕೋಚನೆಯ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತವೆ.
- ಮೋಟಾರ್ ವಾಹನಗಳಲ್ಲಿ ಇಂಜಿನ್‌ಗಳಲ್ಲಿ ಉಪಯುಕ್ತ ಕೆಲಸವಾಗುವುದು ಉಷ್ಣವ್ಯಾಕೋಚನೆಯಿಂದ.



ಚಿತ್ರ 15.3 ಇಸ್ತಿಪಟ್ಟಿಗೆ

ನೀರನ ಅಸಂಬಧ ವಿಕಾಸ (anomalous expansion of water)

ನೀರನ್ನು ತೆಗೆಸುತ್ತಾ ಹೋದರೆ, ಮೊದಲು 4°C ವರೆಗೆ ಅದು ಸಂಕುಚಿಸುತ್ತದೆ. ಅನಂತರ ಅದು 0°C ನಲ್ಲಿ ಮಂಜುಗಡ್ಡೆಯಾಗಿ ಫನೀಭವಿಸುವ ವರೆಗೂ ವ್ಯಾಕೋಚನೆ ಹೊಂದುತ್ತದೆ. 0°C ನಿಂದ 4°C ವರೆಗೆ ನೀರನ ಈ ಅಸಾಮಾನ್ಯ ಸ್ಥಿಭಾವವನ್ನು ನೀರನ ಅಸಂಬಧ ವಿಕಾಸ ಎನ್ನುವರು. ಸಾಮಾನ್ಯ ಪದಗಳಲ್ಲಿ ಹೇಳುವುದಾದರೆ ನೀರು 4°C ಯಲ್ಲಿ ಉಷ್ಣ ನೀಡಿದಾಗ ವ್ಯಾಕೋಚಿಸುತ್ತದೆ ಮತ್ತು ತಣ್ಣಿಗೆ ಮಾಡಿದಾಗಲೂ ವ್ಯಾಕೋಚಿಸುತ್ತದೆ.

ಶೀತ ಪ್ರದೇಶಗಳಲ್ಲಿ ವಾತಾವರಣದ ಉಷ್ಣತೆಯು 0°C ಗಂತ ಕಡಿಮೆಯಾಗುತ್ತದೆ. ಇದರಿಂದ ಕೆರೆ, ಸರೋವರ, ನದಿ ಮತ್ತು ಸಮುದ್ರದ ನೀರು ಮೇಲ್ಬಾಗದಲ್ಲಿ ಫನೀಭವಿಸಿ ಮಂಜುಗಡ್ಡೆಯಾಗುತ್ತದೆ. ಆದರೆ ಕೆಳಗಿನ ಪದರದ ನೀರು 4°C ನಲ್ಲಿ ಇರುತ್ತದೆ. ಇದರಿಂದಾಗಿ ಏನು ಮತ್ತಿತರ ಜಲಜೀವಿಗಳು ವಾತಾವರಣದ ಉಷ್ಣತೆ 0°C ಗೆ ಕುಸಿದಾಗಲೂ ಜೀವಂತವಾಗಿರುತ್ತವೆ. ವ್ಯಾಕೋಚಿಸುತ್ತಿರುವ ನೀರು ಮಂಜುಗಡ್ಡೆಯ ರೂಪದಲ್ಲಿದ್ದು, ನೀರಿಗಂತ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತದೆ. ಹಾಗಾಗಿ ಮಂಜುಗಡ್ಡೆ

ನೀರಿನ ಮೇಲೆ ತೇಲುತ್ತಿರುತ್ತದೆ. ಈ ಮಂಜುಗಡ್ಡೆಯು ಉಷ್ಣ ನಿರೋಧಕವಾಗಿದ್ದು, ನೀರಿನ ತಾಪವನ್ನು ಕಾಪಾಡುತ್ತದೆ.

ನಾವು ಈಗಳೇ ತಾಪ ಮತ್ತು ಉಷ್ಣಿಯ ಬಗ್ಗೆ ಅಧ್ಯಯನ ಮಾಡಿದ್ದೇವೆ. ಈಗ ನಾವು ತಾಪಮಾಪಕ ಎಂಬ ಉಪಕರಣವನ್ನು ಉಪಯೋಗಿಸಿ ತಾಪವನ್ನು ಅಳೆಯುವ ಬಗ್ಗೆ ತಿಳಿಯೋಣ.

ತಾಪಮಾಪಕ : ಒಂದು ವ್ಯವಸ್ಥೆಯ ತಾಪವನ್ನು ಪರಿಮಾಣಾತ್ಮಕವಾಗಿ ಅಳೆಯುವ ಸಾಧನವೇ ತಾಪಮಾಪಕ. ಈಯಿ ತನ್ನ ಮುಗುವಿನ ದೇಹದ ತಾಪವನ್ನು ಕೈಯಿಂದ ಸ್ವರ್ತಿಸಿ ತಿಳಿಯುವುದನ್ನು ನೀವು ಗಮನಿಸಿರಬಹುದು. ಈ ಅಭಾಸದಲ್ಲಿ ಪರಿಮಾಣಾತ್ಮಕ ಅಳತೆ ಸಿಗುವುದಿಲ್ಲ. ಇದು ಕೇವಲ ತಾಪದ ಅಂದಾಜನ್ನು ನೀಡುತ್ತದೆ.

ತಾಪದ ಅಳತೆ

ಹೆಚ್ಚಿನ ತಾಪಮಾಪಕಗಳಲ್ಲಿ ದ್ರವಗಳಿಗೆ ಉಷ್ಣ ನೀಡಿದಾಗ ವ್ಯಕ್ತೋಚಿಸುವ ಗುಣವನ್ನು ಉಪಯೋಗಿಸಿ ತಾಪವನ್ನು ಅಳೆಯಲಾಗುತ್ತದೆ. ತಾಪ ಹೆಚ್ಚಿದ್ದರೊಂದಿಗೆ ತಾಪಮಾಪಕದ ಸ್ತಂಭದಲ್ಲಿರುವ ದ್ರವ ಪಾದರಸ ಸ್ತಂಭದ ಉದ್ದು ಹೆಚ್ಚಿತ್ತದೆ. ದೈನಂದಿನ ಜೀವನದಲ್ಲಿ ತಾಪಮಾಪಕವನ್ನು ನಾವು ಸಾಮಾನ್ಯವಾಗಿ ಉಪಯೋಗಿಸುತ್ತೇವೆ. ಇತ್ತಿಚಿನ ದಿನಗಳಲ್ಲಿ ಡಿಜಿಟಲ್ ತಾಪಮಾಪಕಗಳನ್ನು ನೋಡಬಹುದು.

ಪ್ರಯೋಗ ಶಾಲಾ ಉಷ್ಣತಾ ಮಾಪಕ




ಚಿತ್ರ 15.4 ಪ್ರಯೋಗ ಶಾಲಾ ಉಷ್ಣತಾ ಮಾಪಕ

ಪ್ರಯೋಗಶಾಲಾ ಉಷ್ಣತಾ ಮಾಪಕವನ್ನು ತಾಪವನ್ನು ಅಳೆಯಲು ಅಥವಾ ತಾಪದ ಬದಲಾವಣೆಗಳನ್ನು ಕರಾರುವಾಕ್ಷಾಗಿ ಅಳೆಯಲು ಉಪಯೋಗಿಸುತ್ತಾರೆ. ಇದನ್ನು ಲೋಹ ಅಥವಾ ಗಾಜಿನಿಂದ ಮಾಡಿರುತ್ತಾರೆ ಮತ್ತು ಇದನ್ನು ಹದಮಾಡುವಿಕೆ ಅಥವಾ ಅನಿಲನದ ವಿಧಾನದಿಂದ ಹೆಚ್ಚು ಬಾಳಿಕೆ ಬರುವಂತೆ ಮಾಡಲಾಗುತ್ತದೆ. ಒಂದು ವಿವಿಧ ರೀತಿಯ ಪ್ರಯೋಗಶಾಲಾ ಉಷ್ಣತಾಮಾಪಕಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಗಾಜಿನ ಬುರುಡೆಯಲ್ಲಿರುವ ದ್ರವ ಹೊರಗೆ ಸ್ವವಿಸದಂತೆ ಉಷ್ಣತಾಮಾಪಕವನ್ನು, ಗಾಜಿನಿಂದ ಮೊಹರು ಮಾಡಿರುತ್ತಾರೆ. ಸಾಮಾನ್ಯವಾಗಿ ಈ ದ್ರವಗಳು ಪಾದರಸ ಅಥವಾ ಕೆಂಪು ಆಲ್ಯೂಮಿಯಾಲ್ ಆಗಿರುತ್ತವೆ. ತಾಪದೊಂದಿಗೆ ಇದರ ಗಾತ್ರವು ಬದಲಾಗುತ್ತದೆ. ದ್ವಿಲೋಹ ಪಟ್ಟಿಯಿಂದ ಮಾಡಲ್ಪಟ್ಟ ಉಷ್ಣತಾಮಾಪಕದಲ್ಲಿ ಎರಡು ಬೇರೆ ಲೋಹಗಳನ್ನು ಜೋಡಿಸಿರುತ್ತಾರೆ. ಬಿಸಿಯಾದಂತೆ ಅವುಗಳ ವ್ಯಕ್ತೋಚನೆಯ ದರವು ಬೇರೆಯಾಗಿರುತ್ತದೆ. ಹಲವುಬಾರಿ ಉದ್ದ ದ್ವಿಲೋಹ ಪಟ್ಟಿಯನ್ನು ಸುರುಳಿಯಂತೆ ಸುತ್ತಿ, ಸೂಚಿಷಿಫಲಕದೊಂದಿಗೆ ಉಪಯೋಗಿಸುತ್ತಾರೆ.

ವೈದ್ಯಕೀಯ ತಾಪಮಾಪಕ (Clinical thermometer)

ಮಾನವರ ಅಥವಾ ಪ್ರಾಣಿಗಳ ವೈದ್ಯಕೀಯ ಉಪಯೋಗಕ್ಕಾಗಿ ರಚಿಸಿರುವ ತಾಪಮಾಪಕಕ್ಕೆ ವೈದ್ಯಕೀಯ ತಾಪಮಾಪಕ ಎನ್ನುವರು. ಈ ಉಷ್ಣತಾಮಾಪಕದಲ್ಲಿ ಪಾದರಸವನ್ನು ಬಳಸಲಾಗಿದೆ. ತಾಪಮಾಪಕವು ಲೋಮನಾಳದಿಂದ ಮಾಡಲ್ಪಟ್ಟಿದ್ದು, ಅದರ ಒಂದು ತುದಿ ಮುಚ್ಚಿದು, ಇನ್ನೊಂದು ತುದಿಯನ್ನು ಬುರುಡೆಗೆ ಸೇರಿಸಲಾಗಿದೆ. ಬುರುಡೆಯ ಸಮೀಪ ಲೋಮನಾಳವನ್ನು ಬಗ್ಗೆಸಲಾಗಿದೆ. ಇದನ್ನು ಅದುಮುವಿಕೆ (constriction) ಎನ್ನುವರು. ರೋಗಿಗಳ ಬಾಯಿ ಅಥವಾ ಕಂಕುಳದಲ್ಲಿಟ್ಟ ತಾಪಮಾಪಕವನ್ನು ಹೊರತೆಗೆದಕೂಡಲೇ ಪಾದರಸವು ಹಿಂದಕ್ಕೆ ಹೋಗುವುದನ್ನು ನಾಳದ ವಕ್ತವೆಯು

ತದेयुत्तदे. ತಾಪಮಾಪಕವನ್ನು ಉಪಯೋಗಿಸುವ ಮೊದಲು, ಅದನ್ನು ಜೋರಾಗಿ ಅಲುಗಾಡಿಸಿ ಪಾದರಸವನ್ನು ಬುರುಡೆಯೋಳಕ್ಕೆ ಹೋಗುವಂತೆ ಮಾಡಬೇಕು.



ರೋಗಿಗಳ ನಡುವೆ ರೋಗ ಹರಡುವ ಅಪಾಯವನ್ನು ತಪ್ಪಿಸಲು ಪ್ರತಿಸಲ ತಾಪಮಾಪಕವನ್ನು ವಂದ್ಯ ಮಾಡಬೇಕು. ಅಂದರೆ ಕ್ರಿಮಿಮುಕ್ತ ಮಾಡಬೇಕು.

ವ್ಯಾದ್ಯಕೀಯ ತಾಪಮಾಪಕದ ಚಿತ್ರವನ್ನು (15.5) ಗಮನಿಸಿ ಮತ್ತು ಏರಡು ವಿಶಿಷ್ಟ ಲಕ್ಷಣಗಳನ್ನು ತಿಳಿಸಿ.

ಆರೋಗ್ಯವಂತ ಮಾನವನ ದೇಹದ ತಾಪ ಸುಮಾರು 37°C . ಇದು 98.6°F ಗೆ ಸಮನಾಗಿರುತ್ತದೆ. ಯಾವುದೇ ಕಾರಣಕ್ಕೂ, ನಮ್ಮ ದೇಹದ ತಾಪವು 35°C ಗಿಂತ ಕಡಿಮೆ ಮತ್ತು 42°C ಗಿಂತ ಹೆಚ್ಚು ಇರುವುದಿಲ್ಲ. ಆದ್ದರಿಂದ ವ್ಯಾದ್ಯಕೀಯ ತಾಪಮಾಪಕದ ವ್ಯಾಪ್ತಿಯು 35°C ಮತ್ತು 42°C ನಡುವೆ ಇರುತ್ತದೆ.

ಯೋಜಿತ: ಉಷ್ಣತಾಮಾಪಕದಲ್ಲಿ ದ್ರವವಾಗಿ ನೀರನ್ನು ಉಪಯೋಗಿಸುವುದಿಲ್ಲ. ಏಕೆ?

ವ್ಯಾದ್ಯಕೀಯ ತಾಪಮಾಪಕವನ್ನು ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುನ್ದೆಚ್ಚರಿಕೆಗಳು :

- ತಾಪಮಾಪಕವನ್ನು ಉಪಯೋಗಿಸುವ ಮೊದಲು ಮತ್ತು ಅನಂತರ ಚೆನಾಗಿ ತೋಳಿಯಬೇಕು. ಪೂರ್ತಿನಾಶಕ ದ್ರಾವಣ ಉಪಯೋಗಿಸುವುದು ಹೆಚ್ಚು ಸೂಕ್ತ.
- ಬಿಸಿನೀರಿನಲ್ಲಿ ತಾಪಮಾಪಕವನ್ನು ತೋಳಿಯಬಾರದು.
- ಉಪಯೋಗಿಸುವುದಕ್ಕಿಂತ ಮೊದಲು ಪಾದರಸದ ಮಟ್ಟ 35°C ಗಿಂತ ಕಡಿಮೆ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
- ತಾಪಮಾಪಕದಲ್ಲಿ ಪಾದರಸದ ಓದುವ ಮಟ್ಟ ಕಣ್ಣಿನ ದೃಷ್ಟಿಗೆ ನೇರವಾಗಿರಬೇಕು. ಜಾಗರೂಕತೆಯಿಂದ ತಾಪಮಾಪಕವನ್ನು ಬಳಸಿ. ಗಟ್ಟಿಯಾದ ವಸ್ತುವಿಗೆ ಏನಾದರೂ ತಾಗಿದರೆ ಒಡೆದು ಹೋಗುವುದು,
- ತಾಪಮಾಪಕದ ಗಾಜಿನ ಬುರುಡೆಯನ್ನು ಹಿಡಿದುಕೊಂಡು ಪಾದರಸದ ಮಟ್ಟವನ್ನು ಓದಬಾರದು.

ಚಟುವಟಿಕೆ 15.10

ಷೈದ್ಯಕಾರ್ಯ ತಾಪಮಾಪಕವನ್ನು ಬಳಸಿ, ನಿಮ್ಮ ಸುಮಾರು 10 ಸ್ಕೇಲ್‌ಕಿರ್ತರ ದೇಹದ ತಾಪವನ್ನು ಪರಿಶೀಲಿ. ನಿಮ್ಮ ವೀಕ್ಷಣೆಯನ್ನು ದಾಖಲಾಗಿ. ಪ್ರತಿಯೊಬ್ಬರ ಕಂಕುಳದಲ್ಲಿ ಷೈದ್ಯಕಾರ್ಯ ತಾಪಮಾಪಕವನ್ನು ಇಟ್ಟಿ ಈ ಚಟುವಟಿಕೆಯನ್ನು ಮಾಡಿ.


ತಾಪ ಮಾಪಕಗಳು ಮತ್ತು ಅಳತೆ ಪಟ್ಟಿ.

ಸಾಮಾನ್ಯವಾಗಿ ಮೂರು ರೀತಿಯ ಪಟ್ಟಿಗಳನ್ನು ಉಪಯೋಗಿಸುತ್ತಾರೆ

1. ಸೆಲ್ಸಿಯಸ್ ಪಟ್ಟಿ
2. ಫಾರ್ನೇಹೆಚ್ ಪಟ್ಟಿ
3. ಕೆಲ್ವಿನ್ ಪಟ್ಟಿ

ತಾಪವನ್ನು ಸಾಮಾನ್ಯವಾಗಿ ಡಿಗ್ರಿ ಸೆಲ್ಸಿಯಸ್ ನಿಂದ ಅಳೆಯುತ್ತಾರೆ. ಇದನ್ನು ಸಾಂಕೇತಿಕವಾಗಿ $^{\circ}\text{C}$ ಎಂದು ಸೂಚಿಸುತ್ತಾರೆ. ತಾಪದ ಇನ್ವೋಂದು ಮಾನವು ಡಿಗ್ರಿ ಫಾರ್ನೇಹೆಚ್ ಆಗಿದೆ. ಇದನ್ನು ಸಾಂಕೇತಿಕವಾಗಿ $^{\circ}\text{F}$ ಎಂದು ಸೂಚಿಸುತ್ತಾರೆ. ತಾಪದ S.I ಮಾನ ಕೆಲ್ವಿನ್ ಆಗಿರುತ್ತದೆ (K).

ತಾಪದ ಮಾಪಕಗಳ ಪಟ್ಟಿಯನ್ನು ಹೋಲಿಸುವ ಚಿತ್ರವನ್ನು ತೋರಿಸಲಾಗಿದೆ.



ಚಿತ್ರ 15.6 ಮೂರು ಬಗೆಯ ಉಷ್ಣತಾ ಅಳತೆ ಪಟ್ಟಿಗಳ ಹೋಲಿಕೆ

ಸೆಲಿಯಸ್ ಮಾಪಕದಲ್ಲಿ ಮಂಜುಗಡ್ಡೆಯ ದ್ರವನ ಬಿಂದುವನ್ನು ಸೊನ್ನೆ ಎಂತಲೂ ಮತ್ತು ನೀರಿನ ಕುದಿಬಿಂದುವನ್ನು 100 ಇಗ್ರಿ ಎಂದು ಗುರುತಿಸಲಾಗಿದೆ. ಇವುಗಳ ನಡುವಿನ ದೂರವನ್ನು 100 ಸಮಭಾಗಗಳಾಗಿ ಮಾಡಲಾಗಿದೆ.

ಫ್ರಾರ್ನ್ ಹೀಟ್ನಲ್ಲಿ ಮಂಜುಗಡ್ಡೆಯ ದ್ರವನ ಬಿಂದುವನ್ನು 32 ಇಗ್ರಿ ಎಂದೂ, ನೀರಿನ ಕುದಿಯವ ಬಿಂದುವನ್ನು 212 ಇಗ್ರಿ ಎಂದೂ ಗುರುತಿಸಲಾಗಿದೆ. ಇವುಗಳ ನಡುವಿನ ದೂರವನ್ನು 180 ಸಮಪಾಲು ಮಾಡಲಾಗಿದೆ.

ಕೆಲ್ನಿನ ಮಾಪಕದಲ್ಲಿ, ಮಂಜುಗಡ್ಡೆಯ ದ್ರವನ ಬಿಂದು 273 K ಮತ್ತು ನೀರಿನ ಕುದಿಬಿಂದು 373 K ಎಂದು ಗುರುತಿಸಲಾಗಿದೆ. ಸೆಲಿಯಸ್ ಮಾಪಕದಲ್ಲಿರುವಂತೆ ಈ ಎರೆಡು ಬಿಂದುಗಳ ನಡುವಿನ ದೂರವನ್ನು 100 ಸಮಪಾಲು ಮಾಡಲಾಗಿದೆ. ಆದ್ದರಿಂದ ಕೆಲ್ನಿನ ಮಾಪಕವು ಸೆಲಿಯಸ್ ಮಾಪಕದೊಂದಿಗೆ ಸದೃಶ್ಯತೆಯನ್ನು ಹೊಂದಿದೆ.



ಆಂಡ್ರೋಸ್ ಸೆಲಿಯಸ್ (1701–1744)

ಈ ಮೊದಲು ಸೆಲಿಯಸ್ ಉಪ್ಪತ್ತಾಮಾಪಕವನ್ನು ಸೆಂಟಿಗ್ರೇಡ್ ಎಂದು ಪರಿಗಣಿಸಲಾಗಿತ್ತು. ಸ್ವಿಡನ್ ದೇಶದ ಖಗೋಳವಿಚಾರಣೆ ಆಂಡ್ರೋಸ್ ಸೆಲಿಯಸ್‌ರವರು ಈ ಮಾಪಕವನ್ನು ಅಭಿವೃದ್ಧಿಪಡಿಸಿದವರು. ಅದರಲ್ಲಿ ನೀರಿನ ಘನಭವಿಸುವ ಬಿಂದು(0°) ಮತ್ತು ಕುದಿಯುವ ಬಿಂದುವಿನ (100°) ನಡುವೆ ಇರುವ ದೂರವನ್ನು 100 ಸಮಪಾಲು ಮಾಡಲಾಗಿತ್ತು. ಹಾಗಾಗಿ ಇದನ್ನು ಸೆಂಟಿಗ್ರೇಡ್ ಮಾಪಕ ಎನ್ನುವರು. ಆದರೆ 1948 ರಲ್ಲಿ ತೊಕ ಮತ್ತು ಅಳತೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸೆಲಿಯಸ್ ಎಂಬ ಪದವನ್ನು ಬಳಕೆಗೆ ತರಲಾಯಿತು.

ಆಂಡ್ರೋಸ್ ಸೆಲಿಯಸ್

ಯೋಜನೆ : 34 °C ಸೆಲ್ಯುಯನ್ ರಿಂತ ಕಡಿಮೆ ತಾಪವಿದ್ದಲ್ಲ ಹಾದರಿಸಿದ ತಾಪಮಾಪಕವನ್ನು ಉಪಯೋಧಿಸುವುದು ಸೂಕ್ತವಲ್ಲ. ಅದರ ಬದಲಾಗಿ ಆಲ್ಫ್ರೋಡ್ಹಾರ್ ಇರುವ ತಾಪಮಾಪಕವನ್ನು ಬಳಸುವರು ಕಾರಣ ಕೊಡಿ.

ಅಂತರ ಪರಿವರ್ತನೆ (Conversion)

1. ತಾಪವನ್ನು ಸೆಲಿಯಸ್ ಮಾಪಕದಿಂದ ಕೆಲ್ನಿನ ಮಾಪಕದ ತಾಪಕ್ಕೆ ಪರಿವರ್ತಿಸುವಾಗ, 273 ಸಂಖ್ಯೆಯನ್ನು ಸೆಲಿಯಸ್ ಮಾಪಕದ ತಾಪಕ್ಕೆ ಸೇರಿಸಬೇಕು.

ಉದಾಹರಣೆ: 0°C ಇದನ್ನು ಕೆಲ್ನಿನಾಗೆ ಪರಿವರ್ತಿಸಿದಾಗ $0^{\circ}\text{C} = 0 + 273 \text{ K} = 273 \text{ K}$ ಆಗುತ್ತದೆ.

$$\text{C} = \frac{5}{9} (\text{F} - 32)$$

ಮಂಜುಗಡ್ಡೆಯ ಕರಗುವ ಬಿಂದು ಮತ್ತು ನೀರಿನ ಕುದಿಯುವ ಬಿಂದು ಕಂಡುಹಿಡಿಯಲು ಉಪ್ಪತ್ತಾಮಾಪಿಯನ್ನು ಹೇಗೆ ಬಳಸಬಹುದು ಎಂಬುದನ್ನು ಅಭ್ಯಸಿಸೋಣ.


ಸೃಷ್ಟಿ

${}^{\circ}\text{F}$ ನಿಂದ ${}^{\circ}\text{C}$ \longrightarrow 32ನ್ನು ಕಳೆದು 5ರಿಂದ ಗುಣಿಸಿ ನಂತರ 9ರಿಂದ ಭಾಗಿಸಿ.

${}^{\circ}\text{C}$ ನಿಂದ ${}^{\circ}\text{F}$ \longrightarrow 9ರಿಂದ ಗುಣಿಸಿ 5ರಿಂದ ಭಾಗಿಸಿ ನಂತರ 32ನ್ನು ಸಂಕಲಿಸಿ.

ಚಟುವಟಿಕೆ 15.11

ನೀರಿನ ಕುದಿಜಂಡುವನ್ನು ಕಂಡುಹಿಡಿಯುವುದು.



ಚಿತ್ರ 15.7 ನೀರಿನ ಕುದಿಯುವ ಬಿಂದು

50 cm³ ನೀರನ್ನು ದುಂಡುತಳಿ ಪಾತ್ರೆಯಲ್ಲಿ ತೆಗೆದುಕೊಳ್ಳಿ ಮತ್ತು ಕಾಯಿಸಿ.ಮುರಿದ ಪಿಂಗಾಳಿಯ ಕೆಲವು ಚೂರುಗಳನ್ನು ಸೇರಿಸಿ.ಪಿಂಗಾಳಿ ಚೂರುಗಳು ನೀರಿನ ಏಕರೂಪದ ಕಾಸುವಿಕೆಗೆ ಸಹಾಯಕವಾಗುತ್ತವೆ. ನೀರು ಕುದಿಯಲು ಪ್ರಾರಂಭವಾದ ಹೊಡಲೆ ತಾಪವನ್ನು ದಾಖಲಿಸಿ. 5 ನಿಮಿಷದವರೆಗೆ ಪ್ರತಿ 30 ಸೆಕೆಂಡ್‌ಗೆ ಒಮ್ಮೆ ತಾಪವನ್ನು ದಾಖಲಿಸಿ. ಅದರ ಸರಾಸರಿಯನ್ನು ಕಂಡುಹಿಡಿಯಿರಿ.


ನಿಮ್ಮ ಕಂಡುಹಿಡಿ : ಸೋಂಡಿಯಂ ಕ್ಲೈರ್‌ಡನ್ನು ಸೇಲಿಸಿ. ನೀರಿನ ಕುದಿಯುವ ಒಂದುವನ್ನು ಈ ಚಟುವಟಿಕೆಯಂದ ಕಂಡುಹಿಡಿಯಲಿ.

ನೀರಿನಲ್ಲಿ ವಿಲೀನವಾಗುವ ಲವಣಗಳು ಇದ್ದಲ್ಲಿ ನೀರಿನ ಕುದಿಬಿಂದು ಹೆಚ್ಚಿತ್ತದೆ. ಹಾಗೆ ಒತ್ತೆಡವು ಕುದಿಬಿಂದುವಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಮೇಲಿನ ಪ್ರಯೋಗದಲ್ಲಿ ಒತ್ತೆಡವು ಒಂದೇ ಮಟ್ಟದಲ್ಲಿರಬೇಕಾದರೆ ಆವಿಹೊರಕೊಳವೆ ಅಗತ್ಯ. ದ್ರವ್ಯವನ್ನು ದ್ರಾವಕಕ್ಕೆ ಸೇರಿಸಿದಾಗ ಸಹ ದ್ರಾವಕದ ಕುದಿಬಿಂದು ಹೆಚ್ಚಿಗುತ್ತದೆ ಎಂಬುದನ್ನು ಉಲ್ಲೇಖಿಸುವುದು ಅತಿ ಅಗತ್ಯ. ಈ ಚಟುವಟಿಕೆಯನ್ನು ನೀರಿಗೆ ಉಪ್ಪಬೆರೆಸಿ ಮಾಡಿನೋಡಿ. ವಿಲೀನ ಗೊಳ್ಳುವ ದ್ರವ್ಯವನ್ನು ದ್ರಾವಕಕ್ಕೆ ಸೇರಿಸಿದಾಗ ಸಾಮಾನ್ಯವಾಗಿ ಕುದಿಬಿಂದು ಹೆಚ್ಚಿಗುತ್ತದೆ.

ಪ್ರೇರ್ಪರ್ ಕುಕ್ಕರಿನಲ್ಲಿ ಮೇಲಿನ ಮುಚ್ಚಳದಲ್ಲಿರುವ ‘ಭಾರ’ದ ಮೂಲಕ ಆವಿ ಹೊರಹೋಗುವುದನ್ನು ತಡೆಯುವುದರಿಂದ ಕುಕ್ಕರಿನೊಳಗೆ ನೀರಿನ ಕುದಿಯುವ ಬಿಂದು ಹೆಚ್ಚುತ್ತದೆ. ಕುಕ್ಕರಿನೊಳಗೆ ಒತ್ತಡ ನಿರ್ದಿಷ್ಟ ಮಿಶಿಯನ್ನು ಮೇರಿದಾಗ “ಭಾರವು” ಎತ್ತಲ್ಪಡುತ್ತದೆ ಮತ್ತು ಆವಿ ಹೊರ ಹೋಗುತ್ತದೆ.

ಚೆಟುವಟಿಕೆ 15.12

ಮಂಜುಗಡ್ಡೆಯ ದ್ರವನಣಿಂದುವನ್ನು ಕಂಡುಹಿಡಿಯುವುದು.



ಚಿತ್ರ 15.8 ಮಂಜುಗಡ್ಡೆಯ ದ್ರವನ ಬಿಂದುವನ್ನು ಕಂಡುಹಿಡಿಯುವ ಪ್ರಯೋಗ

ಮಂಜುಗಡ್ಡೆಯ ದ್ರವನಣಿಂದುವನ್ನು ನಿರ್ದಿಷ್ಟಿಸುವುದು. ಆಲಿಕೆಯಲ್ಲಿ ಚಿಕ್ಕ ಚಿಕ್ಕ ಮಂಜುಗಡ್ಡೆಯ ಘನಗಳನ್ನು ತೆಗೆದುಹೊಳ್ಳಿ, ಚಿತ್ರ 15.8ರಲ್ಲಿ ತೋರಿಸಿರುವಂತೆ ತಾಪಮಾಪಕದ ಬುರುಡೆಯನ್ನು ಆಲಿಕೆಯೊಳಗೆ ಇಡಿ. ತಾಪಮಾಪಕದ ಬುರುಡೆಯ ಸುತ್ತಲೂ ಮಂಜುಗಡ್ಡೆಯ ಘನಗಳು ಇರುವಂತೆ ನೋಡಿಕೊಳ್ಳಿ. ಆಲಿಕೆಯ ಕೆಳಗೆ ಗಾಜಿನ ಸೀಸೆಯನ್ನು ಇಡಿ. ಆಲಿಕೆಯ ಸುತ್ತಲಿನ ಗಾಳಿಯ ತಾಪವನ್ನು ಉಪಯೋಗಿಸಿಕೊಂಡು ಮಂಜುಗಡ್ಡೆ ದ್ರವಿಸಲು ಪ್ರಾರಂಭವಾಗುತ್ತದೆ. ಆಲಿಕೆಯಿಂದ ನೀರಿನ ಹನಿಗಳು ಹೊರಬಂತಿದ್ದು. 10 ನಿಮಿಷದ ನಂತರ ತಾಪಮಾಪಕದಲ್ಲಿರುವ ಪಾದರಸದ ಮಟ್ಟವನ್ನು ಗುರುತಿಸಿ ಮತ್ತು ಸೂಚ್ಯಾಂಕವನ್ನು ದಾಖಲಿಸಿ. ಇದು ಮಂಜುಗಡ್ಡೆಯ ದ್ರವನ ಬಿಂದುವಾಗಿರುತ್ತದೆ.

ಈ ಪಟ್ಟಿಯಲ್ಲಿ ಕೆಲವು ಸಾಮಾನ್ಯ ವಸ್ತುಗಳ ಸರಾಸರಿ ದ್ರವನ ಮತ್ತು ಕುದಿಯುವ ತಾಪವನ್ನು ತೋರಿಸಲಾಗಿದೆ.

ಕಂಡುಹಿಡಿ : ಒಂದು ವಸ್ತುವಿನ ಘನೀಕರಣದ ಮೇಲೆ ಪರಿಣಾಮ ಇರುವ ಅಂಶಗಳು ಇವೆಯೇ? ಮಂಜುಗಡ್ಡೆಯ ಜೊತೆ ಉಪನ್ನು ಸೇರಿಸಿ ಚೆಟುವಟಿಕೆ 15.12ನ್ನು ಮಾಡಿ. ನಿಮ್ಮ ತಿಳಿದಾಗ ನೀವು ಕಂಡುಹಿಡಿಯಿರುತ್ತಾನೆ?

ಪಟ್ಟಿ 15.2 ದ್ರವನ ಬಿಂದು ಮತ್ತು ಕುದಿಬಿಂದು

ವಸ್ತುಗಳು	ದ್ರವನ ಬಿಂದುವಿನ ತಾಪ ($^{\circ}\text{C}$)	ಕುದಿಬಿಂದು, ಆವೇಕರಣದ ತಾಪ ($^{\circ}\text{C}$)
ಅಲ್ಯೂಮಿನಿಯಮ್	659	2,327
ತಾಪ್ತಿ	1,083	2,595
ಚಿನ್ನ	1,063	2,600
ಪಾದರಸ	-38.8	357
ಸೈಟ್ರೋಜನ್	-210	-196
ಆಕ್ಸಿಜನ್	-219	-183
ನೀರು	0	100

ಪಟ್ಟಿ 15.2ರಲ್ಲಿ ಕೊಟ್ಟರುವ ವಸ್ತುಗಳ ಕುದಿಬಿಂದು ಮತ್ತು ದ್ರವನ ಬಿಂದುವನ್ನು ಕೆಲ್ವಿನ್ ಮಾಪಕಕ್ಕೆ ಪರಿವರ್ತಿಸಿ.

ನೀವು ಕಲಿತಿರುವುದು

- ಉಷ್ಣ ಮತ್ತು ತಾಪ ಈ ಪದಗಳ ವ್ಯಾಖ್ಯಾನ.
- ಘನ, ದ್ರವ ಮತ್ತು ಅನಿಲಗಳಲ್ಲಿ ಉಷ್ಣದ ಪರಿಣಾಮವನ್ನು ಗುರುತಿಸುವುದು ಮತ್ತು ವಿವರಿಸುವುದು.
- ದೃಂಡಿನ ಜೀವನದಲ್ಲಿ ಘನ, ದ್ರವ ಮತ್ತು ಅನಿಲಗಳ ವ್ಯಾಕೋಜನೆಯ ಅನ್ವಯಗಳು.
- ವಿವಿಧ ತಾಪಮಾಪಕದ ಪಟ್ಟಿಗಳನ್ನು ಹೆಸರಿಸುವುದು.
- ತಾಪಮಾಪಕದಲ್ಲಿ ಪಾದರಸದ ಉಪಯೋಗದ ಪ್ರಯೋಜನಗಳನ್ನು ಪಟ್ಟಿಮಾಡುವುದು.
- ಸೆಲ್ಸಿಯಸ್ ಪಟ್ಟಿಯಿಂದ ಫ್ಯಾರನ್‌ಹೀಇಕ್‌ಪಟ್ಟಿಗೆ ಪರಿವರ್ತನೆ ಮತ್ತು ಫ್ಯಾರನ್‌ಹೀಇಕ್ ಪಟ್ಟಿಯಿಂದ ಸೆಲ್ಸಿಯಸ್ ಪಟ್ಟಿಗೆ ಪರಿವರ್ತಿಸುವ ವಿಧಾನ.

ಅಭ್ಯಾಸಗಳು

I ಪ್ರತಿಯೊಂದು ಅಪೂರ್ವವಾಕ್ಯ / ಪ್ರಶ್ನೆಗೆ ನಾಲ್ಕು ಪರಿಹಾರೆಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ :

1. ಒಂದು ಕಾಯವನ್ನು ಕಾಯಿಸಿದಾಗ, ಕಾಯದಲ್ಲಿರುವ ಅಣುಗಳು
 - ಎ. ವೇಗವಾಗಿ ಕಂಪಿಸಲು ಪ್ರಾರಂಭಿಸುತ್ತವೆ.
 - ಬಿ. ಶಕ್ತಿಯನ್ನು ಕಳೆದುಹೊಳ್ಳುತ್ತವೆ.
 - ಸಿ. ಹೆಚ್ಚಿ ಭಾರವಾಗುತ್ತವೆ.
 - ಡಿ. ಹಗುರವಾಗುತ್ತವೆ.
2. ಒಂದು ಕಾಯದ ತಾಪ ಸೂಚಿಸುವುದು
 - ಎ. ಒಂದು ಕಾಯದ ಅಣುಗಳ ಒಟ್ಟು ಶಕ್ತಿಯನ್ನು
 - ಬಿ. ಒಂದು ಕಾಯದ ಅಣುಗಳ ಸರಾಸರಿ ಶಕ್ತಿಯನ್ನು
 - ಸಿ. ಕಾಯದ ಅಣುಗಳ ಒಟ್ಟು ವೇಗವನ್ನು
 - ಡಿ. ಕಾಯದ ಅಣುಗಳ ಸರಾಸರಿ ಚಲನಶಕ್ತಿ
3. A ಮತ್ತು B ಎರಡು ಕಾರ್ಯಗಳಿವೆ. A ಯ ತಾಪ B ಗಿಂತ ಹೆಚ್ಚು. ಇದರ ಅರ್ಥ
ಎ. ಸರಾಸರಿಯಾಗಿ A ಯ ಅಣುಗಳು B ಯ ಅಣುಗಳಿಗಿಂತ ಹೆಚ್ಚು ವೇಗವಾಗಿ ಕಂಪಿಸುತ್ತವೆ.
ಬಿ. A ಅಣುಗಳ ಒಟ್ಟು ಶಕ್ತಿಗಿಂತ B ಅಣುಗಳ ಒಟ್ಟು ಶಕ್ತಿ ಹೆಚ್ಚಾಗಿರುತ್ತದೆ.
ಸಿ. A ಯ ಪ್ರಜ್ಞನ್ ಶಕ್ತಿಗಿಂತ B ಯ ಸರಾಸರಿ ಪ್ರಜ್ಞನ್ ಶಕ್ತಿ ಹೆಚ್ಚಿರುತ್ತದೆ.
ಡಿ. A ನಲ್ಲಿರುವ ಉಷ್ಣವು ಯಾವಾಗಲು B ಗಿಂತ ಹೆಚ್ಚಿರುತ್ತದೆ.

II ಸೂಕ್ತ ಪದಗಳೊಂದಿಗೆ ಬಿಂಬಿರುವ ಸ್ಥಳವನ್ನು ಭರ್ತಿಸಮಾಡಿ :

1. ಒಂದು ಕಾಯದ ಬಿಸಿ ಅಥವಾ ತೆಣ್ಣಿನ ಮಟ್ಟವನ್ನು _____ ಎನ್ನುವರು (ಉಷ್ಣ / ತಾಪ)
2. ತಾಪವನ್ನು ಪ್ರಕಟಿಸುವುದು(ಸೂಚಿಸುವುದು) _____(ಡಿಗ್ರಿ ಸೆಲ್ಸಿಯಸ್ / ಜೂಲ್)
3. ಸ್ಥಿರ ತಾಪದಲ್ಲಿ ಕಾಯವು ದ್ರವದಿಂದ ಅನಿಲಕ್ಕೆ ಬದಲಾಗುವುದನ್ನು _____ ಎನ್ನುವರು (ಸಾಂದ್ರೀಕರಣ/ಸುದಿಯುವ ಬಿಂದು).
4. ಸೆಲ್ಸಿಯಸ್ ಪಟ್ಟಿಯಲ್ಲಿ ನೀರಿನ ಸುದಿಯವ ಬಿಂದುವಿನ ತಾಪ _____⁰C (100/373/212/32).
5. ಉಷ್ಣದ S.I ಮಾನ _____ (ಜೂಲ್ / ಕ್ಯಾಲೋರಿ).

III ಈ ಕೆಳಗಿನ ಹೇಳಕೆಗಳು ಸರಿ ಅಥವ ತಪ್ಪಿ ಎಂದು ಬರೆಯಿರಿ :

1. ಕಾಯಿಸುವುದರಿಂದ ವಸ್ತುಗಳು ವ್ಯಾಕೋಚಿಸುತ್ತವೆ.
2. ಉಷ್ಣ ಮತ್ತು ತಾಪದ ಮಾನ ಒಂದೇ ಆಗಿದೆ.
3. ಘ್ಯಾನ್‌ಗಳಲ್ಲಿ ದ್ವಿಲೋಹ ಪಟ್ಟಿಯನ್ನು ಉಪಯೋಗಿಸುತ್ತಾರೆ.

IV ಈ ಪ್ರಶ್ನೆಗಳಿಗೆ ಉತ್ತರಿಸಿ :

1. ತಾಪ ಮತ್ತು ಉಷ್ಣ ಇವುಗಳಿಗೆ ವ್ಯಾತ್ಯಾಸವನ್ನು ಬರೆಯಿರಿ.
2. ಉಷ್ಣದಿಂದ ಉಂಟಾಗುವ ಮೂರು ಪರಿಣಾಮಗಳನ್ನು ತಿಳಿಸಿ.
3. ಜಲನೆಯ ಶಕ್ತಿಯಿಂದ ಉಷ್ಣ ಉತ್ಪತ್ತಿಯಾಗುತ್ತದೆ ಎಂಬುದಕ್ಕೆ ಒಂದು ದೃಷ್ಟಾಂತ ಹೊಡಿ.
4. ಘನವಸ್ತುಗಳು ಉಷ್ಣಕ್ಕೆ ವ್ಯಾಕೋಚಿಸುತ್ತವೆ ಎಂಬುದನ್ನು ಪ್ರಯೋಗದ ಮೂಲಕ ವಿವರಿಸಿರಿ.
5. ದ್ವಿಲೋಹ ಪಟ್ಟಿ ಇರುವ ಏರಡು ಸಾಧನಗಳನ್ನು ಹೇಸರಿಸಿ.
6. ದಪ್ಪವಾದ ಗಾಜಿನ ಪಾತ್ರೆಯಾಳಕ್ಕೆ ಕುದಿಯುವ ನೀರನ್ನು ಹಾಕಿದಾಗ, ಪಾತ್ರೆ ಒಡೆಯುತ್ತದೆ. ಏಕೆ?
7. ಪ್ರಯೋಗ ಶಾಲೆ ತಾಪಮಾಪಕ ಮತ್ತು ವ್ಯಾದ್ಯಾಸೀಯ ತಾಪಮಾಪಕಕ್ಕೆ ಇರುವ ಸಾಮ್ಯತೆ ಮತ್ತು ವ್ಯಾತ್ಯಾಸವನ್ನು ತಿಳಿಸಿ.
8. 100°F ನ್ನು ಸೆಲೆಯಸ್ತಾಗೆ ಮತ್ತು ಕೆಲ್ನಿನ್ ಉಷ್ಣತಾಮಾನಕ್ಕೆ ಪರಿವರ್ತಿಸಿ.

V. ಹೊಂದಿಸಿ ಬರೆಯಿರಿ :


- | ಎ | ಬಿ |
|---|-------------------------------|
| 1. ನೀಗೆ ಲ್ಯಾಬಂಡೆ ಉಂಟಾಗುವಿಕೆ | ಎ. ಕೆಲ್ನಿನ್ ಪಟ್ಟಿ |
| 2. ತಾಪಮಾಪಕದಲ್ಲಿ ಪಾದರಸದ ಮಟ್ಟ ಏರುವುದು | ಬಿ. ಒಮ್ಮೆಲೆ ಸಂಕೋಚನೆಗೊಳ್ಳುವುದು |
| 3. ಸ್ವಯಂ ಚಾಲಿತ ಇಸ್ತಿಪಟ್ಟಿಗೆ | ಸಿ. ಸೆಲ್ಸಿಯಸ್ ಮಾಪಕ |
| 4. ತಂಪಾದ ವಸ್ತುವಿನ ಸಂಪರ್ಕಕ್ಕೆ ಬಂದಾಗ ಬಿಸಿಗಾಜು ಬಿರುಕು ಬಿಡುವುದು | ಡಿ. ಕುದಿಯುವ ಬಿಂದು |
| | ಇ. ದ್ವಿಲೋಹ ಪಟ್ಟಿ |
| | ಎಫ್. ಉಷ್ಣ ವ್ಯಾಕೋಚನೆ |
| | ಜಿ. ನೀರಿನ ಅಸಂಬಧ ವ್ಯಾಕೋಚನೆ |

ವಿಶ್ವತ ಯೋಜನಾ ಚಟುವಟಿಕೆಗಳು :

1. ನೀವು ಪಶುವ್ಯೈದ್ಯರನ್ನು ಭೇಟಿಯಾಗಿ ಅವರು ಸಾಕುಪ್ರಾಣಿ ಮತ್ತು ಪಕ್ಷಿಗಳ ದೇಹದ ತಾಪವನ್ನು ಹೇಗೆ ಕಂಡುಹಿಡಿಯುತ್ತಾರೆ ಎಂದು ಚರ್ಚಿಸಿ.
2. ಪುಸ್ತಕ ಅಥವಾ ಅಂತರ್ಜಾಲವನ್ನು ಉಪಯೋಗಿಸಿ ಅಳತೆ ಪದ್ಧತಿಯ ಇತಿಹಾಸದ ಒಗ್ಗೆ ಒಂದು ವರದಿಯನ್ನು ಬರೆಯಿರಿ.

ಅಧ್ಯಾಯ 16

ದ್ರವ್ಯದ ಸ್ಥಿತಿಗಳು



ಈಗಾಗಲೇ ನೀವು ನಮ್ಮ ಸುತ್ತಲಿನ ಎಲ್ಲಾ ವಸ್ತುಗಳು ‘ದ್ರವ್ಯ’ದಿಂದ ಮಾಡಲ್ಪಟಿದೆ ಎಂಬುದನ್ನು ಅರಿತಿದ್ದೀರಿ. ಯಾವ ವಸ್ತುವು ದ್ರವ್ಯರಾಶಿಯನ್ನು ಹೊಂದಿದ್ದು ಅವಕಾಶವನ್ನು ಆಕ್ರಮಿಸುವುದೋ ಅದುವೇ ‘ದ್ರವ್ಯ’. ಇದು ಪರಮಾಣುಗಳು ಮತ್ತು ಅಣುಗಳಿಂಬ ಅತೀ ಸೂಕ್ಷ್ಮ ಕಣಗಳಿಂದ ಮಾಡಲ್ಪಟಿದೆ. ದ್ರವ್ಯವನ್ನು ಸಾಮಾನ್ಯವಾಗಿ ಮೂರು ವಿಧಗಳಾಗಿ ವಿಂಗಡಿಸುತ್ತೇವೆ. 1. ಘನ 2. ದ್ರವ 3. ಅನಿಲ

ಚಂಡುವಣಕೆ 16.1

ನಿಮ್ಮ ಸುತ್ತಮುತ್ತಳನ ವಸ್ತುಗಳನ್ನು ಪಟ್ಟಿಮಾಡಿ. ತೆಳಗೆ ತೊಟ್ಟಿರುವಂತೆ ಅವುಗಳನ್ನು ಘನ, ದ್ರವ ಮತ್ತು ಅನಿಲಗಳಾಗಿ ವರಿಯಿಕೊಂಡಿ.

ಪಟ್ಟಿ 16.1

ಕ್ರಮಸंಖ್ಯೆ	ಘನ	ದ್ರವ	ಅನಿಲ
1	ಇಟ್ಟಿಗೆ	ಹಾಲು	ಗಾಳಿ
2			
3			
4			
5			

ಫನ, ದ್ರವ ಮತ್ತು ಅನಿಲಗಳ ನಡುವಿನ ವ್ಯತ್ಯಾಸಗಳನ್ನು ಈಗ ಸ್ಥಿರಸೋಣ.

ಸೂಲಕ್ಷಣ	ಫನವಸ್ತುಗಳು	ದ್ರವವಸ್ತುಗಳು	ಅನಿಲಗಳು
ಕಣಗಳ ಜೋಡಣೆ	ಕಣಗಳು ಬಹಳ ಒತ್ತೊತ್ತಾಗಿ ಜೋಡಿಸಲುಟ್ಟಿರುತ್ತವೆ. ಅವುಗಳು ಸ್ಪೃತಂತ್ರವಾಗಿ ಚಲಿಸಲು ಆಗುವುದಿಲ್ಲ. ಅವುಗಳ ಚಲನಶಕ್ತಿ ಕನಿಷ್ಠವಾಗಿರುತ್ತದೆ	ಕಣಗಳು ಹೆಚ್ಚು ಸುಲಭವಾಗಿ ಚಲಿಸಬಲ್ಲವು ಮತ್ತು ಫನ ವಸ್ತುವಿಗಿಂತ ಹೆಚ್ಚು ಚಲನಶಕ್ತಿ ಹೊಂದಿರುತ್ತದೆ.	ಕಣಗಳ ನಡುವಣ ಅಂತರ ಬಹಳ ಹೆಚ್ಚಾಗಿರುತ್ತದೆ. ದ್ರವದಲ್ಲಿನ ಕಣಗಳಿಗಿಂತ ಸ್ಪೃತಂತ್ರವಾಗಿ ಚಲಿಸಬಲ್ಲವು. ಅತ್ಯಂತ ಗರಿಷ್ಟ ಚಲನಶಕ್ತಿ ಪಡೆದಿರುತ್ತದೆ.
ಆಕಾರ	ಇವುಗಳು ನಿರ್ದಿಷ್ಟ ಆಕಾರ ಹೊಂದಿದೆ.	ಸಂಗ್ರಾಹಕದ ಆಕಾರ ಪಡೆಯುತ್ತದೆ.	ಇವುಗಳು ನಿರ್ದಿಷ್ಟ ಆಕಾರ ಹೊಂದಿಲ್ಲ.
ಗಾತ್ರ	ಇವುಗಳು ನಿರ್ದಿಷ್ಟ ಗಾತ್ರ ಪಡೆದಿರುತ್ತವೆ.	ಇವುಗಳು ನಿರ್ದಿಷ್ಟ ಗಾತ್ರ ಪಡೆದಿರುತ್ತವೆ	ನಿರ್ದಿಷ್ಟ ಗಾತ್ರ ಪಡೆದಿರುವುದಿಲ್ಲ.
ಸಂಕೋಚ್ಯತೆ	ಬಹಳ ಕಡಿಮೆ ಸಂಕೋಚ್ಯತೆ ಹೊಂದಿರುತ್ತವೆ	ಫನಗಳಿಗಿಂತ ತುಸು ಹೆಚ್ಚು ಸಂಕೋಚ್ಯತೆ ಹೊಂದಿರುತ್ತವೆ	ಅತಿ ಹೆಚ್ಚು ಸಂಕೋಚ್ಯತೆ ಹೊಂದಿರುತ್ತವೆ
ಸಾಂದ್ರತೆ	ಗರಿಷ್ಟ ಸಾಂದ್ರತೆ ಹೊಂದಿರುತ್ತವೆ	ಫನಕ್ಕಿಂತ ಕಡಿಮೆ ಸಾಂದ್ರತೆ ಹೊಂದಿರುತ್ತವೆ	ಅತ್ಯಂತ ಕಡಿಮೆ ಸಾಂದ್ರತೆ ಹೊಂದಿರುತ್ತವೆ

ವಸ್ತುಗಳನ್ನು ನಾವು ಬುದ್ಧಿ ಮತ್ತು ಅಶುದ್ಧಿ ವಸ್ತುಗಳನ್ನಾಗಿ ವಿಂಗಡಿಸುತ್ತೇವೆ. ಒಂದೇ ರೀತಿಯ ಕಣ(ಫಟಕ)ಗಳಿಂದ ಮಾಡಲುಟ್ಟಿರುವ ವಸ್ತುಗಳು ಶುದ್ಧ ವಸ್ತುಗಳು. ಧಾತುಗಳು ಮತ್ತು ಸಂಯುಕ್ತಗಳು ಶುದ್ಧವಸ್ತುಗಳಾಗಿವೆ.

ನಮ್ಮ ಸುತ್ತಮುತ್ತಲೂ ಕಂಡು ಬರುವ ವಸ್ತುಗಳನ್ನು ಗಮನಿಸಿದಾಗ ಅವುಗಳು ಎರಡು ಅಥವಾ ಹೆಚ್ಚಿನ ಫಟಕಗಳಿಂದ ಮಾಡಲುಟ್ಟಿರುವುದನ್ನು ಗಮನಿಸುತ್ತೇವೆ. ಅವು ಅಶುದ್ಧ ವಸ್ತುಗಳಾಗಿವೆ.

ಉದಾ : ಹಾಲಿನಲ್ಲಿ ಕೊಬ್ಬಿ, ಪ್ರೋಟೀನ್ ಮತ್ತು ಲ್ಯಾಕ್ವೋಸ್ ಇದೆ.

ನಲ್ಲಿ ನೀರಿನಲ್ಲಿ ಖಿನಿಜ ಉಪ್ಪು ಕರಗಿರುತ್ತದೆ.

ಚಟುವಟಿಕೆ 16.2

ಒಂದು ಒಂಟಿನಲ್ಲಿ $100mL$ ನಷ್ಟಿ ನೀರನ್ನು ತೆಗೆದುಕೊಳ್ಳ. ಅದಕ್ಕೆ ಜಿಟಕ್ ಸಕ್ತರೆ ಅಥವಾ ಉಪ್ಪನ್ನು ಬೆರೆಲಿ. ಅದನ್ನು ಜೆನ್ನಾಗಿ ಕಲಿ. ನೀವು ಏನನ್ನು ದುಷಿಸುವಿಲಿ?

ಈಗ ಒಂದು ಗಾಜಿನ ತಟ್ಟೆಯಲ್ಲಿ ಸ್ವಲ್ಪ ಉಪ್ಪು ಮತ್ತು ತಾಪುದ ನಳ್ಳೇಣ್ಣ ತೆಗೆದುಕೊಳ್ಳ. ಒಂದನೇಷ್ಟಿಂದು ಬೆರೆಲಿ. ನಿಮ್ಮ ದುಷಿನಕ್ಕೆ ಬರುವುದೇನು ?

ಮಿಶ್ರಣ (Mixture)

ವರದು ಅಥವಾ ಹೆಚ್ಚು ವಸ್ತುಗಳನ್ನು (ಧಾರು ಅಥವಾ ಸಂಯುಕ್ತ)ಗಳನ್ನು ಯಾವುದೇ ಅನುಪಾತದಲ್ಲಿ ಅವುಗಳು ತಮ್ಮ ಮೂಲ ಗುಣವನ್ನು ಕೆಳೆದುಕೊಳ್ಳಬಂತೆ ಬೆರಸಿದಾಗ ಸಿಗುವುದೇ ಮಿಶ್ರಣ.

ಉದಾ : 22 ಕ್ಯಾರೆಟ್ ಚಿನ್ನಪು ಅಪರಂಜಿ ಚಿನ್ನ ಮತ್ತು ತಾಮ್ರದ ಮಿಶ್ರಣವಾಗಿದೆ.

ಗಾಳಿಯ ಆಮ್ಲಜನಕ, ಸಾರಜನಕ, ಕಾರ್ಬನ್ ಡ್ಯೂ ಆಕ್ಸೈಡ್ ಮತ್ತು ಇತರ ಅನಿಲಗಳ ಮಿಶ್ರಣವಾಗಿದೆ.

ಮಿಶ್ರಣಗಳ ಗುಣಲಕ್ಷಣಗಳು

- 1) ಮಿಶ್ರಣಕ್ಕೆ ತನ್ನದೇ ಆದ ಯಾವ ಸ್ವಂತ ಗುಣಗಳೂ ಇಲ್ಲ. ಅದರ ಫಟಕ ವಸ್ತುಗಳ ಗುಣಲಕ್ಷಣದ ಆಧಾರದ ಮೇಲೆ ಮಿಶ್ರಣದ ಗುಣ ನಿರ್ದಿಷ್ಟವಾಗುತ್ತದೆ.
- 2) ಮಿಶ್ರಣಗಳ ಉಂಟಾಗುವಿಕೆಯಲ್ಲಿ ಯಾವುದೇ ರಾಸಾಯನಿಕ ಬದಲಾವಣೆ ಆಗುವುದಿಲ್ಲ.
- 3) ಮಿಶ್ರಣದ ಫಟಕಗಳು ನಿರ್ದಿಷ್ಟ ಅನುಪಾತದಲ್ಲಿರುವುದಿಲ್ಲ.
- 4) ಸಾಮಾನ್ಯವಾಗಿ ಮಿಶ್ರಣದ ಫಟಕಗಳನ್ನು ಭಾಂತಿಕ ವಿಧಾನಗಳಲ್ಲಿ ಬೇರೆದಿಸಬಹುದಾಗಿದೆ.

ಅಲೋಚಿಣಿ: ಮಿಶ್ರಣಗಳು ಮತ್ತು ಸಂಯುಕ್ತಗಳು ಇವೆರಡೂ ಒಂದೇನಾ? ನಿಮ್ಮ ಶಿಕ್ಷಕರೊಡನೆ ಚರ್ಚಿಸಿ.

ಮಿಶ್ರಣದ ವಿಧಗಳು

ಮೇಲಿನ ಉಪ್ಪು ಅಥವಾ ಸಕ್ಕರೆಯನ್ನು ನೀರಿನಲ್ಲಿ ಕರಿಸುವ ಚಟುವಟಿಕೆಯಲ್ಲಿ ದೊರೆತ ಮಿಶ್ರಣದಲ್ಲಿ ಅಡಗಿರಬಹುದಾದ ಫಟಕಗಳನ್ನು ಗುರುತಿಸಲು ಅಸಾಧ್ಯವಾದ ಮಿಶ್ರಣ ನಮಗೆ ದೊರೆಯುತ್ತದೆ. ಆದರೆ ಉಪ್ಪು ಮತ್ತು ತಾಮ್ರದ ಸಲ್ಫೋಗಳು ಬೆರೆಸಲ್ಪಟ್ಟಾಗು ಅದರಲ್ಲಿರುವ ಫಟಕಗಳನ್ನು ನೋಡಬಹುದಾಗಿದೆ. ಈ ಆಧಾರದ ಮೇಲೆ ಮಿಶ್ರಣಗಳನ್ನು ಸಮಜಾತೀಯ ಮಿಶ್ರಣಗಳು ಮತ್ತು ಭಿನ್ನಜಾತೀಯ ಮಿಶ್ರಣಗಳು ಎಂದು ವರ್ಗೀಕರಿಸುತ್ತೇವೆ.

ಸಮಜಾತೀಯ ಮಿಶ್ರಣಗಳು (Homogeneous Mixture)

ಯಾವ ಮಿಶ್ರಣದ ಸಂಯೋಜಿತ ಫಟಕಗಳು ಏಕರೂಪವಾಗಿ ಬೆರೆತಿರುವುದೋ ಅದನ್ನು ಸಮಜಾತೀಯ ಮಿಶ್ರಣಗಳು ಎನ್ನುತ್ತೇವೆ. ಅಂತಹ ಮಿಶ್ರಣಗಳಲ್ಲಿ ಅದರ ಫಟಕಗಳು ಬರಿಗಣ್ಣಿನಿಂದಾಗಲೇ ಅಥವಾ ಸೂಕ್ಷ್ಮದರ್ಶಕದಿಂದಾಗಲೇ ಕಾಣಿಸಿಗುವುದಿಲ್ಲ.

ಉದಾ : ಬ್ರೈನ್ ದ್ರಾವಣ (ಪರ್ಯಾಫ್ಟ್ ಉಪಿನ್ ದ್ರಾವಣ - 23% NaCl ದ್ರಾವಣ)

ಮಿಶ್ರಲೋಹಗಳು, ಗಾಳಿ, ಕಚ್ಚಾತ್ಮೆಲ ಇತ್ಯಾದಿ

ಅಲೋಚಿಣಿ: ಮಿಶ್ರಲೋಹಗಳು ಕೂಡ ಮಿಶ್ರಣಗಳು.ಹೇಗೆ ಮತ್ತು ಏಕೆ?

ಭಿನ್ನಜಾತೀಯ ಮಿಶ್ರಣಗಳು (Heterogeneous Mixture)

ಯಾವ ಮಿಶ್ರಣದ ಸಂಯೋಜಿತ ಫಟಕಗಳು ಏಕರೂಪವಾಗಿ ಬೆರೆತಿರುವುದಿಲ್ಲವೋ ಅದನ್ನು ಭಿನ್ನಜಾತೀಯ ಮಿಶ್ರಣಗಳು ಎನ್ನುತ್ತೇವೆ. ಅಂತಹ ಮಿಶ್ರಣಗಳಲ್ಲಿ ಅದರ ಫಟಕಗಳು ಬರಿಗಣ್ಣಿಗೆ ಗೋಚರಿಸುವಂತದ್ದಾಗಿರುತ್ತದೆ ಮತ್ತು ಅದನ್ನು ಸುಲಭವಾಗಿ ಬೇರೆದಿಸಬಹುದಾಗಿದೆ.

ಉದಾ : ಉಪ್ಪು ಮತ್ತು ತಾಮ್ರದ ಸಲ್ಫೋನ ಮಿಶ್ರಣ

ನೀರು ಮತ್ತು ಎಣ್ಣೆಯ ಮಿಶ್ರಣ

ಪಟ್ಟಿ 16.2 ವಿವಿಧ ಬಗೆಯ ಮಿಶ್ರಣಗಳಿಗೆ ಉದಾಹರಣೆ

ಹಂತ	ಮಿಶ್ರಣ	ವಿಧ
ಫನದಲ್ಲಿ ಫನ	ಮಿಶ್ರಲೋಹಗಳಾದ ಕಂಚು, ಹಿತ್ತಾಳೆ, ಕಲೆರಹಿತ ಉಪಕೃತಿಗಳನ್ನು ಒಳಗೊಂಡಿರುತ್ತಿರುವ ಮಿಶ್ರಣ	ಸಮಜಾತೀಯ ಮಿಶ್ರಣ
ಫನದಲ್ಲಿ ಫನ	ಮರಳು ಮತ್ತು ಕಬ್ಬಿಣಿದ ಚೂರುಗಳ ಮಿಶ್ರಣ	ಭಿನ್ನಜಾತೀಯ ಮಿಶ್ರಣ
ದ್ರವದಲ್ಲಿ ಫನ	ನೀರಿನಲ್ಲಿ ಬಿಡ್ಡಿರುವ ಧೂಳು ಅಥವಾ ಸೀಮೆಸುಣ್ಣಿದ ಮುಡಿ	ಭಿನ್ನಜಾತೀಯ ಮಿಶ್ರಣ
ಅನಿಲಗಳಲ್ಲಿ ದ್ರವ	ಗಾಳಿಯಲ್ಲಿರುವ ಆದ್ರ್ಯತೆ	ಸಮಜಾತೀಯ ಮಿಶ್ರಣ

ನಿಮಗೆ ಗೊತ್ತಿರುವ ಇನ್ನೂ ಕೆಲವು ಉದಾಹರಣೆಗಳನ್ನು ನೀಡಿ.

ದ್ರಾವಣಗಳು, ನಿಲಂಬನಗಳು ಮತ್ತು ಕಲ್ಲಿ ದ್ರಾವಣಗಳು

ದ್ರಾವಣಗಳು (Solutions)

ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತುಗಳ ಸಮಜಾತೀಯ ಮಿಶ್ರಣವನ್ನು ದ್ರಾವಣ ಎನ್ನುತ್ತೇವೆ. ಸಾಮಾನ್ಯವಾಗಿ ದ್ರಾವಣ ಎಂದರೆ ಫನವನ್ನಾಗಲೀ, ದವಸವನ್ನಾಗಲೀ ಅಥವಾ ಅನಿಲವನ್ನಾಗಲೀ ತನ್ನಲ್ಲಿ ಕರಗಿಸಿಕೊಂಡಿರುವ ದ್ರವ ಎಂದು ಅಧ್ಯೈಸುತ್ತೇವೆ. ಆದರೆ ನಿಮಗೆ ಫನ ದ್ರಾವಣಗಳು(ಮಿಶ್ರಲೋಹಗಳು), ಅನಿಲ ದ್ರಾವಣಗಳು(ಗಾಳಿ) ಹೂಡ ಕಾಣಿಸಿಗುತ್ತವೆ.

ದ್ರಾವಣದಲ್ಲಿ ದ್ರಾವಕ ಮತ್ತು ದ್ರಾವ್ಯಗಳಿಂಬ ಘಟಕಗಳಿವೆ.

ದ್ರಾವ್ಯ (Solute)

ದ್ರಾವಕದಲ್ಲಿ ಕರಗಿರುವಂತಹ ಘಟಕಗಳಿಗೆ(ಫನ, ದ್ರವ ಅಥವಾ ಅನಿಲ) ದ್ರಾವ್ಯ ಎಂದು ಕರೆಯುತ್ತಾರೆ. ಇದು ದ್ರಾವಣದಲ್ಲಿ ಅಲ್ಲಿ ಪ್ರಮಾಣದಲ್ಲಿ ಕಂಡುಬರುವ ಘಟಕವಾಗಿದೆ.

ದ್ರಾವಕ (Solvent)

ಯಾವ ಮಾದ್ಯಮ ಅಥವಾ ಘಟಕದಲ್ಲಿ ದ್ರಾವ್ಯವು ಕರಗಲ್ಪಡುವುದೋ ಅದನ್ನು ದ್ರಾವಕ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇದು ದ್ರಾವಣದಲ್ಲಿ ಅಧಿಕ ಪ್ರಮಾಣದಲ್ಲಿ ಕಂಡುಬರುವ ಘಟಕವಾಗಿದೆ.

ಉದಾಹರಣೆ: ಸಕ್ಕರೆ ನೀರಿನ ದ್ರಾವಣವು ದ್ರವದಲ್ಲಿ ಫನ ದ್ರಾವಣಕ್ಕೆ ಉದಾಹರಣೆಯಾಗಿದೆ. ಈ ದ್ರಾವಣದಲ್ಲಿ ಸಕ್ಕರೆ ದ್ರಾವ್ಯವಾಗಿದೆ ಮತ್ತು ನೀರು ದ್ರಾವಕವಾಗಿದೆ.

ನೀರು ತನ್ನಲ್ಲಿ ಹಲವಾರು ವಸ್ತುಗಳನ್ನು ಕರಗಿಸಿಕೊಳ್ಳಬಲ್ಲದು. ಆದ್ದರಿಂದ ಇದನ್ನು ಸಾರ್ವತ್ರಿಕ ದ್ರಾವಕ ಎಂದು ಕರೆಯುತ್ತೇವೆ. ಇದರ ಹೊರತಾಗಿ ಇನ್ನೂ ಹಲವಾರು ವಸ್ತುಗಳು ಕಾರ್ಯ ನಿರ್ವಹಿಸುತ್ತವೆ. ನೀರಿನ ಹೊರತಾದ ಕೆಲವು ದ್ರಾವಕಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಪಟ್ಟಿ 16.3 ನೀರಿನ ಹೊರತಾದ ದ್ರಾವಕಗಳು

ದ್ರಾವ್ಯ	ದ್ರಾವಕ
ಅಯೋಡಿನ್	ಕ್ಲೋರೋಫಾರ್ಮ್, CCl_4 , CS_2
ಪ್ರೆಂಟ್ (ಬಣ್ಣ)	ಟಿಪ್‌ಎಂಟ್‌ನ್‌ ತೈಲ
ಉಗುರು ಬಣ್ಣ	ಅಸಿಟೋನ್
ರಬ್ಬರ್	ಪೆಟ್ರೋಲ್

ಚಟುವಟಿಕೆ 16.3

ಈ ಕೆಳಗಿನ ಕೊಳಷ್ಟಕವನ್ನು ನಿಮ್ಮ ಶಿಕ್ಷಕರ ಸಹಾಯದೊಂದಿಗೆ ಪೂರಣಗೊಳಿಸಿ.

ವಿಧಗಳು	ದ್ರಾವಣ	ದ್ರಾವ್ಯ	ದ್ರಾವಕ
ದ್ರವದಲ್ಲಿ ಅನಿಲ	ಅನಿಲ ಮಿಶ್ರಿತ ಪಾನೀಯಗಳು	ಇಂಗಾಲದ ಡ್ಯೂ ಆಸ್ಟ್ರೇಡ್	ನೀರು
ದ್ರವದಲ್ಲಿ ದ್ರವ	ಅಯೋಡಿನ್‌ನ ಟಿಂಚರ್		ಆಲ್ಯೋಹಾಲ್
	ಗಾಳಿ		
ಘನದಲ್ಲಿ ಅನಿಲ			

ದ್ರಾವಣಗಳ ಬಗ್ಗೆ ಮತ್ತು

- 1) ದ್ರಾವ್ಯ ಮತ್ತು ದ್ರಾವಕಗಳ ಸಮಜಾತೀಯ ಮಿಶ್ರಣವೇ ದ್ರಾವಣ.
- 2) ಒಂದು ನಿರ್ದಿಷ್ಟ ತಾಪಮಾನದಲ್ಲಿ ಮತ್ತು ದ್ರಾವ್ಯವು ದ್ರಾವಣದಲ್ಲಿ ಕರಗಬಲ್ಲದು ಎಂದಾದರೆ ಆ ದ್ರಾವಣವನ್ನು ಅಪಯೋಧ್ಯ ದ್ರಾವಣ ಎನ್ನುತ್ತೇವೆ.
- 3) ಒಂದು ತಾಪಮಾನದಲ್ಲಿ ಯಾವುದೇ ದ್ರಾವ್ಯವು ದ್ರಾವಣದಲ್ಲಿ ಕರಗಲಾರದು ಎಂದಾದರೆ ಆ ದ್ರಾವಣವನ್ನು ಪಯೋಧ್ಯ ದ್ರಾವಣ ಎನ್ನುತ್ತೇವೆ.
- 4) ಒಂದು ನಿರ್ದಿಷ್ಟ ತಾಪಮಾನದವರೆಗೆ ದ್ರಾವಣಕ್ಕೆ ಉಷ್ಣತೆ ನೀಡುತ್ತಾ ಹೋದರೆ ಹೆಚ್ಚು ಹೆಚ್ಚು ದ್ರಾವ್ಯವು ದ್ರಾವಕದಲ್ಲಿ ಕರಗುತ್ತದೆ.
- 5) ಪಯೋಧ್ಯ ದ್ರಾವಣಕ್ಕೆ ಉಷ್ಣತೆ ನೀಡಿದಾಗ ದ್ರಾವ್ಯದ ವಿಲೀನತೆ ಹೆಚ್ಚುತ್ತಾ ಹೋಗುತ್ತದೆ.

ನಿಮಗೆ ತಿಳಿದಿರಲು : ವಿಲೀನತೆ ಎಂದರೇನು ?

ನಿಲಂಬನಗಳು (Suspension)

ನಿಲಂಬನ ಎಂಬುದು ಒಂದು ಭಿನ್ನಜಾತೀಯ ಮಿಶ್ರಣವಾಗಿದ್ದು ಇದರಲ್ಲಿ ದ್ರಾವ್ಯವು ದ್ರಾವಣದಲ್ಲಿ ಕರಗಿರುವುದಿಲ್ಲ ಆದರೆ ಇಡೀ ಮಾದ್ಯಾಮದಾದ್ಯಂತ ನಿಲಂಬಿತವಾಗಿರುತ್ತದೆ.

ಸಾಮಾನ್ಯವಾಗಿ ನಿಲಂಬನಗಳಲ್ಲಿ ಪರಿಕ್ಷೇಪಣಗೊಂಡಿರುವ ಫಾನವಸ್ತುಗಳು ದ್ರಾವ್ಯವಾಗಿಯೂ, ನೀರು ದ್ರಾವಕವಾಗಿಯೂ ಇರುತ್ತದೆ.

ನಿಲಂಬನದಲ್ಲಿರುವ ಕಣಗಳನ್ನು ನಾವು ಬರಿಗಣ್ಣಿನಿಂದ ನೋಡಬಹುದಾಗಿದೆ.

ಉದಾ : ನೀರ(ದ್ರಾವಕ)ನಲ್ಲಿ ಸೇರಿಸಿದ ಮರದ ಹೊಟ್ಟು ಅಥವಾ ಸೀಮೆಸುಣ್ಣಿದ ಧಾಳು[ದ್ರಾವ್ಯ]

ನಿಲಂಬನದ ಗುಣಲಕ್ಷಣಗಳು

- 1) ನಿಲಂಬನ ಎಂಬುದು ಭಿನ್ನಜಾತೀಯ ಮಿಶ್ರಣ.
- 2) ನಿಲಂಬನದಲ್ಲಿರುವ ಕಣಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ.
- 3) ಬೆಳಕಿನ ಮುಂಜವನ್ನು ನಿಲಂಬನದ ಮೂಲಕ ಹಾಯಿಸಿದಾಗ ಅದರಲ್ಲಿನ ಕಣಗಳು ಬೆಳಕಿನ ಚದರುವಿಕೆಯನ್ನು ಉಂಟುಮಾಡುತ್ತವೆ ಮತ್ತು ಬೆಳಕಿನ ಪಥವು ನೋಟಕ್ಕೆ ಸಿಗುತ್ತದೆ.
- 4) ನಿಲಂಬನವನ್ನು ಕದಲಿಸದೆ ಇಟ್ಟಾಗ ಅದರಲ್ಲಿನ ಕಣಗಳು ತಳದಲ್ಲಿ ಶೇಖರಣೆಗೊಳ್ಳುತ್ತವೆ.

ಕಂಡುಕೊಳ್ಳು : ನನ್ನನ್ನೊ (ನಿಲಂಬನ) ಜೈವಧರಣೆ !

ಚಟುವಟಿಕೆ 16.4

ಒಂದು ಜೀಕರಿನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ ಮತ್ತು ಸ್ವಲ್ಪ ಹಾಲನ ಹನಿಗಳನ್ನು ಸೇರಿಸಿ. ಹಾಲು ಏಕರೂಪವಾಗಿ ನೀರಿನಲ್ಲಿ ಪೂರ್ಣವಾಗಿ ಹರಡಿಕೊಳ್ಳುತ್ತದೆ.

ಕಲಿಲ ದ್ರಾವಣಗಳು (Colloidal Solutions)

ಒಂದು ದ್ರವದಲ್ಲಿ ವಸ್ತುಗಳು ಸಮಾಂತರ ನಿಲಂಬಿತವಾಗಿದ್ದರೆ ಅಂತಹ ದ್ರಾವಣವನ್ನು ಕಲಿಲ ದ್ರಾವಣ ಎನ್ನುತ್ತೇವೆ. ಇದನ್ನು ಕಲಿಲ ನಿಲಂಬನ ಎಂದು ಹೇಳುವುದೂ ಉಂಟು. ಸೂಕ್ಷ್ಮ ತಿಸ್ಯಾಕ್ಷಣಿಕವಾದ ಕಲಿಲಗಳು ಎಂಬ ಕಣಗಳು ಇದರಲ್ಲಿ ಏಕರೂಪವಾಗಿ ಹರಡಿರುತ್ತವೆ.

ಉದಾ : ಹಾಲು

ಸ್ವಲ್ಪ ಶಾಯಿ(ಇಂಕು)ಯ ಹನಿ ಸೇರಿಸಿರುವ ನೀರು.

ಕಲಿಲ ದ್ರಾವಣಗಳನ್ನು ನಿಲಂಬನಗೆ ಹೋಲಿಸಿದರೆ ಕಣಗಳ ಸೂಕ್ಷ್ಮ ಗಾತ್ರದಿಂದಾಗಿ ಇದು ಸಮಜಾತೀಯವಾಗಿ ಕಂಡುಬರುತ್ತದೆ. ಆದರೆ ನೈಜತೆಯಲ್ಲಿ ಕಲಿಲ ದ್ರಾವಣವು ಒಂದು ಭಿನ್ನಜಾತೀಯ ಮಿಶ್ರಣವಾಗಿದೆ. ಕಲಿಲ ಕಣಗಳು ತಮ್ಮ ಸೂಕ್ಷ್ಮ ಗಾತ್ರದಿಂದಾಗಿ ಬರಿಗಣ್ಣಿಗೆ ಗೋಚರಿಸುವುದಿಲ್ಲ. ಆದರೆ, ಈ ಕಣಗಳು ತಮ್ಮ ಮೂಲಕ ಹಾದು ಹೋಗುವ ಬೆಳಕಿನ ಮುಂಜವನ್ನು ಸುಲಭವಾಗಿ ಚದುರಿಸುತ್ತದೆ.

ಕಲಿಲದ ಗುಣಲಕ್ಷಣಗಳು

- 1) ಕಲಿಲ ಒಂದು ಭಿನ್ನಜಾತೀಯ ಮಿಶ್ರಣ.
- 2) ಕಲಿಲದ ಕಣಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಪ್ರತ್ಯೇಕವಾಗಿ ಬರಿಗಣ್ಣಿಗೆ ಗೋಚರಿಸುವುದಿಲ್ಲ.
- 3) ನಿಲಂಬನಗಳಂತಲ್ಲದೇ, ಕಲಿಲಗಳು ಕದಲಿಕೆಗೆ ಒಳಪಡದಿದ್ದಾಗ, ಅದರ ಕಣಗಳು ತಳದಲ್ಲಿ ಶೇಖರಣೆಗೊಳ್ಳುವುದಿಲ್ಲ. ಇದು ನಿಲಂಬನದ ಗುಣಕ್ಕೆ ವಿರುದ್ಧವಾದದ್ದಾಗಿದೆ. ಕಲಿಲ ದ್ರಾವಣವು ಸ್ಥಿರವಾಗಿರುತ್ತದೆ.

ಚಟುವಟಿಕೆ 16.5

ಸ್ತೋಂಡ್‌ಕ್ರೋನಿಂದ ಬರುತ್ತಿರುವ ಚೆಳಕಿನ ಕರಣಗಳನ್ನು ನೋಡಿಲಿ. ನೀವು ಏನನ್ನು ನಮನಿಸುವಿಲಿ ?

ಟಿಂಡಾಲ್ ಪರಿಣಾಮ

ಕಲಿಲಗಳ ಮೂಲಕ ಚೆಳಕಿನ ಚದರುವಿಕೆಯನ್ನು ಟಿಂಡಾಲ್ ಪರಿಣಾಮ ಎಂದು ಕರೆಯುತ್ತಾರೆ. ಈ ಪರಿಣಾಮವನ್ನು ಕಂಡು ಹಿಡಿದ ವಿಜ್ಞಾನಿಯ ಗೌರವಾರ್ಥ ಈ ಹೆಸರನ್ನು ನೀಡಲಾಗಿದೆ. ಒಂದು ಸಣ್ಣ ಚೆಳಕಿನ ಮಂಬವು ಒಂದು ಸಣ್ಣ ರಂಧ್ರದ ಮೂಲಕ ಕೊಳಡಿಯ ಮೂಲಕ ಹಾದುಹೋಗುವಾಗ ಟಿಂಡಾಲ್ ಪರಿಣಾಮವನ್ನು ನಾವು ಗಮನಿಸಬಹುದಾಗಿದೆ.

ದಟ್ಟ ಕಾಡಿನಲ್ಲಿ ಮರಗಳ ತುದಿಯಿಂದ ಸೂರ್ಯನ ಕರಣಗಳು ತೂರಿ ಬರುವಾಗ ಟಿಂಡಾಲ್ ಪರಿಣಾಮವನ್ನು ನಾವು ಕಾಣಬಹುದಾಗಿದೆ. ಕಾಡಿನಲ್ಲಿ, ಮಂಜಿನಲ್ಲಿರುವ ನೀರನ ಹನಿಗಳು ಇಲ್ಲಿ ಕಲಿಲದ ಕಣಗಳಾಗಿ ಗಾಳಿಯಲ್ಲಿ ಹರಡಿರುತ್ತವೆ.

ಕಲಿಲದ ದ್ರಾವಣದಲ್ಲಿನ ಫಟಕಗಳು ಯಾವುವೆಂದರೆ ಪರಿಸ್ತೇಪಣ ಸ್ಥಿತಿ(Dispersed Phase) ಮತ್ತು ಪರಿಸ್ತೇಪಣ ಮಾಧ್ಯಮ(Dispersed Medium). ಕಲಿಲದಲ್ಲಿರುವ ದ್ರಾವ್ಯದ ರೀತಿಯ ಫಟಕಗಳು ಅಥವಾ ಚದುರಿದ ಕಣಗಳು ಪರಿಸ್ತೇಪಣ ಸ್ಥಿತಿಯನ್ನು ಉಂಟುಮಾಡುತ್ತವೆ. ಯಾವ ದ್ರಾವಕ ಫಟಕಗಳಲ್ಲಿ ಈ ಕಣಗಳು ಚದುರಲ್ಪಟ್ಟಿದೆಯೋ ಅದನ್ನು ಪರಿಸ್ತೇಪಣ ಮಾಧ್ಯಮ ಎಂದು ಕರೆಯುತ್ತಾರೆ.

ಕಲಿಲಗಳ ವರ್ಗೀಕರಣ

ಪರಿಸ್ತೇಪಣ ಮಾಧ್ಯಮ (ಫನ, ದ್ರವ ಮತ್ತು ಅನಿಲ)ದಲ್ಲಿನ ಕಲಿಲದ ಪರಿಸ್ತೇಪಣ ಸ್ಥಿತಿಯ ಆಧಾರದ ಮೇಲೆ ಕಲಿಲಗಳನ್ನು ವರ್ಗೀಕರಿಸಲಾಗುತ್ತದೆ. ಕಲಿಲದ ವಿಧಾಗಳನ್ನು ಉದಾಹರಣೆಯೊಂದಿಗೆ ಇಲ್ಲಿ ಪಟ್ಟಿ ಮಾಡಲಾಗಿದೆ.

ಪಟ್ಟಿ 16.3 ವಿವಿಧ ರೀತಿಯ ಕಲಿಲಗಳು

ಪರಿಸ್ತೇಪಣ ಸ್ಥಿತಿ	ಪರಿಸ್ತೇಪಣ ಮಾಧ್ಯಮ	ವಿಧ	ಉದಾಹರಣೆ
ದ್ರವ	ಅನಿಲ	ಪರೋಸಾಲ್ (ವಾಯುದ್ರವ)	ಕಾವಳ, ಮೋಡ, ಮಂಜು
ಫನ	ಅನಿಲ	ಪರೋಸಾಲ್ (ವಾಯುದ್ರವ)	ಹೊಗೆ, ವಾಹನಗಳ ಹೊಗೆ
ಅನಿಲ	ದ್ರವ	ಬುರುಗು	ಷೇವಿಂಗ್ ಕ್ರೀಮ್
ದ್ರವ	ದ್ರವ	ಎಮಲ್ನ್	ಹಾಲು, ಮುಖಕ್ಕೆ ಹಚ್ಚುವ ಕ್ರೀಮ್
ಫನ	ದ್ರವ	ಸಾಲ್	ಮೆಗ್ರಾಷಿಯಂ ಹಾಲು (ಮೆಗ್ರಾಷಿಯಂ ಹೈಡ್ರಾಕ್ಸಿಡ್), ಮಣ್ಣ
ಅನಿಲ	ಫನ	ಬುರುಗು	ಫೋಮ್ ರಬ್ಬರ್, ಸ್ಪಂಜು, ಮೃಮ್ಮೆಸ್
ದ್ರವ	ಫನ	ಜೆಲ್	ಲೆಂಪ್, ಕೆನೆ, ಬೆಣ್ಣೆ
ಫನ	ಫನ	ಫನ ಸಾಲ್	ಬಣ್ಣದ ಹವಳದ ಕಲ್ಲುಗಳು, ಹಾಲು ಗಾಜು

ಬ್ರೈನಿಯನ್ ಚಲನೆ

ದ್ರವ ಅಥವಾ ಅನಿಲಗಳಲ್ಲಿ ನಿಲಂಬಿತವಾಗಿರುವ ಕಲಿಲ ಕಣಗಳ ಯಾದೃಚ್ಛಿಕ ಚಲನೆಯನ್ನು ಬ್ರೈನಿಯನ್ ಚಲನೆ ಎಂದು ಕರೆಯುತ್ತಾರೆ. ಕಲಿಲಗಳ ಪರಿಕ್ಷೇಪಣ ಮಾಡ್ಯಂ ಹಾಗೂ ಕಣಗಳ ನಡುವಿನ ಡಿಕ್ಸ್ಯೂಯಿಂಡಾಗಿ ಈ ರೀತಿಯ ಚಲನೆ ಉಂಟಾಗುತ್ತದೆ. ಸಸ್ಯಶಾಸಜ್ಜ ರಾಬಟ್‌ ಬ್ರೌನ್‌ರು ಸಸ್ಯದ ಬೀಜಕಗಳು ನೀರಲ್ಲಿ ತೇಲುವುದನ್ನು ಗಮನಿಸಿ ವಿವರಿಸಿದ್ದರಾದ್ದರಿಂದ ಈ ಚಲನೆಗೆ ಬ್ರೈನಿಯನ್ ಚಲನೆ ಎಂದು ಹೆಸರಿಸಲಾಯಿತು.

ನೀವು ಕಲಿತಿರುವುದು

- ಘನ, ದ್ರವ ಮತ್ತು ಅನಿಲಗಳಾಗಿ ದ್ರವ್ಯದ ವರ್ಗೀಕರಣ
- ಶುದ್ಧ ಮತ್ತು ಅಶುದ್ಧ ವಸ್ತುಗಳಿಂಬ ದ್ರವ್ಯದ ವರ್ಗೀಕರಣ
- ಮಿಶ್ರಣಗಳ ಅರ್ಥ ಮತ್ತು ಗುಣಲಕ್ಷಣ
- ಮಿಶ್ರಣಗಳ ವಿಧಗಳು
- ದ್ರಾವಣದ ಅರ್ಥ ಮತ್ತು ಅದರ ಫಾಟಕಗಳು
- ದ್ರಾವಣದ ಗುಣಲಕ್ಷಣಗಳು
- ನಿಲಂಬನದ ಅರ್ಥ ಮತ್ತು ಗುಣಲಕ್ಷಣಗಳು
- ಕಲಿಲಗಳ ಅರ್ಥ, ಗುಣಗಳು ಮತ್ತು ವರ್ಗೀಕರಣ
- ಟಿಂಡಾಲ್ ಪರಿಣಾಮ

ಅಭ್ಯಾಸ

I ಪ್ರತಿಯೊಂದು ಪ್ರಶ್ನೆಗೂ ಅಥವಾ ಹೇಳಿಕೆಗೂ ನಾಲ್ಕು ಪಯೋಂಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆಯ್ದು ಮಾಡಿ ಬರೆಯಿರಿ.

1. ದ್ರವಗಳಿಗೆ ಸುಬಂಧಿಸಿದಂತೆ ಇವುಗಳಲ್ಲಿ ಯಾವ ಹೇಳಿಕೆ ಸರಿಯಲ್ಲ
 - ಎ) ಅವುಗಳಿಗೆ ನಿರ್ದಿಷ್ಟ ಗಾತ್ರವಿದೆ
 - ಬಿ) ಅವುಗಳು ಫನಕ್ಟಿಂಟ ಸ್ಪಲ್ಪ ಹೆಚ್ಚು ಸಂಕೋಚ್ಯತೆ ಹೊಂದಿದೆ
 - ಸಿ) ಪರಮಾಣಗಳು ಹೆಚ್ಚು ಸುಲಭವಾಗಿ ಚಲಿಸಬಲ್ಲದು
 - ಡಿ) ಅವುಗಳಿಗೆ ನಿರ್ದಿಷ್ಟ ಆಕಾರ ಮತ್ತು ಗಾತ್ರ ಇದೆ.
2. ಇವುಗಳಲ್ಲಿ ಶುದ್ಧ ವಸ್ತುವಲ್ಲದ್ದು
 - ಎ) ಉಪ್ಪು
 - ಬಿ) ಸಕ್ಕರೆ
 - ಸಿ) ಮಳೆನೀರು
 - ಡಿ) ಕಬ್ಬಿಣಿ

3. ಗಾಳಿಯಲ್ಲಿ ಕಂಡುಬರದ ಫಟಕಗಳೆಂದರೆ
 - ಎ) ನೈಟ್ರೋಜನ್
 - ಬಿ) ಆಕ್ಸಿಜನ್
 - ಸಿ) ಕಾರ್ಬನ್ ಡ್ಯೂ ಆಕ್ಸಿಡ್
 - ಡಿ) ಕೊಲ್ಲಿನ್
4. ಬೆಣ್ಣೆಯು ಇದಕ್ಕೆ ಉದಾಹರಣೆಯಾಗಿದೆ
 - ಎ) ಘನದಲ್ಲಿ ದ್ರವ
 - ಬಿ) ದ್ರವದಲ್ಲಿ ಘನ
 - ಸಿ] ದ್ರವದಲ್ಲಿ ದ್ರವ
 - ಡಿ] ಘನದಲ್ಲಿ ಘನ

II. ಕೆಲಗನ ಪ್ರಶ್ನೆಗಳಿಗೆ ಉತ್ತರಿಸಿ

1. ಘನ, ದ್ರವ ಮತ್ತು ಅನಿಲಗಳ ನಡುವಿನ ಯಾವುದಾದರೂ ನಾಲ್ಕು ವ್ಯಾತ್ಯಾಸಗಳನ್ನು ತೀಳಿಸಿ.
2. ಸಮುಚಾತೀಯ ಮತ್ತು ಭಿನ್ನಜಾತೀಯ ಮಿಶ್ರಣಗಳ ನಡುವಿನ ವ್ಯಾತ್ಯಾಸವನ್ನು ಉದಾಹರಣೆಯೊಂದಿಗೆ ವಿವರಿಸಿ.
3. ಇವುಗಳಿಗೆ ಉದಾಹರಣೆ ನೀಡಿ.
 - ಅ] ನಿಲಂಬನಗಳು
 - ಆ] ಕಲೀಲ ದ್ರಾವಣ
4. ನಿರೂಪಿಸಿ
 - ಅ] ಟಿಂಡಾಲ್ ಪರಿಣಾಮ
 - ಆ] ಬೌನಿಯನ್ ಚಲನೆ
5. ನೀರಿನ ಹೊರತಾಗಿ ಯಾವುದಾದರೂ ಎರಡು ದ್ರಾವಕಗಳನ್ನು ಹೆಸರಿಸಿ.

III. ಇವುಗಳಿಗೆ ವ್ಯಾಖ್ಯಾತಿಕ ಕಾರಣ ಹೊಡಿ.


1. ಅನಿಲಗಳಿಗೆ ನಿರ್ದಿಷ್ಟ ಆಕಾರ ಮತ್ತು ಗಾತ್ರವಿಲ್ಲ.
2. ಆಭರಣ ಚಿನ್ನವು ಸಮುಚಾತೀಯ ಮಿಶ್ರಣಕ್ಕೆ ಒಂದು ಉದಾಹರಣೆಯಾಗಿದೆ.
3. ಮರಳು ಮತ್ತು ಕಟ್ಟಿಣಿ ಚೊರುಗಳ ಮಿಶ್ರಣವು ಭಿನ್ನಜಾತೀಯ ಮಿಶ್ರಣ.
4. ನೀರನ್ನು ಸಾರ್ವತ್ರಿಕ ದ್ರಾವಕ ಎಂದು ಕರೆಯುತ್ತಾರೆ.
5. ನಿಲಂಬನದ ಮೂಲಕ ಬೆಳಕನ್ನು ಹಾಯಿಸಿದಾಗ ಅದರ ಪಥ ಗೋಚರಿಸುತ್ತದೆ.

IV. ಹೊಂದಿಸಿ ಬರೆಯಿರಿ

1. ಸೋಡಿಯಂ ಕೊಲ್ಲೇರ್ಫೆ
 - ಅ) ಅಶುದ್ಧ ವಸ್ತು
2. ಹಾಲು
 - ಆ) ನಿಲಂಬನ ದಾವಣ
3. ಗಾಳಿ
 - ಇ) ಶುದ್ಧ ವಸ್ತು
 - ಈ) ಮಿಶ್ರಣ

ಅಧ್ಯಾಯ 17

ನಮ್ಮ ವರ್ಣಾವಳಿಯ ಜಗತ್ತು




ರೀತಿ

ರೀತಿ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ನೋಡಲು ಸಾಧ್ಯವಾಗಿಸುತ್ತದೆ. ನಮ್ಮ ಸುತ್ತಲಿನ ವಸ್ತುಗಳು ರೀತಿಯಲ್ಲಿ ಪ್ರತಿಫಲಿಸಿದಾಗ ಅಥವಾ ರೀತಿಯಲ್ಲಿ ಹೊರಸೂಸಿದಾಗ ಆ ವಸ್ತುಗಳನ್ನು ನಮ್ಮ ಕண್ಣ ಗ್ರಹಿಸುವುದು. ಸಸ್ಯಗಳು ರೀತಿಯಲ್ಲಿ ದೃಷ್ಟಿ ಸಂಖ್ಯೆಯನ್ನು ನಡೆಸಿ, ಆಹಾರವನ್ನು ತಯಾರಿಸುತ್ತವೆ. ದೃಷ್ಟಿ ಕೋಶಗಳಲ್ಲಿ, ರೀತಿಯಲ್ಲಿ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಬಹುದು. ರೀತಿಗೆ, ಶಕ್ತಿಯ ಎಲ್ಲಾ ಲಕ್ಷಣಗಳಿವೆ.

ಪ್ರತಿಫಲನ: ನೀವು ಕನ್ನಡಿಯ ಉಪಯೋಗದ ಬಗ್ಗೆ, ಹೊಸ ಸ್ವೀಲ್ ತಟ್ಟಿಗಳು, ಲೋಟ, ಚಮಚಗಳಲ್ಲಿ ನಿಮ್ಮ ಪ್ರತಿಬಿಂಬ ಉಂಟಾಗುವುದರ ಬಗ್ಗೆ ತಿಳಿದಿದ್ದೀರಿ. ಕ್ಷೋರಿಕನ ಅಂಗಡಿಯಲ್ಲಿ ಕಾಣುವ ಬಹಂಪ್ರತಿಬಿಂಬಗಳನ್ನು ನೀವು ನೋಡಿರುತ್ತೀರಿ. ಹಾಗೆಯೇ ಮೋಟರ್ ವಾಹನಗಳಲ್ಲಿ ಹಿನ್ನೋಟದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬಗಳನ್ನು ನೀವು ನೋಡಿರುತ್ತೀರಿ.



ಚಿತ್ರ .17.1 : ವಿವಿಧ ಸಂದರ್ಭಗಳಲ್ಲಿ ಬೆಳಕಿನ ಪ್ರತಿಫಲನ.




ಚಿತ್ರ 17.2 ನಿಯತ ಪ್ರತಿಫಲನ


ನೀವು ಗೋಡೆಯ ಮೇಲೆ ನಿಮ್ಮ ಪ್ರತಿಬಿಂಬವನ್ನು ನೋಡಲಾರಿ. ಆದರೆ ಕನ್ನಡಿಯಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡುತ್ತಿರಿ. ಎರಡೂ ಸಂದರ್ಭಗಳಲ್ಲಿ ಬೆಳಕಿನ ಪ್ರತಿಫಲನ ಇದೆ. ಆದರೆ ವ್ಯತ್ಯಾಸವೇನು?

ನಿಯತ ಪ್ರತಿಫಲನ : ಒಂದು ಸಂಪೂರ್ಣ ಸಮತಟ್ಟಾದ ಹೊಳಪು ನೀಡಿರುವ ಮೇಲ್ಮೈ ಮೇಲೆ ಬೆಳಕಿನ ಸಮಾಂತರ ಕಿರಣಗಳು ಬಿದ್ದಾಗ ಆ ಕಿರಣಗಳು ಸಮಾಂತರ ಕಿರಣಗಳಾಗಿಯೇ ಪ್ರತಿಫಲನಗೊಳ್ಳುತ್ತವೆ. ಈ ರೀತಿಯ ಪ್ರತಿಫಲನವನ್ನು ನಿಯತ ಪ್ರತಿಫಲನ ಎನ್ನುವರು. ನಿಯತ ಪ್ರತಿಫಲನದಲ್ಲಿ ಪ್ರತಿಬಿಂಬ ಮೂಡುತ್ತದೆ.

ಅನಿಯತ ಅಥವಾ ಚದುರಿದ ಪ್ರತಿಫಲನ : ಒರಟು ಮೇಲೆಯನ್ನು ಹೊಂದಿರುವ ವಸ್ತುಗಳ ಮೇಲೆ ಬೆಳಕು ಬಿದ್ಧಾಗ ಅದು ಎಲ್ಲಾ ದಿಕ್ಕುಗಳಲ್ಲಿ ಪ್ರತಿಫಲನವನ್ನು ಹೊಂದುತ್ತದೆ. ಬೆಳಕಿನ ಚದುರುವಿಕೆ ಉಂಟಾಗುತ್ತದೆ. ಇದರಿಂದ ಪ್ರತಿಬಿಂಬ ಮೂಡುವುದಿಲ್ಲ.



ಚಿತ್ರ 17.3 ಅನಿಯತ ಮೇಲೆಯನಿಂದ ಪ್ರತಿಫಲನಗೊಳ್ಳುವ ಕಿರಣಗಳು



ಚಿತ್ರ 17.4 ಪ್ರಯೋಗ: ಪ್ರತಿಫಲನದ ನಿಯಮಗಳು

ಪ್ರತಿಫಲನದ ವಿನ್ಯಾಸದ ಬಗ್ಗೆ ಹೆಚ್ಚು ವಿವರಗಳನ್ನು ತಿಳಿಯಲು ಒಂದು ಚಟುವಟಿಕೆಯನ್ನು ಮಾಡೋಣ.

ಚಟುವಟಿಕೆ 17.1


ಒಂದು ಆಯತಾಕಾರದ ಸಮತಲ ದರ್ಶನವನ್ನು ತೆಗೆದುಹೋಳಿ. ಒಂದು ಕಾಡ್ರೋಫೋಲಡ್‌ ತೆಗೆದುಹೋಂಡು ಚಿತ್ರ 17.4 ರಲ್ಲಿ ತೋರಿಸಿರುವಂತೆ ಅದರಲ್ಲಿ ಸೀಳಿ ಕಿಂಡಿ ಮಾಡಿಲಿ.

ರೆಡಿಮೆಲ್ಡ್ ಶಾರ್ಪ್‌ಪ್ರೈಸ್‌ಗೆಯ ಹಿಂಬಿಯನ್ನು ನೀವು ಆಧಾರವಾಗಿ ಬಿಂಬಿಸಬಹುದು.

ಬೊಳ್ಳಾದ ಈ ಪ್ರಯೋಗದಲ್ಲಿ ಮೇಲೆ ಒಂದು ಜಿಂ ಹಾಳೆಯನ್ನಿಷ್ಟು. ಎಲ್ಲಾ ನಾಲ್ಕು ಕಡೆ ಲಿನ್ಕುಗಳಿಂದ ಜುಟ್ಟಿ ಭದ್ರಪಡಿಲಿ. ಪ್ರಯೋಗದಲ್ಲಿ ಮೇಲೆ ಕನ್ನಡಿಯನ್ನು ಲಿತ್ತಿಸಲು ಅನುಕೂಲವಾಗುವಂತೆ, ಮತ್ತು ಸೀಳಿತಿಂಡಿಗಳನ್ನು ಲಿತ್ತಿಸಲು ಅನುಕೂಲವಾಗುವಂತೆ ಸಾಕ್ತ ಸ್ಥಳದಲ್ಲಿ ಸೀಳಿಗಳನ್ನು ಮಾಡಿ. ಕನ್ನಡಿ ಮತ್ತು ಸೀಳಿತಿಂಡಿ ಆಧಾರಕ್ಕೆ ಲಂಬವಾಗಿರುವಂತೆ ಲಿತ್ತಿಲಿ. ಸೀಳಿ ಕಿಂಡಿಯ ಮೂಲಕ ಕನ್ನಡಿಯ ಮೇಲೆ ಓರೆಯಾಗಿ ಜೀಜುವಂತೆ ಏಜ್‌ ದಿಲ್ಪ ಇಡಿ. ನೀವು ಈಗ ಬೆಳಕಿನ ಕಿರಣ ಕನ್ನಡಿಯ ಮೇಲೆ ಇದ್ದ ಪ್ರತಿಫಲನ ಹೊಂದುವುದನ್ನು ಕಾಣಬಿಲಿ.

ಒಂದು ಮೇಲ್ಮೈ ಮೇಲೆ ಬೀಳುವ ಬೆಳಕಿನ ಕಿರಣವನ್ನು ಪತನ ಕಿರಣ ಎನ್ನುವರು. ಪ್ರತಿಫಲಕದ ಮೇಲ್ಮೈನಿಂದ ಬರುವ ಬೆಳಕಿನ ಕಿರಣವನ್ನು ಪ್ರತಿಫಲಿತ ಕಿರಣ ಎನ್ನುವರು.

ಈಗ ಎಚ್ಚರಿಕೆಯಿಂದ ಕಾಗದದ ಮೇಲೆ ಪೆನ್ಸಿಲ್‌ನ ಸಹಾಯದಿಂದ ಕನ್ನಡಿಯ ಸ್ಥಾನ, ಪತನ ಕಿರಣ ಮತ್ತು ಪ್ರತಿಫಲಿತ ಕಿರಣವನ್ನು ಗುರುತಿಸಿ. ಕನ್ನಡಿ ಮತ್ತು ಓಬ್ಜೆಕ್ಟನ್ನು ತೆಗೆಯಿರಿ. ಈಗ ಪತನ ಕಿರಣವು ಕನ್ನಡಿಯ ಮೇಲೆ ಬೀಳುವ ಸ್ಥಾನದಲ್ಲಿ ಕನ್ನಡಿಗೆ ಲಂಬವನ್ನು ಎಳೆಯಿರಿ. ಈ ರೇಖೆಯನ್ನು ಪ್ರತಿಫಲಿತ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬ (Normal) ರೇಖೆ ಎನ್ನುತ್ತೇವೆ.(ಚಿತ್ರ 17.5)



ಕನ್ನಡಿಯ ಪ್ರತಿಫಲನ ಹೊಂದುವ ಭಾಗದ ಮೇಲ್ಮೈಗೆಳೆದ ಲಂಬ ಮತ್ತು ಪತನ ಕಿರಣದ ನಡುವಳಿ ಕೋನವನ್ನು ಪತನ ಕೋನ ($\angle i$) ಎನ್ನುತ್ತೇವೆ. ಲಂಬ ಮತ್ತು ಪ್ರತಿಫಲಿತ ಕಿರಣದ ನಡುವಳಿ ಕೋನವನ್ನು ಪ್ರತಿಫಲಿತ ಕೋನ ($\angle r$) ಎನ್ನುವರು. ಪತನ ಕೋನ ಮತ್ತು ಪ್ರತಿಫಲಿತ ಕೋನಗಳನ್ನು ಅಳೆಯಿರಿ. ಈ ಚಟುವಟಿಕೆಯನ್ನು ಪತನಕೋನವನ್ನು ಬದಲಾಯಿಸಿ ಹಲವು ಬಾರಿ ಪುನರಾವರ್ತಿಸಿ. ಅಳತೆಗಳನ್ನು ಕೋಷ್ಟಕದಲ್ಲಿ ಭರ್ತಿಸಿ ಮಾಡಿ.

ಕೋಷ್ಟಕ 17.1

ಕ್ರ.ಸಂ	ಪತನ ಕೋನ ($\angle i$)	ಪ್ರತಿಫಲಿತ ಕೋನ ($\angle r$)
1.		
2.		
3.		
4.		
5.		

ಪತನ ಕೋನ ಮತ್ತು ಪ್ರತಿಫಲಿತ ಕೋನಗಳನ್ನು ಹೋಲಿಸಿ.

ನಿಮ್ಮ ತೀಮಾನವೇನು?

ಬೆಳಕಿನ ಕಿರಣವು ಕನ್ನಡಿಗೆ ಎಳೆದ ಲಂಬರೇಖೆಯ ನೇರದಲ್ಲಿ ಅಪಾತವಾದರೆ ಏನಾಗುತ್ತದೆ? ಏಕೆ?

ಚಟುವಟಿಕೆ 17.2

ಚಟುವಟಿಕೆ 17.1 ರಲ್ಲಿ, ಒಜಹಾಳೆಯ ಕೆಳಗೆ ಒಂದು ಅಂಶ ಪಟ್ಟಿಯನ್ನು ಪ್ರತಿಫಲಿತ ಕಿರಣದ ಪಥದಲ್ಲಿ ಬರುವಂತೆ ಇಟ್ಟು, ಅದನ್ನು ಸ್ಥಳ ಮೇಲೆ ಮಾಡಿ. ಪ್ರತಿಫಲಿತ ಕಿರಣವು ಮೇಲೆ ಮಾಡಿರುವ ಸಮತಲ ಅಥವಾ ಭಾಗದಲ್ಲಿ ಕಂಡು ಬರುವುದಿಲ್ಲ. ಅಂದರೆ, ಪತನ ಕಿರಣ ಮತ್ತು ಪ್ರತಿಫಲಿತ ಕಿರಣಗಳು ಒಂದೇ ಸಮತಲದಲ್ಲಿ ಇರುತ್ತವೆ.

ಪ್ರತಿಫಲನದ ನಿಯಮಗಳು

- ಪತನ ಕೋನವು ಪ್ರತಿಫಲಿತ ಕೋನಕ್ಕೆ ಸಮನಾಗಿರುತ್ತದೆ.
- ಪತನ ಕಿರಣ, ಪ್ರತಿಫಲಿತ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನ ಮೇಲ್ಪುಗೆ ಎಳೆದ ಲಂಬ, ಈ ಮೂರೂ ಒಂದೇ ಸಮತಲದಲ್ಲಿರುತ್ತವೆ.


ಪ್ರತಿಫಲನದ ನಿಯಮಗಳು ಎಲ್ಲಾ ವಿಧದ ಮೇಲ್ಪುಗಳಿಗೆ ಅನ್ವಯಿಸುತ್ತವೆ.

ಒಂದು ಸಮತಲ ದರ್ಪಣದಲ್ಲಿ ಪ್ರತಿಬಿಂಬವು ಹೇಗೆ ಉಂಟಾಗುತ್ತದೆ? ಅದರ ಸ್ವಭಾವ ಏನು?


‘O’ ಎಂಬ ಒಂದು ಬೆಳಕಿನ ಆಕರವನ್ನು PQ ಎಂಬ ಸಮತಲ ದರ್ಪಣದ ಮುಂಭಾಗದಲ್ಲಿ ಇಡಲಾಗಿದೆ. OA ಮತ್ತು OC ಎಂಬ ಎರಡು ಕಿರಣಗಳು ಅದರ ಮೇಲೆ ಪತನಗೊಂಡಿವೆ.(ಚಿತ್ರ 17.6)

‘A’ ಮತ್ತು ‘C’ ಬಿಂದುಗಳಲ್ಲಿ ಕ್ರಮವಾಗಿ PQ ಕನ್ನಡಿಯ ಮೇಲ್ಪುಗೆ ಲಂಬವನ್ನು ಎಳೆಯಿರಿ. ನಂತರ ‘A’ ಮತ್ತು ‘C’ ಬಿಂದುಗಳಿಂದ ಕ್ರಮವಾಗಿ AB ಮತ್ತು CD ಪ್ರತಿಫಲಿತ ಕಿರಣಗಳನ್ನು ಎಳೆಯಿರಿ. AB ಮತ್ತು CD ಗಳನ್ನು ಅದೇ ದಿಕ್ಕಿನಲ್ಲಿ ವೃದ್ಧಿಸಿರಿ. ಅವು ಸಂಧಿಸುತ್ತವೆಯೆಂಬುದು ಹಿಮ್ಮುಖವಾಗಿ ವೃದ್ಧಿಸಿರಿ. ಈಗ ಅವು ಸಂಧಿಸುತ್ತವೆಯೆಂಬುದು ಈ ಬಿಂದುವನ್ನು ‘I’ ಎಂದು ಗುರುತಿಸಿರಿ.

‘E’ ಬಿಂದುವಿನಲ್ಲಿನ ಏಕ್ಕನ ಕಣ್ಣಿಗೆ ಪ್ರತಿಫಲಿತ ಕಿರಣಗಳು I ಬಿಂದುವಿನಿಂದ ಬಂದಂತೆ ತೋರುತ್ತವೆ. ಪ್ರತಿಫಲಿತ ಕಿರಣಗಳು I ನಲ್ಲಿ ಸಂಧಿಸಿರುವಂತೆ ತೋರುತ್ತವೆ. ಇದು ಏಷ್ಟು ಪ್ರತಿಬಿಂಬ ಮತ್ತು ಇದನ್ನು ಪರದೆಯ ಮೇಲೆ ಹಿಡಿಯಲು ಸಾಧ್ಯವಿಲ್ಲ. ಈ ಪ್ರತಿಬಿಂಬವು ಪಾಶ್ಚಪಲ್ಲಟಗೊಂಡಿದೆ ಎಂದರೆ, ವಸ್ತುವಿನ ಎಡಭಾಗವು ಪ್ರತಿಬಿಂಬದ ಬಲಭಾಗದಂತೆ, ವಸ್ತುವಿನ ಬಲಭಾಗವು ಪ್ರತಿಬಿಂಬದ ಎಡಭಾಗದಂತೆ ತೋರುತ್ತದೆ. ಒಂದು ಸಮತಲ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬವು(ಚಿತ್ರ 17.7) ವಸ್ತುವಿನ ಹಾಗೆ ನೇರವಾಗಿರುತ್ತದೆ ಮತ್ತು ಪ್ರತಿ ಬಿಂಬವು ವಸ್ತುವು ದರ್ಪಣದ ಮುಂದೆ ಎಷ್ಟು ದೂರದಲ್ಲಿದೆಯೋ, ಅಷ್ಟೇ ದೂರದಲ್ಲಿ ದರ್ಪಣದ ಹಿಂದೆ ಉಂಟಾಗುತ್ತದೆ. ಅನಿಯತ ಮೇಲ್ಪುಗಳ ಮೇಲೆ ಪ್ರತಿಫಲನದ ನಿಯಮಗಳು ಪಾಲಿಸಲ್ಪಟ್ಟರೂ ಪ್ರತಿಫಲಿತ ಕಿರಣಗಳು ಚೆದುರಿ ಹೋಗುವುದರಿಂದ ಪ್ರತಿಬಿಂಬ ಉಂಟಾಗುವುದಿಲ್ಲ.



ಚಿತ್ರ 17.6 ಸಮತಲ ದರ್ಶನದಲ್ಲಿ ಬಿಂಬ ಮೂಡುವಿಕೆ




ಚಿತ್ರ 17.7 ಪಾಷಣ ಪಲ್ಲಟ

ಇದು ತಿಳಿರಣ : ಮಿಧ್ಯ ಪ್ರತಿಬಿಂಬದಳನ್ನು ಪರದೆಯ ಮೇಲೆ ಹಿಡಿಯಲು ನಾಧ್ಯವಿಲ್ಲ. ಆದರೆ ನತ್ಯ ಪ್ರತಿಬಿಂಬವನ್ನು ಪರದೆಯ ಮೇಲೆ ಹಿಡಿಯಬಹುದು.

ವಕ್ತ ದರ್ಶನಗಳಲ್ಲಿ ಪ್ರತಿಫಲನ

ಪ್ರತಿಫಲನಗೊಳ್ಳುವ ವಕ್ತ ಮೇಲೈತ್ತೀಗಳನ್ನು ನೀವು ನೋಡಿರಬಹುದು. ಪ್ರಮುಖವಾಗಿ ಎರಡು ವಿಧದ ವಕ್ತ ಮೇಲೈತ್ತೀಗಳಿವೆ.ಅವುಗಳೆಂದರೆ ನಿಮ್ಮ ಮತ್ತು ಹೀನ. ಇವುಗಳಲ್ಲಿ ಪ್ರತಿಬಿಂಬಗಳ ವಿನ್ಯಾಸಗಳನ್ನು ನೋಡಲು ಒಂದು ಹೊಸ ಸ್ಪೃಷ್ಟಿಸ್ತೇ ಸ್ಥಿರ ಚರ್ಚೆಗೆ ಸಾಕು.



ಚಿತ್ರ 17.8.


ಚಿತ್ರ 17.9.

ಪ್ರೈಸ್‌ ಸ್ಟೋ ಚಮಚದಲ್ಲಿ ಪ್ರತಿಬಿಂಬಗಳು

ಚಿತ್ರ 17.8 ರಲ್ಲಿ ತೋರಿಸಿರುವಂತೆ, ಒಂದು ಸ್ಟೋ ಚಮಚವನ್ನು ನಿಮ್ಮ ಮುಖದ ಮುಂದೆ ಹಿಡಿದುಕೊಳ್ಳಿ. ನಿಮ್ಮ ಪ್ರತಿಬಿಂಬವನ್ನು ನೋಡಿ. ಚಮಚವನ್ನು ನಿಮ್ಮ ಮುಖದಿಂದ ಬೇರೆ ಬೇರೆ ದೂರದಲ್ಲಿ ಹಿಡಿದುಕೊಂಡು ಪ್ರತಿಬಿಂಬವನ್ನು ಗಮನಿಸಿ. ನೀವು ಏನನ್ನು ವಿಶೇಷಿಸುವಿರಿ?

ಚಿತ್ರ 17.9 ರಲ್ಲಿ ತೋರಿಸಿರುವಂತೆ ಚಮಚವನ್ನು ನಿಮ್ಮ ಮುಖದ ಮುಂದೆ ಹಿಡಿದುಕೊಳ್ಳಿ. ನಿಮ್ಮ ಪ್ರತಿಬಿಂಬವನ್ನು ನೋಡಿ. ನೀವು ಏನನ್ನು ಗಮನಿಸುವಿರಿ?

ಗೋಳಿಯ ದರ್ಪಣಾಗಳು: ಒಂದು ಗೋಳಿದ ಭಾಗವಾಗಿದ್ದ, ಒಂದು ಮೇಲ್ಕೆಂಪಾದರೂ ಹೊಳಪನ್ನು ನೀಡಿದ್ದರೆ, ಅದನ್ನು ಗೋಳಿಯ ದರ್ಪಣಾ ಎನ್ನುವರು. ಗೋಳಿಯ ದರ್ಪಣಾಗಳಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ ನಿಮ್ಮ ದರ್ಪಣಾ ಮತ್ತು ಹೀನ ದರ್ಪಣಾ.



ನಿಮ್ಮ ದರ್ಪಣಾ

ಕೇಂದ್ರಿಕರಣಗೊಳ್ಳುವ ಬಿಂದು 'F'

ಚಿತ್ರ 17.10 ಗೋಳಿಯ ದರ್ಪಣಾಗಳು


ಹೀನ ದರ್ಪಣಾ

'P' ದರ್ಪಣಾದ ಕೇಂದ್ರ


ಗೋಳಿಯ ದರ್ಪಣಾಗಳೂ ಸಹ ಪ್ರತಿಫಲನದ ನಿಯಮಗಳನ್ನು ಪಾಲಿಸುತ್ತವೆ. ಗೋಳಿಯ ದರ್ಪಣಾದ ಪ್ರತಿ ಭಾಗವನ್ನು ಚಿಕ್ಕ ಚಿಕ್ಕ ಸಮತಲ ದರ್ಪಣಾಗಳ ಭಾಗ ಎಂದು ಪರಿಗಣಿಸಬಹುದು.

ಚಟುವಟಿಕೆ 17.3

ಚಟುವಟಿಕೆ 17.1 ನ್ನು ಪುನರಾವರ್ತಿಸಲಿ. ಈ ಬಾಲ, ಸಮತಲ ದಪ್ಪಣದ ಲೀಳನಲ್ಲಿ ಮೊದಲು ನಿಮ್ಮದಪ್ಪಣ ನಂತರ ಅದನ್ನು ತೆಗೆದು ಹಿಳನದಪ್ಪಣ ನೇರಿಲಿ. ಕಾಡ್‌ಬೋಲಡ್‌ನ ಲೀಳ ತಂಡಿಯ ಬದಲು 4-ರ ತಂಡಿಗಳರು ಬಾಚಕೀಗೆ ಉಪಯೋಗಿಲಿಲಿ ಬಾಚಕೀಗೆಯು ಹಿಂಭಾಗದಿಂದ ವಾಕ್‌ ಬೆಳಕನ್ನು ಹಾಯಲಿ. ಪ್ರತಿಫಲತ ಕರಣಗಳ ವಿನ್ಯಾಸವನ್ನು ವಿಲ್ಥಿಸಲಿ. ಇದನ್ನು ಬಾಚಕೀಗೆಯ ಉಳಿದ ಭಾಗವನ್ನು ಕಷ್ಪ ಹಾಕೆಯಂದ ಮುಚ್ಚಿ ಮಾಡಬಹುದು.



ಚಿತ್ರ 17.11 ನಿಮ್ಮ ದಪ್ಪಣದಲ್ಲಿ ಪ್ರತಿಫಲನ



ಚಿತ್ರ 17.12 ಹೀನ ದಪ್ಪಣದಲ್ಲಿ ಪ್ರತಿಫಲನ

ಸೌರ ಕುಲುಮೆ ಮತ್ತು ವಾಹನಗಳ ಹೆಡ್‌ಲೈಟ್‌ಗಳಲ್ಲಿ ನಿಮ್ಮ ದಪ್ಪಣಗಳು ಬಳಕೆಯಾಗುತ್ತವೆ. ದಂತವ್ಯೇದ್ಯರೂ ಸಹ ನಿಮ್ಮದಪ್ಪಣವನ್ನು ಬಳಸುತ್ತಾರೆ. ಹೀನ ದಪ್ಪಣಗಳನ್ನು ವಾಹನದ ಹಿನ್ನೋರ್ಮನೆ ಕನ್ನಡಿಯಲ್ಲಿ ಬಳಸುತ್ತಾರೆ.

ಇದನ್ನು ತಿಳಿಯಿ: ಹೀನ ದಪ್ಪಣದಳು ಯಾವಾಗಲೂ ಒಂದು ವಸ್ತುವಿನ ಕಿಲದಾದ ಮಿಂಚ್ ಪ್ರತಿ ಒಂಬವನ್ನು ಉಂಟು ಮಾಡುತ್ತವೆ. ನಿಮ್ಮ ದಪ್ಪಣದ ಪ್ರಥಾನ ಸಂದರ್ಭ "F".ಇದು ಪ್ರತಿಫಲನ ಹೊಂದುವ ಮೇಲ್ಪುನ ಹಿಂಭಾಗದಲ್ಲಿ ಪ್ರಥಾನ ಅಕ್ಷದ ಮೇಲಾರುತ್ತದೆ. (ಚಿತ್ರ 17.10)

ದಂತ ವೃದ್ಧರ ಉಪಯೋಗಿಸುವ ದಪ್ಪಣ

ವಾಹನಗಳ ಹೆಡ್‌ಲೈಟ್‌ಗಳ ಒಂದು ವಿಸ್ತೃತ ನೋಟ

ಸೌರ ಒಲೆ


ಚಿತ್ರ 17.13 ವಕ್ತ ಮೇಲ್ಪು ದಪ್ಪಣಗಳ ಉಪಯೋಗಗಳು

ನಿಮ್ಮ ದರ್ಶಣದಲ್ಲಿ ಪ್ರತಿಬಿಂಬ ಉಂಟಾಗುವಿಕೆ

ನಿಮ್ಮ ದರ್ಶಣದಿಂದ ಉಂಟಾಗುವ ಪ್ರತಿಬಿಂಬಗಳ ಸ್ವರೂಪವನ್ನು ಅಧ್ಯಯನ ಮಾಡಬೇಕಾದರೆ, ಕೆಳಗಿನ ಅಂಶಗಳು ನಿಮಗೆ ತಿಳಿದಿರಬೇಕಾಗುತ್ತದೆ.

- ದರ್ಶಣದ ಕೇಂದ್ರ :** ಸಾಮಾನ್ಯವಾಗಿ ದರ್ಶಣವು ಭಾಗಿರುವ ಸ್ಥಾನದ ಮಧ್ಯ ಬಿಂದುವಿನಲ್ಲಿ ದರ್ಶಣದ ಕೇಂದ್ರವು ಇರುತ್ತದೆ. ಪ್ರಥಾನಾಕ್ಷದ ಗುಂಟು ಚೆಲಿಸುವ ಬೆಳಕಿನ ಕಿರಣವು ದರ್ಶಣದ ಕೇಂದ್ರದ ಮೇಲೆ ಬಿದ್ದಾಗ ಅದು ಪ್ರಥಾನಾಕ್ಷದ ಪಥದಲ್ಲೇ ಹಿಂದಕ್ಕೆ ಬರುತ್ತದೆ. ಇದು ಪ್ರತಿಫಲಿಸುವ ಮೇಲ್ಮೈನ ಕೇಂದ್ರಭಾಗವಾಗಿದೆ.
- ಪ್ರಥಾನ ಸಂಗಮ :** ಪ್ರಥಾನ ಅಕ್ಷಕ್ಕೆ ಸಮಾಂತರವಾಗಿ ದರ್ಶಣದ ಮೇಲೆ ಬಿದ್ದ ಸಮಾಂತರ ಬೆಳಕಿನ ಕಿರಣಗಳು ಪ್ರತಿಫಲನದ ನಂತರ ಕೇಂದ್ರಿಕೃತವಾಗುವ ಬಿಂದುವೇ ಪ್ರಥಾನ ಸಂಗಮ. ದೂರದಲ್ಲಿರುವ ಬೆಳಕಿನ ಆಕರದಿಂದ ಬಂದ ಬೆಳಕು ಅಂದರೆ ಸೂರ್ಯನ ಕಿರಣಗಳು ಸಮಾಂತರ ಕಿರಣಗಳ ಆಕರವಾಗಿದೆ. ಇದನ್ನು ‘F’ ಸಂಕೇತದಿಂದ ಸೂಚಿಸುತ್ತಾರೆ.
- ಸಂಗಮ ದೂರ :** ದರ್ಶಣದ ಕೇಂದ್ರ ಬಿಂದು ಮತ್ತು ಪ್ರಥಾನ ಸಂಗಮಗಳ ನಡುವಿನ ಅಂತರವೇ ಸಂಗಮ ದೂರ. ಇದನ್ನು ‘F’ ಸಂಕೇತದಿಂದ ಸೂಚಿಸುತ್ತಾರೆ.
- ವಕ್ತಾ ಕೇಂದ್ರ :** ದರ್ಶಣವು ಯಾವ ಗೋಳದ ಒಂದು ಭಾಗವಾಗಿದೆಯೋ ಆಗೋಳದ ಕೇಂದ್ರವನ್ನು ವಕ್ತಾ ಕೇಂದ್ರ ಎನ್ನುತ್ತೇವೆ. ಇದನ್ನು ‘C’ ಅಕ್ಷರದಿಂದ ಸೂಚಿಸುತ್ತಾರೆ.
- ವಕ್ತಾ ತ್ರಿಜ್ಯ :** ದರ್ಶಣವು ಯಾವ ಗೋಳದ ಒಂದು ಭಾಗವಾಗಿದೆಯೋ ಆಗೋಳದ ತ್ರಿಜ್ಯವನ್ನು ವಕ್ತಾ ತ್ರಿಜ್ಯ ಎನ್ನುತ್ತೇವೆ. ಇದನ್ನು ‘r’ ನಿಂದ ಸೂಚಿಸುತ್ತಾರೆ. ವಕ್ತಾ ತ್ರಿಜ್ಯವು ಸಂಗಮ ದೂರದ ಎರಡರಷ್ಟರುತ್ತದೆ. ಎಂದರೆ $r=2f$ ಆಗಿರುತ್ತದೆ.
- ಪ್ರಥಾನ ಅಕ್ಷ :** ದರ್ಶಣದ ಕೇಂದ್ರ ಬಿಂದು, ಸಂಗಮ ಬಿಂದು ಮತ್ತು ವಕ್ತಾ ಕೇಂದ್ರಗಳನ್ನು ಹೊಂದಿರುವ ಕಾಲ್ಪನಿಕ ವೃದ್ಧಿಸಲಾದ ರೇಖೆಯನ್ನು ದರ್ಶಣದ ಪ್ರಥಾನಾಕ್ಷ ಎನ್ನುತ್ತೇವೆ.
- ವಸ್ತು ದೂರ :** ದರ್ಶಣದ ಕೇಂದ್ರದಿಂದ ವಸ್ತುವಿಗಿರುವ ದೂರವನ್ನು ವಸ್ತು ದೂರ ಎನ್ನುತ್ತೇವೆ. ಇದನ್ನು ‘P’ ನಿಂದ ಸೂಚಿಸುತ್ತಾರೆ.
- ಬಿಂಬ ದೂರ :** ದರ್ಶಣದ ಕೇಂದ್ರದಿಂದ ಪ್ರತಿಬಿಂಬಕ್ಕಿರುವ ದೂರವನ್ನು ಬಿಂಬ ದೂರ ಎನ್ನುತ್ತೇವೆ. ಇದನ್ನು ‘V’ ನಿಂದ ಸೂಚಿಸುತ್ತಾರೆ.

ಪ್ರಯೋಗ: ನಿಮ್ಮ ದರ್ಶಕದಲ್ಲಿ ಉಂಟಾಗುವ ಪ್ರತಿಳಿಂಬದ ಸ್ಥಿರಾವ ಮತ್ತು ಸ್ಥಾನ ತಿಳಿಯುವ ಪ್ರಯೋಗ. ವಸ್ತುವಾಗಿ ಉಲ್ಲಿಯತ್ತಿರುವ ಮೇಣದ ಬತ್ತಿ. ಒಂದು ನಿಮ್ಮ ದರ್ಶಕ ಮತ್ತು ಪರದೆ ತೆಗೆದುಹೊಳ್ಳಿ.



ನಿಮ್ಮ ದರ್ಶಕದ ಮುಂಭಾಗದ ಬೇರೆ ಬೇರೆ ಸ್ಥಳದಲ್ಲಿ ಮೇಣದ ಬತ್ತಿಯನ್ನು ಪ್ರಥಾನಾಕ್ಷದ ಮೇಲೆ ಇಡಿ. ಪರದೆಯನ್ನು ಹಿಡಕ್ಕು ಮುಂದಕ್ಕು ತಲ್ಲಿ, ಮೇಣದ ಬತ್ತಿಯ ಸ್ಥಳವಾದ ಪ್ರತಿಳಿಂಬವನ್ನು ಪರದೆಯ ಮೇಲೆ ಪಡೆಯಲಿ.

ಒಂದು ನಿಮ್ಮದರ್ಶಕದ ಅಂದಾಜು ಸಂಗಮ ದೂರವನ್ನು ಕಂಡುಹಿಡಿಯುವುದು


ಸಮಾಂತರ ಕರಣಗಳನ್ನು ಕೇಂದ್ರಿಕರಿಸುವುದರ ಮೂಲಕ, ಮೊದಲು ದರ್ಶಕದ ಅಂದಾಜು ಸಂಗಮದೂರವನ್ನು ಕಂಡುಹಿಡಿಯಿರಿ. ಈ ಸ್ಥಾನವನ್ನು 'F' ಎಂದು ಗುರುತಿಸಿ. ದರ್ಶಕದಿಂದ '2f' ದೂರದಲ್ಲಿ ದರ್ಶಕದ ವರ್ಕತಾ ತ್ರಿಜ್ಯ 'C' ಯನ್ನು ಗುರುತಿಸಿ. ಮೇಣದ ಬತ್ತಿಯನ್ನು ಪ್ರಥಾನ ಅಕ್ಷದ ಮೇಲೆ ಈ ಕೆಳಗಿನ ಸ್ಥಳಗಳಲ್ಲಿರಿಸಿ ನಿಮ್ಮ ವೀಕ್ಷಣೆಯನ್ನು ದಾಖಲಿಸಿ.

1. ದರ್ಶಕದ ಕೇಂದ್ರ ಮತ್ತು 'F' ಗಳ ನಡುವೆ.
2. F ನ ಮೇಲೆ
3. F ಮತ್ತು C ಗಳ ನಡುವೆ
4. C ಯ ಮೇಲೆ
5. C ಯಿಂದ ಆಚೆ

ನಿಮ್ಮ ದರ್ಶಕದಿಂದ ಉಂಟಾಗುವ ಪ್ರತಿಳಿಂಬದ ಸ್ಥಿರಾವ ಮತ್ತು ಸ್ಥಾನಗಳು ಆ ದರ್ಶಕದ ಮುಂದೆ ಇರಿಸಿದ ವಸ್ತುವಿನ ಸ್ಥಾನದ ಮೇಲೆ ಅವಲಂಬಿತವಾಗಿರುತ್ತದೆ.

ಕನಿಷ್ಠ ಎರಡು ಪ್ರತಿಫಲಿತ ರೇಖೆಗಳು ಸಂಧಿಸುವುದರಿಂದ ಪ್ರತಿಬಿಂಬದ ಸ್ಥಾನವನ್ನು ನಿರ್ದರ್ಶಿಸುತ್ತದೆ. ಈ ಮುಂದಿನ ಯಾವುದಾದರು ಎರಡು ಕಿರಣಗಳನ್ನು ತೆಗೆದುಕೊಂಡು ನಾವು ಪ್ರತಿಬಿಂಬವನ್ನು ಗುರುತಿಸಬಹುದಾಗಿದೆ.

1. ನಿಮ್ಮ ದರ್ಶಣಾದ ಪ್ರಥಾನ ಅಕ್ಷಕ್ಕೆ ಸಮಾಂತರವಾಗಿ ಬರುವ ಬೆಳಕಿನ ಪತನ ಕಿರಣವು ಪ್ರತಿಫಲನದ ನಂತರ ಪ್ರಥಾನ ಸಂಗಮದ ಮೂಲಕ ಹಾದು ಹೋಗುತ್ತದೆ.
2. ಪತನ ಕಿರಣವು ನಿಮ್ಮ ದರ್ಶಣಾದ ಪ್ರಥಾನ ಸಂಗಮ ಬಿಂದುವಿನ ಮೂಲಕ ಚಲಿಸಿದಾಗ, ಅದು ಪ್ರತಿಫಲನದ ನಂತರ ಪ್ರಥಾನ ಅಕ್ಷಕ್ಕೆ ಸಮಾಂತರವಾಗಿ ಚಲಿಸುತ್ತದೆ.
3. ಪತನ ಕಿರಣವು ನಿಮ್ಮ ದರ್ಶಣಾದ ವಕ್ತು ಕೇಂದ್ರದ ಮೂಲಕ ಚಲಿಸಿದಾಗ ಅದು ಪ್ರತಿಫಲನಗೊಂಡ ನಂತರ ಅದೇ ಪಥದಲ್ಲಿ ಚಲಿಸುತ್ತದೆ.



ವಸ್ತುವನ್ನು ಒಂದನೇ ಕಂಬ ಸಾಲಿನಲ್ಲಿ ಹೋರಿಸಿರುವಂತೆ ಬೇರೆ ಬೇರೆ ದೂರಗಳಲ್ಲಿ ಇಟ್ಟಾಗ ಪ್ರತಿಬಿಂಬ ಮಾಡುವಿಕೆ. ಈ ಕೆಳಗಿನ ಕೋಷ್ಟಕದಲ್ಲಿ ಪ್ರಯೋಗದ ವಿವರಗಳನ್ನು ಬರೆಯಿರಿ

ಕೋಷ್ಟಕ 17.2

1	2	3
ವಸ್ತುವಿನ ಸ್ಥಾನ ಮತ್ತು ದೂರ	ಪ್ರತಿಬಿಂಬದ ಸ್ಥಾನ ಮತ್ತು ದೂರ	ಪ್ರತಿಬಿಂಬದ ಸ್ಥಾನ (ತಲೆಕೆಳಗು, ಚೆಕ್ಕೆದು, ದೊಡ್ಡದು ಅಥವಾ ವಸ್ತುವಿನ ಗಾತ್ರ)
ಎ. ಅನಂತ ದೂರದಲ್ಲಿ	ಪ್ರಥಾನ ಸಂಗಮ	
ಬಿ. 'C' ಯಿಂದ ಆಚೆಗೆ.....cm	ಪರದೆಯನ್ನು 'F' ಮತ್ತು 'C' ಗಳ ನಡುವೆ ಹೊಂದಾಣಿಕೆ ಮಾಡಬೇಕು..... cm	
ಸಿ. 'C' ಯ ಮೇಲೆ.....cm	ಪರದೆಯನ್ನು ವಸ್ತುವಿನ ಹತ್ತಿರ ಹೊಂದಾಣಿಕೆ ಮಾಡಬೇಕು.....cm	
ಡಿ. 'C' ಮತ್ತು 'F' ಗಳ ನಡುವೆ.....cm	ಪರದೆಯನ್ನು 'C' ಯಿಂದ ಆಚೆ ಹೊಂದಾಣಿಕೆ ಮಾಡಬೇಕು.....cm	
ಇ. 'F' ಮೇಲೆ	ಪರದೆಯ ಮೇಲೆ ಪ್ರತಿಬಿಂಬ ಪಡೆಯಲಾರಿರಿ ಏಕೆ?	
ಎಫ್. ದರ್ಶಕ ಮತ್ತು F ಗಳ ನಡುವೆ	ಪರದೆಯ ಮೇಲೆ ನೀವು ಪ್ರತಿಬಿಂಬ ಪಡೆಯಲಾರಿರಿ. ನೀವು ಬಿಂಬದೂರ ಅಳೆಯಲಾರಿರಿ. ಏಕೆ? ಆದರೆ ನೀವು ದರ್ಶಕದಲ್ಲಿ ವಸ್ತುವಿನ ಮಿಥ್ಯ ಪ್ರತಿಬಿಂಬ ಕಾಣಬಹುದು.	

ಮೇಲಿನ ಪ್ರಯೋಗದಿಂದ, ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಾ?

1. ಪರದೆಯ ಮೇಲೆ ವಸ್ತುವಿಗಿಂತ ಚಿಕ್ಕದಾದ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಎಲ್ಲಿ ಇಡಬೇಕು?
2. ಪರದೆಯ ಮೇಲೆ ವಸ್ತುವಿನ ಅತ್ಯಂತ ದೊಡ್ಡದಾದ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಎಲ್ಲಿ ಇಡಬೇಕು?
3. ಸಮಾಂತರ ಬೆಳಕಿನ ಕಿರಣಗಳನ್ನು(ಪುಂಜ) ಪಡೆಯಲು ವಸ್ತುವನ್ನು ಎಲ್ಲಿ ಇಡಬೇಕು?

'F' ಸಂಗಮ ದೂರ ಆಗಿದ್ದರೆ, ಬಿಂಬದೂರ 'V' ಆಗಿದ್ದರೆ, ವಸ್ತುದೂರ 'U' ಆಗಿದ್ದರೆ, ಕೋಷ್ಟಕದಿಂದ ನಮಗೆ ತಿಳಿಯುವ ಸಂಗತಿ ಎಂದರೆ

$$\frac{1}{f} = \frac{1}{u} + \frac{1}{v} \quad \text{ಅಥವಾ} \quad f = \frac{uv}{u+v}$$

$$\text{ಅಥವಾ } \text{ಸಂಗಮದೂರ} = \frac{\text{ವಸ್ತುದೂರ } \text{ಮತ್ತು } \text{ಬಿಂಬದೂರಗಳ } \text{ಗುಣಲಭ್ಯ}{\text{ವಸ್ತುದೂರ } \text{ಮತ್ತು } \text{ಬಿಂಬದೂರಗಳ } \text{ಮೊತ್ತ}$$


ಬೆಳಕಿನ ವಕ್ರೀಭವನ

ನೀವು ಪಾರದರ್ಶಕ ಮತ್ತು ಅಪಾರದರ್ಶಕ ವಸ್ತುಗಳ ಬಗ್ಗೆ ಓದಿದ್ದೀರಿ. ಗಾಜು, ಸ್ಪಷ್ಟ ನೀರು ಇವು ಪಾರದರ್ಶಕ ವಸ್ತುಗಳಿಗೆ ಉದಾಹರಣೆಗಳು.

ಬೆಳಕಿನ ಕಿರಣವು ಒಂದು ಪಾರದರ್ಶಕ ಮಾದ್ಯಮದಿಂದ ಇನ್ನೊಂದು ಪಾರದರ್ಶಕ ಮಾದ್ಯಮಕ್ಕೆ ಚಲಿಸಿದಾಗ ಏನಾಗುವುದು?

ನಿಮ್ಮ ಅನುಭವಗಳನ್ನು ಸ್ನಾರಿಸಿಕೊಳ್ಳಿ.

1. ಒಂದು ನೀರು ತುಂಬಿರುವ ತೋಟೆಯ ತಳಭಾಗವು ಮೇಲೆ ಒಂದಂತೆ ಕಾಣುವುದು.
2. ನೀರು ತುಂಬಿದ ಪಾತ್ರೆಯಲ್ಲಿ ಓರೆಯಾಗಿ ಭಾಗಶಃ ಮುಳುಗಿಸಿದ ಪೆನ್ಸಿಲ್ ಬಾಗಿದಂತೆ ಕಾಣುವುದು.
3. ಒಂದು ಸ್ಣಾರಿ ಬಟ್ಟೆಲಿನಲ್ಲಿ ಒಂದು ನಾಣ್ಯವನ್ನಿಟ್ಟು ಅದು ಅಗೋಚರವಾಗುವಷ್ಟು ಹಿಂದೆ ಸರಿದು, ಬಟ್ಟೆಲಿಗೆ ನೀರು ತುಂಬಿ ನಾಣ್ಯ ಮತ್ತೆ ಗೋಚರವಾಗುವಂತೆ ಮಾಡಬಹುದು.



ಚಿತ್ರ 17.15 ಬೆಳಕಿನ ವಕ್ರೀಭವನ

ಬೆಳಕು ಒಂದು ಪಾರದರ್ಶಕ ಮಾದ್ಯಮದಿಂದ ಇನ್ನೊಂದು ಬೇರೆ ಸಾಂದ್ರತೆಯಿಳ್ಳ ಪಾರದರ್ಶಕ ಮಾದ್ಯಮಕ್ಕೆ ಚಲಿಸುವಾಗ ತನ್ನ ದಿಕ್ಕನ್ನು ಬದಲಾಯಿಸುವ ವಿದ್ಯಮಾನವನ್ನು ಬೆಳಕಿನ ವಕ್ರೀಭವನ ಎನ್ನುತ್ತೇವೆ. ಬೆಳಕಿನ ಪ್ರತಿಫಲನದಂತೆ ವಕ್ರೀಭವನದಲ್ಲಿ ಪತನ ಕೋನ ಮತ್ತು ವಕ್ರೀಭವನ ಕೋನಗಳಿಗೆ ಸಂಬಂಧವಿದೆಯೇ?


‘AB’ ಯು ಪತನ ಬಿಂದುವಿನಲ್ಲಿ ಎಳೆದ ಲಂಬ. ‘O’ ಪತನ ಬಿಂದು, ‘MO’ ಪತನ ಕಿರಣ ಮತ್ತು ‘ON’ ವಕ್ರೀಭವಿತ ಕಿರಣ. (ಚಿತ್ರ 17.15 ನೋಡಿ)

ಗಾಳಿಗಂತ ನೀರು ಸಾಂದ್ರ ಮಾಡ್ಯಮ. ಓರೆಯಾಗಿ ಬೀಳಿಸಿದ ಪತನ ಕಿರಣವು ವಿರಳ ಮಾಡ್ಯಮದಿಂದ ಸಾಂದ್ರ ಮಾಡ್ಯಮಕ್ಕೆ ಚಲಿಸಿದಾಗ ಅದು ಲಂಬದೇಗೆ ಬಾಗುತ್ತದೆ. ಎಂದರೆ, ವಕ್ರೀಭವನ ಹೋನವು ಪತನ ಹೋನಕ್ಕಿಂತ ಕಡಿಮೆ ಇರುತ್ತದೆ.

ನೀಂಂದು ಅನ್ನು ಪತನ ಕಿರಣ ಮತ್ತು OM ಅನ್ನು ವಕ್ರೀಭವಿತ ಕಿರಣ ಎಂದು ಉಂಟಿಸಿಕೊಳ್ಳಿ (ಚಿತ್ರ 17.15). ಅಂದರೆ, ಈಗ ನಾವು ಹೀಗೆ ಹೇಳಬಹುದು. ಬೆಳೆಕು ಸಾಂದ್ರ ಮಾಡ್ಯಮದಿಂದ ವಿರಳ ಮಾಡ್ಯಮಕ್ಕೆ ಚಲಿಸಿದಾಗ ಅದು ಲಂಬದಿಂದ ದೂರವಾಗಿ ಬಾಗುತ್ತದೆ. ಎಂದರೆ ವಕ್ರೀಭವನ ಹೋನವು ಪತನ ಹೋನಕ್ಕಿಂತ ಹೆಚ್ಚಾಗಿರುತ್ತದೆ.

ಚಣ್ಣವಣಿಕೆ 17.4

ವಕ್ರೀಭವನ ಶೀಳಷ್ಯೆಯ ತಯಾರಿಕೆ:



ಚಿತ್ರ 17.16 ವಕ್ರೀಭವನ ಶೀಳಷ್ಯೆಯ ತಯಾರಿಕೆ

ಸಮರಪ್ಪಣಿಯನ್ನು ಒಂದು ಗಾಜನ ಶೀಳಷ್ಯೆಯನ್ನು ತೆಗೆದುಕೊಳ್ಳಿ. ಉಪಯೋಗಿಸಿದ ಪಲ್ಟಿಟ್ ಸುಗಂಥ ದ್ರವ್ಯ ಅಥವಾ ಜೀನು ತುಪ್ಪ ಶೇಖರಿಸಿದು ಶೀಳಷ್ಯೆಗಳಾಗಬಹುದು. ನಂಪೂರಣ ಪಾರದಶ್ರೇಷ್ಠವಾದ ಷಳಿಟ್ಟಿಕ್ ಶೀಳಷ್ಯೆಯಾದರೂ ಆದಿಲ್ಲ. ಶೀಳಷ್ಯೆಯನ್ನು ಕಂದುಬಣಿದ ಕಾಗದದಿಂದ ಮುಚ್ಚಿ. ಜಿತುದಲ್ಲಿಯನ್ನು ಶೀಳಷ್ಯೆಯ ಸಮರಪ್ಪಣಿದ ಮೇಲ್ಮೈನಿಂದ ಸಣ್ಣ ವೃತ್ತಾಕಾರ ಜಿಲ್ಲೆಯನ್ನು ಕತ್ತಲಿಸಿ ತೆಗೆಯಲಿ.

ವೃತ್ತಾಕಾರವು ಅರಧ ಭಾಗ ತುಂಬವಂತೆ ಶೀಳಿಗೆ ನೀರನ್ನು ಸುಲಿಯಲಿ. ನೀಲಿಗೆ ಎರಡು ಹನಿ ಹಾಲನ್ನು ಸೇರಿ. ಶೀಳಷ್ಯೆಯ ಮೇಲ್ಮೈಗಳಲ್ಲಿಯನ್ನು ರಂಧ್ರದ ಮೂಲಕ ಶಕ್ತಿಯುತವಾದ ಬಾಣೋ ಬೆಳೆತಿನ ಪುಂಜವನ್ನು ಹಾಲಿ. ಒಂದರೆ ದೊಂಜಲನ ಲೇನರ್ ಟಾಚ್‌ಎನ್ನು ನೆಹಳಿಸಿ ಬಳಸಬಹುದು. ಲೇನರ್ ಟಾಚ್‌ಎನ್ನು ಬಿಳಿದಾಗ ಅದರ ಬೆಳೆಕು ಕಣ್ಣಿಗೆ ನೇರವಾಗಿ ಜಿಳಿದಂತೆ ಎಳ್ಳುತ್ತದೆ. ಲೇನರ್ ಟಾಚ್‌ಎ ಅನ್ನು ಜಾಗರೂಕತೆಯಿಂದ ಬಳಸಿ.

ಪತನ ಒಂದುವಿನಲ್ಲಿ ಒಂದು ತೆಳುವಾದ ಕಣ್ಣಿಯನ್ನು ಇಡುಪುದರ ಮೂಲಕ ಲಂಬವನ್ನು ದುರುತ್ತಿ. ಪತನಕೊಳೆನ ಮತ್ತು ವಕ್ರೀಭವನ ಕೋಣಗಳನ್ನು ಹೊರಿಸಿ.


ಬೆಳೆತಿನ ವಕ್ರೀಭವನದ ಇನ್ನೊಂದು ಪರಿಣಾಮವೆಂದರೆ ನಕ್ಷತ್ರಗಳ ಹೊಳೆಯುವಿಕೆ.

ಸಂಪೂರ್ಣ ಆಂತರಿಕ ಪ್ರತಿಫಲನ

ತೆಳಭಾಗದಲ್ಲಿ ಬೆಳೆತಿನ ಆಕರ ಇರುವ ಒಂದು ಮತ್ತೊಂದು (Aquarium) ವನ್ನು ಕಾಳಜಿ ವಹಿಸಿ ನೋಡಿದಾಗ ನೀವು ಸಂಪೂರ್ಣ ಆಂತರಿಕ ಪ್ರತಿಫಲನವನ್ನು ಗಮನಿಸಬಹುದು

ಒಂದು ಸಾಂದ್ರ ಮಾಡ್ಯಮದಿಂದ ಬೆಳೆತಿನ ಕಿರಣಗಳಾದ OA,OB,OC ಮತ್ತು ODಗಳು, ನೀರಿನ ಮೇಲ್ಮೈಯನ್ನು ಕ್ರಮವಾಗಿ A,B,C ಮತ್ತು D ಬಿಂದುಗಳಲ್ಲಿ ಸಂಧಿಸುತ್ತಿವೆ ಎಂದು ಉಂಟಿಸಿ. AA', BB', CC' ಇವುಗಳು ವಕ್ರೀಭವಿತ ಕಿರಣಗಳು. ಆದರೆ DD' ಎನ್ನುವುದೆ ಪ್ರತಿಫಲಿತ ಕಿರಣ. ಇದೇ ಸಂಪೂರ್ಣ ಆಂತರಿಕ ಪ್ರತಿಫಲನ.

ವಕ್ಕೀಭವಿತ ಕಿರಣಗಳು




ಚಿತ್ರ 17.17 ಸಂಪೂರ್ಣ ಆಂತರಿಕ ಪ್ರತಿಫಲನ

ಯಾವ ಪತನಕೋನ (OCN) ಗೆ, ವಕ್ಕೀಭವಿತ ಕೋನ 90° (MCC¹) ಆಗಿದೆಯೋ ಆ ಕೋನವನ್ನು ಕ್ಷಾಂತಿಕೋನ ಎನ್ನುತ್ತೇವೆ. ಸಂಪೂರ್ಣ ಆಂತರಿಕ ಪ್ರತಿಫಲನ ಉಂಟಾಗಲು ಕೆಳಗಿನ ನಿಬಂಧನೆಗಳು ಅಗತ್ಯವಾಗಿವೆ ಏಂಬುದು ನೇನಪಿರಲಿ.

1. ಬೆಳ್ಳಕು ಸಾಂದ್ರ ಮಾಡ್ಯಮದಿಂದ ವಿರಳ ಮಾಡ್ಯಮಕ್ಕೆ ಚಲಿಸಬೇಕು.
2. ಪತನ ಕೋನವು ಕ್ಷಾಂತಿಕೋನಕ್ಕಿಂತ ಹೆಚ್ಚಾಗಿರಬೇಕು.

ಸಂಪೂರ್ಣ ಆಂತರಿಕ ಪ್ರತಿಫಲನದ ಪರಿಣಾಮಗಳು

ಮರೀಚಿಕೆ : ಅಶ್ಯಂತ ಹೆಚ್ಚಿನ ತಾಪ ಹಾಗೂ ಒಣಹವೆಯಿರುವ ಪ್ರದೇಶದ ಜನರು ಇದನ್ನು ಸಾಧಾರಣವಾಗಿ ಆಗಾಗ ಗಮನಿಸುತ್ತಾರೆ. ಮರಳುಗಾಡಿನಲ್ಲಿ ಸಂಚರಿಸುವ ಜನರು ಕೆಲಪ್ಪೊಮೈ ತಾಳಿ ಮರದ ಪ್ರತಿಬಿಂಬವನ್ನು ಆ ಮರದ ಕೆಳಗೆ ನೋಡಿ, ಮರದ ಹತ್ತಿರದಲ್ಲಿ ನೀರು ಇದೆ ಎಂದು ಭಾವಿಸುತ್ತಾರೆ.



ಚಿತ್ರ 17.18 ಮರೀಚಿಕೆ (Mirage)

ಮೇಲಿನ ಚಿತ್ರದಲ್ಲಿ ಯಾವುದು ವಿರಳ ಮಾಡ್ಯಮವಾಗಿದೆ? ಮೇಲಾಗ್ಗದ ಗಾಳಿಯೋ ಅಥವಾ ಕೆಳಭಾಗದ ಗಾಳಿಯೋ?

ಅತ್ಯಂತ ಹೆಚ್ಚಿನ ತಾಪಮಾನದ ದಿನದಲ್ಲಿ ಮರೀಚಿಕೆಯಂತಹ ಪರಿಣಾಮವನ್ನು ಕಾಣಬಹುದಾಗಿದೆ. ಅತಿ ಹೆಚ್ಚು ಬಿಸಿಲಿರುವಾಗ ಉದ್ದವಾದ ರಸ್ತೆಯುದ್ದಕ್ಕೆ ದೃಷ್ಟಿ ಹಾಯಿಸಿದರೆ ಅಥವಾ ಕಾದ ಕಾವಲಿಯ ಮೇಲೆದರದಲ್ಲಿ ನೀರು ಇರುವ ಭೂಪು ಕಾಣಬಹುದು. ಸೂರ್ಯನಿಂದ ಬರುವ ಬೆಳಕು, ಭೂಮಿಯ ಸಮೀಪದಲ್ಲಿ ಬಿಸಿಯಾದ ಗಾಳಿಯಿಂದ ಬಾಗಲ್ಪಡುತ್ತದೆ. ವಜ್ರಪು ಹೊಳೆಯಲು ಕಾರಣವೆಂದರೆ ಸಂಪೂರ್ಣ ಆಂತರಿಕ ಪ್ರತಿಫಲನ.

ಸಂಪೂರ್ಣ ಆಂತರಿಕ ಪ್ರತಿಫಲನದ ತತ್ವವನ್ನು ಸಂವಹನದಲ್ಲಿ ಉಪಯೋಗಿಸುವ ದ್ವಾರಾ ತಂತುಗಳಲ್ಲಿಯೂ ಸಹ ಉಪಯೋಗಿಸುತ್ತಾರೆ.

ವಕ್ತು ಪಾರದರ್ಶಕ ಮಾಡ್ಯಮದಲ್ಲಿ ಬೆಳಕಿನ ವಸ್ತುಭವನ

ಚಟುವಟಿಕೆ 17.5


ಒಂದು ನಾಜಿನ ತೆಣ್ಣೆಯನ್ನು ತೆಗೆದುಕೊಂಡು ಅದರ ಮೇಲೆ ಒಂದು ಸ್ವಂತ ಹನಿ ನೀರನ್ನು ಹಾಕಿ. ದಿನಪತ್ರಿಕೆಯ ಅಕ್ಷರಗಳನ್ನು ನೀಲಿನ ಹನಿಯ ಮೂಲಕ ವಿಳಕ್ಕಿಸಿ. ಅಕ್ಷರಗಳು ದೊಡ್ಡದಾಗಿ ಕಾಣುತ್ತವೆ.

ಚಟುವಟಿಕೆ 17.6

ಒಂದು ನಾಜಿನ ಲೋಂಟದಲ್ಲಿ ಶುಷ್ಟಿವಾದ ನೀರನ್ನು ತೆಗೆದುಕೊಳ್ಳಿ. ನಿಮ್ಮ ಬೆರಳನ್ನು ನೀಲಿನಲ್ಲಿ ಅಳಿ. ನಾಜಿನ ಪಾಶ್ಚಾತ್ಯಾದಿ ನಿಮ್ಮ ಬೆರಳನ್ನು ನೋಡಿ. ಬೆರಳು ದೊಡ್ಡದಾಗಿ ಕಾಣುತ್ತದೆ. (ಚಿತ್ರ 17.19)

ವಕ್ತು ಮೇಲೆ ದರ್ಪಣಿಗಳಂತೆ, ವಕ್ತು ಮೇಲ್ಪ್ರಾನ ಪಾರದರ್ಶಕ ಮಾಡ್ಯಮಗಳು ಇವೆ.


ಮಸೂರಗಳು: ನೀವು ಏಳನೇ ತರಗತಿಯಲ್ಲಿ ಮಸೂರದ ಬಗ್ಗೆ ಅಧ್ಯಯನ ಮಾಡಿರುವುದನ್ನು ಸೃಂಗಿಸಿಕೊಳ್ಳಿ. ವಕ್ತು ಮೇಲೆ ಇರುವ ಪಾರದರ್ಶಕ ವಸ್ತುವನ್ನು ಮಸೂರ ಎನ್ನುತ್ತೇವೆ. ಅವು ಪಾರದರ್ಶಕ ಗೋಳದ ಭಾಗಗಳಾಗಿರುತ್ತವೆ. ಮಸೂರಗಳ ಒಂದು ಭಾಗ ಅಥವಾ ಎರಡೂ ಭಾಗಗಳು ವಕ್ತಮ್ಮೆಗಳಾಗಿರಬಹುದು. ಬೆಳಕನ್ನು ಅವಶ್ಯಕ ಪಥದಲ್ಲಿ ಬಾಗಿಸಲು ಮಸೂರಗಳು ಉಪಯುಕ್ತ.



ಮಸೂರಗಳಲ್ಲಿ ಹೀನ ಮಸೂರ ಮತ್ತು ನಿಮ್ಮ ಮಸೂರ ಎಂಬ ಎರಡು ವಿಧಗಳಿವೆ. (ಚಿತ್ರ 17.20 ಮತ್ತು 17.21 ನ್ನು ನೋಡಿ)

ಚಟುವಟಿಕೆ 17.7

ಬೆಳ್ಕಿನ ಪ್ರತಿಪಳನದ ನಿಯಮಗಳನ್ನು ಅಧ್ಯಯನ ಮಾಡಲು ಉಪಯೋಗಿಲದ ಬಾಚೆಣಿಗೆ, ಟಾಚ್‌ಎಂಬ ಮತ್ತು ಕಾರ್ಡ್ ಬೋಲಡ್‌ ಪೆಟ್ಟಿಗೆಯನ್ನು ಈ ಚಟುವಟಿಕೆ ಮಾಡಲು ಬಳಸಬಹುದು. ತೆಜಿನ ಜಿತ್ತುದಳ ತೋಲಿಲಿರುವಂತೆ ಚಟುವಟಿಕೆಯನ್ನು ಮಾಡಿದಾಗ ಸೀನ ಮಸೂರ ಬೆಳ್ಕಣಿನ್ನು ಕೆಂದ್ರಿಕಿಸುತ್ತದೆ. ಮತ್ತು ನಿಮ್ಮ ಮಸೂರ ಬೆಳ್ಕಣಿನ್ನು ವಿಕೆಂದ್ರಿಕಿಸುತ್ತದೆ ಎಂದು ತಿಳಿಯಬಹುದು.



ಚಿತ್ರ 17.22 ಹೀನ ಮತ್ತು ನಿಮ್ಮ ಮಸೂರಗಳ ಮೂಲಕ ಬೆಳ್ಕಿನ ಕಿರಣಗಳು ವಕ್ರೀಭವನ ಹೊಂದುವುದು.

ನಿಮ್ಮ ದರ್ಶನಗಳಂತೆ, ಹೀನ ಮಸೂರಗಳನ್ನು ವಸ್ತುಗಳ ತಲೆಕೆಳಗಾದ, ಚಿಕ್ಕದಾದ ಅಥವಾ ದೊಡ್ಡದಾದ ಮತ್ತು ಪರದೆಯ ಮೇಲೆ ಹಿಡಿಯಲು ಸಾಧ್ಯವಾಗುವ ಪ್ರತಿಬಿಂಬಗಳನ್ನು ಪಡೆಯಲು ಬಳಸಬಹುದು.

ನಿಮ್ಮ ಮಸೂರಗಳು ಎಂದಿಗೂ ಸತ್ಯ ಪ್ರತಿಬಿಂಬಗಳನ್ನು ಉಂಟುಮಾಡುವುದಿಲ್ಲ. ಅವು ವಸ್ತುಗಳ ಚಿಕ್ಕದಾದ ಪ್ರತಿಬಿಂಬಗಳನ್ನು ಉಂಟುಮಾಡುತ್ತವೆ. ಇದು ಕ್ಯಾಮರಾಗಳಲ್ಲಿ ಉಪಯುಕ್ತವಾಗಿದ್ದ ಚಿಕ್ಕಜಾಗದಲ್ಲಿ ಹೆಚ್ಚು ಜಾಗವನ್ನು ವೀಕ್ಷಿಸಬಹುದು.




ಚಿತ್ರ 17.23 ಮಸೂರಗಳನ್ನು ಉಪಯೋಗಿಸಿ ತಯಾರಿಸಿರುವ ಕೆಲವು ಸಾಧನಗಳು

ನಿಮ್ಮ ಬಳಿ ಪೀನ ಮಸೂರವಿದೆಯೇ?

ಹೌದು ಇದೆ. ನಿಮ್ಮ ಕಣ್ಣ ಪೀನ ಮಸೂರವನ್ನು ಹೊಂದಿದೆ. ಈ ಮಸೂರವು ನಮಗೆ ನೋಡಲು ಹೇಗೆ ಸಹಾಯ ಮಾಡುತ್ತದೆ? ಈ ಮಸೂರವು ಗಾಜಿನಿಂದ ಮಾಡಲ್ಪಟ್ಟಿಲ್ಲ. ಆದರೆ ಮೃದುವಾದ ಅರೆ ಫಾನ್ ರೂಪದ ವಸ್ತುವಿನಿಂದ ರಚಿತವಾದದ್ದು. ನಿಮ್ಮ ಶಿಕ್ಷಕರೊಂದಿಗೆ ಚೆಚ್ಚಿಸಿ.

ಬೆಳಕಿನ ವರ್ಣವಿಭಜನೆ: ನೀವು ಕಾಮನ ಬಿಲ್ಲಿನ್ನು ಬಿಲ್ಲಿರಿ. ಕಾಮನ ಬಿಲ್ಲಿನಲ್ಲಿರುವ ಬಣ್ಣಗಳನ್ನು ಸಾಬಳಿನ ಗುಣಿಗಳಲ್ಲಿ, ಕಾರಂಜಿಗಳಲ್ಲಿ, ಕಂಪ್ಯೂಟರ್‌ನ ಕಾಂಪ್ಯೂಟ್ (CD) ಗಳಲ್ಲಿ ಗಮನಿಸಿರುತ್ತೀರಿ.



ಚಿತ್ರ 17.24 ಬೆಳಕಿನ ವರ್ಣವಿಭಜನೆ

ಬಿಳಿಯ ಬಣ್ಣದ ಬೆಳಕು ಏಳು ವರ್ಣ ಶ್ರೇಣಿಗಳಿಂದ ಆಗಿದೆ. ಬಿಳಿಯ ಬಣ್ಣದ ಬೆಳಕನ್ನು ಅದರ ಘಟಕ ಬಣ್ಣಗಳಾಗಿ ವಿಭಜಿಸುವ ಕ್ರಿಯೆಗೆ ಬೆಳಕಿನ ವರ್ಣವಿಭಜನೆ ಎನ್ನುವರು. ಕಾಮನಬಿಲ್ಲಿನಲ್ಲಿ ಬಣ್ಣಗಳ ಅಧಿವ್ಯಾಪನೆ (overlapping) ಆಗುವುದರಿಂದ ಎಲ್ಲ ಏಳು ಬಣ್ಣಗಳೂ ಕಾಣಲಪುದಿಲ್ಲ.


ಕೆರಿದಾದ ಬೆಳಕಿನ ಪುಂಜ, ಗಾಜಿನ ಅಶ್ರು ಮತ್ತು ಮಸೂರಗಳ ಜೋಡಣೆಯಿಂದ ಬಿಳಿಯ ಬಣ್ಣದ ಬೆಳಕನ್ನು ವಿಭజಿಸಿ, ಏಳು ಬಣ್ಣಗಳ ಪಟ್ಟಿಯನ್ನು ಪಡೆಯಬಹುದು. ಈ ಬಣ್ಣಗಳ ಶ್ರೇಣಿಗೆ ರೋಹಿತ ಎಂದು ಹೆಸರು. ರೋಹಿತಗಳಲ್ಲಿ ಹಲವು ವಿಧಗಳಿವೆ.

ರೋಹಿತ ಪಡೆಯಲು ಬೆಳಕಿನ ಆಕರ ಯಾವಾಗಲೂ ಬಿಳಿಯದೇ ಆಗಿರಬೇಕಿಲ್ಲ. ಒಂದು 40 W ಟಂಗಸ್ಟ್‌ನ ತಂತು ಬಲ್ಲು ಶುದ್ಧ ಬಿಳಿ ಬೆಳಕು ನೀಡುವುದಿಲ್ಲ. ಇದು ಸಂಯೋಜಿತ ಬೆಳಕಿನ ಆಕರ. ಇದೂ ಸಹ ರೋಹಿತ ಕೊಡುತ್ತದೆ. ಆದರೆ ಈ ರೋಹಿತವು ಬಿಳಿ ಬೆಳಕು ಕೊಡುವ ರೋಹಿತದಂತೆ ಇರುವ ಸಾಧ್ಯತೆ ಕಡಿಮೆ. ರೋಹಿತದ ವಿಧವು ಬೆಳಕಿನ ಆಕರದ ಸ್ಥಾವರವನ್ನು ಅವಲಂಬಿಸಿದೆ.

ಚಳುವಣಕೆ 17.9

ಬಣ್ಣಗಳ ಶ್ರೇಣಿಯ ಉತ್ಪಾದನೆ

ಒಂದು ಪ್ಲಾಸ್ಟಿಕ್ ಬಾಣಿಲೆ ಅಥವಾ ಪಾತ್ರೆ ತೆಗೆದುಕೊಳ್ಳಿ. ಅದರಲ್ಲಿ ಅಥವಾಗಾಗಿದಷ್ಟು ನೀರು ತುಂಬ. ಒಂದು ಸಮತಲ ದರ್ಪಣವನ್ನು ನೀಲಿನ ವೇಲಲ್ಪೈಗೆ ಓರೆಯಾಗಿರುವಂತೆ ಪಾತ್ರೆಯೊಳಗೆ ಇಡಿ. ಇತ್ತದ್ದಲ್ಲಿ ತೋಲಿಲಿರುವಂತೆ, ಸಮತಲ ದರ್ಪಣದ ಪ್ರತಿಫಲನುವ ಭಾಗವು ನೀಲಿನೊಳಗೆ ಸಂಪೂರ್ಣವಾಗಿ ಮುಖುಗಳಿರಲಿ. ಮುಖುಗಳಿರುವ ಸಮತಲ ದರ್ಪಣದ ಮೇಲೆ ಸೂರ್ಯನ ಬೆಳಕು ಒಳಿಟುವಂತೆ ಮಾಡಿ. ಜಾಂ ಹಾಳೆಯ ಪರದೆಯ ಮೇಲೆ ಪ್ರತಿಫಲತ ಕಿರಣಗಳನ್ನು ಹಿಡಿಯಲಿ. ಕಾಮನಾಜಲ್ಲಿನಂತೆ ಬಣ್ಣಗಳ ಪಟ್ಟಿಯನ್ನು ನೀವು ಕಾಣುವಿಲ್ಲ. ಮಸೂರಂಗಳು ಮತ್ತು ಬೆಳೆಕಿನ ಎಣಣವಿಭಜನೆಯ ಬಗ್ಗೆ ಇನ್ನಾಗಿ ಹೆಚ್ಚಿನ ವಿಷಯಗಳನ್ನು ಮುಂದಿನ ತರಗತಿಗಳಲ್ಲಿ ತಿಳಿದುಕೊಳ್ಳುವಿಲ್ಲ.



ಚಿತ್ರ 17.25 ಬಿಳಿ ಬೆಳೆಕಿನ ವಿಭಜನೆ

ನೀವು ಕಲಿತಿರುವುದು

- ನಿಯತ ಮತ್ತು ಅನಿಯತ ಪ್ರತಿಫಲನಗಳ ನಡುವಿರುವ ವ್ಯತ್ಯಾಸ.
- ಪ್ರತಿಫಲನದ ನಿಯಮಗಳ ನಿರೂಪಣೆ.
- ರೇಖಾಗಳನ್ನೆತ್ತಿಕೊಂಡ ಸಮತಲ ದರ್ಪಣದಿಂದ ಉಂಟಾಗುವ ಪ್ರತಿಬಿಂಬಗಳನ್ನು ಪ್ರತಿನಿಧಿಸುವುದು.
- ನಿಮ್ಮ ಮತ್ತು ಪೀನ ದರ್ಪಣಗಳ ಉಪಯೋಗಗಳು.
- ನಿಮ್ಮ ದರ್ಪಣದ ವಸ್ತುವಿನ ದೂರ ಮತ್ತು ಪ್ರತಿಬಿಂಬದ ದೂರವನ್ನು ಹೊಟ್ಟಾಗ ಸಂಗಮ ದೂರವನ್ನು ಕಂಡುಹಿಡಿಯುವುದು.
- ಪ್ರಯೋಗಗಳ ದತ್ತಾಂಶ ಮತ್ತು ನಿರೀಕ್ಷಣೆಗಳನ್ನು ಹೊಷ್ಟಕ ರೂಪದಲ್ಲಿ ಬರೆಯುವುದು.
- ನಿಮ್ಮ ಮತ್ತು ಪೀನ ದರ್ಪಣದ ಮೇಲೆ ಸಮಾಂತರ ಬೆಳಕಿನ ಕಿರಣಗಳು ಆಪಾತವಾದಾಗ ಆಗುವ ಬೆಳಕಿನ ಕಿರಣಗಳ ಕೇಂದ್ರೀಕರಣದ ಹಾಗೂ ವಿಕೇಂದ್ರೀಕರಣದ ಚಿತ್ರಗಳನ್ನು ಬರೆಯುವುದು.
- ವಕ್ಕೀಭವನದ ನಿರೂಪಣೆ.
- ವಕ್ಕೀಭವನದ ಪರಿಣಾಮಗಳು.
- ಸಂಪೂರ್ಣ ಆಂತರಿಕ ಪ್ರತಿಫಲನ ಮತ್ತು ಕ್ರಾಂತಿ ಹೊನದ ಅರ್ಥವನ್ನು ವಿವರಿಸುವುದು.
- ಸಂಪೂರ್ಣ ಆಂತರಿಕ ಪ್ರತಿಫಲನದ ಪರಿಣಾಮಗಳು.
- ಪೀನ ಮಸೂರ ಮತ್ತು ನಿಮ್ಮ ಮಸೂರಗಳನ್ನು ಹೊಂದಿರುವ ದೃಕ್ ಉಪಕರಣಗಳನ್ನು ಹೆಸರಿಸುವುದು.
- ಬೆಳಕಿನ ವಿಭಜನೆಯ ವ್ಯಾಖ್ಯಾನ.
- ನಿತ್ಯ ಜೀವನದಲ್ಲಿ ಬೆಳಕಿನ ವಿಭಜನೆಯ ಉದಾಹರಣೆಗಳು.
- ಮರೀಚಿಕೆ ಉಂಟಾಗುವುದಕ್ಕೆ ಕಾರಣಗಳು.

ಅಭ್ಯಾಸಗಳು

I ಪ್ರತಿಯೊಂದು ಅಪ್ರೂಣಿವಾಕ್ಯ / ಪ್ರಶ್ನೆಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ :

1. ವಾಹನಗಳ ಹಿನ್ನೋಟದ ಕನ್ನಡಿಯ ಈ ಬಗೆಯದು
 ಎ. ಸಮತಲ ದರ್ಜೆ ಬಿ. ಹೀನದರ್ಜೆ ಸಿ. ನಿಮ್ಮ ದರ್ಜೆ ಡಿ. ಹೀನ ಮೂರ
2. ಒಂದು ಬೆಳಕಿನ ಕಿರಣವು ಸಾಂದ್ರ ಮಾದ್ಯಮದಿಂದ ವಿರಳ ಮಾದ್ಯಮದೆಡೆಗೆ ಸಾಗುವಾಗ ಆಪಾತ ಕೋನವು ಕ್ರಾಂತಿ ಕೋನಕ್ಕಿಂತ ಹೆಚ್ಚಾದಾಗ ಉಂಟಾಗುವ ಪರಿಣಾಮ
 ಎ. ಸಂಪೂರ್ಣ ಆಂತರಿಕ ಪ್ರತಿಫಲನ ಬಿ. ವಕ್ರೀಭವನ
 ಸಿ. ಬೆಳಕಿನ ವರ್ಣ ವಿಭಜನೆ ಡಿ. ಬಹು ವಕ್ರೀಭವನ
3. ಒಂದು ನಿಮ್ಮ ದರ್ಜೆಯ ಮುಂದೆ ಒಂದು ವಸುವಿನ ದೊಡ್ಡದಾದ ತಲೆಕೆಳಗಾದ ಪ್ರತಿಬಿಂಬ ಪಡೆಯಲು ವಸುವನ್ನು ಈ ಸ್ಥಾನದಲ್ಲಿ ಇಡಬೇಕು.
 ಎ. 'F' ಬಿ. 'C' ಸಿ. 'F' ಮತ್ತು 'C'ಗಳ ಮಧ್ಯ ಡಿ. C ಯಿಂದ ಆಚೆ
4. ಒಂದು ಹೊಸ ಸ್ಟೀಲ್ ಚಮಚದಲ್ಲಿ ನೀವು ನಿಮ್ಮ ತಲೆಕೆಳಗಾದ ಪ್ರತಿಬಿಂಬವನ್ನು ನೋಡಿದರೆ, ಚಮಚದ ಆ ಭಾಗವು ಈ ರೀತಿ ವರ್ತಿಸುತ್ತದೆ.
 ಎ. ಹೀನ ಮೂರ ಬಿ. ನಿಮ್ಮ ದರ್ಜೆ ಸಿ. ಹೀನ ದರ್ಜೆ ಡಿ. ನಿಮ್ಮ ಮೂರ
5. ಸೆಬ್ಬಿ ಮೇಲ್ಪೆ ಇರುವ ನೀರಿನಲ್ಲಿ ನೀವು ನಿಮ್ಮ ಪ್ರತಿಬಿಂಬ ಕಾಣಬಹುದು. ಅದರ ಮೇಲ್ಪೆಯನ್ನು ಕೆದದಿದಾಗ ನಿಮ್ಮ ಪ್ರತಿಬಿಂಬ ಸ್ವಷ್ಟವಾಗಿರುವದಿಲ್ಲ. ಇದಕ್ಕೆ ಕಾರಣ
 ಎ. ಸಂಪೂರ್ಣ ಆಂತರಿಕ ಪ್ರತಿಫಲನ ಬಿ. ವಕ್ರೀಭವನ
 ಸಿ. ಅನಿಯತ ಪ್ರತಿಫಲನ ಡಿ. ಬೆಳಕಿನ ವರ್ಣ ವಿಭಜನೆ

II ಸೂಕ್ತ ಪದಗಳೊಂದಿಗೆ ಬಿಟ್ಟಿರುವ ಸ್ಥಳವನ್ನು ಭರ್ತಿಮಾಡಿ :

1. P ಎಂಬ ಅಕ್ಷರವು ಸಮತಲ ದರ್ಜೆಯ _____ ರಂತೆ ತೋರುತ್ತದೆ.
2. ಗಡಿಯಾರವನ್ನು ರಿಪೇರಿ ಮಾಡುವವರು ಉಪಯೋಗಿಸುವ ಮೂರದ ವಿಧ _____.
3. ಬೆಳಕು ಒಂದು ಪಾರದರ್ಶಕ ಮಾದ್ಯಮದಿಂದ ಇನ್ನೊಂದು ಪಾರದರ್ಶಕ ಮಾದ್ಯಮಕ್ಕೆ ಚಲಿಸುವಾಗ ಅದು ಬಾಗುವ ವಿದ್ಯಮಾನದ ಹೆಸರು _____.
4. ಕಾಮನಬಿಲ್ಲು ಉಂಟಾಗಲು ಕಾರಣ _____.

III ಈ ಪ್ರಶ್ನೆಗಳಿಗೆ ಉತ್ತರಿಸಿ :


1. ಬೆಳಕು ಶಕ್ತಿಯ ಒಂದು ರೂಪ ಎಂದು ಸಾಧಿಸಲು ಒಂದು ಕಾರಣ ಕೊಡಿ.
2. ನಿಯತ ಮತ್ತು ಅನಿಯತ ಪ್ರತಿಫಲನಗಳಿಗಿರುವ ವ್ಯಾತ್ಯಾಸವೇನು?
3. ಬೆಳಕಿನ ಪ್ರತಿಫಲನದ ನಿಯಮಗಳನ್ನು ನಿರೂಪಿಸಿ.
4. ನಿಮ್ಮ ದರ್ಜೆಯ ಉಪಯೋಗಗಳನ್ನು ತಿಳಿಸಿ.
5. ಹೀನದರ್ಜೆಯನ್ನು ವಾಹನಗಳಲ್ಲಿ, ಹಿಂಭಾಗವನ್ನು ನೋಡುವ ದರ್ಜೆಯನ್ನಾಗಿ ಬಳಸಲು ಕಾರಣವೇನು?

6. ನಿತ್ಯ ಜೀವನದಲ್ಲಿ ಬೆಳಕಿನ ವರ್ಕೇಭವನದ ಎರಡು ಪರಿಣಾಮಗಳನ್ನು ತಿಳಿಸಿ.
7. ಸಂಪೂರ್ಣ ಆಂತರಿಕ ಪ್ರತಿಫಲನ ಉಂಟಾಗಲು ಇರುವ ನಿಬಂಧನೆಗಳೇನು?
8. ಬೆಳಕಿನ ಸಮಾಂತರ ಕಿರಣಗಳು ಈ ಕೆಳಕಂಡವುಗಳಲ್ಲಿ ವರ್ಕೇಭವನ ಹೊಂದುವ ರೇಖಾಚಿತ್ರಗಳನ್ನು ಬರೆಯಿರಿ.
 ಏ) ಪೀನಮಸೂರ
 ಬಿ) ನಿಮ್ಮ ಮಸೂರ
9. ಪೀನ ಮಸೂರವನ್ನು ಒಳಗೊಂಡಿರುವ ಯಾವುದಾದರೂ ನಾಲ್ಕು ಸಾಧನಗಳನ್ನು ಹೇಸರಿಸಿ.
10. ಬೆಳಕಿನ ವರ್ಣವಿಭಜನೆ ಎಂದರೇನು?

IV. ಹೊಂದಿಸಿ ಬರೆಯಿರಿ :

ಎ	ಬಿ
1. ವರ್ಣ ವಿಭಜನೆ	ಎ. ಸಮತಲ ದರ್ಪಣಾ
2. ಚಿಕ್ಕದಾದ ಪ್ರತಿಬಿಂಬ	ಬಿ. ನಿಮ್ಮ ಮಸೂರ
3. ತಲೆಕೆಳಗಾದ ಪ್ರತಿಬಿಂಬ	ಸಿ. ಮರೀಚಿಕೆ
4. ಸಂಪೂರ್ಣ ಆಂತರಿಕ ಪ್ರತಿಫಲನ	ಡಿ. ಪೀನ ದರ್ಪಣಾ
	ಇ. ಕಾಮನಬಿಲ್ಲು
	ಎಫ್. ಬಹು ಪ್ರತಿಫಲನಗಳು
	ಜಿ. ಗಾಜಿನ ಚಪ್ಪಡಿ

ವಿಶ್ವತ ಕಲಿಕಾ ಚಟುವಟಿಕೆ ಯೋಜನೆ: ಬಹುಪಯೋಗಿ ಕಿರಣ ಪೆಟ್ಟಿಗೆ :




ಚಿತ್ರ 17.26 ಬಹುಪಯೋಗಿ ಕಿರಣ ಪೆಟ್ಟಿಗೆ

ಈ ಪೆಟ್ಟಿಗೆ ತಯಾರಿಸಲು ನಿಮಗೆ ಒಬ್ಬ ಬಡಿಗಾರನ ಸಹಾಯ ಬೇಕು. ಒಂದು ಷೋ [shoe] ಪೆಟ್ಟಿಗೆಯ ತರಹ ಇರುವ ಆಯಾಕಾರದ ಪೆಟ್ಟಿಗೆ ಮತ್ತು ಶೋಟೋದ ಬೋಕಟ್ಟಿನ ಹಿಂದೆ ಕೂಡಿಸುವ ರಟ್ಟಿನ ಬೋಕ ಫಲಕಗಳು ಇರಬ್ಬಾಗಿ ಬೇಕು. ಈ ರಟ್ಟಿನ ಬೋಕದ ಮೇಲೆ ಬೀಳಿ ಕಾಗದ ಅಂಟಸಿ ಪರದೆಯ ರೀತಿ ಉಪಯೋಗಿಸಬಹುದು. 40W ರಿಂದ 60 W ಬಲ್ಲು ಮತ್ತು ಬಲ್ಲು ಹೋಲ್ಡರ್. ಬಾಳಣಿಗೆ ಸಲಕರಣೆಗಳು ಬೇಕು. ಚಿತ್ರ 17.26 ಈ ಪೆಟ್ಟಿಗೆಯ ರಚನೆಗೆ ಮಾರ್ಗದರ್ಶಕ.

ಅಧ್ಯಾಯ 18

ಆಹಾರ ಮತ್ತು ಅದರ ಫಾಟಕಗಳು



ಎಲ್ಲ ಜೀವಿಗಳಿಗೂ ತಮ್ಮ ಜೀಳವಳಿಗೆ, ಚಟುವಟಿಕೆ ಹಾಗೂ ಉಳಿವಿಗೆ ಅನೇಕ ವಸುಗಳ ಅವಶ್ಯಕತೆ ಇದೆ. ಅದೆರಲ್ಲಿ ಗಾಳಿ, ನೀರು ಮತ್ತು ಆಹಾರ ಮುಖ್ಯವಾದುವು. ಆಹಾರವಿಲ್ಲದೇ ಯಾವ ಜೀವಿಯೂ ಹೇಳು ಕಾಲ ಬದುಕುಳಿಯಲಾರದು. ಎಲ್ಲ ಜೀವಿಗಳಲ್ಲೂ ಕೆಂಡುಬರುವ ಒಂದು ಸಾಮಾನ್ಯ ಅಂಶವೆಂದರೆ, ಅವು ಆರೋಗ್ಯವಾಗಿ ಬದುಕುಳಿದು ತಮ್ಮ ಚಟುವಟಿಕೆಗಳನ್ನು ವೃತ್ತಪಡಿಸಲು ಆಹಾರದ ಅವಶ್ಯಕತೆ ಇರುವುದು. ಇದಕ್ಕೆ ಮಾನವರೂ ಹೊರತಲ್ಲ.

ಆಹಾರವು ನಿಮ್ಮ ರಕ್ತ, ಮೂಳೆಗಳು, ಮಿದುಳು ಹಾಗೂ ಮಾಂಸವಿಂಡಗಳಾಗಿ ಮಾರ್ಪಡುತ್ತದೆ, ಆಹಾರವು ನಿಮ್ಮ ಗ್ರಾತ್ತಿ ಮತ್ತು ಬಲ, ಶಕ್ತಿ ಹಾಗೂ ತ್ರುಣವಾಗಿ ಬದಲಾಗುತ್ತದೆ. ಆಹಾರವು ನಿಮ್ಮ ದೇಹಪ್ರಕೃತಿ, ಕಾರ್ಯಕ್ರಮತೆ ಹೊಗೂ ಮಾನಸಿಕ ಸಮಕೋಲನವನ್ನು ನಿರ್ಧರಿಸುತ್ತದೆ.


ಆಹಾರದ ಬಗೆ ನಿಮಗೆ ಸಾಕಷ್ಟು ತಿಳಿದಿದೆ. ಹಾಗಾದರೆ, ಆಹಾರ ಎಂದರೇನು? ಆಹಾರವು ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಮತ್ತು ಶಕ್ತಿಯನ್ನು ಒದಗಿಸುತ್ತದೆ.

ಅರ್ಥಾತ್ : ನಮ್ಮ ದೇಹಕ್ಕೆ ಶಕ್ತಿ ಕೊಡುವ ಆದರೆ, ಆಹಾರವಲ್ಲದ ಯಾವುದಾದರೂ ಪದಾರ್ಥ ನಿಮ್ಮ ದೃಷ್ಟಿಯಲ್ಲದೆಯೇ?

ನೀರು ಯಾವುದೇ ಪ್ರೋಣಕಾಂಶಗಳನ್ನು ಒದಗಿಸುವುದಿಲ್ಲ ಆದರೆ, ಅದು ದೇಹಕ್ಕೆ ಅತ್ಯವಶ್ಯ. ನೀರನ್ನು ನಮ್ಮ ಆಹಾರದ ಭಾಗ ಎಂದು ಪರಿಗಣಿಸಬಹುದೆ?

ಆಹಾರದ ಸಾಮಾನ್ಯ ಕಾರ್ಯಗಳು

ಮನುಷ್ಯನೂ ಸೇರಿ ಎಲ್ಲ ಜೀವಿಗಳಿಗೂ ಶಕ್ತಿಯ ಅವಶ್ಯಕತೆ ಇದೆ. ಶಕ್ತಿಯು ನಮ್ಮ ಚಲನೆ, ಬೆಳವಣಿಗೆ, ಸಂತಾನೋತ್ಪತ್ತಿಗಳನ್ನು ಸಾಧ್ಯವಾಗಿಸುತ್ತದೆ. ಆಹಾರದ ಉದ್ದೇಶ ಇಷ್ಟಕ್ಕೆ ಸೀಮಿತವೇ? ಆಹಾರವು ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ. ಆಹಾರವು ಬೆಳವಣಿಗೆಗೆ ಕಾರಣವಾಗುತ್ತದೆ. ಶಕ್ತಿಯನ್ನು ಒದಗಿಸುತ್ತದೆ ಹಾಗೂ ದೇಹದ ಭಾಗಗಳ ದುರಸ್ತಿಗೆ ಆವಶ್ಯಕವಾದ ವಸುಗಳನ್ನು ಒದಗಿಸುತ್ತದೆ. ನೇಮ್ಮ ಪ್ರತೀ ಉಸಿರ್ಮೆ, ಪ್ರತೀ ಆಲೋಚನೆ, ಪ್ರತೀ ಚಲನೆ ನೇಮ್ಮ ದೇಹದ ಕೆಲವು ಭಾಗಗಳನ್ನು ಸವೆಸುತ್ತದೆ. ಹೀಗೆ ಸವೆದ ಹಾಗೂ ಉಪಯುಕವಲ್ಲದ ಹೋಶಗಳನ್ನು ದೇಹದ ಬೇರೆ ಬೇರೆ ಪ್ರತೀಯಿಗಳ ಮೂಲಕ ಹೊರಹಾಕಲಾಗುತ್ತದೆ. ಆಹಾರ ಮೇಲ್ತು ಪಾನೀಯಗಳಲ್ಲಿರುವ ಅಂಶಗಳನ್ನು ಪಡೆಯುವ ಮೂಲಕ ದೇಹವು ಈ ನಷ್ಟಪನ್ನು ಸರಿದೂಗಿಸುತ್ತದೆ.




ನಮ್ಮ ದೇಹವು ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ವಿವಿಧ ಕಾರ್ಯಗಳಿಗೆ ವಿವಿಧ ರೀತಿಯ ವಸ್ತುಗಳ ಅಗತ್ಯವಿದೆ. ನಾವು ಹೊಟೆತುಂಬ ಆಹಾರ ಸೇವಿಸಿದರೂ, ಆರೋಗ್ಯಕರವಾಗಿರುವುದಿಲ್ಲ. ಏಕೆಂದರೆ ಒಂದೇ ರೀತಿಯ ಆಹಾರದಿಂದ ಎಲ್ಲಾ ಅವಶ್ಯಕ ಧಾರುಗಳು ದೊರೆಯುವುದಿಲ್ಲ. ಆದ್ದರಿಂದ ಎಲ್ಲ ರೀತಿಯ ಮೋಷಕಾಂಶಗಳನ್ನು ಹೊಂದಿರುವ ವಿವಿಧ ರೀತಿಯ ಆಹಾರದ ವಸ್ತುಗಳು ನಮ್ಮ ದೇಹಕ್ಕೆ ಅವಶ್ಯಕ.

ಚಟುವಟಿಕೆ 18.1

ನೀವು ನೇರಿಸುವ ಆಹಾರದಲ್ಲಿ ವೈವಿಧ್ಯ ಇದೆಯೇ? ನಿಮ್ಮ ಮನೆಯಲ್ಲಿ ಸಾಮಾನ್ಯವಾಗಿ ಒಳಗೊಂಡಿರುವ ಆಹಾರ ಪದಾರ್ಥಗಳು ಯಾವುವು? ಎಲ್ಲ ಕುಟುಂಬಗಳೂ ಒಂದೇ ಲೀಡಿಯ ಆಹಾರವನ್ನು ನೇರಿಸುತ್ತವೆಯೇ? ಪಕ್ಕೆ ಮಾಡಿ. ನಾವು ತಿನ್ನುವ ಆಹಾರದ ಬಗೆಯನ್ನು ನಿರ್ದಿಷ್ಟಪಡಿಸುವ ಅಂಶಗಳು ಯಾವುವು?

ಕಂಡುಹಿಂಬಣೆ: ಅವಶ್ಯವಿದ್ದಾಗ ನಾಕಷ್ಟು ಆಹಾರ ಸಿಗದೆ ಹೋಂಡಲ್ಲಿ ಏನಾಗುತ್ತದೆ? ಹಲವಿನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಣಾ. ಎಲ್ಲ ದೇಶಗಳು ಹಾಗೂ ಪ್ರದೇಶಗಳಲ್ಲಿ ಹಲವಿನಿಂದ ಬಳಿಕೆಯಾಗಿ ಕೆಲವಾದರೂ ಜನಲಿಯತ್ತಾರೆ. ಇದು ನ್ಯಾಯವೇ? ನಾವು ಅಸಮಾನತೆಯ ಸಮಾಜದಲ್ಲಿ ಬದುಕುತ್ತಿದ್ದೇವೆಂಬುದನ್ನು ಇದು ತೋರಿಸುತ್ತಿಲ್ಲವೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು? ಸಲಿಯಾದ ಪ್ರಮಾಣದ ಹಾಗೂ ಸಲಿಯಾದ ಬಗೆಯ ಆಹಾರವನ್ನು ಎಲ್ಲರೂ ನೇರಿಸುವಂತೆ ಮಾಡಲು ಯಾವ ಲೀಡಿಯ ಸಂಘರ್ಷ ಪ್ರಯೋಜನವ್ಯವಸ್ಥೆಯನ್ನು ವಿಶ್ಲೇಷಿಸಿದೆ ಎಂಬುದರ ಬಗ್ಗೆ ಚರ್ಚಣಾ.

ಆಹಾರ ಘಟಕಗಳು : ಆಹಾರವು ಪ್ರೋಫೆಂಟ್‌ನ್ಯಾಂಡಿಸುವ ಪ್ರೋಫೆಕ್ಟ್‌ಗಳನ್ನು (Nutrients) ಹೊಂದಿರುತ್ತದೆ. ಅವು ದೇಹವನ್ನು ಸಶಕ್ತವಾಗಿ ಮತ್ತು ಕ್ರಿಯಾಶೀಲವಾಗಿರುತ್ತವೆ. ವಿವಿಧ ಬಗೆಯ ಆಹಾರವು ದೇಹಕ್ಕೆ ಅವಶ್ಯವಾಗುವ ವಿವಿಧ ಪ್ರೋಫೆಕ್ಟ್‌ಗಳನ್ನು ಹೊಂದಿರುತ್ತವೆ. ಯಾವುದೇ ಪ್ರೋಫೆಕ್ಟ್‌ಗಳನ್ನು ಬದಗಿಸದ ಘಟಕಗಳೂ ಆಹಾರದಲ್ಲಿ ಇರಬಹುದು. ಆದರೆ, ಇವೂ ಸಹ ದೇಹಕ್ಕೆ ಅತ್ಯವಶ್ಯವಾಗಿರುತ್ತವೆ. ಹೀಗಾಗೆ ಅವು ನಿಮ್ಮ ಆಹಾರದ ಅವಿಭಾಜ್ಯ ಅಂಗಗಳು. ಇದರಲ್ಲಿ ನೀರು ಮತ್ತು ನಾರು ಪದಾರ್ಥಗಳು ಸೇರುತ್ತವೆ.




ವಿಜ್ಞಾನಿಗಳು ನಿಮ್ಮ ಆಹಾರದಲ್ಲಿನ ಅನೇಕ ಪ್ರೋಫೆಕ್ಟ್‌ಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಪ್ರತಿಯೊಂದಕೂ ನಿರ್ದಿಷ್ಟ ಕೆಲಸಗಳಿವೆ. ಶಕ್ತಿ ಒದಗಿಸುವ ಪ್ರೋಫೆಕ್ಟ್‌ಗಳು, ರಕ್ಷಣೆ ಒದಗಿಸುವ ಪ್ರೋಫೆಕ್ಟ್‌ಗಳು ಹಾಗೂ ದೇಹ

ನಿಮಾಣಕಾರಕ ಪ್ರೋಫೆಕ್ಟ್‌ಗಳು ಎಂಬ ಮೂರು ಬಗೆಯಲ್ಲಿ ಇವುಗಳನ್ನು ಗುರುತಿಸಬಹುದು. ಇವುಗಳ ಬಗೆ ನೀವು ನಿಮು ಹಿಂದಿನ ತರಗತಿಗಳಲ್ಲಿ ಅಧ್ಯಯನ ಮಾಡಿರುತ್ತಿರಿ. ಪ್ರೋಫೆಕ್ಟ್‌ಗಳ ಬಗೆ ತಿಳಿಯುವುದು, ಅವೀಗಳ ಆಕರ ಮೇಲು ಕಾರ್ಯಗಳ ಬಗೆ ತಿಳಿಯುವುದು ನಮು ತೊಂದಿರ ಪದ್ಧತಿಗೆ ಒಂದೀ ಉದ್ದೇಶವನ್ನು ಸೇರಿಸುತ್ತದೆ. ಜೊತೆಗೆ ಸರಿಯಾದ ಆಹಾರವನ್ನು ಆಯ್ದು ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಶಕ್ತಿ ಒದಗಿಸುವ ಆಹಾರಗಳು

ನಮು ಎಲ್ಲಾ ಚಟುವಟಿಕೆಗಳಿಗೆ ಶಕ್ತಿಯ ಅವಶ್ಯಕತೆ ಇದೆ. ನಾವು ನಿದಿಸುತ್ತಿರುವಾಗಲೂ ನಮ್ಮ ದೇಹಕ್ಕೆ ಶಕ್ತಿ ಬೇಕು. ನಮಗೆ ಶಕ್ತಿಯ ಪೂರ್ವೇಕೆ ವರದು ಆಕರಗಳಿಂದ ಆಗುತ್ತದೆ. ಶಕ್ತಿಯ ಆಕರಗಳಿಂದರೆ, ಏಕದಷ್ಟೆ ಧೆನಗಳು, ಸಕ್ಕರೆ, ಬೆಳ್ಳ, ಕೆಲ್ ಬಗೆಯ ಹಣ್ಣಗಳು ಮತು ತೆಲುಗಜ್ಜೆ. ಈ ಆಹಾರಗಳು ಕಾರ್ಬೋಹೈಡ್ರೇಟ್‌ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿವೆ. ಇವು ಕೌಬ್ಳನ್, ಹೆಡ್‌ಎಜನ್ ಮತು ಆಕಿಜನ್‌ಗಳಿಗೆ ರುಚಿಯನ್ನು ಕಾಪುತ್ತಿರುವ ಸಂಯುಕ್ತಗಳು. ಎಣ್ಣ, ಬೆಣ್ಣ ಹಾಗೂ ತುಪದಿಂದಲೂ ನಮಗೆ ಶಕ್ತಿ ಒದಗಿಸುತ್ತದೆ. ಎಣ್ಣೆಬೀಜಗಳು ಮತು ಮಾರೆಗಳು ಸಹ ಅಧಿಕ ಪ್ರಮಾಣದಲ್ಲಿ ವೆಣ್ಣ ಮತು ಕೊಬ್ಬಗಳನ್ನೇ ಹೊಂದಿವೆ. ಎಣ್ಣೆ ಮತು ಕೊಬ್ಬಗಳನ್ನು ಕೊಬಿನ ಪದಾರ್ಥಗಳು (ಲಿಪಿದ್ವಾರಾಗಳು) ಎಂದು ಕರೆಯುಳಾಗುತ್ತದೆ. ಇವು ಶಕ್ತಿಯ ಸೇಂಟ್ರಿಕ್ ಆಕರಗಳಾಗಿ ಕೆಲಸ ಮಾಡುತ್ತವೆ.



ಶತ್ರು 18.3 ಕಾರ್ಬೋಹೈಡ್ರೇಟ್‌ಗಳನ್ನು ಸಮೃದ್ಧವಾಗಿ ಹೊಂದಿರುವ ಕೆಲ ಆಹಾರ ಪದಾರ್ಥಗಳು

ಜೀರ್ಣಕ್ರಿಯೆಯ ನಂತರ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ರೂಪಕ್ಕೆ ಪರಿವರ್ತನೆ ಹೊಂದುತ್ತವೆ. ಗ್ಲೂಕೋಸ್ ರಕ್ತವನ್ನು ಸೇರುತ್ತದೆ. ರಕ್ತವು ಗ್ಲೂಕೋಸನ್ನು ದೇಹದ ಎಲ್ಲ ಜೀವಕೋಶಗಳಾಗೂ ತಲುಪಿಸುತ್ತದೆ. ಗ್ಲೂಕೋಸ್‌ನ ಪ್ರಮಾಣದಲ್ಲಿ ಹೆಚ್ಚು ಅಥವಾ ಕಡಿಮೆ ಅದಲ್ಲಿ ಅದರಿಂದ ದುಷ್ಪರಿಣಾಮಗಳು ಉಂಟಾಗುತ್ತವೆ. ಗ್ಲೂಕೋಸ್‌ನ ಪ್ರಮಾಣ ಕಡಿಮೆ ಅದಲ್ಲಿ ಅದರಿಂದ ಆಯಾಸವಾಗುವುದು, ಬಲಹಿನತೆ ಹಾಗೂ ಏಕಾಗ್ರತೆಯ ಕೊರತೆ ಉಂಟಾಗಬಹುದು. ಗ್ಲೂಕೋಸ್‌ನ ಪ್ರಮಾಣ ಹೆಚ್ಚಿದಲ್ಲಿ ಅದು ದೇಹದ ಶೊಕ ಹೆಚ್ಚಾಗಲು ಮತು ಮಧುಮೇಹದಂತಹ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ, ನಾವು ಕಾರ್ಬೋಹೈಡ್ರೇಟ್‌ಗಳನ್ನು ಅಗತ್ಯವಾದಷ್ಟೇ ಸೇವಿಸಬೇಕು.

ಕಾರ್ಬೋಹೈಡ್ರೇಟ್‌ಗಳ ಕಾರ್ಯಗಳು ಮತು ಪ್ರಮುಖ ಆಕರಗಳು

ರಕ್ತದಲ್ಲಿ ಸಕ್ಕರೆಯ ಪ್ರಮಾಣದ ನಿಯಂತ್ರಣದಿಂದಾಗಿ ಪ್ರತಿಯೊಂದು ಜೀವಕೋಶಕ್ಕೂ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ಗಳು ಪೂರ್ವೇಕೆಯಾಗುತ್ತವೆ. ಸೆಲ್ಯುಲೋಸ್‌ನಂಥ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ನಾರು ಪದಾರ್ಥಗಳ ಪ್ರಮುಖ ಮೂಲಗಳಾಗಿವೆ. ಹಣ್ಣಗಳು, ಡೈರಿ ಉತ್ಪನ್ನಗಳು,

ಬೆಲ್ಲ, ಸಕ್ಕರೆ ಮತ್ತು ತರಕಾರಿಗಳು ಸರಳ ಕಾರ್ಬೋಎಹೈಡ್ರೇಟ್‌ಗಳನ್ನು ಒದಗಿಸುತ್ತವೆ.

ಚಟುವಟಿಕೆ 18.2

ಜಿತ್ರ 18.2 ರಲ್ಲಿ ಕಾರ್ಬೋಎಹೈಡ್ರೇಟ್‌ನ ಆಕರ್ಗಳಾದ ಆಹಾರಗಳನ್ನು ತೋಲಲಿಲಿದೆ. ಜಿತ್ರವನ್ನು ಗಮನಿಲಿ. ಅದರಲ್ಲಿ ಅತಿ ಹೆಚ್ಚು ಪ್ರಮಾಣದ ಕಾರ್ಬೋಎಹೈಡ್ರೇಟ್‌ಗಳನ್ನು ದೂರುತ್ತಿಲಿ.

ಅತ್ಯಂತ ಹೆಚ್ಚು ದ್ಯುಹಿಕ ಚಟುವಟಿಕೆಗಳಿಂದ ಕೂಡಿದ ವೈಕಿಗಳಿಗೆ ಹೆಚ್ಚು ಕಾರ್ಬೋಎಹೈಡ್ರೇಟ್‌ನ ಆವಶ್ಯಕತೆ ಇದೆ. ಬಳಕೆಯಾಗದ ಕಾರ್ಬೋಎಹೈಡ್ರೇಟ್‌ಗಳು ದೇಹದಲ್ಲಿ ಕೊಬ್ಬಿನ ಪದಾರ್ಥಗಳ ರೂಪದಲ್ಲಿ ಸಂಗ್ರಹವಾಗುತ್ತವೆ. ಜಡ ಜೀವನ ಶೈಲಿಯ ವೈಕಿಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ದೇಹದಲ್ಲಿ ಕೊಬ್ಬಿನ ಪದಾರ್ಥಗಳ ಸಂಗ್ರಹ ಹೆಚ್ಚಿದಲ್ಲಿ ಅದರಿಂದ ತೂಕದಲ್ಲಿ ಹೆಚ್ಚಳ ಮತ್ತು ಬೊಜ್ಜು ಉಂಟಾಗುತ್ತದೆ. ಇದು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅರ್ಥಾತ್: ಓಟಗಾರರು ಮತ್ತು ತೀರಾಳುಗಳು ತಮ್ಮ ತೀರು ಚಟುವಟಿಕೆಯ ನಂತರ ಸ್ವಲ್ಪ ದ್ವಿಕೋಣನ್ನು ಸೇರಿಸುವುದು ಸೂಕ್ತ. ತೀರಿತವಾಗಿ ಶಕ್ತಿಯನ್ನು ಉತ್ತಾದಿಸಲು ಸಕ್ಕರೆ ಮತ್ತು ಪಿಪ್ಪಗಳು ಪರಿಮೋಣ ಇಂಥನಗಳಾಗಿವೆ. ಇವು ದ್ಯುಹಿಕ ಚಟುವಟಿಕೆಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗಲು ಪೂರಕ. ಸೆಲ್ಯೂಲೋಸ್ ಮುಂತಾದ ಕಾರ್ಬೋಎಹೈಡ್ರೇಟ್‌ಗಳಲ್ಲಿರುವ ನಾರು ಪದಾರ್ಥಗಳು ದೊಡ್ಡ ಕರುಳಿನ ಪರಿಕ್ರಮೆ ಚಲನೆಯನ್ನು ನಿಯಂತ್ರಿಸುತ್ತವೆ. ಬೇರೆ ಬೇರೆ ಬಗೆಯ ಆಹಾರಗಳಲ್ಲಿರುವ ಕಾರ್ಬೋಎಹೈಡ್ರೇಟ್‌ಗಳನ್ನು ಸೇರಿಸುವುದರಿಂದ ಇತರ ಅವಶ್ಯ ಪೋಷಕಾಂಶಗಳನ್ನು ಪಡೆದಂತಾಗುತ್ತದೆ. ಆದ್ದರಿಂದ ನಾವು ವಿವಿಧ ಕಾರ್ಬೋಎಹೈಡ್ರೇಟ್ ಆಕರ್ಗಳಿರುವ ಆಹಾರವನ್ನು ಬಳಸಬೇಕು. ಜೊತೆಗೆ ಕಾರ್ಬೋಎಹೈಡ್ರೇಟ್‌ಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಅಂತಹ ಕೆಲವು ಪದಾರ್ಥಗಳನ್ನು ನಾವು ಸಿಹಿಕಾರಕಗಳಾಗಿ ಬಳಸುತ್ತೇವೆ. ತರಕಾರಿಗಳು, ಹಣ್ಣಗಳು, ಬೀಜಗಳು, ಬಟಾಣಿ ಜಾತಿಯ ಕಾಳುಗಳು ಹಾಗೂ ಪೂರ್ಣಕಾಳುಗಳು ಮುಂತಾದ ನೈಸಿಗಿಕವಾದ, ನಿಧಾನವಾಗಿ ಜೀರ್ಣವಾಗುವ ಆಹಾರ ಪದಾರ್ಥಗಳನ್ನು ಬಳಸುವುದು ಒಳ್ಳೆಯದು.

ಲಿಪಿಡ್‌ಗಳ ಕಾರ್ಯಗಳು ಮತ್ತು ಪ್ರಮುಖ ಆಕರ್ಗಳು

ಲಿಪಿಡ್‌ಗಳೂ ಕೂಡ ಕಾರ್ಬನ್, ಹೈಡ್ರೋಜನ್ ಹಾಗೂ ಆಕ್ಸಿ�ನ್‌ನಿಂದಾದ ರಾಸಾಯನಿಕ ಸಂಯುಕ್ತಗಳು, ಅವು ನೀರಿನಲ್ಲಿ ವಿಲೀನವಾಗುವುದಿಲ್ಲ. ಎಣ್ಣೆ ಮತ್ತು ಕೊಬ್ಬಿ ಸೇರಿದಂತೆ ಹಲವು ಬಗೆಯ ಲಿಪಿಡ್‌ಗಳಿವೆ.

ಲಿಪಿಡ್‌ಗಳು ನಮ್ಮ ದೇಹದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಮಿದುಳಿನ ಕಾರ್ಯನಿರ್ವಹಣೆಯಲ್ಲಿ, ಕೀಲುಗಳ ಸರಾಗ ಚಲನೆಯಲ್ಲಿ, ರಕ್ತ ಹೆಪ್ಪುಗಟ್ಟುವ ಶ್ರೀಯ ಹಾಗೂ ಶಕ್ತಿ ಉತ್ಪಾದನೆಯಲ್ಲಿ ಲಿಪಿಡ್‌ಗಳು ಪಾಲೆಂಬ್ರಾಕ್ತವೆ. ಬೇರೆ ಬೇರೆ ಲಿಪಿಡ್‌ಗಳು ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುತ್ತವೆ. ಉದಾಹರಣೆಗೆ, ಕೆಲವು ಲಿಪಿಡ್‌ಗಳು ದೇಹದ ಒಳಗೆ ಉರಿಯೂತವನ್ನು ಕಡಿಮೆ ಮಾಡುತ್ತವೆ ಮತ್ತು ಕೀಲುಗಳ ಸುಲಭ ಚಲನೆಗೆ ಸಹಾಯ ಮಾಡುತ್ತವೆ. ದೇಹದಲ್ಲೇ ಕೆಲವು ಲಿಪಿಡ್‌ಗಳು ನಮ್ಮ ದೇಹದಲ್ಲಿ ಸಂಶೋಧಣೆಗೊಳ್ಳುತ್ತವೆ. ಇನ್ನು ಕೆಲವನ್ನು ಆಹಾರದಿಂದ ಪಡೆಯುತ್ತೇವೆ.



ಚಿತ್ರ 18.4 ಕೊಬ್ಬಿನ ಪದಾರ್ಥಗಳನ್ನು ಹೆಚ್ಚಾಗಿ ಹೊಂದಿರುವ ಆಹಾರ ಪದಾರ್ಥಗಳು

ವಿಟಮಿನ್ ಎ. ಡಿ. ಇ ಮತ್ತು ಕೆಗಳನ್ನು ಹೀರಿಕೊಂಡು ರಕ್ತದಲ್ಲಿ ಸಂಚರಿಸುವಂತೆ ಮಾಡಲು ಕೊಬ್ಬಿ ಅವಶ್ಯಕ. ಲಿಪಿಡ್‌ಗಳಿಲ್ಲದೇ ಹೋದಲ್ಲಿ ನಮ್ಮ ದೇಹದಲ್ಲಿ ಈ ಜೀವಸತ್ವಗಳ ಕೊರತೆ ಉಂಟಾಗುತ್ತದೆ. ಕೋಶಪೋರೆಗಳಲ್ಲಿ ಲಿಪಿಡ್ ಇರುತ್ತದೆ. ಲಿಪಿಡ್‌ಗಳು ರಕ್ಕಣಾ ಕವಚದಂತಿದ್ದ ವಸ್ತುಗಳ ವಿನಿಮಯ ಶ್ರೀಯೆಯನ್ನು ನಿಯಂತ್ರಿಸುತ್ತದೆ. ಲಿಪಿಡ್‌ಗಳು ಶಕ್ತಿಯನ್ನು ಸಂಗ್ರಹಿಸಿ ಇಟ್ಟಿಕೊಂಡು ಅವಶ್ಯವಾದಾಗ ಬಿಡುಗಡೆ ಮಾಡುತ್ತವೆ. ಆದರೆ ಲಿಪಿಡ್‌ನ ಪ್ರಮಾಣ ಹೆಚ್ಚಾದಾಗ ಅದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಿರಂತರ ವ್ಯಾಯಾಮ ಮತ್ತು ದೃಷ್ಟಿಕ ಚಟುವಟಿಕೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ನಮ್ಮ ದೇಹದಲ್ಲಿ ಲಿಪಿಡ್‌ಗಳು ರಸವಾತ್ಮಕಗಳಾಗಿಯೂ ಕೆಲಸ ಮಾಡುತ್ತವೆ. ಆರೋಗ್ಯಕರ ಚರ್ಮ ಮತ್ತು ಕೂದಲಿನ ಪೋಷಣೆಗೂ ಲಿಪಿಡ್‌ಗಳು ಅವಶ್ಯಕ. ಹೀಗಾಗೆ, ಜೀವಿಗಳಿಗೆ ಲಿಪಿಡ್‌ಗಳು ಅತ್ಯಂತ ಅವಶ್ಯವಾಗಿವೆ.

ಸಸ್ಯ ಆಕರ್ಗಳಿಂದ ಬರುವ ಬಹುತೇಕ ಲಿಪಿಡ್‌ಗಳು ಎಣ್ಣೆಯ ರೂಪದಲ್ಲಿರುತ್ತವೆ. ಇವು ಸಾಪೇಕ್ಷವಾಗಿ ಆರೋಗ್ಯಕರ ಲಿಪಿಡ್‌ಗಳು. ಕೊಬ್ಬಿ ಬಹುತೇಕ ಪ್ರಾಣಿ ಆಕರ್ದಿಂದ ಒದಗುತ್ತದೆ. ಅವು ಆರೋಗ್ಯಕ್ಕೆ ಅಪ್ಪು ಒಳ್ಳೆಯದಲ್ಲ. ಸಾಮಾನ್ಯವಾಗಿ ಬೆಣ್ಣೆ, ಜೀಸ್, ಕನೆ ಹಾಲು, ಕನೆ, ಐಸ್ ಟ್ರೀಟ್, ಕೊಬ್ಬಿ ಸಮೃದ್ಧ ಮಾಂಸ, ಕೊಬ್ಬಿರಿಎಣ್ಣೆ ಹಾಗೂ ತಾಳಿಎಣ್ಣೆ ಇವುಗಳ ಬಳಕೆಯನ್ನು ಕೆಲವರಿಗೆ ವ್ಯಾದ್ಯರು ಶಿಥಾರಸ್ವ ಮಡುವುದಿಲ್ಲ.

ಮೌರ್ಚಿನೋಗಳ ಕಾರ್ಯಗಳು ಮತ್ತು ಪ್ರಮುಖ ಆಕರ್ಗಳು

ನಮ್ಮ ಜೀವಕೋಶಗಳಲ್ಲಿ ಪ್ರೋಟೋನೋಗಳು ಅತಿ ಮುಖ್ಯ ಅಣುಗಳಾಗಿವೆ. ಜೀವಕೋಶಗಳ ಎಲ್ಲಾ ಕಾರ್ಯಗಳಲ್ಲಿ ಅಪುಗಳ ಪಾತ್ರ ಇದೆ. ಅನೇಕ ಬಗೆಯ ಪ್ರೋಟೋನೋಗಳಿವೆ. ನಾವು ಸೇವಿಸುವ ಎಲ್ಲ ಬಗೆಯ ಪ್ರೋಟೋನೋಗಳು ಸರಳ ಸಂಯುಕ್ತಗಳಾದ 20 ಬಗೆಯ ಅಮ್ಯಾನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಕೆಲವು ಅಮ್ಯಾನೋ ಆಮ್ಲಗಳು ನಮ್ಮ ದೇಹದಲ್ಲಿ ಸಂಶೋಧಣೆಯಾಗುವುದಿಲ್ಲವಾದ್ದರಿಂದ ಅಪುಗಳು ನಮ್ಮ ಆಹಾರದ ಪ್ರಮುಖ ಭಾಗಗಳಾಗಿರಬೇಕು(ಅಗತ್ಯ ಅಮ್ಯಾನೋ ಆಮ್ಲಗಳು). ಈ ಅಮ್ಯಾನೋ ಆಮ್ಲಗಳು ದೂರಕುವಂತೆ ನಾವು ನಮ್ಮ ಆಹಾರವನ್ನು ಸಂಯೋಜಿಸಬೇಕು. ಬಹುತೇಕ ಅಮ್ಯಾನೋ ಆಮ್ಲಗಳಲ್ಲಿ ಕಾಬಿನ್ (C) ಹಾಗೂ ಹ್ಯಾಡ್ರೋಜನ್ (H) ಅಣುಗಳ ಜೊತೆಗೆ ಒಂದು ಕಾಬಾಂಕ್ಸಿಲ್ (COOH) ಹಾಗೂ ಅಮ್ಯಾನೋ ಗುಂಪು (-NH₂) ಇರುತ್ತದೆ.

ಆಹಾರದಲ್ಲಿರುವ ಪ್ರತಿಯೊಂದು ಪ್ರೋಟೋನ್‌ಗೆ ನಿರ್ದಿಷ್ಟವಾದ ರಚನೆ ಇದೆ. ಈ ರಚನೆಯು ನಮ್ಮ ದೇಹದಲ್ಲಿ ಆ ಪ್ರೋಟೋನ್‌ನ ಕೆಲಸವನ್ನು ನಿರ್ಧರಿಸುತ್ತದೆ. ಕೆಲವು ಪ್ರೋಟೋನೋಗಳು ರಚನಾತ್ಮಕ ಬೆಂಬಲ ಕೊಡುವುದರಲ್ಲಿ ಹಾಗೂ ಕೆಲವು ದೇಹದ ಚಲನೆಗೆ ಕಾರಣವಾಗುತ್ತವೆ. ಇನ್ನುಳಿದವು ರೋಗಕಾರಕ ಜೀವಿಗಳ ವಿರುದ್ಧ ರಕ್ಷಣೆ ನೀಡುವುದಕ್ಕೆ ಸಹಾಯ ಮಾಡುತ್ತವೆ. ನೀವು ಕಿಳ್ಳಿಗಳ ಬಗ್ಗೆ ಕೇಳಿರಬಹುದು. ಎಲ್ಲ ಕಿಳ್ಳಿಗಳು ಪ್ರೋಟೋನೋಗಳೇ ಆಗಿವೆ. ಅವು ದೇಹದೊಳಗೆ ಹಲವಾರು ಜೀವರಾಸಾಯನಿಕ ಶ್ರೀಯಿಗಳ ದರವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ಪೆಸ್ಟಿನ್ ಎಂಬ ಕಿಳ್ಳಿ ಇದೆ. ಅದು ಜೀಣಂಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಜರರದಲ್ಲಿ ಕೆಲಸಮಾಡುವ ಇದು, ಪ್ರೋಟೋನ್ ವಿಭಜನೆ ಮಾಡುತ್ತದೆ.



ಚಿತ್ರ 18.5 ಪ್ರೋಟೋನ್ ಅಂಶ ಸಮೃದ್ಧವಾಗಿರುವ ಆಹಾರ ಪದಾರ್ಥಗಳು

ಅದೇ ರೀತಿ, ಲ್ಯಾಕ್ಸೇಸ್ ಎಂಬ ಇನ್ನೊಂದು ಕಿಳ್ಳಿ ಇದೆ. ಇದು ಹಾಲಿನಲ್ಲಿರುವ ಸಕ್ಕರೆಯನ್ನು ವಿಭజಿಸುತ್ತದೆ. ನಮ್ಮ ದೇಹದ ಅನೇಕ ಚೋದನಿಗಳು(ಹಾಮೋನ್‌ಗಳು) ಪ್ರೋಟೋನೋಗಳು. ಇವು

ಸಂದೇಶವಾಹಕ ಪ್ರೌಟೀನೋಗಳು. ಉದಾಹರಣೆ ಜನ್ಸನ್‌, ಕಾರ್ಬೋಫ್ಯೂಡ್‌ಗಳ ಚಯಾಪಚಯ ಶೈಯೆಯಲ್ಲಿ ಭಾಗವಹಿಸುತ್ತದೆ. ಇದೊಂದು ಸಂದೇಶವಾಹಕ ಪ್ರೌಟೀನ್. ನೀವು ಹಿಮೋಗ್ಲೋಬಿನ್ ಬಗ್ಗೆ ಕೇಳಿರಬಹುದು. ಇದು ನಮ್ಮ ರಕ್ತದಲ್ಲಿರುವ ಪ್ರೌಟೀನ್. ಇದು ನಮ್ಮ ದೇಹದಲ್ಲಿ ಅಕ್ಸಿಜನ್ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆರಾಟಿನ್, ಕೊಲಾಚಿನ್ ಮುಂತಾದ ಕೆಲವು ಪ್ರೌಟೀನೋಗಳು ತಂತುರೂಪದಲ್ಲಿದ್ದು, ಬಲಯಿತವಾಗಿರುತ್ತವೆ. ಅವು ಅಸ್ಥಿರಜ್ಞ ಮತ್ತು ಸ್ವಾಯಂರಚ್ಜ್ಞಾಗಳಿಗೆ ಆಧಾರವನ್ನೊದಗಿಸುತ್ತವೆ.

ಸೂಕ್ತವಾದ ಬಗೆ ಬಗೆಯ ಆಹಾರವನ್ನು ನಮ್ಮ ಒಂದೇ ಉಟದ ಮೂಲಕ ಪಡೆಯುವುದರಿಂದ ದೇಹಕ್ಕೆ ಆವಶ್ಯಕ ಪ್ರೌಟೀನೋಗಳನ್ನು ಪಡೆಯಬಹುದು. ಈ ಪ್ರೌಟೀನೋಗಳನ್ನು ದೇಹವು ತನ್ನ ಬೆಳವಣಿಗೆ ಸೂಕ್ತವಾಗಿ ಬಳಸಿಕೊಳ್ಳುತ್ತದೆ.

ಚಟುವಟಿಕೆ 18.3

ಪ್ರೌಟೀನೋಗಳ ಪ್ರಮಾಣ ಅಧಿಕವಾಗಿರುವ ಆಹಾರಗಳು ಯಾವುವು? ಇವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಇಲ್ಲವೇ ಪ್ರೇರಣನ್ನು ಭೇಟಿ ಮಾಡಿ ತಿಳಿಯಲಿ. ಅವರಿಗಳನ್ನು ಪಣಿ ಮಾಡಿ. ನಿಮ್ಮ ಪ್ರೌಟೀನ್ ಅವಶ್ಯಕತೆಯ ಪೂರ್ಣಕ್ಕೆಗೆ ನೀವು ಇನ್ನೇನನ್ನು ಮಾಡಬಹುದು?

ವಿಟಮಿನ್ ಮತ್ತು ವಿನಿಜಾಂಶಗಳ ಕಾರ್ಯಗಳು ಮತ್ತು ಪ್ರಮುಖ ಆಕರ್ಗಳು

ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕಡಿಮೆ ಪ್ರಮಾಣದಲ್ಲಿ ವಿಟಮಿನ್‌ಗಳು ಮತ್ತು ವಿನಿಜಾಂಶಗಳು ಬೇಕು. ಇವುಗಳನ್ನು ಸೂಕ್ತ ಮೋಷಕಾಂಶಗಳು ಎನ್ನುವರು. ವಿಟಮಿನ್‌ಗಳು ಮೂಲಭೂತವಾಗಿ ಸಾವಯವ ಸಂಯುಕ್ತಗಳು. ಜೆನಾಗಿ ಗುರುತಿಸಲಾಗಿರುವ ಅನೇಕ ವಿಟಮಿನ್‌ಗಳಿವೆ. ಅದರಲ್ಲಿ ವಿಟಮಿನ್ ಬಿ ಮತ್ತು ಸಿ ನೀರಿನಲ್ಲಿ ವಿಲೀನವಾದರೆ. ಎ. ಡಿ. ಇ ಮತ್ತು ಕೆ ವಿಟಮಿನ್‌ಗಳು ಕೊಳ್ಳಿನ ಪದಾರ್ಥಗಳಲ್ಲಿ ಮಾತ್ರ ವಿಲೀನವಾಗುತ್ತವೆ. ಜೊತೆಗೆ ನಮಗೆ ಬೀಟಾ ಕ್ಯಾರೋಟಿನ್ ಮತ್ತು ಪೋಲಿಕ್ ಆಫ್ಲುದಂತಹ ರಾಸಾಯನಿಕಗಳ ಅಗತ್ಯವಿದ್ದು, ಇವು ದೇಹದಲ್ಲಿ ನಿರ್ದಿಷ್ಟ ವಿಟಮಿನ್‌ಗಳಾಗಿ ಪರಿವರ್ತನೆಯಾಗುತ್ತವೆ. ಹೀಗಾಗಿ, ಇವುಗಳನ್ನು ಪ್ರೋವಿಟಮಿನ್‌ಗಳು ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಬೀಟಾ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆ ಹೊಂದುತ್ತದೆ. ಈ ಎಲ್ಲಾ ವಿಟಮಿನ್‌ಗಳು ಮತ್ತು ಪ್ರೋವಿಟಮಿನ್‌ಗಳು ದೇಹದ ಆರೋಗ್ಯವನ್ನು ಕಾಪಾಡುತ್ತವೆ. ಹೊಷ್ಟ್‌ಕೆ 18.1 ರಲ್ಲಿ ವಿವಿಧ ಬಗೆಯ ವಿಟಮಿನ್‌ಗಳನ್ನು, ಅವುಗಳ ಕಾರ್ಯಗಳನ್ನು ಹಾಗೂ ಆಕರ್ಗಳನ್ನು ನೀಡಲಾಗಿದೆ.

ಅಳವಡಿ : ನಿಮ್ಮ ಆಹಾರ ನಿಮಗೆ ಎಲ್ಲ ವಿಟಮಿನ್‌ಗಳನ್ನು ಒದಗಿಸುತ್ತಿದೆಯೇ? ವಿಟಮಿನ್ ಕೊರತೆಯಿಂದ ಒಂದಲ್ಲಿ ಒಂದು ರೋಗಿಂದ ನರಜೀತಿರುವವರ ಬಗ್ಗೆ ನಿಮಗೆ ದೊತ್ತೆ? ಪತ್ತೆ ಮಾಡಿ.

ಪಟ್ಟಿ 18.1 ಪ್ರಮುಖ ವಿಟಮಿನ್‌ಗಳು ಅವುಗಳ ಕಾರ್ಯ ಮತ್ತು ಆಕರ್ಗಳು

ವಿಟಮಿನ್	ಕಾರ್ಯಗಳು	ಕೆಲ ಸ್ನೇಸೆರ್ಕ ಆಕರ್ಗಳು
ಎ	ಮೂಳೆಗಳ ಬೆಳವಣಿಗೆ, ಹಲ್ಲಿನ ರಚನೆ, ಆರೋಗ್ಯಕರ ಚರ್ಮ, ಕಣ್ಣಗಳು ಮತ್ತು ರಾತ್ರಿಯ ದೃಷ್ಟಿಯನ್ನು ಉತ್ತೇಜಿಸುತ್ತದೆ.	ಮೀನಿನ ಯಕ್ಕಿನ (Liver) ಎಣ್ಣೆ, ಯಕ್ಕತ್ತು, ಹಾಲು, ಕ್ಯಾರೆಟ್, ಪಪಾಯ, ಹಸಿರು ತರಕಾರಿಗಳು ಮತ್ತು ಹಳದಿ ತರಕಾರಿಗಳು, ಡೈರಿ ಉತ್ಪನ್ನಗಳು
ಬ1	ಸಕ್ಕರೆ ಮತ್ತು ಲಿಷ್ಟಿಂಡ ಶಕ್ತಿ ಬಿಡುಗಡೆ ಮತ್ತು ಜೀವಾತ್ಮಕ ಸಹಾಯಕ, ಹೃದಯ ಸ್ವಾಯುಗಳಿಗೆ ಬಲ ನೀಡುತ್ತದೆ, ಬೆಳವಣಿಗೆ ಹಾಗೂ ಆಯಾಸ ತಡೆಯಲು ಅವಶ್ಯ.	ಇಡೀ ಗೋಧಿ, ಒಣಗಿಸಿದ ಯೀಸ್ಟ್ ಓಟ್ಸ್, ಕಡಲೇಕಾಯಿ(ಶೇಂಗಾ), ಹಂದಿಮಾಂಸ, ಸೀಗಡಿ(prawn), ಸೂರ್ಯಕಾಂತಿ ಬೀಜ, ಸೋಯಾ ಅವರೆ ಮೊಳಕೆ.
ಬ2	ಜೀವಕೋಶಗಳಿಗೆ ಶಕ್ತಿಯ ಬಿಡುಗಡೆಗೆ ಸಹಾಯಕ, ಕೊಬ್ಬಿನ ಪದಾರ್ಥ, ಸಕ್ಕರೆ ಹಾಗೂ ಪ್ರೌಟೀನ್‌ಗಳ ಬಳಕೆಯನ್ನು ಸಾಧ್ಯವಾಗಿಸುತ್ತದೆ.	ಡೈರಿ ಉತ್ಪನ್ನಗಳು, ಯಕ್ಕಾ, ಮೂತ್ರಪಿಂಡ, ಯೀಸ್ಟ್, ಸೊಪ್ಪುಗಳು, ಮೀನು, ಮೊಟ್ಟೆ ಹಾಲು
ಬ3	ಆರೋಗ್ಯಕರವಾದ ಜೀವಾಂಗ ವ್ಯವಸ್ಥೆ ಹಾಗೂ ನರಮಂಡಲ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು. ಹೆಚ್ಚಿನ ಪ್ರಮಾಣದಲ್ಲಿದ್ದಾಗ ಕೊಲೆಸ್ಟಾಲ್ ಮಟ್ಟವನ್ನು ಕುಗಿಸುತ್ತದೆ.	ನಾಯಿಕೊಡೆ, ಸೀಗಡಿ, ಟ್ರೋನಾಮೀನು, ಕೋಳಿ, ಪಶುಮಾಂಸ, ಕಡಲೇಕಾಯಿ, ಪ್ರೋಫ್ಕಾಂಶಗಳಿಂದ ಕೂಡಿದ ಕಾಳುಗಳು
ಬ6	ಅಮ್ಯುನೋ ಆಮ್ಲದ ಚಯಾಪಚಯ ಕ್ರಿಯೆಯಲ್ಲಿ ಭಾಗವಹಿಸುತ್ತದೆ, ಕೆಲವು ನಿರ್ದಿಷ್ಟ ಚರ್ಮದ ರೋಗಗಳನ್ನು, ಕುಂಠಿತ ಬೆಳವಣಿಗೆಯನ್ನು ಹಾಗೂ ದೇಹದ ನಡುಕಗಳನ್ನು ತಡೆಯುತ್ತದೆ.	ಧಾನ್ಯಗಳು, ಯೀಸ್ಟ್, ಯಕ್ಕಾ, ಹಾಲು, ಗೋಧಿ ಮೊಳಕೆ, ಮಾಂಸ, ಪಶುಮಾಂಸ, ಬಾಳಿಹಣ್ಣು, ಮೊಟ್ಟೆ
ಬ12	ಪ್ರೌಟೀನ್, ಕೊಬ್ಬಿ ಹಾಗೂ ಕಾರ್ಬೋಹೈಡ್ರೇಟ್‌ಗಳ ಬಳಕೆಯನ್ನು ಹೆಚ್ಚಿಸುತ್ತದೆ, ಕೆಂಪು ರಕ್ತ ಕಣಗಳ ಉತ್ಪತ್ತಿ ಮತ್ತು ನ್ಯೂಕೆಲ್ ಆಮ್ಲಗಳ ಉತ್ಪತ್ತಿಗೆ ಅರ್ಥಗತ್ಯ ರಕ್ತಪೀನತೆಯನ್ನು ತಡೆಯುತ್ತದೆ ನರಮಂಡಲ ವ್ಯವಸ್ಥೆಯ, ಸುಸ್ಥಿತಿಗೆ ಸಹಾಯಕ.	ಯಕ್ಕತ್ತು, ಪಶುಮಾಂಸ, ಹಂದಿಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ಮೃದಂಗಿಗಳು

ನಿ	<p>ಕಬ್ಜಿಂ, ಪ್ರೋಲಿಕೊಂಪ್ಸ್ ಮತ್ತು ಕೆಲವು ಪ್ರೋಟೀನ್‌ಗಳ ಹೀರಿಕೆಗೆ, ಇತ್ತೀರ ವಿಟಮಿನ್‌ಗಳ ಉತ್ಪತ್ತಿ ಮತ್ತು ತಡೆಯಲು, ಆಂತರಿಕ ರಕ್ತಸ್ರಾವ ತಡೆಯಲು ರಕ್ನಾಳಗಳನ್ನು ಬಲಿಷ್ಟುವಾಗಿದಲು, ಮೂಲೆ ಮತ್ತು ಹಲ್ಲುಗಳನ್ನು ಗಟ್ಟಿಯಾಗಿಸಲು ಹಾಗೂ ಶಕ್ತಿಯನ್ನು ಹೆಚ್ಚಿಸಲು, ದೇಹದ ಜೀವಕೋಶಗಳನ್ನು ಬಂಧಿಸಲು, ಸೋಂಕನ್ನು, ಶೀತ, ಆಯಾಸ ಮತ್ತು ಒತ್ತಡವನ್ನು ತಡೆಯಲು, ಸುಟ್ಟ ಗಾಯ ಮತ್ತು ವೈಳಿ (wound) ಗಳನ್ನು ವಾಸಿ ಮಾಡಲು ಅಗತ್ಯ</p>	<p>ಲಿಂಬೆಜಾತಿಯ ಹಣ್ಣಗಳು ಬೆರ್ರಿಗಳು, ಹಸಿರು ಸೊಪ್ಪು ಮತ್ತು ತರಕಾರಿಗಳು, ಟೊಮಾಟೋ, ಹೊಕೋಸು, ನೆಲ್ಲಿಕಾಯಿ, ಕಿತ್ತಳೆ.</p>
ಡಿ	<p>ಮೂಲೆಗಳ ಹಾಗೂ ಹಲ್ಲುಗಳ ಬೆಳವಣಿಗೆಗೆ ಮತ್ತು ದೇಹದ ಬೆಳವಣಿಗೆಗೆ, ಕ್ಯಾಲ್ಸಿಯಂ ಮತ್ತು ಫಾಸ್ಟರ್ಸೋನ ಬಳಕೆಗೆ, ನರಮಂಡಲ ವೈವಸ್ತ್ರಿಯ ನಿರ್ವಹಣೆ, ಹೃದಯದ ಕಾರ್ಯನಿರ್ವಹಣೆ, ರಿಕೆಟ್ಸ್ ಕಾಯಿಲೆಯನ್ನು ತಡೆಯಲು.</p>	<p>ಮೊಟ್ಟಿಯ ಲೋಳಿ, ಹಾಲು, ಸೂರ್ಯನಿಗೆ ಮೃಷಿ ಒಡ್ಡುಪುದರಿಂದ ದೇಹದಲ್ಲಿ ವಿಟಮಿನ್ ಇ ಉತ್ಪಾದನೆ ಯಾಗುತ್ತದೆ.</p>
ಇ	<p>ದೇಹದಲ್ಲಿ ವಿಟಮಿನ್ ಎ ಸಂಗ್ರಹದ ರಕ್ಷಣೆ, ಸೂಕ್ತಲೋಮನಾಳಗಳ ಗೋಡೆಯನ್ನು ಬಲ ಪಡಿಸುವುದು, ಮೂಲು ಜಕ್ಕದ ನಿಯಂತ್ರಣ, ಇತರ ವಿಟಮಿನ್‌ಗಳ ನಷ್ಟವನ್ನು ತಡೆಯುವುದು, ಹೃದಯಕ್ಕೆ ರಕ್ತ ಸಂಚಾರಕ್ಕೆ ಸಹಾಯಕ, ರಕ್ತದಲ್ಲಿ ಕೊಲೆಸ್ಪರಾಲ್ ಮತ್ತು ಮೇದಾಂಪ್ಸಿಗಳ ಪ್ರಮಾಣಗಳಲ್ಲಿ ಇಂತ, ಜೀವಕೋಶದ ಆರೋಗ್ಯಕ್ಕೆ ಅವಶ್ಯಕ, ಪ್ರೋಟೀನ್ ಹಾಗೂ ಕ್ಯಾಲ್ಸಿಯಮ್ ಜಯಾಪಚಯ ಕ್ರಿಯೆಯ ನಿಯಂತ್ರಣ</p>	<p>ಸೋಯಾ ಅವರೆ, ಧಾನ್ಯದ ಎಣ್ಣೆಗಳು, ಮೊಳಕೆ ಕಾಳುಗಳು, ಸೊಪ್ಪು, ಪೊಷಿಕಾಂಶದಿಂದ ಕೂಡಿದ ಹಿಟ್ಟು, ಗೋಧಿ ಕಾಳುಗಳು, ಗೋಧಿಮೊಳಕೆ, ಧಾನ್ಯಗಳು, ಮೊಟ್ಟಿಗಳು</p>
ಕೆ	<p>ರಕ್ತದ ಹೆಪ್ಪುಗಟ್ಟಿವಿಕೆಗೆ ಸಹಾಯ, ಪ್ರೋಟೀನ್ ಸಂಶೋಧಣೆಗೆ ಸಹಾಯಕ</p>	<p>ಹಸಿರು ತರಕಾರಿಗಳು, ಯಕ್ಕಿತ್ತು, ಮೊಟ್ಟಿಯ ಲೋಳಿ, ಕರುಳಿನಲ್ಲಿರುವ ಬ್ರೈಕ್‌ಎರಿಯಾಗಳಿಂದಲೂ ಸಂಶೋಧಿಸಲಾಗುತ್ತದೆ.</p>

ನಮ್ಮ ಆಹಾರದಲ್ಲಿನ ಖನಿಜಾಂಶಗಳು

ನಮ್ಮ ಆಹಾರವು ಕಾಲ್ಸಿಯಮ್, ಕಬ್ಜಿಂ, ಸೋಡಿಯಂ, ರಂಜಕ, ಸತು ಮತ್ತು ಅಯೋಡಿನ್ ಮುಂತಾದ ಅವಶ್ಯಕ ಖನಿಜಾಂಶಗಳನ್ನು ಒಳಗೊಂಡಿರಬೇಕು. ನಮ್ಮ ದೇಹದಲ್ಲಿ ಇವು ಒಂದೊಂದೂ ಹಲವು ಕಾರ್ಯಗಳಲ್ಲಿ ಪಾಲ್ಪಾಲ್ಪಾತ್ಮಕವೇ. ಇದಕ್ಕೆ ನಿದರ್ಶನವೆಂದರೆ ಕ್ಯಾಲ್ಸಿಯಂ. ಮೂಲೆ ಹಾಗೂ ಹಲ್ಲುಗಳ ಬೆಳವಣಿಗೆಗೆ ಸ್ವಾಯುಗಳ ಕಾರ್ಯನಿರ್ವಹಣೆಗೆ ಹೃದಯ ಹಾಗೂ ನರಗಳಿಗೆ, ರಕ್ತ ಹೆಪ್ಪುಗಟ್ಟಿವ ಕ್ರಿಯೆಗೆ ಹಾಗೂ ಸೋಪುಗಳನ್ನು ಕಡಿಮೆ ಮಾಡಲು ಇದು ಅವಶ್ಯಕ. ಡ್ಯೂರಿ ಉತ್ಪನ್ನಗಳು ಸೋಯಾ ಅವರೆ, ರಾಗಿ, ಸೂರ್ಯಕಾಂತಿ ಬೀಜ ಹಾಗೂ ಬಟಾಣಿ (ಲೆಗ್ಸೂಮ್) ಜಾತಿಯ ಕಾಳುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ದೊರಕುತ್ತದೆ.

ಸೋಡಿಯಂ ರಕೆದ ಒತ್ತಡದ ನಿಯಂತ್ರಣ, ಮಾಂಸವಿಂಡಗಳು ಮತ್ತು ನರಗಳ ಕಾರ್ಯವನ್ನು ಹತೋಟಿಯಲ್ಲಿಡುತ್ತದೆ. ನಮ್ಮ ಆಹಾರವು ಅಗತ್ಯ ಪ್ರಮಾಣದ ಸೋಡಿಯಂನ್ನು ಏಕಪ್ರಕಾರವಾಗಿ ಹೊಂದಿರುತ್ತದೆ.

ರಂಜಕವು ಮೂಳೆ ಮತ್ತು ಹಲ್ಲುಗಳಿಗೆ ಅಗತ್ಯವಿದೆ. ಇದು ಕಾರ್ಬೋಹೈಡ್ರೇಟ್‌ಗಳು, ಕೊಬ್ಬಿ ಮತ್ತು ಪ್ರೋಟೀನುಗಳ ಚಯಾಪಚಯ ಕ್ರಿಯೆಯಲ್ಲಿ ಭಾಗಿಯಾಗುತ್ತದೆ. ರಂಜಕವು ಹಾಲು, ಹಾಲಿನ ಉತ್ಪನ್ನಗಳು, ಧಾನ್ಯಗಳು ಮುಂತಾದವುಗಳಲ್ಲಿ ಯಥೇಷ್ಟವಾಗಿದೆ.

ಕಬ್ಬಿನ ನಮಗೆ ಅವಶ್ಯವಾದ ಇನ್ಸೋಲಿನ್ ಖನಿಜ ಇದು ದೇಹದಲ್ಲಿ ಆಸ್ಕಿಜನ್ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಹೀಮೋಗ್ಲೋಬಿನ್‌ನ ಫಂಟಕ. ಯಕತ್ತು, ಮಾಂಸ, ಮೃದ್ಧಂಗಿಗಳು, ಟಂಕ್ಸ್, ಬೀಜಗಳು, ಅವರೆ, ಗೋಧಿಮೋಳಕೆ ಹಾಗು ಸೊಪ್ಪುಗಳಲ್ಲಿ ಕಬ್ಬಿಜಾಂಶ ದೊರಕುತ್ತದೆ.

ಅಯೋಡಿನ್ ಧೈರಾಯ್ ಗ್ರಂಥಿಯ ಧೈರಾಕ್ಸಿನ್ ಸ್ವಿಸಲು ಸಹಾಯಕವಾಗಿದೆ. ಇದು ಗಾಯಿಟರ್ ರೋಗವನ್ನು ತಡೆಗಟ್ಟುತ್ತದೆ. ಕೊಬ್ಬಿನ ಜೀಣಾಕ್ರಿಯೆಗೆ ಸಹಾಯ ಮಾಡುತ್ತದೆ. ಬೀಟಾ ಕ್ಯಾರೋಟೀನ್ ಅನ್ನು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ದೇಹದಲ್ಲಿ ಶಕ್ತಿಯ ಬಿಡುಗಡೆಯನ್ನು ನಿಯಂತ್ರಿಸುತ್ತದೆ. ಚಮುಚು, ಉಗುರು ಕೂದಲು ಹಾಗೂ ಹಲ್ಲುಗಳನ್ನು ಕಾಪಾಡುತ್ತದೆ. ಸಮುದ್ರದ ಆಹಾರಗಳು ಮತ್ತು ತರಕಾರಿಗಳು ಅಯೋಡಿನ್‌ನ ಪ್ರಮುಖ ಆಕರ್ಗಳಾಗಿವೆ.

ನಮ್ಮ ಆಹಾರದಲ್ಲಿ ಸತುವಿನ ಅಂಶವು ಕೊಲೆಸ್ಪರಾಲ್ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಇನ್ಸ್ಲೂಲಿನ್ ಹಾಗೂ ಕಿಣ್ಣಾಗಳ ಉತ್ಪಾದನೆಗೆ ಸಹಾಯಮಾಡುತ್ತದೆ. ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತದೆ. ಅಲ್ಲದೆ ಪ್ರಾಸ್ಯೋಟ್ ಗ್ರಂಥಿಯ ಕಾರ್ಯವನ್ನು ಸುಗಮಗೊಳಿಸುತ್ತದೆ. ಮೊಟ್ಟೆ, ಜೀಸ್ (ಗಿಣ್ಣು) ಪಶುಮಾಂಸ, ಹಂದಿ ಮಾಂಸ, ಗೋಧಿಮೋಳಕೆ, ಯೀಸ್ಪ್ ಹಾಗೂ ಕುಂಬಳ ಬೀಜಗಳು ಸತುವಿನ ಪ್ರಮುಖ ಆಕರ್ಗಳು.

ಪ್ರೋಟಾಸಿಯಂ ಎಂಬ ಖನಿಜಾಂಶವು ದೇಹದ ದ್ರವವನ್ನು ಸಮತೋಲನದಲ್ಲಿ ಇಡುತ್ತದೆ. ನರಗಳ ಹಾಗೂ ಸ್ವಾಯುಗಳ ಕಾರ್ಯಚಟುವಟಿಕೆಗಳಿಗೆ ಇದು ಅತ್ಯವಶ್ಯ ಬಟಾಣಿಗಳು, ಬಾಳಿಹಣ್ಣು, ಹಸಿರು ಅವರೆ, ನಾಯಿಕೊಡೆಗಳು ಹಾಗೂ ಕಿತ್ತಲೆ, ಪ್ರೋಟಾಸಿಯಂನ ಉತ್ತಮ ಆಕರ್ಗಳು.

ಜಟಿಲತೆ: 18.4

ಇವಲ್ಲದೆ ನಮ್ಮ ದೇಹಕ್ಕೆ ಇನಾಷ್ವಾವ ಖನಿಜಾಂಶಗಳು ಅವಶ್ಯ? ಅವರಾಗಿ ಆಕರ್ ಹಾದೂ ಕಾರ್ಯಗಳನ್ನು ಪಡ್ಡಿಸುತ್ತಾರೆ. ನಂಂಗ್ರಹಿಲಿದ ದತ್ತಾಂಶವನ್ನು ನೂಕುವಾದ ಕೋಣ್ಷೆಕರ್ಡಿಲ್ ನಮೂದಿಲಿ.

ನಾರುಪದಾರ್ಥಗಳ ಕಾರ್ಯಗಳು ಮತ್ತು ಪ್ರಮುಖ ಆಕರ್ಗಳು

ನಾರುಪದಾರ್ಥಗಳು ಹೆಚ್ಚಿನ ಪ್ರಮಾಣ ತಂತುಗಳಿರುವ ಆಹಾರ. ಹಣ್ಣುಗಳು, ತರಕಾರಿಗಳು ಹಾಗೂ ಸೊಪ್ಪುಗಳಲ್ಲಿ ನಾರು ಪದಾರ್ಥಗಳ ಪ್ರಮಾಣ ಹೆಚ್ಚು. ಇವು ವಿಟಮಿನ್, ಖನಿಜಾಂಶ ಹಾಗೂ ಇತರ ಉಪಯುಕ್ತ ಪ್ರೋಫರ್ಕಗಳ ಆಗರವೂ ಹೌದು. ಧಾನ್ಯಗಳೂ ಸಹ ನಾರು ಪದಾರ್ಥಗಳನ್ನು ಒದಗಿಸುತ್ತವೆ. ಆಹಾರದ ಒಟ್ಟು ಪ್ರಮಾಣವನ್ನು ಹೆಚ್ಚಿಸುವುದರಿಂದ ನಾರು ಪದಾರ್ಥಗಳು ಪ್ರಮುಖವಾಗುತ್ತವೆ. ಇದು ಜೀಣಾಂಶದಲ್ಲಿ ಆಹಾರ ಪದಾರ್ಥಗಳು ಸುಲಭವಾಗಿ ಜಲಿಸಲು ನೆರವಾಗುತ್ತದೆ. ನಾರುಪದಾರ್ಥದ ಪ್ರಮಾಣ ಕಡಿಮೆ ಇದ್ದಾಗ ದೊಡ್ಡ ಕರುಳಿನ ಜಲನೆ ನಿಧಾನವಾಗುತ್ತದೆ ಮತ್ತು ಮಲವಿಸಜ್ಞನೆ

ಕವ್ವಾಕರವಾಗುತ್ತದೆ. ಏಕೆಂದರೆ ಜೀರ್ಣವಾಗದ ಆಹಾರದಿಂದ ಹೆಚ್ಚಿನ ಪ್ರಮಾಣದ ನೀರನ್ನು ದೊಡ್ಡ ಕರುಳು ಹೀರಿಕೊಳ್ಳಲು ತ್ವರಿತವಾಗಿ ಬಂಗಾರ ಗಟ್ಟಿಯಾಗುತ್ತದೆ. ಇದು ಮಲಬದ್ದತೆಗೆ ಕಾರಣವಾಗುತ್ತದೆ. ಆಹಾರದಲ್ಲಿ ನಾರು ಪದಾರ್ಥಗಳ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.

ಆಹಾರದ ನಾರು ಪದಾರ್ಥಗಳ ಇತಿಹಾಸ : ನಾರು ಪದಾರ್ಥಗಳ ಪ್ರಾಮುಖ್ಯ ತಿಳಿದದ್ದು 1970ರ ದಶಕದಲ್ಲಿ, ಇದಕ್ಕೆ ಕಾರಣ ಡೆನಿಸ್ ಬಿಕಿಟ್‌ಬೋ ಎಂಬವರು. ನಾರು ಪದಾರ್ಥಗಳ ಕೆಲವು ರೋಗಗಳ ಬಾರದಂತೆ ತಡೆಯಲ್ಲಿ ಎಂಬ ಉಳಾಹಾಲಿನಾಂತವನ್ನು ಅವರು ಮಂಜಿಲಿದರು. ಆಳಿಕಾದಲ್ಲಿ ಆಹಾರದ ಫಟಕಗಳ ಬಗ್ಗೆ ಈತ ತನ್ನ ನಹಕಜರರೆಂಬಿಗೆ ನಂಜೋಳಧನೆಯೊಂದನ್ನು ಕೃದೊಂಡರು. ಪಾಣಿಪಾಠ್ಯ ನಂಪ್ರಾತಿಯಲ್ಲಿ ಕಂಡುಬರುವ ಕೆಲವು ರೋಗಗಳು ಆಳಿಕನ್ನರಲ್ಲಿ ಕಂಡುಬರುವುದಿಲ್ಲ ಎಂಬ ಅಂಶವನ್ನು ಅವರು ಕಂಡುಹಿಡಿದರು. ಉದಾಹರಣೆಗೆ, ಮುಖುಮೀಳ, ರಕ್ತದ ಏರೋಡ್, ಸ್ಕೂಲಕಾಯ, ಹಿತ್ರುಕೋಳದ ಕಲ್ಲುಗಳು, ಕರುಳನ ಸಮಸ್ಯೆಗಳು ಹಾಗೂ ದೊಡ್ಡ ಕರುಳನ ಕ್ಯಾನ್ಸರ್ ಮುಂತಾದ ರೋಗಗಳು ಆಳಿಕನ್ನರಲ್ಲಿ ಸಾಮಾನ್ಯವಾಗಿ ಕಾಣಲಿದುವುದಿಲ್ಲ. ತಮ್ಮ ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಸುಧಾಲಿಸಿದ ಕಾಬೋರಂಟ್‌ಎಂಬ್‌ಗಳ ಸೇವನೆ ಮತ್ತು ಅಧಿಕ ಪ್ರಮಾಣದಲ್ಲಿ ನಾರು ಪದಾರ್ಥಗಳ ಸೇವನೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಅವರು. ಪಕ್ಷಿಮುದಲ್ಲಿ ಈ ರೋಗಗಳು ಹೆಚ್ಚಾಗಿ 1890ರ ಶನಂತರ ಕಾಣಿಸಿಕೊಂಡಿರುವುದನ್ನು ಅವರು ದೂರವಿಸಿದರು. ಒಂದು ಹೊಸ ಖಾಲಿಂದ ತಂತ್ರಜ್ಞಾನದ ಫಲವಾಗಿ ದೋಧಿಯಲ್ಲಿ ನಾರುಗಳು ನಾಶವಾಗುತ್ತಿರುವುದು ಇದಕ್ಕೆ ಕಾರಣ ಎಂದು ಪತ್ತೆಮಾಡಿದರು. ಹೀಗಾಗೆ, ಡೆನಿಸ್ ಬಿಕಿಟ್‌ಬೋ ನಾರುಪದಾರ್ಥಗಳ ಮನುಷ್ಯ (ಫ್ರೆಬರ್ ಮ್ಯಾನ್) ಎಂದೇ ಕರೆಯಲಾಗುತ್ತದೆ.

ಜಟಿವಣಕೆ 18.5

ನೀವು ಸೇವಿಸುವ ನಾರುಪದಾರ್ಥಗಳು ಅಧಿಕವಾಗಿರುವ ಆಹಾರ ಪದಾರ್ಥಗಳನ್ನು ಪಟ್ಟಿಮಾಡಿ.

ನಮ್ಮ ದೇಹದಲ್ಲಿ ನೀರಿನ ಕಾರ್ಯಗಳು

ಮಾನವ ದೇಹಕ್ಕೆ ನೀರು ಅತ್ಯವಶ್ಯ ಮಾನವ ದೇಹ ಆಹಾರವಿಲ್ಲದೆ ಹಲವು ವಾರ ಇರಬಹುದು. ಆದರೆ ನೀರಿಲ್ಲದೆ ಅಪ್ಪು ದಿನ ಇರಲಾಗಿದ್ದು. ನಮ್ಮ ದೇಹದಲ್ಲಿ ಶೇ 55 ರಿಂದ 75 ರಷ್ಟು ನೀರು ಇದೆ. ರಕ್ತ, ಜೀರ್ಣರಸಗಳು, ಮೂತ್ರ ಮತ್ತು ಬೆವರು ಇವೆಲ್ಲದರಲ್ಲಿಯೂ ನೀರು ಪ್ರಮುಖ ಫಟಕವಾಗಿದೆ. ದೇಹದಲ್ಲಿ ನೀರು ಸಂಗ್ರಹವಾಗಿರಲು ಸಾಧ್ಯವಿಲ್ಲದ ಕಾರಣ, ಚಯಾಪಚಯ ಚಟುವಟಿಕೆಗಳನ್ನು ನಡೆಸಲು ಪ್ರತಿ ನಿತ್ಯ ನೀರನ್ನು ಸೇವಿಸಲೇ ಬೇಕು. ನಮ್ಮ ಶ್ಲಾಸಕೋಶಗಳಿಂದ, ಚರ್ಮದಿಂದ, ಮೂತ್ರ ಹಾಗೂ ಮಲದ ಮೂಲಕ ಹೊರಹೋಗುವ ನೀರಿನ ನಷ್ಟವನ್ನು ಸರಿದೂಗಳಲು ಪ್ರತಿನಿತ್ಯ ನೀರಿನ ಸೇವನೆ ಅವಶ್ಯ. ನಮಗೆ ಅವಶ್ಯವಿರುವ ನೀರಿನ ಪ್ರಮಾಣವು ದೇಹದ ಚಯಾಪಚಯ ಶ್ರೀಯೆಗಳು, ನಾವು ಸೇವಿಸುವ ಆಹಾರ, ನಮ್ಮ ಚಟುವಟಿಕೆಗಳು ಹಾಗೂ ಖಾತ್ಮಾನವನ್ನು ಆಧರಿಸಿದೆ.

ದೇಹದ ಪ್ರತಿಯೊಂದು ಜೀವಕೋಶದ ಆರೋಗ್ಯವನ್ನು ಕಾಪಾಡಲು ನೀರು ನೇರವಾಗುತ್ತದೆ. ರಕ್ತನಾಳಗಳಲ್ಲಿ ಸುಲಭವಾಗಿ ಹರಿಯಲು ಸಾಧ್ಯವಾಗುವಂತೆ ರಕ್ತವನ್ನು ತೀಳಿಯಾಗಿಸುತ್ತದೆ. ಇದು ತ್ಯಾಜ್ಯ ಹಾಗೂ ಅನಗತ್ಯ ವಸ್ತುಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಬೆವರಿನ ರೂಪದಲ್ಲಿ ಆವಿಯಾಗಿ ಹೊರಹೋಗುವ ಮೂಲಕ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ದೇಹದ ಲೋಳಿ ಮೊರೆಗಳನ್ನು ಶ್ಲಾಸಕೋಶಗಳನ್ನು ಹಾಗೂ ಬಾಯಂಗಳವನ್ನು ಸದಾ ಒದ್ದೆಯಾಗಿಡುತ್ತದೆ. ಜೀರ್ಣ ಶ್ರೀಯೆಯನ್ನು ಉತ್ತೇಜಿಸುವ ನೀರು, ಮಲಬದ್ದತೆಯನ್ನು ದೂರವಿಡುತ್ತದೆ. ಚರ್ಮದ ರಚನೆ ಹಾಗೂ ಹೊರನೋಟವನ್ನು ಉತ್ತಮಗೊಳಿಸುತ್ತದೆ. ದೇಹದ ಜೀವಕೋಶಗಳಿಗೆ ಮೋಷಕಾಂಶವನ್ನು ಹಾಗೂ ಆಸ್ಕಿಜನ್ ಅನ್ನು

ಒದಗಿಸುತ್ತದೆ. ಕಣ್ಣಿನ ಒಳಗೆ, ಮೆದುಳು ಬಳಿ ಮತ್ತು ಗಭರಧಾರಣೆಯ ಸಮಯದಲ್ಲಿ ಆಮ್ಲಯೋಟಿಕ್ ಜೀಲದ ಸುತ್ತ ರಕ್ಷಣೆ ನೀಡುವ ಆಫಾತ್ ರಕ್ಷಕ(Shock absorber)ದಂತೆ ಕೆಲಸ ನಿರ್ವಹಿಸುತ್ತದೆ. ನೀವು ನಿಯಮಿತವಾಗಿ ನೀರನ್ನು ಸೇವಿಸಿದ್ದಲ್ಲಿ, ಮೂತ್ರ ನಾಳದಲ್ಲಿ ಸೋಂಕು, ಮೂತ್ರಪಿಂಡಗಳಲ್ಲಿ ಕಲ್ಲುಗಳು ಹಾಗೂ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿರ್ಜಲೀಕರಣ ಸಾಮಾನ್ಯವಾಗಿ ಚಿಕ್ಕ ಮುಕ್ಕೆಗಳು ಹಾಗೂ ಹಿರಿಯರಲ್ಲಿ ಉಂಟಾಗುವ ಸಮಸ್ಯೆ. ಇದನ್ನು ಹೇಗೆ ತಡೆಗಟ್ಟಬಹುದು? ಕಡ್ಡಾಯವಾಗಿ ನೀರಿನ ಸೇವನೆ ಹೆಚ್ಚಿಸಬೇಕು. ನಿರ್ಜಲೀಕರಣದ ಪ್ರಮುಖ ಲಕ್ಷಣಗಳೆಂದರೆ ತಲೆನೋಪು, ಸೋಮಾರಿತನ, ಒಣಿದ ಅಥವಾ ಒಡೆದ ತುಟಿಗಳು, ಗಾಢ ಬಣ್ಣದ ಮತ್ತು ಮುತ್ತಿನಿಶ್ಚಯ. ಕ್ರಮೇಣ ಮೂತ್ರದ ಪ್ರಮಾಣ ಕಡೆಮೆಯಾಗುತ್ತಾ ಹೋಗುತ್ತದೆ. ಮೂತ್ರ ಪಿಂಡಗಳು ವಿಫಲವಾಗಬಹುದು. ಇದರಿಂದಾಗಿ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರ ಹಾಕುವ ಪ್ರಕ್ರಿಯೆ ಕುಂಠಗೊಳಿಬಹುದು. ಕೆಲವು ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು. ವಾಂತಿ, ಬೇರ್ಥಿ ಅಥವಾ ಇವರದೂ ನಿರ್ಜಲೀಕರಣಕ್ಕೆ ಸಾಮಾನ್ಯ ಕಾರಣಗಳಾಗಿವೆ.



ನಿರ್ಜಲೀಕರಣದ ಲಕ್ಷಣಗಳನ್ನು ಒಬ್ಬ ವ್ಯಕ್ತಿ ತೋರಿಸುವ ಸಂದರ್ಭದಲ್ಲಿ ಏನು ಮಾಡಬೇಕು? ನೀವು ಮರುಜಲೀಕರಣ ದ್ವಾರಾ ORS (oral rehydration solution) ಬಗ್ಗೆ ಕೇಳಿರಬಹುದು. ಇದು ಕುಡಿಯುವ ನೀರಿನಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಕರಗಿಸಿ ತಯಾರಿಸಿದ ದ್ವಾರಣೆ, ಪ್ರಾಚೀನ ಭಾರತದಲ್ಲಿ 2500 ವರ್ಷಗಳ ಹಿಂದೆ ಶ್ರೀತ ಎಂಬ ವೈದ್ಯತೀವ್ರವಾದ ವಾಂತಿ ಭೇದಿಯಿಂದ ನರಭುತ್ತಿರುವ ವ್ಯಕ್ತಿಗೆ ಗಂಜಿ ನೀರು, ಎಳನೀರು ಹಾಗೂ ಕಾರ್ಬಿಡ್‌ಗಳ ರಸ ಕುಡಿಸಿ ಗುಣಪಡಿಸುತ್ತಿದ್ದು.

ಆದರೆ ಈ ಮಾಹಿತಿ, ಪಾಶ್ಚಾತ್ಯ ರಾಷ್ಟ್ರಗಳಿಗೆ ತಲುಪಲಿಲ್ಲ. ಅಲ್ಲಿ ನಿರ್ಜಲೀಕರಣದಿಂದಾಗಿ ಬಹಳೇಷ್ಟು ಮಂದಿ ಸಾವಿಗೆಡಾಗುತ್ತಿದ್ದರು. ಮರುಜಲೀಕರಣ ಚಿಕಿತ್ಸೆ ಜಾರಿಗೆ ಬರುವವರೆಗೂ ಹೀಗೆ ನಡೆಯುತ್ತಿತ್ತು. 1950 ರ ದಶಕದಲ್ಲಿ ನಮ್ಮೆ ದೇಶದ ವೈದ್ಯರು ಹೇಮೋಂಡ್ರಾಫ್ ಚಟ್ಟಜ್ಞ ಅವರು ಕಾಲರಾ ರೋಗೆ ಏಡಿತರಿಗೆ ORS ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶೆ ಪಡೆದಿದ್ದರು.

ಚಟ್ಟವರಿಕೆ 18.6

ನೀವು ಮನೆಯಲ್ಲಿ ಪ್ರಮುಖ ತಯಾರಿಸಬಹುದು. ಒಂದು ಪಾತ್ರೆಯಲ್ಲಿ ಒಂದು ಲೆಂಬರ್ ಶುದ್ಧವಾದ ಕುಡಿಯುವ ನೀರನ್ನು ತೆಗೆದುಕೊಳ್ಳಿ, ಒಂದು ಚಟ್ಟಾಕ ಉಪ್ಪು ಹಾಗೂ ಆರು ಚಟ್ಟಾಕ ನಕ್ಕರೆ ಬೆರೀಲಿ ಕರೆತಿ. ಇದನ್ನು ನಿರ್ಜಲೀಕರಣಕ್ಕೆ ಒಳಗಾದ ವ್ಯಕ್ತಿಗೆ ಕುಡಿ. WHO ನಿರ್ದೇಶನದಂತೆ ತಯಾರಾಗಿರುವ ನಿಧಿ ORS ಪ್ರತಿಯ ಪ್ರಾಕ್ರಿಯೋ ಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ. ಅವುಗಳು ದ್ವಾರಕೊಳ್ಳಬಹುದು. ಪೊರ್ಚ್ಯಾಶಿಯರ್ ಕ್ಲೋರ್ಫೆರ್ಡ್ ಹಾಗೂ ಟ್ರೈ ಸೋಲಿಡಿಯರ್ ನಿಷ್ಟೇರ್ಬೊಂಡ್‌ಜಿನ್ಸ್ ಹೊಂದಿರಬಹುದು.

ಅರ್ಥಾತ್ : ಪ್ರತಿನಿತ್ಯ 4 ಲಿಂಗ 10 ಲೋಟಸ ನಿರ್ವಹಿಸಿದ ನೀರನ್ನು ನೇರಿನ ಸೇವನೆ ಅತ್ಯಾರ್ಥಿಕ್ ಎಂದು ತಿಳಿಸಲಾಗಿದೆ. ಕೆಲವರು ಅತಿ ಕಡಿಮೆ ಪ್ರಮಾಣದಲ್ಲಿ ನಿರ್ವಹಿಸಿದ್ದರೂ ಇದು ಸರಿಯಿಲ್ಲ?

ಅಹಾರದ ಪ್ರಮುಖ ಘಟಕಗಳ ಪತ್ತೆಗೆ ಪರೀಕ್ಷೆಗಳು

ನಿರ್ದಿಷ್ಟ ಅಹಾರ ಪದಾರ್ಥದಲ್ಲಿರುವ ಪ್ರಮುಖ ಮೋಷಕವನ್ನು ಪತ್ತೆ ಹಚ್ಚುವ ಕುಶೂಹಲ ಈಗ

ನಿಮಗೆ ಮೂಡಿರಬಹುದಲ್ಲವೇ? ಕೆಲವು ಸರಳ ಪರೀಕ್ಷೆಗಳಿಂದ ಇದನ್ನು ಪತ್ತೆ ಮಾಡಲು ಸಾಧ್ಯವಿದೆ. ನಿಮ್ಮ ಶಿಕ್ಷಕರ ಸಹಾಯ ಪಡೆದುಕೊಳ್ಳಿ.

ಕಾರ್బೋಹೈಡ್ರೇಟ್‌ಗಳಿಗೆ ಸರಳ ಪರೀಕ್ಷೆಗಳು

ಗ್ಲೂಕೋಸ್‌ಗೆ ಪರೀಕ್ಷೆ: ನಿಮಗೆ ತಿಳಿದಂತೆ ಗ್ಲೂಕೋಸ್ ಒಂದು ಸರಳ ಕಾರ್ಬೋಹೈಡ್ರೇಟ್. ಗ್ಲೂಕೋಸ್‌ನ ಇರುವಿಕೆಯನ್ನು ಪತ್ತೆಮಾಡಲು ನಿಮಗೆ ಬೆನೆಡಿಕ್ಟ್‌ನ ದ್ರಾವಣ (Benedict's solution) ಅವಶ್ಯಕ. ಇದು ಕಾಪರ್ ಸಲ್ಟ್‌ಎಂಫ್, ಸೋಡಿಯಮ್ ಹೈಡ್ರೋಕ್ಸಿಡ್ ಹಾಗೂ ಟಾಟಾರಿಕ್ ಆಮ್ಲ ಹೊಂದಿರುವ ನೀಲಿಬಣ್ಣದ ದ್ರಾವಣ. ಇದು ಜೀಷಧಿ ವ್ಯಾಪಾರಿಗಳಲ್ಲಿ ಸಿಗುತ್ತದೆ. ನಿಮಗೆ ಈ ಪರೀಕ್ಷೆಗೆ ಒಂದು ಸ್ವಿರಿಟ್ ಲ್ಯಾಂಪ್ ಹಾಗೂ ಪ್ರುನಾಳದ ಹಿಡಿಕೆ ಬೇಕು.

5 mL ನೀರಿನಲ್ಲಿ ಒಂದು ಚಿಟಕೆ ಗ್ಲೂಕೋಸ್ ಕರಗಿಸಿ ಪ್ರುನಾಳದಲ್ಲಿ ತೆಗೆದುಕೊಳ್ಳಿ. ಇದಕ್ಕೆ 5 ಅಥವಾ 6 ತೊಟ್ಟು ಬೆನೆಡಿಕ್ಟ್ ದ್ರಾವಣ ಹಾಕಿ ಪ್ರುನಾಳವನ್ನು ಸ್ವಿರಿಟ್ ಲ್ಯಾಂಪ್‌ನ ಮೇಲೆ ಏರಡು ನಿರ್ಮಿಷ ಕಾಯಿಸಿ, ಬಣ್ಣದಲ್ಲಿ ಏನಾದರೂ ಬದಲಾವಣೆ ಆಯಿತೇ ಗಮನಿಸಿ. ಇಟ್ಟಿಗೆ ಬಣ್ಣದ ಪ್ರಕ್ಷೇಪ ಉಂಟಾದಲ್ಲಿ ಗ್ಲೂಕೋಸ್ ಇದೆಯಿಂದು ಅಥವ್ಯ. ಇಟ್ಟಿಗೆ ಬಣ್ಣದ ಪ್ರಕ್ಷೇಪ ಏಕೆ ಉಂಟಾಯಿತು?

ಮಾದರಿ ದ್ರಾವಣವು ಸೂಕ್ಷ್ಮ ಪ್ರಮಾಣದ ಗ್ಲೂಕೋಸ್‌ನ್ನು ಹೊಂದಿದ್ದಲ್ಲಿ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಪರಿವರ್ತಿತವಾಗುತ್ತದೆ. ಮೀತ ಪ್ರಮಾಣದ ಗ್ಲೂಕೋಸ್ ಹೊಂದಿದ್ದಲ್ಲಿ ಬೆನೆಡಿಕ್ಟ್‌ನ ದ್ರಾವಣದ ಬಣ್ಣ ಕಿತ್ತಳೆ ಕೆಂಪು ಬಣ್ಣಕ್ಕೆ ಪರಿವರ್ತಿತವಾಗುತ್ತದೆ.

ಪಿಷ್ಟಕ್ಕೆ ಪರೀಕ್ಷೆ : ಇಷ್ಟ ಒಂದು ಸಂಕೀರ್ಣ ಕಾರ್ಬೋಹೈಡ್ರೇಟ್ ಇದರ ಪರೀಕ್ಷೆಗೆ ಅಯೋಡಿನ್ ದ್ರಾವಣದ ಅವಶ್ಯಕತೆ ಇದೆ. ಇದೂ ಸಹ ಜೀಷಧ ಅಂಗಡಿಗಳಲ್ಲಿ ದೊರೆಯುತ್ತದೆ. ಒಂದು ಚಿಟಕೆ ಇಷ್ಟ ಇರುವ ಪದಾರ್ಥವನ್ನು ಬಟ್ಟಲೊಂದರಲ್ಲಿ ತೆಗೆದುಕೊಳ್ಳಿ. ಇದಕ್ಕೆ 2–3 ಹನಿ ಅಯೋಡಿನ್ ದ್ರಾವಣ ಸೇರಿಸಿ. ಬಣ್ಣದಲ್ಲಿ ಏನಾದರೂ ಬದಲಾವಣೆ ಇದ್ದರೆ ಗಮನಿಸಿ. ಕಡು ನೀಲಿ ಬಣ್ಣದ ಉಂಟಾಗುವಿಕೆಯು ಹಿಷ್ಟು ಇರುವಿಕೆಯನ್ನು ಸೂಚಿಸುತ್ತದೆ.

ಪ್ರೌಟೀನ್‌ಗಳಿಗೆ ಸರಳ ಪರೀಕ್ಷೆ

ಪ್ರೌಟೀನ್‌ಗಳಿಗೆ ಬೈಯುರೆಟ್‌ ಪರೀಕ್ಷೆ : ಇದನ್ನು ನಡೆಸಲು ನಿಮಗೆ ಬೈಯುರೆಟ್ ದ್ರಾವಣ ಅವಶ್ಯಕ. ಇದು ಸೋಡಿಯಂ ಹೈಡ್ರೋಕ್ಸಿಡ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಿಶ್ರಣವಾಗಿರುವ ಕಾಪರ್ ಸಲ್ಟ್‌ಎಂಫ್‌ನ್ನು ನೀಲಿ ಬಣ್ಣದ ದ್ರಾವಣ.

ಒಂದು ಪ್ರುನಾಳದಲ್ಲಿ ಸುಮಾರು 5 mL ದ್ರಾವಣ ತೆಗೆದುಕೊಳ್ಳಿ. ಇದಕ್ಕೆ 5–6 ಹನಿ ಬೈಯುರೆಟ್ ದ್ರಾವಣ ಸೇರಿಸಿ. ಕೆಲಕಾಲ ಇಡಿ. ಬಿಸಿ ಮಾಡಬೇಡಿ. ನೀಲಿಯಿಂದ ನೇರಳೆ ಅಥವಾ ಗುಲಾಬಿ ಬಣ್ಣಕ್ಕೆ ಬದಲಾಗುವುದನ್ನು ಗಮನಿಸಿ. ಇದು ಪ್ರೌಟೀನ್ ಇರುವುದನ್ನು ಸೂಚಿಸುತ್ತದೆ.

ಲಿಪಿಡ್‌ಗಳಿಗೆ ಸರಳ ಪರೀಕ್ಷೆ

ಕೊಬ್ಬಿ ಮತ್ತು ಎಣ್ಣೆಗಳಿಗೆ ಎಮಲ್‌ನ್ ಪರೀಕ್ಷೆ: ಒಂದರೊಡನೊಂದು ಮಿಶ್ರಣವಾಗಿ ಏರಡು ದ್ರಾವಣಗಳಿರುವ ವ್ಯವಸ್ಥೆಗೆ ಎಮಲ್‌ನ್ ಎಂದು ಹೆಸರು. ಇದು ಒಂದು ದ್ರಾವಣದಲ್ಲಿ ನಿಲಂಬಿತವಾಗಿರುವ

ಮತ್ತೊಂದು ದ್ರಾವಣ. ಕೆಲವು ಕಡಲೇ ಬೀಜಗಳನ್ನು ತೆಗೆದುಕೊಂಡು ಪ್ರದಿಮಾಡಿ ಪ್ರಾಳದಲ್ಲಿ ಹಾಕಿ. ಅದಕ್ಕೆ ಸ್ಪಷ್ಟ ಈಧ್ಯೋಹಾಲ್ ಬೆರೆಸಿ, ಜೆನ್ನಾಗಿ ಕಲಿಕಿ. ನಳಿಕೆಯನ್ನು ಕುದಿಯುತ್ತಿರುವ ನೀರಿನಲ್ಲಿ ಜಾಗರೂಕತೆಯಿಂದ ಕಾಯಿಸಿ. ನೇರವಾಗಿ ಜ್ಞಾಲೆಯಲ್ಲಿ ಬಿಸಿಮಾಡಬೇಡಿ. ಆಲ್ಯೋಹಾಲ್ ಧಗ್ನನೆ ಹೊತ್ತಿಕೊಳ್ಳಬಹುದು. ವಸ್ತುವು ಆಲ್ಯೋಹಾಲ್ನಲ್ಲಿ ವಿಲೀನವಾದ ನಂತರ ಶೋಧಿಸಿ ಅಥವಾ ತಿಳಿದ್ದಾವಣ ದೊರಕುವವರೆಗೆ ನೀರು ಬೆರೆಸಿ.

ಇನ್ನೊಂದು ಪ್ರಾಳದಲ್ಲಿ ನಲ್ಲಿ ನೀರು ತೆಗೆದುಕೊಳ್ಳಿ. ಮೇಲೆ ತಯಾರಿಸಿದ ದ್ರಾವಣವನ್ನು ಪ್ರಾಳಕ್ಕೆ ನಿಧಾನವಾಗಿ ಹಾಕಿ. ಬಿಳಿಬಣ್ಣದ ನಿಲಂಬನವು ಕೊಬ್ಬಿ ಅಥವಾ ಎಣ್ಣೆಯ ಇರುವಿಕೆಯನ್ನು ಸೂಚಿಸುತ್ತದೆ.

ಈ ಅಧ್ಯಾಯದಲ್ಲಿ ಆಹಾರದ ವಿವಿಧ ವಿಷಯಗಳ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಸಮಶೋಲಿತ ಆಹಾರ ಅವಶ್ಯವಿರುವ ಎಲ್ಲ ಪ್ರೋಫೆಕ್ಟಾಂಶಗಳನ್ನು ಅವಶ್ಯವಿರುವ ಪ್ರಮಾಣದಲ್ಲಿ ಒದಗಿಸುತ್ತದೆ. ನಾವು ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರದಲ್ಲಿ ಕಾಬೋಫೆಹ್ಯೋಟ್‌ಎಂಬ ಲಿಪಿದ್ದೊ ಹಾಗೂ ಪ್ರೋಟೀನ್‌ಗಳು, ಏಟಮಿನ್‌ಗಳು, ಖನಿಜಾಂಶಗಳು ಹಾಗೂ ನಾರು ಪದಾರ್ಥಗಳು ಇರುವ ಆಹಾರವನ್ನು ದಿನನಿತ್ಯ ಸೇವಿಸುವುದು ಅವಶ್ಯಕ. ವಿವಿಧ ಪ್ರಮಾಣದಲ್ಲಿ ಈ ಮೋಷ್ಟಾಂಶಗಳು ನಮಗೆ ಅಗತ್ಯ. ಸಮಶೋಲಿತ ಆಹಾರವನ್ನು ಸೇವಿಸುವುದು ರೋಗಗಳನ್ನು ತಡೆಯುವುದರ ಜೊತೆಗೆ ದೇಹವನ್ನು ಆರೋಗ್ಯಕರವಾಗಿ ಹಾಗೂ ಶೈಯಾಶೀಲವಾಗಿ ಇರಿಸುತ್ತದೆ. ಆಹಾರದ ಪ್ರೋಫೆಕ್ಟಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ತರಗತಿಗಳಲ್ಲಿ ಅಧ್ಯಯನ ಮಾಡಲಿದ್ದೀರಿ.

ನೀವು ಕಲಿತ್ತಿರುವುದು

- ಆಹಾರದ ಪ್ರಾಮುಖ್ಯತೆ
- ಆಹಾರದ ಪ್ರಾಮುಖಿ ಘಟಕಗಳು
- ಆಹಾರದ ಪ್ರತಿಯೊಂದು ಘಟಕದ ಪ್ರಾಮುಖ್ಯತೆ.
- ಆಹಾರದ ಪ್ರಥಾನ ಘಟಕಗಳ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ವರ್ಗೀಕರಣ.
- ಕಾಬೋಫೆಹ್ಯೋಟ್‌ಎಂಬ ಕೊಬ್ಬಿಗಳು ಹಾಗೂ ಪ್ರೋಟೀನ್‌ಗಳು ಅಧಿಕವಾಗಿರುವ ಆಹಾರದ ಉದಾಹರಣೆಗಳು.
- ನಮ್ಮ ಆಹಾರದಲ್ಲಿರುವ ನೀರು ಮತ್ತು ನಾರು ಪದಾರ್ಥಗಳ ಪ್ರಾಮುಖ್ಯತೆ.
- ಆಹಾರದ ಪ್ರಾಮುಖಿ ಘಟಕಗಳನ್ನು ಪತ್ತೆಹಚ್ಚಲು ಸರಳ ಪರೀಕ್ಷೆಗಳು.
- ಸಮಶೋಲನ ಆಹಾರದ ಪ್ರಾಮುಖ್ಯತೆಯ ಪ್ರಶ್ನಂಸೆ.

ಅಭ್ಯಾಸಗಳು

I ಪ್ರತಿಯೊಂದು ಅಪೂರ್ವವಾಕ್ಯ/ಪ್ರಶ್ನೆಗೆ ನಾಲ್ಕು ಪಯ್ಯಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಅರಿಸಿ :

1. ಮೂಳೆಗಳಲ್ಲಿ ಕಂಡುಬರುವ ಪ್ರಮುಖ ಲೋಹ ಧಾತು
 ಎ. ಸೋಡಿಯಮ್ ಬಿ. ಕಟ್ಟಿಣ ಸಿ. ಕ್ಯಾಲ್ನಿಯಮ್ ಡಿ. ರಂಜಕ
2. ಮಕ್ಕಳು ಬೇಕರಿ ಪದಾರ್ಥಗಳನ್ನು ಮತ್ತು ಚಾಕೋಲೇಟ್‌ಗಳನ್ನು ತಿನ್ನಲು ಹೆಚ್ಚು ಇಟ್ಟ ಪಡುತ್ತಾರೆ. ಆದರೆ, ದೊಡ್ಡವರು ಹೆಚ್ಚು ತರಕಾರಿಗಳನ್ನು ತಿನ್ನುವಂತೆ ಹಾಗೂ ಆಹಾರಕ್ಕೆ ಹಾಕಿದ ಕರಿಬೇವನ ಎಲೆಯನ್ನು ತೆಗೆದಿದೆದಂತೆ ಹೇಳುತ್ತಾರೆ. ಇದು ಯಾವುದರ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ?
 ಎ. ಕಾರ್బೋನ್‌ಹೈಡ್ರೇಟ್‌ಗಳು ಬಿ. ಕೊಬ್ಬಗಳು ಸಿ. ಮೈರೋಟ್‌ನಾಗಳು ಡಿ. ಲಿಪಿಡ್‌ಗಳು
3. ಗಿಡದಿಂದ ಉದುರಿದ ಹಸಿರೆಲೆಯನ್ನು ಕೆಲ ಕಾಲ ನೀರಿನಲ್ಲಿ ನೆನೆಸಿ, ಹೊರತೆಗೆದು ಅದನ್ನು ಸ್ವಿರಿಟ್ ಹಾಗೂ ಅಯೋಡಿನ್ ದ್ರಾವಣದಲ್ಲಿ ಅದ್ದಿ ಎಲೆ ಕಡು ನೀಲಿ ಬಣಿಕೆ ತಿರುಗುತ್ತದೆ. ಇದು ಯಾವುದರ ಇರುವಿಕೆಯನ್ನು ಸೂಚಿಸುತ್ತದೆ.
 ಎ. ಷಿಷ್ಟ ಬಿ. ತೈಲ ಸಿ. ಮೈರೋಟ್ ಡಿ. ನಾರು

II ಸೂಕ್ತ ಪದಗಳೊಂದಿಗೆ ಬಿಟ್ಟಿರುವ ಸ್ಥಳವನ್ನು ಭತ್ತಾಕಾರಿ :

1. ಎಮಲ್ಲಿನ್ ಪರೀಕ್ಷೆಯನ್ನು _____ನ ಪತ್ತೆಗೆ ಬಳಸಲಾಗುತ್ತದೆ.
2. ಕೊಬ್ಬಿನಲ್ಲಿ ವಿಲೀನವಾಗುವ ವಿಟಮಿನ್‌ಗಳು ಎ.ಡಿ.ಇ ಮತ್ತು _____.
3. ಆಮ್ಯನೋ ಆಮ್ಲಗಳಲ್ಲಿ ಕಾರ್ಬನ್, ಹೈಡ್ರೋಜನ್, ಆಕ್ಸಿಜನ್ ಮತ್ತು _____ ಧಾತುಗಳಿವೆ.
4. ದೇಹದ ಎಲ್ಲ ಭಾಗಗಳಿಗೆ ಆಕ್ಸಿಜನ್ ಸರಬರಾಜು ಮಾಡುವ ಹಿಮೋಗ್ಲೋಬಿನ್‌ನಲ್ಲಿರುವ ಲೋಹ _____
5. ಬೃಂದಾವಣೆಯನ್ನು ಸೋಡಿಯಮ್ ಹೈಡ್ರೋಕ್ಸಿಡ್‌ನ ಜೊತೆ _____ ಇರುತ್ತದೆ.

III ಹೊಂದಿಸಿ ಬರೆಯಿರಿ :

- | ಎ | ಬಿ |
|-----------------|-------------------------------------|
| 1. ಹಿಮೋಗ್ಲೋಬಿನ್ | ಎ. ಇರುಳು ಕುರುಡುತನ ತಡೆಯುತ್ತದೆ. |
| 2. ವಿಟಮಿನ್ ಸಿ. | ಬಿ. ರಕ್ತಹೆಪ್ಪುಗಟ್ಟುವುದು. |
| 3. ವಿಟಮಿನ್ ಎ. | ಸಿ. ಪ್ರಣಾಗಳನ್ನು ವಾಸಿಮಾಡುತ್ತದೆ. |
| 4. ವಿಟಮಿನ್ ಕೆ. | ಡಿ. ಆಕ್ಸಿಜನ್ ಸರಬರಾಜು |
| | ಇ. ಜೀರ್ಣತ್ವಯಿಗೆ ಸಹಾಯಕ |
| | ಎಫ್. ರೋಗ ನಿರೋಧಕ ವ್ಯವಸ್ಥೆಯ ಅಭಿವೃದ್ಧಿ |
| | ಜಿ. ಸಾಯಂಗಳ ಬೆಳವಣಿಗೆ |

IV ಆ ಪ್ರಶ್ನೆಗಳಿಗೆ ಉತ್ತರಿಸಿ :


1. ನಮ್ಮ ಆಹಾರದಲ್ಲಿ ವೈವಿಧ್ಯ ಏಕರಬೇಕು?
2. ನಿಮ್ಮ ಪ್ರದೇಶದಲ್ಲಿನ ಜನರಿಗೆ ಕಾರ್ಬೋಫ್ಯೂಡ್‌ನ ನಾಲ್ಕು ಪ್ರಮುಖ ಆಕರಣಗಳನ್ನು ಪಟ್ಟಿ ಮಾಡಿಕೊಡಿ.
3. ನಿಮ್ಮ ಪ್ರದೇಶದಲ್ಲಿ ವಾಸಿಸುವ ಜನರು ಲಿಪಿಡ್ ಹೊಂದಿರುವ ಯಾವ ಆಹಾರದ ವಸ್ತುಗಳನ್ನು ಬಳಸುತ್ತಾರೆ?
4. ಮ್ಯಾಟೀನ್‌ಗಳ ಮೋಷಕ ಪ್ರಾಮುಖ್ಯತೆ ಏನು?
5. ಸಾಕಷ್ಟು ಆಹಾರ ಸೇವಿಸಿದರೂ, ಕೆಲವರು ಮೋಷಕಾಂಶಗಳ ಕೊರತೆಯಿಂದ ನರಳುವುದು ಏಕೆ?
6. ನಮ್ಮ ಆಹಾರದಲ್ಲಿ ನೀರಿನ ಪ್ರಾಮುಖ್ಯತೆ ಏನು?
7. ಒಂದು ಬೀಕರಿನಲ್ಲಿ ಮಂದ ದ್ರಾವಣವಿದೆ. ಅದರಲ್ಲಿ ಲಿಪಿಡ್ ಇದೆ ಎಂದು ಹೇಗೆ ಪತ್ತೆ ಹಚ್ಚಬಿರಿ?
8. ನಮ್ಮ ದೇಹದಲ್ಲಿ ಕ್ಯಾಲ್ಸಿಯಂನ ಕಾರ್ಯ ಏನು ?
9. ಸಮಶೋಲಿತ ಆಹಾರದಲ್ಲಿರಬೇಕಾದ ಘಟಕಗಳನ್ನು ಪಟ್ಟಿಮಾಡಿ.
10. ನಾರು ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ವಸ್ತುಗಳನ್ನು ಪಟ್ಟಿ ಮಾಡಿ.

ಆಲೋಚಿಸಿ :

1. ಬಡ ಹಾಗು ಶ್ರೀಮಂತ ಕುಟುಂಬಗಳಿರಡರಲ್ಲಿಯೂ ಮಕ್ಕಳು ಮೋಷಕಗಳ ಕೊರತೆಯಿಂದ ನರಳುತ್ತಾರೆ ಏಕೆ? ಈ ಪರಿಸ್ಥಿತಿಯನ್ನು ಸರಿಪಡಿಸಲು ನಿಮ್ಮ ಸಲಹೆಗಳೇನು?
2. ಪ್ರೋಷಕಗಳ ಕೊರತೆ ನಿಮ್ಮ ಚಟುವಟಿಕೆ, ಅಧ್ಯಯನ ಹಾಗೂ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದಕ್ಕೆ ನಿಮ್ಮ ಪರಿಹಾರವೇನು?
3. ನಿಮ್ಮ ಕುಟುಂಬದವರಿಗೆ ಸಂಬಂಧಿಸಿದಂತೆ, ಪ್ರೋಷಕಗಳ ಪೂರ್ವೇಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನಿಮ್ಮ ಆಹಾರ ಪದ್ಧತಿಯಲ್ಲಿ ಯಾವ ಬದಲಾವಣೆಗಳು ಅವಶ್ಯ?

ಅಧ್ಯಾಯ 19

ಮೋಷಣ ಮತ್ತು ಉಸಿರಾಟ



ನೀವು ನಿಮ್ಮ ಸುತ್ತಲೂ ಸಣ್ಣ ಕೇಟಗಳಿಂದ ಹಿಡಿದು ಬೃಹತ್ ಗಾತ್ರದ ಮರಗಳು ಮತ್ತು ಪ್ರಾಣಿಗಳ ತನಕ ಅನೇಕ ಬಗೆಯ ಜೀವಿಗಳನ್ನು ನೋಡಿದ್ದೀರಿ. ಈ ಜೀವಿಗಳು ಬದುಕುಳಿಯಬೇಕೆಂದರೆ, ಅವುಗಳಲ್ಲಿ ಅನೇಕ ಜ್ಯೌವಿಕ ಕ್ರಿಯೆಗಳು ನಡೆಯಬೇಕು. ಸಸ್ಯಗಳು ಮತ್ತು ಪ್ರಾಣಿಗಳು ನೋಡಲು ಭಿನ್ನವಾಗಿದ್ದರೂ, ಕೆಲವು ಜ್ಯೌವಿಕ ಕ್ರಿಯೆಗಳು ಎರಡರಲ್ಲೂ ಸಾಮಾನ್ಯವಾಗಿರುತ್ತವೆ. ಅವುಗಳೆಂದರೆ ಶ್ವಾಸಕ್ರಿಯೆ, ಪ್ರೋಷಣ, ಬೆಳವಣಿಗೆ, ಚಲನೆ, ಪ್ರಚೋದನೆಗೆ ತಕ್ಷ ಪ್ರತಿಕ್ರಿಯೆ, ವಿಸರ್ಜನೆ ಮತ್ತು ಸಂಶಾನೋಷಣೆ. ಇವುಗಳನ್ನು ಜೀವಕ್ರಿಯೆಗಳು ಎನ್ನುತ್ತೇವೆ. ಈ ಜೀವಕ್ರಿಯೆಗಳು ಜೀವಿಗಳನ್ನು ಜೀವಂತವಾಗಿಟ್ಟಿರುತ್ತವೆ. ಈ ಘಟಕದಲ್ಲಿ ಪ್ರೋಷಣ ಮತ್ತು ಉಸಿರಾಟಗಳಿಂಬ ಎರಡು ಜೀವಕ್ರಿಯೆಗಳು ಬಗ್ಗೆ ತಿಳಿಯೋಣ.

ಮೋಷನ್ (Nutrition)

ಜೀವಿಗಳು ಆಹಾರ ಸೇವಿಸಿ, ಜೀಣಿಸಿ ದೇಹಗತ ಮಾಡಿಕೊಳ್ಳುವ ಪ್ರಕ್ರಿಯೆಯೇ ಮೋಷನ್.

ಮೋಷನೆಯ ಎರಡು ಪ್ರಮುಖ ವಿಧಗಳು

- 1) ಸ್ವಮೋಷನ್
- 2) ಪರಮೋಷನ್

ಸ್ವಮೋಷನ್

ಎಲ್ಲಾ ಜೀವಿಗಳಿಗೂ ಆಹಾರದ ಅವಶ್ಯಕತೆ ಇದೆ. ಜೀವಿಗಳಿಗೆ ಆಹಾರ ಏಕೆ ಅವಶ್ಯಕ? ಜೀವಿಗಳು ಆಹಾರವನ್ನು ಎಲ್ಲಿಂದ ಪಡೆಯುತ್ತವೆ? ಕೆಲವು ಜೀವಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಎಂಬುದನ್ನು ನೀವು ಈಗಾಗಲೇ ತಿಳಿದಿದ್ದೀರಿ. ಅಂತಹ ಜೀವಿಗಳನ್ನು ಸ್ವಮೋಷಕಗಳು (autotrophs) ಎನ್ನುವರು. ಎಲ್ಲಾ ಹಸಿರು ಸಸ್ಯಗಳು ಸ್ವಮೋಷಕಗಳು. ಹಸಿರು ಸಸ್ಯಗಳು ದ್ಯುತಿಸಂಶ್ಲೇಷನ್ (photosynthesis) ಎಂಬ ಪ್ರಕ್ರಿಯೆಯ ಮೂಲಕ ಆಹಾರ ತಯಾರಿಸುತ್ತವೆ. ಈ ತರಹದ ಮೋಷನೆಯನ್ನು ಸ್ವಮೋಷನ್ ಎನ್ನುವರು.

ಚಟುವಟಿಕೆ 19.1

ಹುರುಳ ಅಥವಾ ರಾಗಿ ಜಿಂಜಿಗಳನ್ನು ಎರಡು ಸಣ್ಣ ಪೆಟ್ಟಿಗಳಲ್ಲಿ ಇತ್ತಿ. ಜಿಂಜಿಗಳು ವೋಳಕೆಯೋಡೆ ನಂತರ, ಒಂದು ಪೆಟ್ಟಿಗೆಯನ್ನು ಕತ್ತಲಕೂಳಬೇಯಲ್ಲ ಹಾಗು ಇನ್ನಿಂದು ಪೆಟ್ಟಿಗೆಯನ್ನು ಚೆನ್ನಾಗಿ ನಾಳಿ. ಬೇಳಕು ಬರುವ ಕೊಳಣೆಯಲ್ಲಿ ಇತ್ತಿ. 48 ದಂಬಿಗಳ ಬಳಿಕ ಆ ಪೆಟ್ಟಿಗಳಲ್ಲಿರುವ ರಿಡನ್‌ನನ್ನು ವಿಳೆತ್ತಿಲಿ. ನಿಮ್ಮ ತೀವ್ರಮಾನನಗಳನ್ನು ದಾಖಲಿ.


ನಿಮಗೆ ತಿಳಿದಿರಿ:

ದ್ಯುತಿ ಎಂದರೆ ಬೇಳಕು ಮತ್ತು ನಂಜೀಷನ್ ಎಂದರೆ ತಯಾರಿಸುವುದು ಅಥವಾ ಒಟ್ಟಿಗೆ ನೇರಿಸುವುದು ಎಂದರ್ಥ.

ದ್ಯುತಿಸಂಶ್ಲೇಷನ್ ಒಂದು ರಾಸಾಯನಿಕ ಕ್ರಿಯೆ. ಇತರ ರಾಸಾಯನಿಕ ಕ್ರಿಯೆಗಳಂತೆ ದ್ಯುತಿಸಂಶ್ಲೇಷನ್ ಕ್ರಿಯೆಯಲ್ಲಿ ಪ್ರತಿವರ್ತಕಗಳು ಮತ್ತು ಉತ್ಪನ್ನಗಳು ಇರುತ್ತವೆ. ಪ್ರತಿವರ್ತಕಗಳನ್ನು ಕಚ್ಚಾವಸ್ತುಗಳು ಎಂದೂ ಕರೆಯಬಹುದು. ದ್ಯುತಿಸಂಶ್ಲೇಷನ್ ಕ್ರಿಯೆಗೆ ಅವಶ್ಯಕವಾದ ಕಚ್ಚಾವಸ್ತುಗಳಾವುವು? ಈ ಕೆಳಗಿನ ಪ್ರಯೋಗದ ಮೂಲಕ ಇದನ್ನು ತಿಳಿಯೋಣ.

ದ್ಯುತಿಸಂಶ್ಲೇಷನ್ ಕ್ರಿಯೆಗೆ ಕಾಬಿನ್ ಡ್ಯೂ ಆಕ್ಸೈಡ್ ಅಗತ್ಯವೆಂದು ತೋರಿಸುವ ಪ್ರಯೋಗ: ಎರಡು ದಿನಗಳ ಕಾಲ ಕತ್ತಲ ಕೋಣೆಯಲ್ಲಿ ಇಡಲಾಗಿದ್ದ ಎರಡು ಕುಂಡದ ಸಸ್ಯಗಳನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದನ್ನು 'ಎ' ಮತ್ತೊಂದನ್ನು 'ಬಿ' ಎಂದೂ ಗುರುತಿಸಿ. 'ಎ' ಕುಂಡದಲ್ಲಿ ಪೂರ್ಣಾಷಿಯಮ್ ಹೈಡ್ರೋಕ್ಸಿಡ್ ದ್ರಾವಣ ಹೊಂದಿರುವ ಬೀಕರ್‌ಅನ್ನು ಮತ್ತು 'ಬಿ' ಕುಂಡದಲ್ಲಿ ಸೋಡಿಯಂ ಬೈಕಾರ್ಬಿನೇಟ್ ಹೊಂದಿರುವ ಬೀಕರ್‌ಅನ್ನು ಇಡಿ. ಚಿತ್ರ 19.1 ರಲ್ಲಿ ತೋರಿಸಿರುವಂತೆ, ಈ ಕುಂಡಗಳನ್ನು ಫಂಟಾಪಾತ್ರೆ(Belljar) ಅಥವಾ ಪಾಲಿಧೀನ್ ಜೀಲಗಳಿಂದ ಮುಚ್ಚಿ. ಫಂಟಾಪಾತ್ರೆಗಳ ಒಳಕ್ಕೆ ಗಾಳಿ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿ. ಈ ಎರಡು ಕುಂಡಗಳನ್ನು ಅಕ್ಕ ಪೆಕ್ಕದಲ್ಲಿ ಸೂರ್ಯನ ಬೇಳಕು ಚೆನ್ನಾಗಿ ಬೀಳುವ ಸ್ಥಳದಲ್ಲಿ 48 ಗಂಟೆಗಳ ಕಾಲ ಇಡಿ. ನಂತರ ಪ್ರತಿಯೊಂದು ಸಸ್ಯದಿಂದ ಕೆಲವು ಎಲೆಗಳನ್ನು ತೆಗೆದು ಪಿಷ್ಟಕೂಗಿ ಪರಿಕೊಂಡಿ. ಈ ಪ್ರಯೋಗದಿಂದ ನೀವು ಯಾವ ತೀವ್ರಮಾನಕ್ಕೆ ಬರುತ್ತಿರಿ?

ನೂಡನೆ : ಎಲೆಗಳಲ್ಲಿ ಲಿಷ್ಟ್ ಇರುವಿಕೆಯನ್ನು ಪತ್ತೆ ಹಳೆಯಲ್ಲಿ ನಿಮ್ಮ ಶಿಕ್ಷಕರ ಸಹಾಯ ತೆಗೆದುಕೊಳ್ಳಿ.



ಚಿತ್ರ 19.1 ದ್ಯುತಿ ಸಂಶೈಷಣಿಗೆ ಇಂಗಾಲ ಡ್ಯೂಕ್‌ಡ್ರೋನ ಅವಶ್ಯಕತೆಯನ್ನು ತೋರಿಸುವ ಪ್ರಯೋಗ

ಅಳೋಂಜಿ: ಪ್ರಯೋಗ ಮಾಡುವ ಮೊದಲು ಕುಂಡದ ಸಸ್ಯಗಳನ್ನು 48 ದಂಬೆಗಳ ಕಾಲ ಕತ್ತಲೆ ಕೊಳಬೇಕು. ಏಕೆ ಇಡುಬೇಕು?

ಈ ಪ್ರಯೋಗದಲ್ಲಿ ಪೂರ್ಣಾಂಶಿಕ್ಯಾಂಶ ಮತ್ತು ಸೋಡಿಯಂ ಒಂಟಾಂಶನೇಟ್ ಪಾತ್ರವೇನು?


ಇಷ್ಟರೂಪದ ಆಹಾರ ತಯಾರಿಸಲು ಸಸ್ಯಗಳಿಗೆ ಕಾರ್ಬನ್ ಡ್ಯೂಕ್‌ಡ್ರೋನ ಅವಶ್ಯಕತೆ ಇದೆ ಎಂಬುದನ್ನು ಈ ಮೇಲಿನ ಪ್ರಯೋಗದಿಂದ ನೀವು ತೀಮಾರ್ಚಿಸಿದ್ದೀರಿ. ದ್ಯುತಿಸಂಶೈಷಣಿ ಶ್ರೀಯಿಗೆ, ಸಸ್ಯಗಳು ಕಾರ್ಬನ್ ಡ್ಯೂಕ್‌ಡ್ರೋನ್‌ನ್ನು ಮಾತ್ರ ಉಪಯೋಗಿಸಿಕೊಳ್ಳುತ್ತವೆಯೇ? ಇಲ್ಲ, ನೀರು ಕೂಡ ಅಶ್ವವಶ.

ಅಳೋಂಜಿ: ವಾಹನ ನಿಖಡವಾಲಿರುವ ರಸ್ತೆ ಬದಿಯಲ್ಲಿರುವ ಕೈತೊಂಬದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳು, ಮುಖ್ಯರಸ್ತೆಯ ಬದಿಯಲ್ಲಿರುವ ಸಸ್ಯಗಳಿಂದ ಕೆಲವು ಎಲೆಗಳನ್ನು ಸಂಗ್ರಹಿಸಿ. ಅದರ ಮೇಲರುವ ಧಾರೆಗಳನ್ನು ಗಮನಿಸುತ್ತಾರೆ. ಎಲೆಯ ಮೇಲೆ ಸಂಗ್ರಹಿತವಾದ ಧಾರೆ ಆಹಾರ ಉತ್ಪಾದನೆಯ ಪ್ರಮಾಣದ ಮೇಲೆ ಪರಿಣಾಮ ಒಳಗೊಂಡಿರುತ್ತದೆಯೇ?


ಸಸ್ಯದ ಬೇರುಗಳು ನೀರು ಮತ್ತು ಖನಿಜ ಪೂರ್ಣಕಾಂಶಗಳನ್ನು ಮಣಿನಿಂದ ಹೀರಿಕೊಳ್ಳುತ್ತವೆ ಎಂಬುದನ್ನು ನೀವು ಈಗಾಗಲೇ ತಿಳಿದಿದ್ದೀರಿ. ಆದರೆ, ಕಾರ್ಬನ್ ಡ್ಯೂಕ್‌ಡ್ರೋನ್ ಸಸ್ಯದ ದೇಹವನ್ನು ಹೇಗೆ ಪ್ರವೇಶಿಸುತ್ತದೆ? ಈ ಕೆಳಗಿನ ಚಟುವಟಿಕೆಯ ಮೂಲಕ ಅದಕ್ಕೆ ಉತ್ತರ ತಿಳಿಯೋಣ.

ಚಟುವಟಿಕೆ 19.2

ಕಣಿಕೆ ಸಸ್ಯದ ಎಲೆಯ ತೆಳು ಮೇಲ್ಪು ಪದರವನ್ನು ಮಧ್ಯನಾಳದ (midrib) ಮೂಲಕ ಕತ್ತಲಿಸಿ, ನೀಲಿರುವ ಪೆಟ್ರಿತಿಫೆಯಲ್ಲಿ ಹಾಕಿ. ಎಲೆಯ ತೆಳುಪದರವನ್ನು ಸ್ಪೃಹಿಸಿ ಮೇಲಾಟ್ಟು, ಒಂದು ಹನಿ ನೀರು ಹಾಕಿ, ಕವರ್ ಲಿಪೋನಿಂದ ಅದನ್ನು ಮುಚ್ಚಿ. ಈ ಸ್ಪೃಹಿ ಅನ್ನು ಸೂಕ್ಷ್ಮದರ್ಶಕದ ಕೆಳಗಿಬ್ಬಿ ಅದರಲ್ಲಿ ಎಲೆಯ ಮೇಲ್ಪುಯಲ್ಲಿರುವ ನಣ್ಣನಣ್ಣಿ ರಂಧ್ರಗಳನ್ನು ಗಮನಿಸಿ.



ನೀವು ನೋಡಿದ್ದ, ಎಲೆಯ ಸ್ಥಳ ಸ್ಥಳ ರಂಧ್ರಗಳನ್ನು ಪತ್ರರಂಧ್ರಗಳು (stomata) ಎಂದು ಕರೆಯುತ್ತಾರೆ. ಈ ಪತ್ರರಂಧ್ರಗಳ ಮೂಲಕ ಕಾರ್ಬಿನ್ ಡ್ಯೂಆಕ್ಸಿಡ್ ಸಸ್ಯ ದೇಹವನ್ನು ಪ್ರವೇಶಿಸುತ್ತದೆ.




ದ್ಯುತಿಸಂಶೈಷಣೆ ಕ್ರಿಯೆಯಲ್ಲಿ ಪಿಷ್ಟ ಜೊತೆ ಆಕ್ಸಿಜನ್ ಹಾಡ ಉಪತ್ತಿಯಾಗುತ್ತದೆ. ಇದನ್ನು ಈ ಕೆಳಗಿನ ಪ್ರಯೋಗದಿಂದ ತಿಳಿಯೋಣ.

ದ್ಯುತಿ ಸಂಶೈಷಣೆಯಲ್ಲಿ ಆಮ್ಲಜನಕ ಬಿಡುಗಡೆಯಾಗುತ್ತದೆ ಎಂದು ತೋರಿಸುವ ಪ್ರಯೋಗ :

ನೀರು ತುಂಬಿದ ಎರಡು ಗಾಜಿನ ಬೀಕರುಗಳನ್ನು ತೆಗೆದುಕೊಳ್ಳಿ. ಈ ಬೀಕರುಗಳಿಗೆ ಸೋಡಿಯಂ ಬೈ ಕಾರ್ಬೋನೇಟ್‌ನ ಕೆಲವು ಹರಳುಗಳನ್ನು ಹಾಕಿ. ಈ ಎರಡೂ ಪಾತ್ರೆಗಳಲ್ಲಿ ಹೈಡ್ರಿಲಾ ಸಸ್ಯಗಳನ್ನು ಇಟ್ಟು, ಅದರ ಮೇಲೆ ಗಾಜಿನ ಆಲಿಕೆಯನ್ನು ತಲೆಕೆಳಗಾಗಿ ಇಡಿ. ಎರಡು ಪ್ರನಾಳಗಳನ್ನು ತೆಗೆದುಕೊಂಡು, ಸ್ವಲ್ಪ ಸ್ವೀಲ್‌ವೂಲ್‌ ಅನ್ನು ಅದರ ತೆಳದಲ್ಲಿ ಹಾಕಿ, ನೀರಿನಿಂದ ತುಂಬಿ ಅದನ್ನು ಆಲಿಕೆಯ ತೊಟ್ಟಿನ ಮೇಲೆ ಬೋಲಲು ಹಾಕಿ. ನಂತರ, ಒಂದು ಗಾಜಿನ ಪಾತ್ರೆಯನ್ನು ಸೂರ್ಯನ ಬೆಳಕಿನಲ್ಲಿ ಹಾಗು ಮತ್ತೊಂದನ್ನು ಕತ್ತಲಿನಲ್ಲಿ 48 ಗಂಟೆಗಳ ಕಾಲ ಇಡಿ.


ಸ್ವೀಲ್‌ವೂಲ್‌ನ ಬಣ್ಣವನ್ನು ಗಮನಿಸಿ.ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣವೇನು?

48 ಗಂಟೆಗಳ ನಂತರ, ಕಡಿಗೊಳಿಯ ಸಹಾಯದಿಂದ ಪ್ರನಾಳದಲ್ಲಿ ಸಂಗ್ರಹವಾದ ಅನಿಲವನ್ನು ಪರೀಕ್ಷಿಸಿ. ನಿಮ್ಮ ತೀವ್ರಾನವೇನು?



ಚಿತ್ರ 19.4 ದ್ಯುತಿ ಸಂಶೈಷಣೆಯಲ್ಲಿ ಆಕ್ಸಿಜನ್ ಬಿಡುಗಡೆ ಆಗುತ್ತದೆ ಎಂದು ತೋರಿಸುವ ಪ್ರಯೋಗ


ಈ ಮೊದಲೇ ತಿಳಿಸಿದಂತೆ, ದ್ಯುತಿಸಂಶೈಷಣೆ ಒಂದು ರಾಸಾಯನಿಕ ಕ್ರಿಯೆ. ಇದನ್ನು ಕೆಳಗಿನ ಸಮೀಕರಣದ ಸಹಾಯದಿಂದ ಪ್ರತಿನಿಧಿಸಬಹುದು.



ದ್ಯುತಿ ಸಂಶೈಷಣೆಯಲ್ಲಿ ಉಂಟಾದ ಗ್ಲೂಕೋಸ್ ಪಿಷ್ಟ ರೂಪದಲ್ಲಿ ಸಂಗ್ರಹವಾಗುತ್ತದೆ. ಎಲೆಗಳಲ್ಲಿ ದ್ಯುತಿಸಂಶೈಷಣೆ ಕ್ರಿಯೆ ಎಲ್ಲಿ ನಡೆಯುತ್ತದೆ? ಈಗಾಗಲೇ ನೀವು ಕ್ಲೋರೋಪ್ಲಾಸ್ಟ್ ಎಂಬ ಕಣದಂಗಡ ಬಗ್ಗೆ ತಿಳಿದಿದ್ದೀರಿ. ಕ್ಲೋರೋಪ್ಲಾಸ್ಟ್‌ಗಳಲ್ಲಿ ದ್ಯುತಿಸಂಶೈಷಣೆ ಕ್ರಿಯೆ ನಡೆಯುತ್ತದೆ.

ದ್ಯುತಿಸಂಶೈಷಣೆ ಕ್ರಿಯೆಯನ್ನು ಉತ್ಪಾದಿಸಿಕೊಳ್ಳೋಣ. ನಿಮಗೆ ತಿಳಿದಿರುವಂತೆ, ಕ್ಲೋರೋಪ್ಲಾಸ್ಟ್‌ನಲ್ಲಿ ಗ್ರಾನಾ (Grana)

ಮತ್ತು ಸ್ಟ್ರೋಮಾ(Stroma)ಎಂಬ ಎರಡು ಪ್ರಮುಖ ಭಾಗಗಳಿವೆ. ದ್ಯುತಿಸಂಶ್ಲೇಷಣೆಯ ಎರಡು ವಿಭಿನ್ನ ಹಂತಗಳಾದ, ಬೆಳಕಿನ ಸಹಾಯದಿಂದ ನಡೆಯುವ ಬೆಳಕಿನ ಪ್ರತಿಕ್ರಿಯೆ ಗ್ರಾನ್ ಭಾಗದಲ್ಲಿ ನಡೆಯುತ್ತದೆ. ಬೆಳಕಿನ ಸಹಾಯವಿಲ್ಲದೇ ನಡೆಯುವ ಇರುಳು ಪ್ರತಿಕ್ರಿಯೆ ಸ್ಟ್ರೋಮಾ ಭಾಗದಲ್ಲಿ ನಡೆಯುತ್ತದೆ.



ಚಿತ್ರ 19.5 ಕ್ಲೋರೋಪ್ಲಾಸ್ಟಿನ ರಚನೆ

ಬೆಳಕನ್ನು ಅವಲಂಬಿಸಿದ ಪ್ರತಿಕ್ರಿಯೆ (Light reaction)

ಸೂರ್ಯನ ಬೆಳಕಿನ ಸಹಾಯದಿಂದ ನಡೆಯುವ ಈ ಪ್ರತಿಕ್ರಿಯೆಯು ಕ್ಲೋರೋಪ್ಲಾಸ್ಟಿನ ಗ್ರಾನ್ ಭಾಗದಲ್ಲಿ ನಡೆಯುತ್ತದೆ. ಈ ರಾಸಾಯನಿಕ ಕ್ರಿಯೆಯಲ್ಲಿ, ಬೆಳಕಿನ ಶಕ್ತಿಯನ್ನು ಉಪಯೋಗಿಸಿಕೊಂಡು ನೀರಿನ ಅಣುಗಳು ಹೃಡಾಕ್ಷರ್ (OH⁻) ಮತ್ತು ಹೈಡ್ರೋಜನ್ (H⁺) ಅಯಾನಗಳಾಗಿ ವಿಭಜನೆಯಾಗುತ್ತದೆ. ಈ ಹಂತದಲ್ಲಿ ಆಜಿಜನ್ ಬಿಡುಗಡೆಯಾಗುತ್ತದೆ. ಬೆಳಕಿನ ಶಕ್ತಿಯ ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಮತ್ತು ರಾಸಾಯನಿಕ ಶಕ್ತಿಯು ಎ.ಎ.ಎ. ರೂಪದಲ್ಲಿ ಬಿಡುಗಡೆಯಾಗುತ್ತದೆ.

ಬೆಳಕಿನ ಪ್ರತಿಕ್ರಿಯೆಯಲ್ಲಿ ಬಿಡುಗಡೆಯಾದ ರಾಸಾಯನಿಕ ಶಕ್ತಿಯ ಉಪಯೋಗವೇನು? ಈ ರಾಸಾಯನಿಕ ಶಕ್ತಿಯನ್ನು ಇರುಳು ಪ್ರತಿಕ್ರಿಯೆಯಲ್ಲಿ ಪಿಷ್ಟ ತಯಾರಿಸಲು ಬಳಸಲಾಗುತ್ತದೆ.

ಬೆಳಕನ್ನು ಅವಲಂಬಿಸಿದ ಪ್ರತಿಕ್ರಿಯೆ (Dark reaction)

ಬೆಳಕಿನ ಸಹಾಯವಿಲ್ಲದೇ ನಡೆಯುವ ಪ್ರತಿಕ್ರಿಯೆಯು ಕ್ಲೋರೋಪ್ಲಾಸ್ಟಿನ ಸ್ಟ್ರೋಮಾ ಭಾಗದಲ್ಲಿ ನಡೆಯುತ್ತದೆ. ಈ ಪ್ರತಿಕ್ರಿಯೆಯಲ್ಲಿ ರಾಸಾಯನಿಕ ಶಕ್ತಿಯ ಸಹಾಯದಿಂದ ಕಾರ್ಬನ್ ಡ್ಯೂಆಕ್ಸಿಡ್ ಪಿಷ್ಟವಾಗಿ ಅಪಕರ್ಷಿಸಲ್ಪಡುತ್ತದೆ.

ನೂಚನೆ : ಬೆಳಕಿನ ಸಹಾಯವಿಲ್ಲದೆ ನಡೆಯುವ ಪ್ರತಿಕ್ರಿಯೆಯು ಇರುಳಿನಲ್ಲಿ ನಡೆಯುತ್ತದೆ ಎಂಬ ತಪ್ಪು ನಂಬಿಕೆ ಕೆಲವರಲ್ಲಿ ಇದೆ.

ತಾಗ, ನೀವು ದ್ಯುತಿ ಸಂಶ್ಲೇಷಣೆಯ ಎರಡು ಹಂತಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಬಲ್ಲಿರಿ. ಸೂರ್ಯನಿಲ್ಲದೇ ಇದ್ದರೆ ಏನಾಗುತ್ತಿತ್ತು? ಸಸ್ಯಗಳಲ್ಲಿ ಕ್ಲೋರೋಪ್ಲಾಸ್ಟಿ ಇಲ್ಲದಿದ್ದರೆ ಏನಾಗುತ್ತಿತ್ತು? ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಮಣಿನಲ್ಲಿ ಇಲ್ಲದಿದ್ದರೆ ಏನಾಗುತ್ತಿತ್ತು?

ಮಣಿನಲ್ಲಿ ನೈಟ್ರೋಜನ್ ಅಂಶ ಕಡಿಮೆ ಇದ್ದಾಗ ಕೆಲವು ಸಸ್ಯಗಳು ನೈಟ್ರೋಜನನನ್ನು ಇತರ ಮೂಲದಿಂದ ಪಡೆದುಕೊಳ್ಳುತ್ತವೆ. ಇಲ್ಲಿ ಬೆಳಕಿನ ಸಸ್ಯಗಳು ಕೇಟಗಳನ್ನು ಹಿಡಿದು ಅವುಗಳಿಂದ ನೈಟ್ರೋಜನ್‌ಅನ್ನು ಹೀರಿಕೊಳ್ಳುತ್ತವೆ. ಇಂಥಹ ಸಸ್ಯಗಳನ್ನು ಕೀಟಾಹಾರಿ ಸಸ್ಯಗಳು (insectivorous plants) ಎನ್ನತ್ತೇವೆ. ಉದಾಹರಣೆ: ಡ್ರಾಸೆರಾ (ಇಬ್ಬನಿ ಗಿಡ), ನೆಪೆಂಥಿಸ್ (ಹೊಚಿಗಿಡ) ಇತ್ಯಾದಿ.



ಚಿತ್ರ 19.6 ನೆಪೆಂಫಿಸ್



ಚಿತ್ರ 19.7 ಡ್ರಾಸೆರಾ

ಅಲೋಂಡಿ: ಕಿಳಂಬಾಹಾಲಿ ಸಸ್ಯಗಳು ಬೆಳೆಯುವ ಪ್ರದೇಶದಲ್ಲಿ ಇತರ ಸಾಮಾನ್ಯ ಸಸ್ಯಗಳು ಬೆಳೆಯಲು ಸಾಧ್ಯವೇ?

ಮರಗಳ ಮೇಲೆ ಬೆಳೆಯುವ ಕೆಲವು ಸಸ್ಯಗಳನ್ನು ನೀವು ನೋಡಿರಬಹುದು. ಈ ಸಸ್ಯಗಳು ದ್ಯುತಿಸಂಶೋಷಣೆಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಆಸರ್ಗಾಗಿ ಪೋಷಕ ಮರವನ್ನು ಅವಲಂಬಿಸಿರುತ್ತವೆ. ಇಂತಹ ಸಸ್ಯಗಳನ್ನು ಅಪ್ಪಸಸ್ಯಗಳು (epiphytes) ಎನ್ನುತ್ತೇವೆ. ಉದಾ : ಆಕ್ರಿಡ್‌ಗಳು.



ಚಿತ್ರ 19.8 ಅಪ್ಪಸಸ್ಯ

ಅಲೋಂಡಿ : ಆಕ್ರಿಡ್‌ಗಳು ನೀರನ್ನು ಹೇಳಿ ಹೀಲಿಕೊಳ್ಳುತ್ತವೆ?

ಪರಪೋಷಣ :

ಪ್ರಾಣಿಗಳು ತಮ್ಮ ಆಹಾರವನ್ನು ತಾವೇ ತಯಾರಿಸುತ್ತವೆಯೇ? ಪ್ರಾಣಿಗಳಷ್ಟೇ ಅಲ್ಲ, ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರಗಳೂ ಕೂಡಾ ಆಹಾರ ತಯಾರಿಸಲಾರವು. ಇಂತಹ ಜೀವಿಗಳನ್ನು ಪರಪೋಷಕ(heterotrophs) ಗಳು ಎನ್ನುತ್ತೇವೆ. ಅವುಗಳಲ್ಲಿನ ಪೋಷಣಾ ಕ್ರಿಯೆಯನ್ನು ಪರಪೋಷಣ(heterotrophic nutrition) ಎನ್ನುತ್ತಾರೆ.

ನಿಮ್ಮ ಹಳ್ಳಿಯಲ್ಲಿ ನೀವು ಸಾವಯವ ಗೊಬ್ಬರ ರಾಶಿಯನ್ನು ನೋಡಿರಬಹುದು. ಸಾವಯವ ವಸ್ತುಗಳ ವಿಫರಣೆಯಿಂದ ದೊರೆಯವ ಸಾವಯವ ಗೊಬ್ಬರವು (compost) ಉತ್ತಮ ಪೋಷಕಾಂಶಗಳನ್ನು ಬೆಳೆಗಳಿಗೆ ಪೂರಕವಾಗಿ ಒದಗಿಸುತ್ತದೆ. ಈ ವಿಫರಣೆ ಹೇಗೆ ನಡೆಯುತ್ತದೆ? ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರಗಳಿಗೆ ಅಭಿನಂದನೆಗಳು ಸಲ್ಲಬೇಕು. ಏಕೆಂದರೆ, ಇವು ಸಾವಯವ ವಸ್ತುಗಳಿಂದ ಪೋಷಣೆಯನ್ನು ಪಡೆದುಕೊಳ್ಳುವುದರ ಮೂಲಕ ಅವುಗಳನ್ನು ವಿಫರಣೆಗೆ ಒಳಪಡಿಸುತ್ತವೆ. ಆದ್ದರಿಂದ ಬ್ಯಾಕ್ಟೆರಿಯಾ ಮತ್ತು ಶಿಲೀಂದ್ರಗಳನ್ನು ಕೊಳೆತಿನಿಗಳು(saprophytes) ಎನ್ನುತ್ತೇವೆ.

ಅಳೆಂಜಿಲ : ಕೊಳೆತಿನಿಗಳಲ್ಲಿದ್ದರೆ ಏನಾಗುತ್ತಿತ್ತು?

ಆಫ್ರಿಕೆರೆಂಟ್‌ರೋಗಳೆಲ್ಲ ಇಟ್ಟಿರುವ ಬ್ರೆಂಡ್‌ನ ಮೇಲೆ ಶಿಲೀಂದ್ರಗಳು ಬೆಳೆಯುತ್ತವೆಯೇ?

ನಿಮಗೆ, ಯಾವಾಗಲಾದರೂ ವ್ಯಾದ್ಯರು, ಹೊಟ್ಟೆ ಹುಳುವಿನ ನಿರೂಪಣೆಯನ್ನು ನೀಡಿದ್ದಾರೆಯೇ? ಈ ಹುಳುಗಳನ್ನು ಮಲದ ಮೂಲಕ ವಿಸರ್ಜಿಸುವುದನ್ನು ನೀವು ಕೇಳಿರಬಹುದು ಅಥವಾ ನೋಡಿರಬಹುದು. ಈ ಹುಳುಗಳು ಎಲ್ಲಿದ್ದವು? ಈ ಹುಳುಗಳು ಎಲ್ಲಿಂದ ಆಹಾರವನ್ನು ಪಡೆದುಕೊಳ್ಳುತ್ತವೆ? ಈ ಹುಳುಗಳಿಂದ ಪೋಷಕ ಜೀವಿಗಳಿಗೆ ಏನಾದರೂ ಉಪಯೋಗವಿದೆಯೇ?

ಈ ಹುಳುಗಳು ಸಣ್ಣ ಕರುಳಿನಲ್ಲಿರುತ್ತವೆ. ಇವು ಪೋಷಕ ಜೀವಿಯಿಂದ ಆಶ್ರಯ ಮತ್ತು ಆಹಾರವನ್ನು ಪಡೆಯುತ್ತವೆ. ಆದರೆ ಇವುಗಳಿಂದ ಮೋಷಕ ಜೀವಿಗಳಿಗೆ ಯಾವುದೇ ಉಪಯೋಗವಿಲ್ಲ. ಇಂತಹ ಹುಳುಗಳನ್ನು ಪರಾವಲಂಬಿಗಳು ಎನ್ನುತ್ತೇವೆ. ಅನೇಕ ಬಾರಿ ಈ ಹುಳುಗಳು ಮೋಷಕ ಜೀವಿಗಳಿಗೆ ಹಾನಿಯನ್ನು ಉಂಟುಮಾಡುವುದರಿಂದಯೋಂದಿಗೆ, ಪ್ರಾಣಾಪಾಯವನ್ನು ಕೂಡಾ ಉಂಟುಮಾಡಬಹುದು.

ತಂಡುಕೆಂಜಿಲ : ತಲೆಯಲ್ಲಿರುವ ಹೇನುಗಳು ಪರಾವಲಂಬಣಿಗಳಿಂದ? ಅವುಗಳ ತೊಂದರೆಯನ್ನು ನಾವು ಹೇಳೆ ಪರಿಹರಿಸಿಕೊಳ್ಳಬಹುದು?

ಎಲ್ಲಾ ಜೀವಿಗಳೂ ನಮ್ಮ ಶರೀರಗಳಲ್ಲ. ಪರಸ್ಪರ ಪ್ರಯೋಜನ ಪಡೆಯುವಂತಹ ಜೀವಿಗಳೂ ಇವೆ. ನಮ್ಮ ಕರುಳಿನಲ್ಲಿರುವ ಎಷ್ಟರೀಷಿಯಾ ಕೋಲ್*(Escherichia coli)* ಎಂಬ ಬ್ಯಾಕ್ಟೆರಿಯಾಗಳ ಬಗ್ಗೆ ನೀವು ಕೇಳಿರಬಹುದು. ಅವುಗಳು ನಮ್ಮ ಕರುಳಿನಲ್ಲಿರದಿದ್ದರೆ ಏನಾಗುತ್ತಿತ್ತು? ಆಗ ನಾವು ಪ್ರತಿನಿತ್ಯ ಜೀವಸತ್ಯ ಬಿ-ಕಾಂಪ್ಲೆಕ್ಸ್ ಮಾತ್ರೆ ಅಥವ ಇಂಜೆಕ್ಷನ್‌ನನ್ನು ತೆಗೆದುಕೊಳ್ಳಬೇಕಾಗುತ್ತಿತ್ತು. ಎಷ್ಟರೀಷಿಯಾ ಕೋಲ್ ಬ್ಯಾಕ್ಟೆರಿಯಾಗಳು ಆಶ್ರಯ ಮತ್ತು ಪೋಷಣೆಯನ್ನು ನಮ್ಮಿಂದ ಪಡೆದುಕೊಂಡು, ಅದಕ್ಕೆ ಪ್ರತಿಯಾಗಿ ನಮಗೆ ಅತಿ ಮುಖ್ಯವಾಗಿರುವ ಜೀವಸತ್ಯ ಬಿ-ಕಾಂಪ್ಲೆಕ್ಸ್ ನೀಡುತ್ತವೆ. ಈ ಸನ್ನಿಹಿತದಲ್ಲಿ ಮಾನವ ಮತ್ತು ಬ್ಯಾಕ್ಟೆರಿಯಾ ಇಬ್ಬರಿಗೂ ಪರಸ್ಪರ ಪ್ರಯೋಜನವಾಗುತ್ತದೆ. ಎಷ್ಟರೀಷಿಯಾ ಕೋಲ್ ಪೋಷಕ ಪಡೆಯುವ ವಿಧಾನವನ್ನು ಸಹಜೀವನ (mutualism) ಎನ್ನುತ್ತೇವೆ. ಇದನ್ನು ಕೂಡುಜೀವನ (symbiosis) ಎಂದೂ ಕರೆಯುತ್ತೇವೆ. ಸಹಜೀವನಕ್ಕೆ ಇತರೆ ಉದಾಹರಣೆಗಳಿಂದರೆ :

1. ದ್ವಿದಳ ಸಸ್ಯದ ಬೇರುಗಂಟುಗಳಲ್ಲಿರುವ ರೈಜೋಬಿಯಂ ಬ್ಯಾಕ್ಟೆರಿಯಾಗಳು.
2. ಜಾನುವಾರುಗಳ ಬೆನ್ನು ಮೇಲೆ ಕುಳಿತು ಕೀಟಗಳನ್ನು ಹೆಚ್ಚು ತಿನ್ನುವ ಪಕ್ಷಿಗಳು.



ಚಿತ್ರ 19.9(ಎ) ಬೇರುಗಂಟುಗಳಲ್ಲಿರುವ
ರೈಜೋಬಿಯಂ ಬ್ಯಾಕ್‌ರಿಯಾಗಳು



**ಉತ್ತರ.19.9 (ಬಿ) ಜಾನುವಾರಗಳ ಬೆನ್ನ ಮೇಲೆ
ಕೀಟ ಹೆಕ್ಕತಿರುವ ಕೊಕರೆ**

ಚಟುವಟಿಕೆ 19.3 : ಸಹಜೀವನಕ್ಕೆ ಇನ್ನಷ್ಟು ಉದಾಹರಣೆಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಿ.

ಪ್ರಾಣಿಗಳಲ್ಲಿ ಪೂರ್ವಾಷಣೆ

ಪ್ರಾಣಿಗಳು ಪರಪೋಷಕ ಜೀವಿಗಳೆಂದು ನಿರ್ಮಿಸಾಗಲೇ ತಿಳಿದಿದೆ. ಪ್ರಾಣಿಗಳಲ್ಲಿ ಕಂಡುಬರುವ ಪೋಷಣೆಯ ವಿಧವನ್ನು ಪ್ರಾಣಿ ಸಂಪೂರ್ಣ (holozoic) ಪೋಷಣೆ ಎನ್ನುತ್ತಾರೆ. ಪ್ರಾಣಿ ಸಂಪೂರ್ಣ ಪೋಷಣೆಯಲ್ಲಿ ಏದು ಹಂತಗಳಿವೆ.

- ```

graph TD
 A[ಸೇವನೆ] --> B[ಪಚನಕ್ತಿಯೆ]
 B --> C[ವಿಸಜನ]
 C --> D[ಹೀರಿಕೆ]
 D --> E[ಸ್ವಾಂಗಿಕರಣ]
 E --> F[ಎಸಜನ]

```

ಪ್ರಾಚೀಗಳು ಆಹಾರವನ್ನು ಒಳಗೆ ತೆಗೆದುಕೊಳ್ಳಲು ಪ್ರಕ್ರಿಯೆಗೆ ಸೇವನೆ ಎಂದು ಹೆಸರು. ಪ್ರಾಚೀಯ ದೇಹವನ್ನು ಸೇರಿದ ಆಹಾರವು ಸರಳ ಮತ್ತು ಉಪಯುಕ್ತ ರೂಪಕ್ಕೆ ಪರಿವರ್ತನೆಯಾಗಬೇಕು. ಇದು ಪಚನಕ್ರಿಯೆಯ ಮೂಲಕ ನಡೆಯುತ್ತದೆ. ಆಹಾರವು ಯಾಂತ್ರಿಕವಾಗಿ ಹಾಗೂ ರಾಸಾಯನಿಕವಾಗಿ ಪಚನಗೊಳ್ಳಲು ಅವಶ್ಯಕ. ಯಾಂತ್ರಿಕವಾಗಿ ಆಹಾರವು ಹಲ್ಲುಗಳ ಸಹಾಯದಿಂದ ಸಣ್ಣ ಸಣ್ಣ ಕಣಗಳಾಗಿ ಪರಿವರ್ತನೆಯಾಗುತ್ತದೆ. ರಾಸಾಯನಿಕವಾಗಿ ಕಿಣ್ಣಗಳ ಸಹಾಯದಿಂದ ಆಹಾರವು ಪಚನವಾಗುತ್ತದೆ. ಅಮೀಬಾದಂತಹ ಸರಳ ಜೀವಿಗಳಲ್ಲಿ ಪಚನವಾದ ಆಹಾರವು ನೇರವಾಗಿ ಕೋಶರಸವನ್ನು ಸೇರುತ್ತದೆ. ಉನ್ನತ ಜೀವಿಗಳಾದ ಮನುಷ್ಯರಲ್ಲಿ, ಜೀರ್ಣವಾದ ಆಹಾರವು ಹೀರಿಕೆಯಾಗಿ ಕೋಶಗಳು ಮತ್ತು ಅಂಗಾಂಶಗಳನ್ನು ರಕ್ತದ ಮೂಲಕ ತಲ್ಲಿಪುತ್ತದೆ ಈ ಶ್ರೀಯೆಯನ್ನು ಹೀರಿಕೆ ಎಂದು ಕರೆಯುತ್ತಾರೆ.


ಪಚನವಾದ ಈ ಆಹಾರಕೊಗಳನ್ನು ಕೋಶಗಳು ತೇವಿರಿಸಿಕೊಳ್ಳುತ್ತವೆ ಅಥವಾ ಉಪಯೋಗಿಸಿಕೊಳ್ಳುತ್ತವೆ. ಇದನ್ನು **ಸ್ಥಾಂಗಿಕರಣ** ಎನ್ನುವರು. ಪಚನವಾಗದ ಆಹಾರಕೊಗಳು ವಿಸಜಣನೆ ಎಂಬ ಕ್ಷೀಯೆಯ ಮೂಲಕ ದೇಹದಿಂದ ಹೊರಹಾಕಲ್ಪಿಸುತ್ತವೆ.

ಪ್ರಾಣಿಗಳಲ್ಲಿ ಅನೇಕ ವಿಧಗಳಿವೆಯೆಂದು ನೀವೀಗಾಗಲೇ ತಿಳಿದಿದ್ದೀರಿ. ಪೋಷಣ ಮತ್ತು ಪಚನಕ್ಕಿಂತೆ ಈ ಎಲ್ಲಾ ಜೀವಿಗಳಲ್ಲಾ ಒಂದೇ ರೀತಿ ಇರುತ್ತದೆಯೇ? ಅಮೀಬಾ, ಜಿರಳೆ ಮತ್ತು ಮಾನವನ ಉದಾಹರಣೆಗಳನ್ನು ತೆಗೆದುಕೊಂಡು ಇದನ್ನು ಪತ್ತೆ ಹಚ್ಚೋಣ.

### ಅಮೀಬಾದಲ್ಲಿ ಪೋಷಣ

ಅಮೀಬಾ ಏಕಕೋಶ ಜೀವಿಯೆಂದು ನಿಮಗೆ ತಿಳಿದಿದೆ. ಹಾಗಾಗಿ, ಎಲ್ಲಾ ಜೀವ ಕ್ಷೀಯೆಗಳೂ ಈ ಒಂದೇ ಜೀವಕೋಶದಲ್ಲಿ ನಡೆಯುತ್ತವೆ. ಬ್ಯಾಕ್ಟೆರಿಯಾ, ಡಯಾಟಮ್, ಏಕಕೋಶೀಯ ಶೈವಲ, ಮ್ಯೋಫೋಜೋವಾ (ಏಕಕೋಶ ಜೀವಿಗಳು) ಮತ್ತು ಪ್ರಾಣಿ ಪ್ರುವಕಗಳನ್ನು ಅಮೀಬಾ ಭಕ್ಕಿಸುತ್ತದೆ. ಹಾಗಾಗಿ ಅಮೀಬಾ **ಸರ್ವಭಕ್ಕಕ್ (omnivorous)** ಜೀವಿಯಾಗಿದೆ.

ಚಿತ್ರ 19.10ರಲ್ಲಿ ಮಿಥ್ಯಾಪಾದವು ಆಹಾರವನ್ನು ಸುತ್ತುವರೆದು ಕೋಶದ ಒಳಗೆ ತೆಗೆದುಕೊಳ್ಳುವುದನ್ನು ಗಮನಿಸಿ.




ಅಮೀಬಾದ ಒಳಹೊಕ್ಕೆ ಆಹಾರವು, ಆಹಾರ ರಸದಾನಿಯನ್ನು ಪ್ರವೇಶಿಸುತ್ತದೆ. ಇಲ್ಲಿ ಆಹಾರದ ಪಚನ ನಡೆಯುತ್ತದೆ. ಪಚನಕ್ಕೆ ಸಹಾಯಕವಾದ ಕಿಣ್ಣಗಳಾದ ಅಮೃತೀಸ್ ಮತ್ತು ಪ್ರೋಟೀಯೀಸ್ ಆಹಾರ ರಸದಾನಿಯಲ್ಲಿ ಸ್ವೇಚ್ಚಿಸಿದ್ದಾಗುತ್ತದೆ. ಅಮೃತೀಸ್ ಕಿಣ್ಣವು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಸರಳ ಶರ್ಕರಗಳನ್ನಾಗಿ ಪರಿವರ್ತಿಸುತ್ತದೆ. ಪ್ರೋಟೀಯೀಸ್ ಕಿಣ್ಣವು ಪ್ರೋಟೀನ್‌ಗಳನ್ನು ಅಮ್ಯೋಎ ಆಮ್ಲಗಳಾಗಿ ಪರಿವರ್ತಿಸುತ್ತದೆ. ಆಹಾರ ರಸದಾನಿಯಿಂದ ಪಚನವಾದ ಆಹಾರವು ಕೋಶರಸಕ್ಕೆ ವಿಸರಣಿಸಿದ್ದಾಗುತ್ತದೆ. ಕೋಶರಸವು ಇಡೀ ಜೀವಕೋಶದೊಳಗೆ ಪಸರಿಸುವುದರಿಂದ ಕೋಶದ ಎಲ್ಲಾ ಭಾಗಕ್ಕೂ ಪ್ರೋಟೆಕಾಂಶಗೆಳು ಲಭ್ಯವಾಗುತ್ತದೆ. ಪಚನವಾದ ಆಹಾರ ಕಣಗಳು ಅಮೀಬಾದ ಎಲ್ಲಾ ಜೀವಕ್ಕಿರೆಗಳಿಗೆ ಉಪಯೋಗವಾಗುತ್ತವೆ. ಪಚನವಾಗೆದ ಆಹಾರವು ಮಿಥ್ಯಾಪಾದದ ಮೂಲಕವೇ ವಿಸರ್ಜನೆಯಾಗುತ್ತದೆ.

### ಜರಳಿಯಲ್ಲಿ ಮೋಷಕ

ಜರಳಿಯ ಮನೆಯ ಅಡುಗೆಕೋಣೆ ಮತ್ತು ಉಗ್ರಾಣಗಳ ಕರ್ತಲ ಮೂಲೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿದು ಕಿಟಕಿ. ಅದು ಏನನ್ನು ತಿನ್ನುತ್ತದೆ? ತನ್ನ ಆಹಾರವನ್ನು ಹೇಗೆ ಗುರುತಿಸುತ್ತದೆ? ಅದು ರಬ್ಬರ್, ಕಾಗದ, ಬಟ್ಟೆ, ಹಸಿರು ಮೊಣಿಕಾಯಿಗಳಿಂತಹ ವಿವಿಧ ಬಗೆಯ ವಸ್ತುಗಳನ್ನು ತಿನ್ನುತ್ತದೆ. ಬಹುತೇಕ ಎಲ್ಲಾ ಬಗೆಯ ವಸ್ತುಗಳನ್ನು ತಿನ್ನುತ್ತದೆ ಎಂದೇ ಹೇಳಬಹುದು!

ಚಿತ್ರ 19.11ನು ಗಮನಿಸಿ. ನೀವು ಜರಳಿಯ ದೇಹದಲ್ಲಿ ಮೂರು ಮುಖ್ಯ ಭಾಗಗಳನ್ನು ಗುರುತಿಸಬಹುದು. ಅವು ತಲೆ, ಎದೆಯಭಾಗ ಮತ್ತು ಉದರ ಭಾಗ. ತಲೆಯ ಭಾಗದಲ್ಲಿರುವ ಕುಡಿಮೀಸೆಗಳನ್ನು ವೀಕ್ಷಿಸಿ. ಈ ಕುಡಿಮೀಸೆಗಳು ಆಹಾರವನ್ನು ಗೃಹಿಸಿ ಬಾಯಿಯ ಒಳಕ್ಕೆ ಅದನ್ನು ನೂಕಲು ಸಹಾಯ ಮಾಡುತ್ತವೆ. ಹಲ್ಲುಗಳಿಂತಹ ಮ್ಯಾಂಡಿಬಲ್‌ಗಳೆಂಬ (mandibles) ರಚನೆಗಳಿಂದ ಆಹಾರವು ಸಣ್ಣ ಕಣಗಳಾಗಿ ಪ್ರಾಣಿಯಾಗುತ್ತದೆ.




**ಕಂಡುಕೊಳ್ಳ :** ಆಹಾರವು ಪ್ರತಿಯಾಗಲು ಸಹಾಯಕವಾಗಿರುವ ಜರಳಿಯ ಬಾಯಿಯ ಒಳಗೆ ಭಾಗಗಳನ್ನು ತಿಳಿದುಕೊಳ್ಳಿ.

### ಚಟುವಟಿಕೆ 19.4

ಚಿಟ್ಟೆಯ ಆಹಾರಕ್ಕೆ ಪ್ರತಿಯಾಗಲು ಸಹಾಯಕವಾಗಿರುವ ಜರಳಿಯ ಬಾಯಿಯ ಒಳಗೆ ಭಾಗಗಳನ್ನು ತಿಳಿದುಕೊಳ್ಳಿ. ನಿಮ್ಮ ಸ್ನೇಹಿತರು ಮತ್ತು ಶಿಕ್ಷಕರೆಂದಿಗೆ ಚೆಚ್ಚಿ. ಜರಳಿಯ ಜೀವಾಣಂದವ್ಯಾಳವು ಅನ್ವನಾಳ ಮತ್ತು ಪಚನರ್ಬಂಧಿನಾಳನ್ನು ಹೊಂದಿದೆ. ಅನ್ವನಾಳವು ಮೂರು ಭಾಗಗಳನ್ನು ಒಳಗೊಂಡಿದೆ.

ಅಪ್ರಾಂತಿಕ ಮುಂಗರುಳು(Foregut), ಮಧ್ಯ ಕರುಳು(Midgut) ಮತ್ತು (Hindgut). ಇರಳೆಯ ಜೀವಾಂಗವು ನಿಖಲ ಭಾಗಗಳು ಮತ್ತು ಅಪ್ರಾಂತಿಕ ಕಾರ್ಯಗಳನ್ನು ಈ ಕೆಳಗಿನ ಹೊಲಷ್ಟಕದಲ್ಲಿಡೆ. ಅದನ್ನು ಅಭಾವ ಮಾಡಿ.



**ಚಿತ್ರ 19.12 ಜಿರಳೆಯ ಜೀವಾಂಗ ವ್ಯೂಹ**

| ಜೀವಾಂಗನಾಳದ ಭಾಗಗಳು   | ಕಾರ್ಯಗಳು                                                                                                                                                                                                                                                                                                                                                  |
|---------------------|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| ಮುಂಗರುಳು [Fore Gut] |                                                                                                                                                                                                                                                                                                                                                           |
| ಬಾಯಿ                | ಆಹಾರವು ಸ್ವಿಲ್ಪಣೆ ಕಣಗಳಾಗಿ ಪ್ರದಿಯಾಗುತ್ತದೆ. ಲಾಲಾರಸದ ಅಮೃತೇಸ್ - ಪಿಷ್ಪವನ್ನು ಮಾಲ್ಪೋಸ್ ಆಗಿ ಪರಿವರ್ತಿಸುತ್ತದೆ.                                                                                                                                                                                                                                                       |
| ಎ. ಅನ್ನನಾಳು         | ಆಹಾರ ಚಲಿಸಲು ಸಹಾಯಕ                                                                                                                                                                                                                                                                                                                                         |
| ಬಿ. ಕ್ರಾಪ್          | ಆಹಾರವು ಸ್ವಿಲ್ಪಣೆ ಸಮಯದವರೆಗೆ ಶೇಖರಣೆಯಾಗಿರುತ್ತದೆ                                                                                                                                                                                                                                                                                                              |
| ಸಿ. ಗಿಜಡ್           | ಆಹಾರವನ್ನು ಅರೆಯುವ ಕಾರ್ಯ ನಿರ್ವಹಿಸುತ್ತದೆ                                                                                                                                                                                                                                                                                                                     |
| ಮಧ್ಯಕರುಳು [Mid Gut] | ಆಹಾರ ಶೇಖರಣೆಯಾಗುತ್ತದೆ. ರಾಸಾಯನಿಕ ಪಚನಕ್ರಿಯೆಯ ತಾಣ. ಅಮೃತೇಸ್ - ಪಿಷ್ಪವನ್ನು ಮಾಲ್ಪೋಸ್ ಆಗಿ ಪರಿವರ್ತಿಸುತ್ತದೆ. ಮಾಲ್ಪೋಸ್ - ಮಾಲ್ಪೋಸ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಪ್ರೋಟೀನ್ಸ್ - ಪ್ರೋಟೀನ್ಸ್ ಗಳನ್ನು ಜೀಎಂಸಿಸಲು ಸಹಾಯ ಮಾಡುತ್ತದೆ. ಲ್ಯೋಪೇಸ್ ಕೆಳಿಂಗಳನ್ನು ಜೀಎಂಸಲು ಸಹಾಯಮಾಡುತ್ತದೆ. ಜೀಎಂವಾದ ಆಹಾರವು ಹೀರಿಕೆಯಾಗಿ ಸಂಗ್ರಹವಾಗುತ್ತದೆ. ದೇಹದ ಇತರ ಭಾಗಗಳಿಗೆ ಪಚನವಾದ ಆಹಾರವು ಸಾಗಣೆಯಾಗುತ್ತದೆ. |
| ಹಿಂಗರುಳು [Hindgut]  |                                                                                                                                                                                                                                                                                                                                                           |
| ಗುದನಾಳು             | ಜೀಎಂವಾಗದ ಆಹಾರದಿಂದ ನೀರು ಮರುಹಿರಿಕೆಯಾಗುತ್ತದೆ.                                                                                                                                                                                                                                                                                                                |
| ಗುದದ್ವಾರ            | ಜೀಎಂವಾಗದ ಆಹಾರವು ವಿಸರ್ಜನೆಯಾಗುತ್ತದೆ.                                                                                                                                                                                                                                                                                                                        |

**ಅಲೋಂಡಿಲ :** ಜಿರಳೆಗಳ ಹಿಂದರುಳಿನಲ್ಲಿ ನೀರು ಮರುಹಿಲಿಕೆ ಆಗುವ ಅವಶ್ಯಕತೆಯೇನು? ಉತ್ತರ ಹುಡುತ್ತಿರಿ.

### ಮಾನವನಲ್ಲಿ ಪೋಷಕ


ಈಗ ಮಾನವನ ಜೀಣಣನಾಳ (alimentary canal)ದಲ್ಲಿ ಪಚನಕ್ರಿಯೆ ಹೇಗೆ ನಡೆಯುತ್ತದೆ ಎಂದು ನೋಡೋಣ. ಜಿರಳೆಯ ಜೀಣಾಂಗವ್ಯಾಹಕ್ಕಿಂತಲೂ ಮಾನವನ ಜೀಣಾಂಗವ್ಯಾಹ ಸಂಕೀರ್ಣವಾಗಿದೆ.

### ಜೀಣಣನಾಳ

ಜೀಣಣನಾಳವು ಬಾಯಿ, ಗಂಟಲು, ಅನ್ನನಾಳ, ಉದರ, ಸಣ್ಣಕರುಳು, ದೊಡ್ಡಕರುಳು ಮತ್ತು ಸುದದ್ವಾರವನ್ನು ಒಳಗೊಂಡಿದೆ.

**ಯೋಂಡಿಲ :** ಮನುಷ್ಯನು ಸವಣಭಕ್ತಕ ಜೀವಿಯೇ? ಮನುಷ್ಯರು ಬೇಯಿಲಿದ ಆಹಾರವನ್ನು ಸೇವಿಸಲು ಏಕೆ ಖಚಿತಸ್ತಾರೆ? ಹಸಿ ಆಹಾರವನ್ನಷ್ಟೇ ಸೇವಿಸಿದರೆ ನಮಗೆನಾಗಬಹುದು?

ಬಾಯಿಯಲ್ಲಿರಿಸಿದ ಆಹಾರವು ಯಾಂತ್ರಿಕವಾಗಿ ಪಚನವಾಗುತ್ತದೆ. ನಾಲಿಗೆ ಹಾಗೂ ಹಲ್ಲಿನ ಸಹಾಯದಿಂದ ಆಹಾರವು ಜಗಿಯಲ್ಪಡುತ್ತದೆ. ಲಾಲಾರಸವು ಆಹಾರವನ್ನು ಮೆದುವಾಗಿಸುತ್ತದೆ. ಈ ಮೆದುವಾದ ಆಹಾರವನ್ನು ಬೋಲಸ್ (bolus) ಎನ್ನುತ್ತಾರೆ. ಲಾಲಾರಸದಲ್ಲಿರುವ ಅಮ್ಯುಲೇಸ್ ಕಿಣ್ಣವು ವಿಷ್ಪವನ್ನು ಮಾಲೋಸ್ ಆಗಿ ಪರಿವರ್ತಿಸುತ್ತದೆ.



### ಚಂಪವಟಕೆ 19.5


ಸ್ವಲ್ಪ ಅವಲಕ್ಷಿಯನ್ನು ಹತ್ತು ನಿಮಿಷಗಳ ಕಾಲ ಬಾಯಿಯಲ್ಲಿ ನುರಿಸಿ. ನಂತರ ಯಾವ ರೂಜಿ ಸಿಗುತ್ತದೆ? ಏಕೆ? ಮನೆಯಲ್ಲಿ ಪ್ರಯತ್ನಿಸಿ.

ಆಹಾರವನ್ನು ನುಂಗಿದಾಗ ಬೋಲಸ್ ಗಂಟಲನ್ನು ಪ್ರವೇಶಿಸುತ್ತದೆ. ಗಾಳಿ ಮತ್ತು ಆಹಾರ ಇವೆರಡೂ ಹಾದುಹೋಗಲು ಇರುವ ಏಕಮಾತ್ರ ಮಾರ್ಗ ಗಂಟಲು. ಬೋಲಸ್ ನಂತರ ಅನ್ನನಾಳವನ್ನು ಪ್ರವೇಶಿಸುತ್ತದೆ. ಎಪಿಗ್ಲಾಟಿಸ್ (epiglottis) ಎಂಬ ಅಂಗಾಂಶವು ಬೋಲಸ್ ಶ್ವಾಸನಾಳವನ್ನು ಪ್ರವೇಶಿಸುವುದನ್ನು ತಡೆಯುತ್ತದೆ.

**ಯೋಜನೆ :** ಆಹಾರವು ಆಕ್ಟ್ಯೂಕಾರಿ ಶ್ವಾಸನಾಳವನ್ನು ಪ್ರವೇಶಿಸಿದರೆ ಏನಾಗುತ್ತದೆ? ನಮಗೆ ಒಕ್ಕಜ್ಞಕೆ ಏಕೆ ಬರುತ್ತದೆ?

ಅನ್ನನಾಳದ ಗೋಡೆಯಲ್ಲಿರುವ ಸ್ವಾಯುಗಳ ಸಂಪುಜನ ಮತ್ತು ವಿಕಸನಗಳಿಂದ ಪರಿಸ್ಥಾಲೋಸಿಸ್ (peristalsis) ಉಂಟಾದ ಚಲನೆಗಳು ಬೋಲಸ್‌ನ್ನು ಜರರಕ್ಕೆ ಸೇರಿಸುತ್ತದೆ.

**ಯೋಜನೆ :** ಅನ್ನನಾಳವು ಪಚನ ತ್ರಿಯೆಯಲ್ಲಿ ಯಾವುದೇ ಮಹತ್ವರ ಪಾತ್ರವನ್ನು ನಿರ್ವಹಿಸುವುದಿಲ್ಲ. ಏಕೆ?



ಚಿತ್ರ 19.14 ಪರಿಕ್ರಮಣ ಚಲನೆ

### ಪಿಷ್ಟದ ಮೇಲೆ ಲಾಲಾರಸದ ಕಾರ್ಯವನ್ನು ತೋರಿಸುವ ಪ್ರಯೋಜ

- 1mL ನಷ್ಟ ಪಿಷ್ಟ (ಗಂಜಿ)ವನ್ನು ಎರಡು ಪ್ರನಾಳದಲ್ಲಿ ತೆಗೆದುಕೊಳ್ಳಿ. ಇ ಮತ್ತು ಬಿ ಎಂದು ಗುರುತಿಸಿಕೊಳ್ಳಿ.
- 1mL ನಷ್ಟ ಲಾಲಾರಸವನ್ನು ಪ್ರನಾಳ ಎ ಗ ಸೇರಿಸಿ.

- ಎರಡೂ ಪ್ರಾಳಗಳನ್ನು ಅಲುಗಾಡಿಸದೆ ಅರ್ಥಗಂಟೆ ಇಡಿ.
- ಕೆಲವು ಹನಿಗಳಷ್ಟು ಅಯೋಡಿನ್ ದ್ರಾವಣವನ್ನು ಎರಡೂ ಪ್ರಾಳದೊಳಗೆ ಹಾಕಿರಿ.

ವಿನನ್ನು ಗಮನಿಸಿದಿರಿ? ನಿಮ್ಮ ತೀವ್ರಾನವೇನು? ಯಾವ ಪ್ರಾಳದಲ್ಲಿನ ದ್ರಾವಣವು ಅಯೋಡಿನ್‌ನೊಂದಿಗೆ ವರ್ತಿಸಿತು?

ಅವಲಕ್ಷಿಯನ್ನು ನುರಿಸಿದ ನಂತರ ಸಿಹಿಯಾಗಲು ಇದೇ ಕಾರಣ. ಈಗ ಎರಡು ಚಟುವಟಿಕೆಗಳಿಗಿರುವ ಸಂಬಂಧವನ್ನು ಗುರುತಿಸಿ.

ಚೋಲಸ್ ಜರರದಲ್ಲಿ ಸ್ವಲ್ಪ ಸಮಯ ಶೇಖರಣೆಯಾಗಿರುತ್ತದೆ. ಜರರವು ಜರರ ರಸವನ್ನು ಸ್ವೀಕುತ್ತದೆ. ಜರರ ರಸವು ಹೈಡ್ರೋಕ್ಸೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಹೈಡ್ರೋಕ್ಸೋಲಿಕ್ ಆಮ್ಲವು ಆಹಾರ ಮತ್ತು ನೀರಿನ ಮೂಲಕ ಜರರವನ್ನು ಪ್ರವೇಶಿಸಿರಬಹುದಾದ ಸೂಕ್ಷ್ಮಾಣಿ ಜೀವಿಗಳನ್ನು ನಾಶಪಡಿಸುತ್ತದೆ. ಅಧಿಕ ಪ್ರಮಾಣದಲ್ಲಿ ಆಮ್ಲ ಸ್ವೀಕೆಯಾದರೆ ವಿನಾಗಬಹುದು? ಈ ಆಮ್ಲದಿಂದ ಬೇರೇನಾದರೂ ಉಪಯೋಗವಿದೆಯೇ? ಜರರದಲ್ಲಿ ಪಚನಕ್ಕೆ ಸಹಾಯಕವಾಗಿರುವ ಪೆಸ್ಟಿನ್ ಹಾಗೂ ರೆನಿನ್ ಎಂಬ ಕಿಣ್ಣಗಳೂ ಸ್ವೀಕೆಯಾಗುತ್ತವೆ. ಪೆಸ್ಟಿನ್ ಆಹಾರದಲ್ಲಿರುವ ಪ್ರೋಟೀನ್‌ಗಳನ್ನು ಪಾಲಿಪೆಪ್ಟಿಡ್‌ಗಳಾಗಿ ಪರಿವರ್ತಿಸುತ್ತದೆ. ರೆನಿನ್ ಹಾಲಿನಲ್ಲಿ ಕರಗಿರುವ ಪ್ರೋಟೀನ್‌ಗಳನ್ನು ಕರಗದ ಮೊಸರನ್ನಾಗಿಸುತ್ತದೆ. ಈ ಹಂತದಲ್ಲಿ, ಜರರದಲ್ಲಿರುವ ಚೋಲಸ್ ಗಟ್ಟಿ ಗಂಜಿ ರೂಪಕ್ಕೆ ಬದಲಾಗುತ್ತದೆ. ಇದನ್ನು ಕೈಮ್ (chyme) ಎಂದು ಕರೆಯುತ್ತಾರೆ.

ಫಿತ್ರಸ್, ಮೇದೋಜೀರಕ ರಸ ಮತ್ತು ಕರುಳಿನ ರಸಗಳು ಕೈಮ್ ಅನ್ನು ಪಚನಕ್ರಿಯೆಗೆ ಒಳಪಡಿಸುತ್ತವೆ. ಫಿತ್ರಸವು ಯುಕ್ತಿನಿಂದ ಸ್ವೀಸಲ್ಪಟ್ಟಿ ಪಿತ್ರಕೋಶದಲ್ಲಿ ಶೇಖರಣೆಯಾಗಿರುತ್ತದೆ. ಮೇದೋಜೀರಕ ರಸವು ಮೇದೋಜೀರಕ ಗ್ರಂಥಿಯಲ್ಲಿ ಸ್ವೀಸಲ್ಪಟ್ಟರೆ, ಕರುಳಿನ ರಸವು ಸಣ್ಣಕರುಳಿನಲ್ಲಿ ಸ್ವೀಸಲ್ಪಡುತ್ತದೆ. ಫಿತ್ರಸವು ಕೊಬ್ಬನ್ನು ಎಮಲ್ಸಿಫಿಕೇಶನ್ (emulsification)ದ ಮೂಲಕ ಸಣ್ಣಕಣಾಗಳನ್ನಾಗಿ ವಿಭజಿಸುತ್ತದೆ. ಮೇದೋಜೀರಕ ರಸವು ಅಮೃಲೇಸ್, ಪ್ರೋಟಿಯೇಸ್ ಮತ್ತು ಲೈಪೇಸ್ ಕಿಣ್ಣಗಳನ್ನು ಹೊಂದಿರುತ್ತದೆ. ಅಮೃಲೇಸ್ ಪಿಷ್ಟವನ್ನು ಮಾಲ್ಪೋಸನನ್ನಾಗಿ ಪರಿವರ್ತಿಸುತ್ತದೆ, ಪ್ರೋಟಿಯೇಸ್ ಪಾಲಿಪೆಪ್ಟಿಡ್‌ಗಳನ್ನು ಜಿಕ್ಕೆ ಪೆಪ್ಪೆಡ್‌ಗಳಾಗಿ ತುಂಡರಿಸುತ್ತದೆ, ಲೈಪೇಸ್ ಸಂಕೀರ್ಣ ಕೊಬ್ಬನ್ನು ಸರಳ ಕೊಬ್ಬನ್ನಾಗಿಸುತ್ತದೆ. ಕರುಳಿನ ರಸವು ಮಾಲ್ಪೇಸ್, ಸುಕ್ರೇಸ್, ಲ್ಯಾಕ್ರೇಸ್, ಪೆಪ್ಪೆಡೇಸ್ ಮತ್ತು ಲೈಪೇಸ್ ಕಿಣ್ಣಗಳನ್ನು ಹೊಂದಿದೆ. ಮಾಲ್ಪೇಸ್ ಮಾಲ್ಪೋಸನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಸುಕ್ರೇಸ್ ಸುಕ್ರೋಸ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಲ್ಯಾಕ್ರೇಸ್ ಹಾಲಿನಲ್ಲಿರುವ ಲ್ಯಾಕ್ರೋಸನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ. ಪೆಪ್ಪೆಡೇಸ್ ಕಿಣ್ಣವು ಪೆಪ್ಪೆಡ್‌ಗಳನ್ನು ಅಮೃನೋ ಆಮ್ಲಗಳನ್ನಾಗಿ ಪರಿವರ್ತಿಸುತ್ತದೆ. ಜೀಣವಾದ ಆಹಾರಕಣಗಳ ಹೀರಿಕೆಯ ಸಣ್ಣಕರುಳಿನಲ್ಲಿರುವ ಬೆರಳಿನಂತಹ ರಚನೆಗಳಾದ ವಿಲ್ಲಿ (villi)ಗಳ ಮೂಲಕ ಆಗುತ್ತದೆ. ಪಚನವಾದ ಈ ಆಹಾರ ಕಣಗಳು ಪರಿಚಲನಾಂಗದ ಸಹಾಯದಿಂದ ದೇಹದ ಎಲ್ಲಾ ಭಾಗಕ್ಕೂ ಪರಿಚಲನೆಯಾಗುತ್ತದೆ. ಪರಿಚಲನಾಂಗವೂಹದ ಬಗ್ಗೆ ಮುಂದಿನ ತರಗತಿಗಳಲ್ಲಿ ನೀವು ಕಲಿಯಲಿದ್ದೀರಿ.

ಪಚನವಾದ ಆಹಾರವು ದೊಡ್ಡ ಕರುಳನ್ನು ಸೇರುತ್ತದೆ. ಮಲದಲ್ಲಿರುವ ನೀರು ದೊಡ್ಡ ಕರುಳನಲ್ಲಿ ಮರುಹಿಂಸಿಕೆಯಾಗಿ, ಗುದದ್ವಾರದ ಮೂಲಕ ಮಲ ವಿಸರ್ಜನೆಯಾಗುತ್ತದೆ.

**ಎಮಲ್ಸಿಫಿಕೇಶನ್** – ಕೊಬ್ಬನ ದೊಡ್ಡಕಣಗಳನ್ನು ಸಣ್ಣಕಣಗಳಾಗಿ ವಿಭಜಿಸುವ ತ್ರಿಯಿ.

**ಕಂಡು ಹೊಳ್ಳುವುದು :** ಒಬ್ಬ ವ್ಯಕ್ತಿಯು ಸಿಜ್ಜು ಮತ್ತು ಬಗರ್ ದಳಿಂತಹ ಕಟ್ಟಿನೆಂಬ ಹೋಂಫ್ರೆಕಾಂಶವಿರುವ ಆಹಾರ (junk food) ವನ್ನು ತಿಂದಾಗ ಮಲವಿನಿಜಣನಲು ಕಷ್ಟಪಡುತ್ತಾನೆ. ಈ ನಮಸ್ಕೇರಿಯಿಂದ ಹೊರಬರಲು ಅವನಿಗೆ ನಿಂವ ಯಾವ ಸಲಹೆಗಳನ್ನು ನಿಂಡುತ್ತೀಲಿ? ಪಚನಕ್ಕೆ ಸಂಬಂಧಿಸಿದಂತೆ ಇತರೆ ರೋಗಗಳನ್ನು ಪಟ್ಟಿ ಮಾಡಿ. ಹಾಗೆಯೇ ಈ ರೋಗಗಳಿಂದ ಮುಕ್ತರಾಗಲು ಸೂಕ್ತ ಜಿಕ್ಕೆಗಳನ್ನು ಸೂಚಿಸಿ.

**ಸಂಜನ :** ನಿಮ್ಮ ವಿಜ್ಞಾನ ಪಠ್ಯ ಪ್ರಸ್ತುತದಲ್ಲಿ ಆಹಾರದ ಬಗ್ಗೆ ಇರುವ 18ನೇ ಅಧ್ಯಾಯವನ್ನು ಪರಾಮರ್ಶಿಸಿ. ಈ ನಮಸ್ಕೇರಿಗೆ ತೆಲವು ಪರಿಹಾರಗಳು ಮತ್ತು ನಿವಾರಣೆ ಮಾರ್ಗದರ್ಶಕ ತೋಜಬಹುದು.

### ಪಟ್ಟಿ 19.2 ಕೆಳಗಿನ ಕೋಷ್ಟಕ ಗಮನಿಸುವ ಮೂಲಕ ಮಾನವರ ಜೀವಕ್ರಿಯೆಯನ್ನು ತಿಳಿಯಿರಿ.

| ಕ್ರ. ಸಂ | ಜೀವನಾಳದ ಭಾಗಗಳು              | ಗ್ರಂಥಿಗಳು ಮತ್ತು ಸ್ವಿಕೆಯಾಗುವ ರಸಗಳು                   | ಸ್ವಿಕೆಯಾದ ಕಿಣ್ಣಗಳು ಮತ್ತು ಕಿಣ್ಣಗಳ ಕಾರಣಗಳು                                                                                                                                                                                                                                                                                      |
|---------|-----------------------------|-----------------------------------------------------|-------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| 1.      | ಬಾಯಿ                        | ಲಾಲಾರಸ ಗ್ರಂಥಿ                                       | ಲಾಲಾರಸದ ಅಮ್ಯೆಲೇಸ್ – ಪಿಷ್ಪವನ್ನು ಮಾಲ್ಯೋಸ್ ಆಗಿ ಪರಿವರ್ತಿಸುತ್ತದೆ.                                                                                                                                                                                                                                                                  |
| 2.      | ಅನ್ನನಾಳ                     | ಲಾಲಾರಸ                                              | ಕಿಣ್ಣಗಳಿಲ್ಲ. ಪೆರಿಸಾಲಿಸ್ ಚಲನೆಗಳು, ಆಹಾರವನ್ನು ಜರರಕೋಶಕ್ಕೆ ತಳ್ಳುತ್ತವೆ.                                                                                                                                                                                                                                                             |
| 3.      | ಜರರ                         | ಜರರ ಗ್ರಂಥಿಗಳು-ಜರರಸ                                  | <b>i. ಪೆಸಿನ್ (pepsin)</b><br>ಆಹಾರದಲ್ಲಿರುವ ಪ್ರೋಟೀನ್‌ಗಳನ್ನು ಪಾಲಿಪೆಪ್ಪ್ಯೂಡ್‌ಗಳಾಗಿ ಪರಿವರ್ತಿಸುತ್ತದೆ.<br><b>ii. ರೆನ್ನಿನ್ (rennin)</b><br>ಹಾಲಿನಲ್ಲಿ ಕರಗಿರುವ ಪ್ರೋಟೀನ್‌ಗಳನ್ನು ಕರಗಲಾಗದ ಮೊಸರನ್ನಾಗಿಸುತ್ತದೆ.<br><b>iii. ಹೃಡ್ಯೋಕ್ಲೋರಿಕ್ ಆಮ್ಲ (HCl)</b><br>ಇದು ಸೂಕ್ತಜೀವಿಗಳನ್ನು ಕೊಲ್ಲುತ್ತದೆ ಮತ್ತು ಪೆಸಿನ್ ಕಿಣ್ಣಕ್ಕೆ ಆಮ್ಲೀಯ ಮಾಡ್ಯಮ ಒದಗಿಸುತ್ತದೆ. |
| 4.      | ಸಣ್ಣಕರುಳಿನ ಮೇಲಾಗ (duodenum) | ಪಿತ್ತರಕೋಶ – ಪಿತ್ತರಸ<br>ಮೇದೋಜೀರಕ ಗ್ರಂಥಿ- ಮೇದೋಜೀರಕ ರಸ | ಪಿತ್ತರಸದಲ್ಲಿ ಯಾವುದೇ ಕಿಣ್ಣಗಳಿರುವುದಿಲ್ಲ. ಇದು ಕೊಬ್ಬನ್ನು ಸಣ್ಣ ಕೊಬ್ಬನ ಕಣಗಳಾಗಿ ವಿಭజಿಸುತ್ತದೆ.<br>1) ಮೇದೋಜೀರಕ ಅಮ್ಯೆಲೇಸ್ ಪಿಷ್ಪವನ್ನು ಮಾಲ್ಯೋಸ್ ಆಗಿ ಪರಿವರ್ತಿಸುತ್ತದೆ.<br>2) ಲ್ಯೇಪೇಸ್ ಕೊಬ್ಬನಂಶವನ್ನು ಕೊಬ್ಬನ ಆಮ್ಲ ಮತ್ತು ಗ್ಲೂಸರಾಲ್‌ಗಳಾಗಿ ಪರಿವರ್ತಿಸುತ್ತದೆ.<br>3) ಟ್ರಿಪ್ಸಿನ್ ಮೇದೋಜೀನ್‌ಗಳನ್ನು ಪಾಲಿಪೆಪ್ಪ್ಯೂಡ್‌ಗಳಾಗಿ ಪರಿವರ್ತಿಸುತ್ತದೆ.               |

|    |                                          |           |                                                                                                                                                                                                                                                                                                                                                    |
|----|------------------------------------------|-----------|----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| 5. | ಸಣ್ಣಕರುಳಿನ ಕೆಳಭಾಗ (ಜೆಜುನಮ್ ಮತ್ತು ಇಲಿಯಮ್) | ಕರುಳಿನ ರಸ | <p><b>1. ಮಾಲ್ಪೀಸ್</b> ಮಾಲ್ಪೀಸ್ ಅನ್ನ ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ.</p> <p><b>2. ಸುಕ್ರೇಸ್</b>—ಸುಕ್ರೋಸ್ ಅನ್ನ ಗ್ಲೂಕೋಸ್ ಮತ್ತು ಫ್ರೆಕ್ಲೋಸ್ ಆಗಿ ಪರಿವರ್ತಿಸುತ್ತದೆ.</p> <p><b>3. ಲ್ಯಾಕ್ಟೇಸ್</b>—ಹಾಲಿನಲ್ಲಿರುವ ಲ್ಯಾಕ್ಟೇಸ್ ಅನ್ನ ಗ್ಲೂಕೋಸ್ ಮತ್ತು ಗ್ಯಾಲಕೋಸ್ ಆಗಿ ಪರಿವರ್ತಿಸುತ್ತದೆ.</p> <p><b>4. ಪೆಪ್ಟೇಡ್ಸ್</b>—ಪೆಪ್ಟೇಡ್ ಗಳನ್ನು ಅಮ್ಯುನೋ ಆಮ್ಲಗಳಾಗಿ ಪರಿವರ್ತಿಸುತ್ತದೆ.</p> |
| 6. | ದೊಡ್ಡಕರುಳು (Colon)                       |           | ಜೀರ್ಣವಾಗದ ಆಹಾರದಿಂದ ನೀರು ಮತ್ತು ಲವಣಗಳನ್ನು ಹಿಡಿಕೊಳ್ಳುತ್ತದೆ.                                                                                                                                                                                                                                                                                           |
| 7. | ಗುದನಾಳ (Rectum)                          |           | ಜೀರ್ಣವಾಗದ ಆಹಾರದ ತಾತ್ಕಾಲಿಕ ಸಂಗ್ರಹಣೆ.                                                                                                                                                                                                                                                                                                                |
| 8. | ಗುದಧ್ವಾರ (Anus)                          |           | ಜೀರ್ಣವಾಗದ ಆಹಾರದ ವಿಸರ್ಜನೆ.                                                                                                                                                                                                                                                                                                                          |

### ಉಸಿರಾಟ

ಕೆಲಸ ಮಾಡಲು ಶಕ್ತಿಯ ಅವಶ್ಯಕತೆ ಇದೆ ಎಂಬುದು ನಿಮಗೇಗಾಗಲೇ ತಿಳಿದಿದೆ. ನಮಗೆ ಶಕ್ತಿ ಎಲ್ಲಿಂದ ಲಭಿಸುತ್ತದೆ? ಯಾವ ರೂಪದಲ್ಲಿ ಶಕ್ತಿ ಇರುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಈ ಕೆಳಕಂಡ ಉದಾಹರಣೆ ಸಹಾಯಕವಾಗಿದೆ.


400 ಮೀಟರ್ ಓಟದ ನಂತರ ಒಟ್ಟು ಓಟದ ಪಟ್ಟಿಗೆ ಸುಸ್ಥಾಗಿದೆ. ಆಕೆ/ಆತನಿಗೆ 1 ಅಧವಾ 2 ಚಮಚದಪ್ಪು ಗ್ಲೂಕೋಸ್ ಪ್ರಡಿಯನ್ನು ತಿನ್ನಲು ನೀಡಲಾಗಿದೆ. ಇದನ್ನು ತಿಂದ ನಂತರ ಆಕೆ/ಆತನಿಗೆ ಸ್ಟಾರ್ಟ್ ಶಕ್ತಿ ಮರುಕಳಿಸುತ್ತದೆ. ಇದರಿಂದಾಗಿ, ಗ್ಲೂಕೋಸ್‌ನಿಂದ ಶಕ್ತಿ ಬಿಡುಗಡೆಯಾಗಿದೆ ಎಂಬುದು ತಿಳಿಯುತ್ತದೆ. ಈಗಾಗಲೇ ನೀವು ತಿಳಿದಿರುವಂತೆ ಪಚನಕ್ರಿಯೆಯ ಮೂಲಕ ಸಂಕೀರ್ಣ ಕಾರ್ಬೋಷೈಕ್ರೋಗಳು ಗ್ಲೂಕೋಸ್‌ನ ರೂಪಕ್ಕೆ ಪರಿವರ್ತನೆಯಾಗುತ್ತವೆ. ಗ್ಲೂಕೋಸ್ ಜೀವಕೋಶವನ್ನು ಪ್ರವೇಶಿಸಿದ ನಂತರ ಆಕ್ಸಿಜನ್‌ನೊಂದಿಗೆ ಪ್ರತಿಕ್ರಿಯಿಸಿ ಶಕ್ತಿ ಬಿಡುಗಡೆಯಾಗುತ್ತದೆ. ಈ ಕ್ರಿಯೆಯನ್ನು ಉಸಿರಾಟ ಎಂದು ಕರೆಯುತ್ತಾರೆ.

ದ್ವಾರಿಸಂಶ್ಲೇಷಣಾ ಕ್ರಿಯೆಯಂತೆಯೇ ಉಸಿರಾಟವೂ ಕೂಡಾ ಒಂದು ರಾಸಾಯನಿಕ ಕ್ರಿಯೆ. ಆಹಾರದಿಂದ ಶಕ್ತಿಯ ಬಿಡುಗಡೆಯು ಆಕ್ಸಿಜನ್‌ನ ಬಳಕೆಯಿಂದಾದರೂ ಆಗಬಹುದು ಅಧವಾ ಆಕ್ಸಿಜನ್‌ನ ಸಹಾಯವಿಲ್ಲದೆಯೂ ಆಗಬಹುದು. ಶಕ್ತಿಯ ಬಿಡುಗಡೆಗೆ ಆಕ್ಸಿಜನ್ ಬಳಕೆಯಾದರೆ ಅಂಥ ಉಸಿರಾಟವನ್ನು ಆಕ್ಸಿಜನ್‌ಸಹಿತ (Aerobic) ಉಸಿರಾಟ ಎನ್ನುತ್ತಾರೆ. ಇಲ್ಲವಾದಲ್ಲಿ ಅದನ್ನು ಆಕ್ಸಿಜನ್ ರಹಿತ (Anaerobic) ಉಸಿರಾಟ ಎನ್ನುತ್ತಾರೆ. ಇವುಗಳನ್ನು ಈ ಕೆಳಗಿನ ಸಮೀಕರಣಗಳ ಸಹಾಯದಿಂದ ವ್ಯಕ್ತಪಡಿಸಬಹುದು.

### ಆಕ್ಸಿಜನ್ ಸಹಿತ ಉಸಿರಾಟ



### ಆಕ್ಸಿಜನ್ ರಹಿತ ಉಸಿರಾಟ




### ಚಟುವಟಿಕೆ 19.6

ಮೇಲನ್ ನಮಿಲಕರಣದಲ್ಲಿನ್ನು ಗಮನಿಸಿ. ಆಕ್ಸಿಜನ್ ಸಹಿತ ಮತ್ತು ಇತ್ತಿಜನ್ ರಹಿತ ಉಸಿರಾಟಗಳಿಗೆ ಇವು ವ್ಯಾತಾಪನಗಳನ್ನು ಬರೆಯಲಿ.

**ಕಂಡುಕೊಳ್ಳಿ:** ಪ್ರೋಕ್ರಾಲಿಯೋಫೋಗಳಲ್ಲಿ ಮುಖೋಕಾಂಡಿಯ ಇರುವುದಿಲ್ಲ. ಅದರೂ ಅವುಗಳಲ್ಲಿ ಶಕ್ತಿ ಹೇಗೆ ಇಡುತಡೆಯಾಗುತ್ತದೆ?

ಅಮೀಬಾ, ಜಿರಳೆ ಮತ್ತು ಮನುಷ್ಯರಲ್ಲಿ ಉಸಿರಾಟ ಅಮೀಬಾದಲ್ಲಿ ದೇಹದ ಮೇಲ್ಮೈನಿಂದ ವಿಸರಣೆ ಕ್ರಿಯೆಯ ಮೂಲಕ ಉಸಿರಾಟ ನಡೆಯುತ್ತದೆ. ಜಿರಳೆ ಸಂಕೀರ್ಣ ಜೀವಿಯಾಗಿದ್ದ ಪ್ರತ್ಯೇಕ ಶ್ವಾಸಾಂಗವ್ಯಾಹ (tracheal system)ವನ್ನು ಹೊಂದಿದೆ. ಜಿರಳೆಯ ಶ್ವಾಸಾಂಗವ್ಯಾಹವು ಈ ಭಾಗಗಳನ್ನು ಒಳಗೊಂಡಿದೆ.

### ಎ. ಶ್ವಾಸರಂಧ್ರಗಳು (spiracles)



ಬಿ. ಶ್ವಾಸನಾಳ (trachea)

ಸಿ. ಶ್ವಾಸನಾಳದ ಕವಲುಗಳು (tracheoles)


ಜಿರಳೆಗಳಲ್ಲಿರುವ ಶ್ವಾಸಾಂಗ ರಂಧ್ರಗಳನ್ನು ಸ್ಪೃಹಕಲೋಗಳು ಎನ್ನುವರು. ಜಿರಳೆಗಳಲ್ಲಿ 10 ಜೊತೆ ಸ್ಪೃಹಕಲೋಗಳು ಇರುತ್ತವೆ. ಹತ್ತು ಜೊತೆ ಸ್ಪೃಹಕಲೋಗಳಲ್ಲಿ ಏರಡು ಜೊತೆ ಸ್ಪೃಹಕಲೋಗಳು ಎದೆಯ ಭಾಗದಲ್ಲಿದ್ದರೆ, ಉಳಿದ 8 ಜೊತೆ ಸ್ಪೃಹಕಲೋಗಳು ಉದರ ಭಾಗದಲ್ಲಿವೆ. ವಿಸರಣೆಯ ಮೂಲಕ ಸ್ಪೃಹಕಲೋಗಳು ಹೀರಿರುವ ಆಕ್ಸಿಜನ್ ಅನ್ನು ಕೊಳ್ಳಬೇಕಾಗಿರುವ ಶ್ವಾಸನಾಳ ಮತ್ತು ಅದರ ಕವಲುಗಳು ದೇಹದ ಎಲ್ಲಾ ಭಾಗಕ್ಕೂ ಸರಬರಾಬು ಮಾಡುತ್ತವೆ. ಜೀವಕೋಶಗಳು ಆಕ್ಸಿಜನ್ ಅನ್ನು ವಿಸರಣೆಯ ಮೂಲಕ ಹೀರಿಕೊಂಡು ಶ್ವಾಸನಾಳದ ಕವಲುಗಳಿಗೆ ಕಾರ್ಬನ್ ಡೈಆಕ್ಸಿಡ್ ಅನ್ನು ಹಿಂದಿರುಗಿಸುತ್ತವೆ. ಜಿರಳೆಯ ರಕ್ತವು (haemolymph) ಜೀವಕೋಶಗಳ ನಡುವೆ ಅನಿಲಗಳ ವಿನಿಮಯ ಮಾಡುತ್ತದೆ. ಸ್ಪೃಹಕಲೋಗಳ ಮೂಲಕ ಕಾರ್ಬನ್ ಡೈಆಕ್ಸಿಡ್ ಜಿರಳೆಯ ದೇಹದಿಂದ ಹೊರತ್ತೆ ವಿಸರಣೆಗೊಳ್ಳುತ್ತದೆ.

**ಕಂಡುಕೊಳ್ಳಿ :** ಜಿರಳೆಯಲ್ಲಿನ ಉಸಿರಾಟ ಅಮೀಬಾದ ಉಸಿರಾಟಕ್ಕಿಂತ ಹೆಚ್ಚು ಮುಂದುವರೆಬಿದೆ. ಹೇಗೆ?

### ಮಾನವರಲ್ಲಿ ಉಸಿರಾಟಕ್ರಿಯೆ

ಕನ್ನಡಿಯ ಮುಂದೆ ನಿಂತು ಉಸಿರನ್ನು ತೆಗೆದುಕೊಳ್ಳುವ ಮತ್ತು ಹೊರಬಿಡುವ ಸಂದರ್ಭಗಳಲ್ಲಿ ನಿಮ್ಮ ಎದೆಯ ಚಲನೆಯನ್ನು ವೀಕ್ಷಿಸಿ. ಗಾಳಿಯನ್ನು ಒಳತೆಗೆದು ಹೊರಬಿಡುವ ಪ್ರಕ್ರಿಯೆಯನ್ನು ಶ್ವಾಸಕ್ರಿಯೆ (breathing) ಎನ್ನುತ್ತಾರೆ.

నావు శ్వాసాంగవ్యూహద సహాయదింద గాళియన్న ఒళ్లతేగెదు హోరబిడుతేవే. మానవన శ్వాసాంగవ్యూహపు మూగు, గంటలు, శ్వాసనాళ (trachea), శ్వాసనాళద కవలుగచ్చ (bronchus) హాగూ శాసకోళగళన్న ఒళ్లగొండిదే. శ్వాసకోళవు బ్యాంకియోల్ మత్తు వాయుకోళ (alveoli)గళన్న హోందిదే. జిత్ర 19.16 మత్తు జిత్ర 19.17న్న ఏడ్సీసి, శ్వాసాంగద భాగగళన్న గురుతిసి.



ನಾಸಿಕ ರಂದ್ರಗಳ ಮೂಲಕ ಗಾಳಿಯ ಮೂಗನ್ನು ತಲುಪುತ್ತದೆ. ಈ ಗಾಳಿಯಲ್ಲಿರುವ ಧೋಳಿನ ಕೊಗಳು ಶ್ವಾಸಕೋಶವನ್ನು ತಲುಪುವುದಿಲ್ಲ.


**ఆలోచన :**  నానికడప్పురువ యాన విశ్లేష రజనీగాళు ధూఐన కణగాళన్న తడెకియుత్తపే? ధూఐన వాతావరణప్పురువ ఒట్ట వ్యక్తి పదేఱ పదేఱ సిఎనుత్తానే. ఏకే? బాయింద ఖుసిరాముపుదు స్పురికితపే?

గాళియు గంటలన్ను ప్రవేశిసిద నంతర ఎపిగ్లోటిస్‌న సహాయదింద శ్వాసనాళవన్ను ప్రవేశిసుత్తదె. శ్వాసనాళవు 'సి' ఆకారద మృద్గస్థి లంగురగళన్ను హొందిదె. ఇవు శ్వాసనాళవు కుగీదరతే నోఇడిచొళ్ళుత్తవే. శ్వాసనాళవు ఎరడు కవలుగళాగి విభాగవాిదె. ప్రతియోందు కవలన్ను బ్రౌంక్స్ ఎందు కరెయుత్తారే. ప్రతియోందు బ్రౌంక్స్ క్రైమవాగి ఎడ ముత్తు బల శ్వాసచోశగళన్ను ప్రవేశిసుత్తవే. ఈ బ్రౌంక్స్ గళు పునః కవలోడెయుత్తవే. ఇవుగళన్ను బ్రౌంకియోలోగళిందు కరెయుత్తారే. బ్రౌంకియోలోగళ తుదియల్లి సూక్ష్మ గాత్రద వాయుచోశగళు ఇరుత్వి. వాయుచోశగళన్ను ఆల్వోలై (alveoli)గళిందూ కరెయుతారే.

వాయుశోభద సుత్త పరిజలనేయాగుతీరువ రక్తపు ఆస్టిజన్ మత్త కాబిన్స్ డై ఆస్ట్రోన వినిమయదల్లి పాల్గొండు ఆస్టిజన్ అన్ను జీవశోభగళిగే సరఖరాజు మాడుత్తదే. ఈ ఆస్టిజన్ గ్లూహోస్ న ల్యూషన్షన్స్ గే బిథశేయాగుత్తదే. ఇదన్న శోభియ లసిరాపి (**Cellular respiration**) ఎన్నవరు. ఈ క్రియేయల్లి బిధుగడేయాగువ కాబిన్స్ డై ఆస్ట్రోన్సు రక్తపు ఆల్ఫియోల్ఫోగళిగే మరళిసుత్తదే. కాబిన్స్ డై ఆస్ట్రోనింద కూడిద గాళియు పునః దేహదింద అదే మాగిద మూలక హొరహాకలడుత్తదే.

### ಚಟುವಟಿಕೆ 19.7 : ವಸೆಯ ಕಾರ್ಯವನ್ನು ತೋಲಿಸುವ ಪ್ರಯೋಜನ

ಈ ಮೇಲನ ಚಿತ್ರ 19.18ರಲ್ಲಿ ತೋಲಿಸಿರುವಂತೆ ಪ್ರಯೋಜನ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುತ್ತಾರೆ (Belljar)ಯ ಬಾಯಿಗೆ ಕಟ್ಟಿರುವ ರಭ್ರೂ ಹಾಳೆಯು ವಸೆಯನ್ನು ಮತ್ತು ಬಲೂನ್‌ಗಳು ಶ್ವಾಸಕೋಶವನ್ನು ಪ್ರತಿನಿಧಿಸುತ್ತವೆ. ರಭ್ರೂ ಹಾಳೆಯನ್ನು ಕೆಳಗೆ ಕೆಳಗೆ ಬಂಧಿಸಿರುತ್ತಿರುತ್ತಾರೆ. ನಂತರ ರಭ್ರೂ ಹಾಳೆಯನ್ನು ಮೇಲೆ ತಳ್ಳಿ ಮಾಡಿ ಬಂಧಾಪಾತ್ರೆಯೊಳಗಿನ ಒತ್ತಡ ಹೆಚ್ಚಾಗಿ ಬಲೂನ್‌ಗಳು ಕುಗ್ಗುತ್ತವೆ (ನಿಶ್ಚಯ).



ಚಿತ್ರ 19.18 : ಉಸಿರಾಟದ ಪ್ರಮೀಯ

### ನಿಮಗೆ ತಂತ್ರ ?

- ದೇಹವು ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಪ್ರತಿ ನಿಮಿಷ ನಲಿ ಸುಮಾರು 10 ಲಂಟರ್ ಗಾಳಿಯನ್ನು ಒಳಗೊಂಡಿ ಹೊರಜಡುತ್ತದೆ.
- ಬಲಶ್ವಾಸಕೋಶವು ಎಡ ಶ್ವಾಸಕೋಶಕ್ಕಿಂತಲೂ ಸ್ವಲ್ಪ ದೊಡ್ಡದಾಗಿದೆ.
- ಬಲಶ್ವಾಸಕೋಶದಲ್ಲಿ 3 ಪಟಲ (Lobes)ಗಳಿಂದ ಎಡ ಶ್ವಾಸಕೋಶದಲ್ಲಿ 2 ಪಟಲಗಳಿರುತ್ತವೆ.
- ಶ್ವಾಸಕೋಶದ ಮೇಲ್ಪು ವಿಶ್ಲೇಷಣ ನಲಿಸುವುದು ಒಂದು ಬೆಣ್ಣಿನ್ನು ಕೊಳಬೋಣಿಸ್ತಿರುತ್ತದೆ.
- ವಿಶ್ರಾಂತ ಸ್ಥಿತಿಯಲ್ಲಿರುವ ಒಣಿ ಪ್ರೌಢ ವ್ಯಕ್ತಿಯು ಸುಮಾರು ನಿಮಿಷಕ್ಕೆ 12-15 ಬಾಲಿ ಉಲ್ಲಿರಾಡುತ್ತಾನೆ.

### ಚಟುವಟಿಕೆ 19.8

- ನಮ್ಮ ದೇಹ ಮತ್ತೆ ಮನಸ್ಸುಗಳನ್ನು ಸೃಷ್ಟಿ ಹಾಗೂ ಆರೋಗ್ಯವಾಣಿಗಲು ಯೋಗವು ಅಂತ್ಯಪಯ್ಯುತ್ತ ಹೇಗೆಂಬುದನ್ನು ತಿಳಿಯಲಿ.
- ಉಸಿರಾಟ ಸಂಬಂಧಿ ರೋಗಗಳ ಕುಲಿತು ಮಾಹಿತಿ ಸಂಗ್ರಹಿಸಿ.

## ನೀವು ಕಲಿತಿರುವುದು

- ಜೀವಕ್ರಿಯೆಯ ವ್ಯಾಖ್ಯಾನ.
  - ದೃತಿಸಂಶೋಷಣೆಯಲ್ಲಿ ಇಂಗಾಲದ ಡೈಆಸ್ಕ್ರೋನ ಅವಶ್ಯಕತೆ.
  - ಜೀವಿ ವೈವಿಧ್ಯವನ್ನುಂಟುಮಾಡುವಲ್ಲಿ ದೃತಿಸಂಶೋಷಣೆಯ ಪಾತ್ರ.
  - ಬೆಳಕಿನ ಪ್ರತಿಕ್ರಿಯೆ ಮತ್ತು ಇರುಳು ಪ್ರತಿಕ್ರಿಯೆಗಳಿಗಿರುವ ವ್ಯಾಖ್ಯಾನ.
  - ಎಲೆ, ಕಾಂಡ ಮತ್ತು ಬೇರಿನ ಅಡ್ಡಸೀಳಿಕೆಯ ತೆಳುಪದರ ಸ್ನೇಹಗಳನ್ನು ಸಿದ್ಧಪಡಿಸುವ ಕೌಶಲ.
  - ಜೀವಶಾಸ್ತ್ರ ಅಧ್ಯಯನದಲ್ಲಿ ಸೂಕ್ಷ್ಮದರ್ಶಕದ ಪ್ರಾಮುಖ್ಯತೆ.
  - ಮನುಷ್ಯನ ಜೀವಾಂಗವ್ಯವಹವು ಜಿರಳೆಯ ಜೀವಾಂಗವ್ಯವಹಕ್ಕಿಂತ ಹೆಚ್ಚು ವಿಕಾಸ ಹೊಂದಿರುವುದು.
  - ಶುಚಿತ್ವದ ಪ್ರಾಮುಖ್ಯತೆ.
  - ಜಿರಳೆ ಮತ್ತು ಮಾನವನ ಉಸಿರಾಟಕ್ಕೆಯೆಗಳು.


ಅಭ್ಯಾಸಗಳು

I ಪ್ರತಿಯೊಂದು ಅಪೂರ್ವವಾಕ್ಯ / ಪ್ರಶ್ನೆಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ :



## II ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1. ಜೀವ ಕ್ರಿಯೆಗಳೆಂದರೇನು?
  2. ಎಲೆಯಲ್ಲಿ ಪಿಷ್ಟದ ಇರುವಿಕೆಯನ್ನು ಪತ್ತೆ ಹಚ್ಚುವ ವಿಧಾನವನ್ನು ವಿವರಿಸಿ.
  3. ದೃಶ್ಯತಿ ಸಂಶೋಧನೆಯಲ್ಲಿ ಆಕ್ಷಿಜನ್ ಬಿಡುಗಡೆಯಾಗುತ್ತದೆ ಎಂದು ತೋರಿಸುವ ಒಂದು ಪ್ರಯೋಗವನ್ನು ವಿವರಿಸಿ.
  4. ದೃಶ್ಯತಿಸಂಶೋಧನೆಯ ಎರಡು ಹಂತಗಳಲ್ಲಿರುವ ವ್ಯತ್ಯಾಸಗಳನ್ನು ತಿಳಿಸಿ.
  5. ಪರಾವಲಂಬಿ ಜೀವಿಗಳೆಂದರೇನು? ಎರಡು ಉದಾಹರಣೆ ಕೊಡಿ.
  6. ಅಮೀಬಾ ಕೊಬ್ಬನ್ನು ಜೀರ್ಣೀಸಿಕೊಳ್ಳಲಾಗುವುದಿಲ್ಲ. ಏಕೆ?
  7. ಜಿರಳೆಯಲ್ಲಿ ನಡೆಯುವ ಉಸಿರಾಟ ಕ್ರಿಯೆಯನ್ನು ವಿವರಿಸಿ.
  8. ಮನುಷ್ಯರಲ್ಲಿ ನಡೆಯುವ ಉಸಿರಾಟ ಕ್ರಿಯೆಯನ್ನು ವಿವರಿಸಿ.
  9. ಮಾನವನ ಪಚನಾಂಗವ್ಯಾಹದ ಜಿತ್ರ ಬರೆದು ಭಾಗಗಳನ್ನು ಗುರುತಿಸಿ.



ಎಲ್ಲಾ ಜೀವಿಗಳಲ್ಲಿ ಸಂತಾನೋತ್ಪತ್ತಿಯು ಒಂದು ಮೂಲ ಗುಣಲಕ್ಷಣ ಎಂಬುದು ನಿಮಗೆ ತಿಳಿದಿದೆ. ಯಾವುದೇ ಪ್ರಭೇದದ ಸಂಪೂರ್ಣ ಉಳಿವಿಗೆ ಸಂತಾನೋತ್ಪತ್ತಿ ಅತ್ಯವಶ್ಯಕ.

ಸಂತಾನೋತ್ಪತ್ತಿಯಲ್ಲಿ ಅಲ್ಟೆಂಗಿಕ ಹಾಗೂ ಲೈಂಗಿಕ ಎಂಬ ಎರಡು ಮೂಲಭೂತ ರೀತಿಗಳಿರುವುದನ್ನು ನೀವು ಈ ಹಿಂದಿನ ತರಗತಿಯಲ್ಲಿ ಅಧ್ಯಯನ ಮಾಡಿದ್ದೀರಿ. ಮೊನ್ರ, ಪ್ರೋಟಿಸ್ಟ, ಶೈವಲ ಹಾಗೂ ಶಿಲೀಂದ್ರಗಳಂತಹ ಕೆಳಹಂತದ ಜೀವಿಗಳು ಸಾಮಾನ್ಯವಾಗಿ ಅಲ್ಟೆಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಆಲೂಗಡ್ಡ, ಕಬ್ಬಿನಂತಹ ಉನ್ನತ ಸಸ್ಯಗಳ ಕಾಂಡಗಳಿಂದ ಹೊಸ ಸಸ್ಯಗಳು ಹುಟ್ಟುತ್ತವೆ. ಹಸಿರು ಸಸ್ಯಗಳು ಕಾಯಜ (Vegetative) ರೀತಿಯ ಇಲ್ಲವೇ ಲೈಂಗಿಕ (Sexual) ಸಂತಾನೋತ್ಪತ್ತಿಯನ್ನು ತೋರುತ್ತವೆ.


ಲೈಂಗಿಕ ಸಂತಾನೋತ್ಪತ್ತಿಯು ವಿಶಿಷ್ಟ ಪ್ರಜನನ ಕೋಶಗಳಾದ ಲಿಂಗಾಳಿಗಳ (gametes) ಉತ್ಪಾದನೆ ಮತ್ತು ಸಮೂಲನ ಕ್ರಿಯೆಗಳನ್ನು ಒಳಗೊಂಡಿದೆ.

ಈ ಅಧ್ಯಾಯದಲ್ಲಿ, ಸಸ್ಯಗಳಲ್ಲಿ ಅತ್ಯಂತ ವಿಕಾಸ ಹೊಂದಿರುವ, ಹೂಬಿಡುವ ಸಸ್ಯಗಳಿಂದ ಕರೆಯಲಾಗುವ ಆವೃತಬೀಜ ಸಸ್ಯಗಳಲ್ಲಿನ (Angiosperm) ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ನೀವು ಅಧ್ಯಯನ ಮಾಡುವಿರಿ.

ಹೂವು ಸಸ್ಯಗಳ ಸಂತಾನೋತ್ಪತ್ತಿಯ ಭಾಗವಾಗಿದೆ. ಅದು ಸಂತಾನೋತ್ಪತ್ತಿಗಾಗಿಯೇ ಮಾಪಾರ್ಚಣಾದ ಕಾಂಡ ವೃವ್ಯಾಸ್ಯೆಯ ಒಂದು ಭಾಗ. ಸಾಮಾನ್ಯವಾಗಿ ಎಲೆಯ ಕಂಕಳ ಅಥವಾ ಕಾಂಡದ ತುದಿಯಿಂದ ಹೂವು ಹುಟ್ಟುತ್ತದೆ. ಸಾಮಾನ್ಯವಾಗಿ ಹೂವು ಮುಷ್ಪತೊಟ್ಟಿ (pedicel) ಎಂಬ ರಚನೆಯ ಮೇಲೆ ನಿಂತಿರುತ್ತದೆ.

**ಅಲೋಚಿಸಿ :** ಹೂ ಬಿಡದ ಸಸ್ಯಗಳಿವೆಯೇ? ಇದ್ದಲ್ಲಿ ಅವು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?

ಒಂದು ಮಾದರಿ ಹೂವಿನ ಭಾಗಗಳನ್ನು ಪರಿಚಯಿಸುವ ಈ ಚಿತ್ರವನ್ನು (20.1) ನೋಡಿ.



ಚಿತ್ರ 20.1 ಮಾದರಿ ಹೂವಿನ ಭಾಗಗಳು


ಮುಷ್ಪತೊಟ್ಟಿನ ತುದಿಯು ವಿಸ್ತಾರಗೊಂಡು ಮುಷ್ಪೀಠ (thalamaus) ಎಂಬ ರಚನೆಯನ್ನು ಉಂಟುಮಾಡಿರುವುದನ್ನು ಗಮನಿಸಿ. ಈ ಮುಷ್ಪ ಪೀಠದ ಮೇಲೆ ಹೂವಿನ ವಿವಿಧ ಭಾಗಗಳು ನಾಲ್ಕು ಮುಷ್ಪಾವರ್ತ (whorl) ಗಳಲ್ಲಿ ವೃವ್ಯಾಸ್ಯಿತವಾಗಿದೆ. ಹೊರಭಾಗದಿಂದ ಒಳಭಾಗವನ್ನು ಗಮನಿಸಿದಾಗ ಈ ನಾಲ್ಕು ಭಾಗಗಳನ್ನು ಕ್ರಮವಾಗಿ ಮುಷ್ಪಾತ್ತೆ (calyx) ಮುಷ್ಪದಳ (corolla) ಕೇಸರ ಮಂಡಲ (androecium) ಹಾಗೂ ಶಲಾಕ ಮಂಡಲ (gynoecium) ಎಂದು ಕರೆಯಲಾಗುತ್ತದೆ.

ಮುಷ್ಪಾತ್ತೆಯು ಅಶ್ಯಂತ ಹೊರಗಿನ ಆವರ್ತವಾಗಿದ್ದು ಎಲೆಯಾಕಾರದ ಹಸಿರು ಬಣ್ಣದ ರಚನೆಗಳನ್ನು ಹೊಂದಿದೆ. ಇವುಗಳಿಗೆ ಮುಷ್ಪಪತ್ರಗಳು (sepals) ಎಂದು ಹೆಸರು. ಮುಷ್ಪಾತ್ತೆ ಮೊಗ್ಗಿನ ಹಂತದಲ್ಲಿ ಹೂವಿನ ಒಳಭಾಗಗಳನ್ನು ರಕ್ಖಿಸುತ್ತದೆ.


ಮುಷ್ಪದಳವು ಹೊರಗಿನಿಂದ ಎರಡನೇ ಆವರ್ತವಾಗಿದೆ. ಇದು ಸಾಮಾನ್ಯವಾಗಿ ಆಕಷಕ ಬಣ್ಣಗಳನ್ನು ಹೊಂದಿರುವ ದಳಗಳಿಂದ ಕೂಡಿದೆ.

ಕೇಸರ ಮಂಡಲವು ಹೊರಗಿನಿಂದ ಮೂರನೇ ಆವರ್ತ. ಇದರಲ್ಲಿ ಗಂಡು ಪ್ರಜನನ ರಚನೆಗಳಾದ ಮಂಕೇಶರ (stamens) ಗಳಿವೆ. ಅವು ಪರಾಗರೇಣಿ (pollen grain)ಗಳನ್ನು ಉತ್ಪತ್ತಿಮಾಡುತ್ತವೆ. ಪರಾಗಕೋಶಗಳಲ್ಲಿ ಗಂಡು ಲಿಂಗಾಣಿಗಳು ಉತ್ಪತ್ತಿಯಾಗುತ್ತವೆ.

ಅತ್ಯಂತ ಒಳಗಿನ ಆವರ್ತನೆ ಶಲಾಕ ಮಂಡಲ. ಇದು ಹೆಣ್ಣಿ ಪ್ರಜನನ ರಚನೆಗಳಾದ ಶಲಾಕೆ (carpel)ಗಳನ್ನೊಂದಿದೆ. ಪ್ರತಿ ಶಲಾಕೆಯ ಕೆಳಭಾಗವನ್ನು ಅಂಡಾಶಯ(ovary), ನೀಳವಾದ ಮುಧ್ಯಭಾಗವನ್ನು ಶಲಾಕ ನಳಿಕೆ(style) ಹಾಗು ತುದಿಯ ಭಾಗವನ್ನು ಶಲಾಕಾಗ್ನಿ(stigma) ಎಂದು ಕರೆಯಲಾಗುತ್ತದೆ. ಅಂಡಾಶಯದ ಒಳಗೆ ಅಂಡಕಗಳು (ovules) ಇರುತ್ತವೆ. ಅಂಡಕಗಳ ಒಳಗೆ ಹೆಣ್ಣಿ ಲಿಂಗಾಳಿಗಳಾದ ಅಂಡಾಳು ಉತ್ಪತ್ತಿಯಾಗುತ್ತವೆ.



ಚಿತ್ರ 20.2 ಎ ಮಂಕೇಸರ ಚಟುವಟಿಕೆ  
20.1



ಚಿತ್ರ 20.2 ಬಿ ಶಲಾಕೆ

ಆಗಷ್ಟೇ ಅರಳಿದ ದಾಸವಾಳ ಹೂ ಒಂದನ್ನು ತೆಗೆದುಕೊಳ್ಳಿ, ಅದರಲ್ಲಿ ಮಂಕೇಸರಗಳನ್ನು ಹಾಗೂ ಶಲಾಕೆಯನ್ನು ಗುರುತಿಸಿ. ಎರಡು ಬೇರೆ ಬೇರೆ ಪೆಟ್ಟಿ ತಟ್ಟೆಗಳಲ್ಲಿ ನೀರು ತೆಗೆದು ಕೊಂಡು ಇವುಗಳನ್ನು ಹಾಕಿ. ಮಂಕೇಸರವನ್ನು ತೆರೆದು ಒಳಗಿನ ಪರಾಗಕೋಶವನ್ನು ಕ್ರೈಮಸೂರದಿಂದ ಗಮನಿಸಿ. ಒಳಗೆ ಹಳದಿ ಬಣ್ಣಾದ ಕಣಗಳನ್ನು ನೋಡುತ್ತೀರಿ. ಇವೇ ಪರಾಗರೇಣುಗಳು. ಅದೇ ರೀತಿ ಅಂಡಾಶಯವನ್ನು ಉದ್ದಕ್ಕೆ ಸೀಲಿ ಗಮನಿಸಿ. ಒಳಗಡೆ ಬಿಳಿ ಬಣ್ಣಾದ ಸೆಣ್ಣಿ ಸೆಣ್ಣಿ ಕಣಗಳನ್ನು ನೋಡುತ್ತೀರಿ. ಇವೇ ಅಂಡಕಗಳು.

ಆವೃತಬೀಜ ಸಸ್ಯಗಳಲ್ಲಿ ಲ್ಯೂಂಗಿಕ ಸಂತಾನೋಽಷ್ಟಿಯ ಮೂರು ಪ್ರಮುಖ ಘಟನಾವಳಿಗಳನ್ನು ಒಳಗೊಂಡಿದೆ.

1. ಲಿಂಗಾಳಿಗಳ ಉತ್ಪತ್ತಿ ಹಾಗು ವರ್ಗಾವಣೆ
2. ನಿಷೇಚನ
3. ಬೆಳವಣಿಗೆ

### 1. ಎ. ಲಿಂಗಾಣುಗಳ ಉತ್ಪತ್ತಿ


ಇದು ಲೈಂಗಿಕ ಸಂತಾನೋತ್ಪತ್ತಿಯ ವೇದಲ ಪ್ರಾರಂಭಿಕ ಪ್ರಕ್ರಿಯೆಯಾಗಿದೆ. ನಿಮಗೆ ತಿಳಿದಿರುವಂತೆ ಮಂಕೆಸರದ ಪರಾಗರೇಣುಗಳಲ್ಲಿ ಗಂಡುಲಿಂಗಾಣುಗಳು ಅಭಿವೃದ್ಧಿ ಹೊಂದುತ್ತವೆ. ಅದರಂತೆ ಶಲಾಕೆಯ ಅಂಡಾಶಯದಲ್ಲಿ ಹೆಣ್ಣು ಲಿಂಗಾಣು (ಅಂಡಕೋಶ)ಗಳು ಅಭಿವೃದ್ಧಿ ಹೊಂದುತ್ತವೆ.

### 1. ಬಿ ಪರಾಗಸ್ವರ್ವತ್ವ


ಲಿಂಗಾಣುಗಳ ಉತ್ಪತ್ತಿಯ ನಂತರ ಪರಾಗಸ್ವರ್ವತ್ವ ನಡೆಯುತ್ತದೆ. ಒಂದು ಹೂವಿನ ಬಲಿತ ಪರಾಗ ಕೋಶದಿಂದ ಅದೇ ಹೂವಿನ ಅಥವಾ ಬೇರೊಂದು ಹೂವಿನ ಶಲಾಕಾಗ್ರಹಕ್ಕೆ ಪರಾಗರೇಣುಗಳು ವರ್ಗಾವಣೆ ಆಗುವ ಪ್ರಕ್ರಿಯೆಗೆ ಪರಾಗಸ್ವರ್ವತ್ವ ಎಂದು ಹೆಸರು. ಪರಾಗಸ್ವರ್ವತ್ವ ನಡೆಯಬೇಕಾದರೆ ಗಾಳಿ, ನೀರು ಮತ್ತು ಪ್ರಾಣಿಗಳಂತಹ ಮಾದ್ಯಮಗಳ ಅವಶ್ಯಕತೆ ಇದೆ. ಪರಾಗಸ್ವರ್ವತ್ವ ಎರಡು ವಿಧಗಳಲ್ಲಿ ನಡೆಯುತ್ತದೆ.

1. ಸ್ವಕ್ಷೇಯ ಪರಾಗಸ್ವರ್ವತ್ವ (self pollination)
2. ಪರಕ್ಕೇಯ ಪರಾಗಸ್ವರ್ವತ್ವ (cross pollination)

ಚಿತ್ರ 20.3ನ್ನು ಗಮನಿಸಿ. ಒಂದು ಹೂವಿನ ಪರಾಗರೇಣುಗಳು ಅದೇ ಹೂವಿನ ಶಲಾಕಾಗ್ರಹಕ್ಕೆ ಅಥವಾ ಅದೇ ಸಸ್ಯದ ಬೇರೆ ಹೂವಿನ ಶಲಾಕಾಗ್ರಹಕ್ಕೆ ವರ್ಗಾವಣೆಯಾದಲ್ಲಿ ಅದನ್ನು ಸ್ವಕ್ಷೇಯ ಪರಾಗಸ್ವರ್ವತ್ವ ಎಂದು ಕರೆಯಲಾಗುತ್ತದೆ. ಪರಾಗ ರೇಣುಗಳು ಅದೇ ಪ್ರಭೇದದ ಇನ್ನೊಂದು ಗಿಡದ ಹೂವಿನಲ್ಲಿರುವ ಶಲಾಕಾಗ್ರಹಕ್ಕೆ ವರ್ಗಾವಣೆಯಾದಲ್ಲಿ ಅದನ್ನು ಪರಕ್ಕೇಯ ಪರಾಗಸ್ವರ್ವತ್ವ ಎಂದು ಕರೆಯಲಾಗುತ್ತದೆ.



ಚಿತ್ರ 20.3(ಎ) ಪರಾಗಸ್ವರ್ವತ್ವದ ಮಾದ್ಯಮಗಳು



20.3(ಬಿ) ಪರಾಗಸ್ವರ್ವತ್ವದ ವಿಧಗಳು


### ಚೆಟುವಣಕೆ 20.2

ಪರಾಗಸ್ವರ್ಶದಲ್ಲಿ ಜೀನುಹುಳು, ಚಿಷ್ಟೆ ಇನ್ನಿತರ ಶಿಂಡರ್ಜೆ ಪಾತ್ರವನ್ನು ನಮನಿಸಲು ಹತ್ತಿರದ ಉದ್ಯಾನಕ್ಕೆ ಭೇಂಟಿ ಕೊಡಿ.

ಗಾಳಿಯ ಮಾಧ್ಯಮದಿಂದ ಪರಾಗಸ್ವರ್ಶಕ್ಕೆ ಒಳಗಾಗುವ ಹೂವುಗಳು ಸಾಮಾನ್ಯವಾಗಿ ಚಿಕ್ಕವು ಹಾಗೂ ಮಬ್ಬು ಬಣ್ಣವನ್ನು ಹೊಂದಿರುತ್ತವೆ. ಅಂಥ ಹೂವುಗಳು ಹೆಚ್ಚನ ಪ್ರಮಾಣದಲ್ಲಿ ಬಣಿಗಿರುತ್ತವೆ. ಕಬ್ಬಿ, ಜೋಳ ಹಾಗೂ ಮಲ್ಲು ಗಾಳಿಯ ಮಾಧ್ಯಮದಿಂದ ಪರಾಗಸ್ವರ್ಶಕ್ಕೆ ಒಳಗಾಗುವ ಸಸ್ಯಗಳಿಗೆ ಉದಾಹರಣೆಗಳು.

**ಕಂಡುಕೊಳ್ಳು :** ನಿನದ್ದಂದಲ್ಲಿ ಸ್ವತೀಯ ಪರಾಗಸ್ವರ್ಶಕ್ಕಿಂತ ಹೆಚ್ಚಾಗಿ ಪರಿಕಿರ್ಣೆ ಪರಾಗಸ್ವರ್ಶ ಕಂಡು ಬರುತ್ತವೆ. ಏಕೆಂದರೆ ಪರಿಕಿರ್ಣೆ ಪರಾಗಸ್ವರ್ಶದಿಂದ ನಸ್ಯಾರ್ಜಿಗೆ ಅನೇಕ ಪ್ರಯೋಜನಿಗಳಿವೆ.

ಜಲಸಸ್ಯಗಳಲ್ಲಿ ಸಾಮಾನ್ಯವಾಗಿ ಗಂಡು ಹಾಗೂ ಹೆಣ್ಣು ಹೂಗಳು ಬೇರೆ ಬೇರೆ ಇರುತ್ತವೆ. ಗಂಡು ಹೂಗಳು ಸಸ್ಯದಿಂದ ಬೇವೆಟ್ಟು ನೀರಿನಲ್ಲಿ ತೇಲಾಡತೊಡಗುತ್ತವೆ. ಹೆಣ್ಣು ಹೂಗಳು ಗಿಡಕ್ಕೆ ಹೊಂದಿಕೊಂಡೇ ಇರುತ್ತವೆ. ನೀರಿನ ಅಲೆಗಳ ಮೂಲಕ ಗಂಡು ಹೂವುಗಳು ಹೆಣ್ಣು ಹೂಗಳನ್ನು ತಲುಪಿ, ಪರಾಗ ರೇಣುಗಳನ್ನು ಬಿಡುಗಡೆ ಮಾಡುತ್ತವೆ. ವ್ಯಾಲಿಸ್‌ನೀರಿಯಾ, ಹೈಡ್ರಿಲಾ ಹಾಗೂ ಎಲೋಡಿಯಾ ಇದಕ್ಕೆ ಉದಾಹರಣೆಗಳು.



### ಚಿತ್ರ 20.4 ವ್ಯಾಲಿಸ್‌ನೀರಿಯಾ(ಟೇಪ್ ಗ್ರಾಸ್)ದಲ್ಲಿ ಪರಾಗಸ್ವರ್ಶ

ಒಹಮತೇಕ ಸಸ್ಯಗಳಲ್ಲಿ ಪರಿಕಿರ್ಣೆ ಪರಾಗಸ್ವರ್ಶ ಚಿಟ್ಟೆ ದುಂಬಿಗಳಿಂತಹ ಕೀಟಗಳ ಸಹಾಯದಿಂದ ಉಂಟಾಗುತ್ತದೆ. ಅಂತಹ ಹೂವುಗಳಲ್ಲಿ ಕೀಟಗಳನ್ನು ಆಕರ್ಷಿಸಲು ವಿಶೇಷವಾದ ಮಾಪಾರಣಗಳಿರುತ್ತವೆ. ವಿಶೇಷವಾಗಿ, ಈ ಹೂವುಗಳ ಮುಷ್ಟಿಗಳ ವಣಿಕರಂಜಿತವಾಗಿರುತ್ತವೆ. ಕೆಲವು ಹೂಗಳು ಕೀಟಗಳನ್ನು ಆಕರ್ಷಿಸುವ ಸಲುವಾಗಿ ಮತ್ತರಂದವನ್ನು ಉತ್ಪತ್ತಿ ಮಾಡುವ ಗ್ರಂಥಿಗಳನ್ನು ಹೊಂದಿವೆ. ರಾತ್ರಿ ಅರಳುವ ಹೂಗಳಲ್ಲಿ ಮಬ್ಬು ಬಣ್ಣಗಳಿದ್ದು, ಕೀಟಗಳನ್ನು ಆಕರ್ಷಿಸಲು ವಿಶೇಷವಾದ ಸುವಾಸನೆಯನ್ನು ಹೊಂದಿರುತ್ತವೆ.

ಕೀಟಗಳನ್ನು ಹೊರತುಪಡಿಸಿದರೆ ಹೂಗಳಿಗೆ ಹೆಚ್ಚು ಭೇಟಿ ನೀಡುವ ಪ್ರಾಣಿಗಳಿಂದರೆ ಹಕ್ಕಿಗಳು. ಮತ್ತರಂದವನ್ನು ಹೀರಲು ಸಣ್ಣ ಸಣ್ಣ ಹಕ್ಕಿಗಳು ಹೂಗಳಿಗೆ ಭೇಟಿ ನೀಡಿ, ಆ ಮೂಲಕ ಪರಿಕಿರ್ಣೆ ಪರಾಗಸ್ವರ್ಶಕ್ಕೆ ಕಾರಣವಾಗುತ್ತವೆ. ಬಾವಲೀಗಳು ಹಾಗೂ ಬಸವನಹುಗಳಿಂದಲೂ ಪರಾಗಸ್ವರ್ಶಕ್ಕೆ ಒಳಗಾಗುವ ಹೂವುಗಳಿವೆ.




ಚಿತ್ರ 20.5 ಪ್ರಾಣಿಗಳಿಂದ ಪರಾಗಸ್ವರ್ವ



ಚಿತ್ರ 20.6 ಬಾವಲಿ ಮತ್ತು ಚಿಟ್ಟೆಗಳಿಂದ ಪರಾಗಸ್ವರ್ವ

2. ನಿಷೇಚನ: ಲೈಂಗಿಕ ಸಂತಾನೋತ್ಪತ್ತಿಯ ವರದನೇ ಪ್ರಮುಖ ಘಟನೆಯೇ ನಿಷೇಚನ. ಪರಾಗರೇಣುವಿನಲ್ಲಿರುವ ಏಕಗುಣಿತ (haploid) ಪುರುಷಾಣು, ಅಂಡಕದಲ್ಲಿರುವ ಏಕಗುಣಿತ ಅಂಡಾಣುವಿನ ಜೊತೆಸೇರುವ ಪ್ರಕ್ರಿಯೆಯೇ ನಿಷೇಚನ. ಚಿತ್ರ 20.7 ಗಮನಿಸಿ.

ನಿಶೇಚನ ಉಂಟಾಗ ಬೇಕಾದಲ್ಲಿ ಶಲಾಕಾಗ್ರದ ಮೇಲೆ ಇರುವ ಪರಾಗರೇಣು ಶಲಾಕನಳಿಕೆಯ ಮೂಲಕ ಅಂಡಕವನ್ನು ತಲುಪಬೇಕು. ಇದಕ್ಕಾಗಿ ಅದು ಪರಾಗ ನಳಿಕೆ ಎಂಬ ರಚನೆಯನ್ನು ಉತ್ಪತ್ತಿ ಮಾಡುತ್ತದೆ. ಅದು ಶಲಾಕೆಯ ಉದ್ದಕ್ಕೂ ಬೆಳ್ಳಿದು ಅಂಡಕವನ್ನು ತಲುಪುತ್ತದೆ. ಪರಾಗನಳಿಕೆಯು ಅಂಡಕದೊಳಗೆ ಪ್ರವೇಶಿಸಿ ಮರುಪಾಣುವನ್ನು ಬಿಡುಗಡೆ ಮಾಡುತ್ತದೆ.



ಚಿತ್ರ 20.7 ನಿಷೇಚನ

### ಚಟುವಟಿಕೆ 20.3

ಒಳಭಾಗ ತಗ್ಗು ಇರುವ ಎರಡು ನಾಜನ ಸ್ಟ್ರೋಗೆಂಜನ್ಸ್ ಹೆಗೆದುಕೊಳ್ಳಿ. ಇವುಗಳಿಗೆ ಕ್ಯಾವಿಟಿ ಸ್ಲೈಡ್ಸ್ (cavity slides) ಎಂದು ಕರೆಯಲಾಗುತ್ತದೆ. ಒಂದರಲ್ಲಿ ಕೆಲವು ಹನಿ ನೀರು ಹಾಕಿ. ಇನ್ನೊಂದಕ್ಕೆ 2 % ಸುಕ್ರೋನ್‌ ದ್ರಾವಣ ಹಾಕಿ. ಒಂದು ದಾಲಪಾಳ ಹೊನಿ ಮಂತೆನರವನ್ನು ನೀಳಮಾಡಿ ಲೀಳ ಅದನ್ನು ಈ ಎರಡೂ ಸ್ಟ್ರೋಗೆಂಜನ್ಸ್ ಪ್ರಾಕ್ಟ್‌ದಶರಕದ ಅಡಿಯಲ್ಲಿ ವಿಳಿಸಿ. ನೀವು ಏನನ್ನು ಗುರುತಿಸುವಿಲ್ಲ?

ಸುಕ್ರೋನ್ ದ್ರಾವಣವನ್ನು ಹೊಂದಿರುವ ನಾಜನ ಸ್ಟ್ರೋನಲ್ಲಿರುವ ಪರಾಗರೆಣುಗಳಲ್ಲಿ ಪರಾಗ ನಾಳ ಬೆಳೆದಿರುವುದನ್ನು ಗಮನಿಸಿ. ನಿಮ್ಮ ತೀವ್ರಾನವೇನು?

ಅಂಡಕದ ಒಳಭಾಗದಲ್ಲಿ ಭೂಣಿಸಂಚಿ ಎಂಬ ಒಂದು ರಚನೆ ಇದೆ. ಇದು ಹೆಚ್ಚು ಲಿಂಗಾಳಿವಾದ ಅಂಡಾಳಿವನ್ನು ಒಳಗೊಂಡಿದೆ. ಪರಾಗನಾಳ ಭೂಣಿಸಂಚಿಯನ್ನು ತಲುಪಿದ ನಂತರ, ಗಂಡು ಲಿಂಗಾಳಿಗಳು ಹೆಚ್ಚು ಲಿಂಗಾಳಿಗಳಿಂದಿಗೆ ಸಂಯೋಗ ಹೊಂದುತ್ತವೆ. ಇದರಿಂದ ದ್ವಿಗುಣಿತ ಯುಗ್ಗಜ (diploid Zygote) ಉಂಟಾಗುತ್ತದೆ. ಈ ಪ್ರಕ್ರಿಯೆಯನ್ನು ನಿರ್ವಹಿಸಿ ಏನ್ನುವರು.

**3. ಬೆಳವಣಿಗೆ :** ಭೂಣಿ, ಬೀಜ ಹಾಗು ಹೆಣ್ಣಿ ರೂಪಗೊಳ್ಳುವಿಕೆ.

ಭೂಣಿವು ಸಸಿಯಾಗುವ ಪ್ರಕ್ರಿಯೆಯು ಲ್ಯಾಂಗಿಕ ಸಂತಾನೋತ್ಪತ್ತಿಯ ಮೂರನೇ ಮತ್ತು ಅಂತಿಮ ಫಾಟನೆಯಾಗಿದೆ. ಇದರ ವಿವಿಧ ಹಂತಗಳು ಹಿಂಗಿವೆ.

- ದ್ವಿಗುಣಿತ (diploid) ಯುಗ್ಗಜ ಭೂಣಿ ಬೆಳೆದ ನಂತರ ಬೀಜವಾಗಿ ಮಾರ್ಪಡುತ್ತದೆ ಮತ್ತು ಬೀಜವು ಹೊಸ ಸಸ್ಯವಾಗಿ ಬೆಳೆಯುತ್ತದೆ.
- ಭೂಣಿದ ಸುತ್ತ ಎಂಡೋಸ್ಪರ್ಮ್ (endosperm) ಎಂಬ ಹೆಸರಿನ ಮೋಷಕ ಅಂಗಾಂಶ ಬೆಳೆಯುತ್ತದೆ.
- ಅಂಡಕವು ಬೀಜವಾಗಿ ಮಾರ್ಪಡುತ್ತದೆ.
- ಅಂಡಕದ ಸುತ್ತ ಇದ್ದ ಹೊದಿಕೆಗಳು ಬೀಜದ ಹೊದಿಕೆಯಾಗಿ ಮಾರ್ಪಡುತ್ತವೆ.
- ಶಲಾಕೆಯ ಅಂಡಾಶಯ ಭಾಗವು ಬೀಜವನ್ನೂ ಲಿಂಗಾಳಿಗೊಂಡ ಹಣ್ಣಾಗಿ ಮಾರ್ಪಡುತ್ತದೆ.
- ಪುಷ್ಟಪತ್ರ, ಪುಷ್ಟದಳ ಮುಂತಾದ ಹೂವಿನ ಭಾಗಗಳು ಉದುರಿ ಹೋಗುತ್ತವೆ.

ನಾವು ಆಹಾರದಲ್ಲಿ ಬಳಸುವ ವಿವಿಧ ತರಕಾರಿಗಳು ಆವೃತ ಬೀಜ ಸಸ್ಯಗಳ ವಿವಿಧ ಭಾಗಗಳೇ ಆಗಿವೆ ಎಂಬ ಅರಿವು ನಿಮಗಿದೆ. ಇದು ಎಲೆ, ಕಾಂಡ, ಬೇರು, ಹೆಣ್ಣಿ, ಇಲ್ಲವೇ ಬೀಜಗಳ ರೂಪದಲ್ಲಿರುತ್ತದೆ.

### ಚಟುವಟಿಕೆ 20.4

1. ನಿಮ್ಮ ಮನೆಯಲ್ಲಿ ಆಹಾರ ತಯಾರಿಸಲು ಬಳಸಲಾಗುತ್ತಿರುವ ತರಕಾರಿಗಳನ್ನು ಪಟ್ಟಿಮಾಡಿ. ಅವುಗಳನ್ನು ಎಲೆಗಳು, ಕಾಂಡಗಳು, ಬೇರುಗಳು, ಹೆಣ್ಣಿಗಳು ಮತ್ತು ಬೀಜಗಳಾಗಿ ವರ್ಗೀಕರಿಸಿ.



(ಎ) ಬೇಳೆಕಾಳುಗಳು

(ಬಿ) ಏಕದಳ ಕಾಳುಗಳು

(ಸಿ) ಕಿರುಧಾನ್ಯಗಳು

- ನಮ್ಮ ಆಹಾರದ ಪ್ರಮುಖ ಭಾಗವಾಗಿರುವ ಬೀಜಗಳನ್ನು ಸಾಮಾನ್ಯವಾಗಿ ಬೇಳೆಕಾಳುಗಳು (pulse), ಏಕದಳ ಕಾಳುಗಳು (grains) ಹಾಗೂ ಕಿರುಧಾನ್ಯಗಳು (millet) ಎಂಬ ಮೂರು ಗುಂಪುಗಳಲ್ಲಿ ಗುರುತಿಸಲಾಗುತ್ತದೆ.
- ಬೇಳೆಕಾಳುಗಳು ಮೊಟ್ಟೆನೋಗಳ ಪ್ರಮುಖ ಮೂಲಗಳಾಗಿವೆ. ನಮ್ಮ ದೇಶ ಬೇಳೆಕಾಳುಗಳ ಅತಿ-ದೊಡ್ಡ ಉತ್ಪಾದಕ ಹಾಗೂ ಗ್ರಾಹಕ ದೇಶವಾಗಿದೆ. ಅವು ಬೇರೆ ಬೇರೆ ಬಣ್ಣ ಹಾಗೂ ಗಾತ್ರಗಳಲ್ಲಿ ಸಿಗುವ ಬೀಜಗಳಾಗಿದ್ದ ಪಾಡ್ (pod) ಎಂಬ ಒಂದು ಬಗೆಯ ಹಣ್ಣಿನ ಒಳಗೆ ಇರುತ್ತವೆ. ಎಲ್ಲವೂ ಲೆಗ್ಯೂಮಿನೋಸೆ (leguminosae) ಎಂಬ ಬಣ್ಣಾಣಿ ಕುಟುಂಬಕ್ಕೆ ಸೇರಿದ ಸಸ್ಯಗಳಾಗಿವೆ. ಉದ್ದು, ತೊಗರಿ, ಬಟ್ಟಾಣಿ, ಮರುಳೆ ಹಾಗೂ ಹೆಸರುಬೇಳೆ ಸಾಮಾನ್ಯ ಉದಾಹರಣೆಗಳು.
- ಏಕದಳ ಕಾಳುಗಳು ಗಟ್ಟಿಯಾದ ಒಣಿಗದ ಬೀಜಗಳಾಗಿದ್ದು, ಹಣ್ಣಿನ ಸಿಪ್ಪೆ ಇರಬಹುದು ಇಲ್ಲವೇ ಬೀಜಕವಚದ ಜೊತೆಗೆ ಸೇರಿಕೊಂಡಿರಬಹುದು. ಇವುಗಳನ್ನು ಧಾನ್ಯಗಳು (cereals) ಎಂದೂ ಕರೆಯಲಾಗುತ್ತದೆ. ಇವು ಮೋಯೇಸಿ (Poaceae) ಕುಟುಂಬಕ್ಕೆ ಸೇರಿದ ಹಲ್ಲಿನ ಜಾತಿಯ ಸಸ್ಯಗಳಾಗಿವೆ. ಉದಾಹರಣೆ ಮೆಕ್ಕೆಜೋಳ, ಭತ್ತ, ಗೋಧಿ, ಬಾಲ್ಯ, ಓಟ್ಟು.
- ಕಿರು(ಸಿರಿ)ಧಾನ್ಯಗಳು ಒರಟು ಕಾಳುಗಳಾಗಿದ್ದು, ಅತ್ಯಧಿಕ ಮೊಟ್ಟಿನ್ನು ಅನ್ನ ಹೊಂದಿವೆ. ಉದಾ: ಜೋಳ, ಸಜ್ಜೆ ಮತ್ತು ರಾಗಿ. ಇವುಗಳ ಬೀಜಗಳು ಕಾಳುಗಳಿಗಿಂತ ತುಂಬಾ ಚಿಕ್ಕದಾಗಿರುತ್ತವೆ.

**ನಿಮಗೆ ತಿಳಿದಿರಲು:** ಮೆಕ್ಕೆಜೋಳ, ಭತ್ತ, ಗೋಧಿ, ಬಾಲ್ಯ, ಓಟ್ಟು ಮತ್ತು ಜೋಳದಲ್ಲಿ ಪ್ರಪಂಚದ ಕಾಳುಗಳ ಉತ್ಪಾದನೆಯ ಶೀಘ್ರತೆಯನ್ನು ಪ್ರತಿನಿಧಿಸುತ್ತದೆ.

#### ನೀವು ಕಲಿತ್ತಿರುವುದು

- ಉನ್ನತಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಪ್ರಾಮುಖ್ಯತೆ.
- ಒಂದು ಮಾದರಿ ಹೂವಿನ ರಚನೆ.
- ಹೂವಿನ ವಿವಿಧ ಭಾಗಗಳ ರಚನೆ ಮತ್ತು ಕಾರ್ಯಗಳ ನಡುವಿನ ಸಂಬಂಧ.
- ಉನ್ನತ ಸಸ್ಯಗಳ ಸಂತಾನೋತ್ಪತ್ತಿಯಲ್ಲಿ ಕೇಟಗಳ ಮತ್ತು ಪಕ್ಷಿಗಳ ಪಾತ್ರ.

ಅಭ್ಯಾಸಗಳು

- I** ಪ್ರತಿಯೊಂದು ಅಪ್ರಾಣವಾಕ್ಯ/ಪ್ರಶ್ನೆಗೆ ನಾಲ್ಕು ಪಯ್ಯಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ

  1. ಬೀಜವು ಇದರಿಂದ ಬೆಳೆಯುತ್ತದೆ.  
ಎ. ಅಂಡಾಶಯ ಬಿ. ಅಂಡಕ ಸಿ. ಭೂರಣ ಡಿ. ಭೂರಣ ಸಂಚಿ
  2. ರಾತ್ರಿ ಅರಳುವ ಹೊವುಗಳು ಸಾಮಾನ್ಯವಾಗಿ ಈ ಬಣ್ಣ ಹೊಂದಿವೆ.  
ಎ. ನೇರಳೆ ಬಿ. ಕೆಂಪು ಸಿ. ಹಳದಿ ಡಿ. ಬಿಳಿ
  3. ಹೂ ಬಿಡುವ ಸಸ್ಯಗಳಲ್ಲಿ ಸಂತಾನೋತ್ಪತ್ತಿ ಶ್ರೀಯೆಯ ಸರಣಿ ಹೀಗಿದೆ.  
ಎ. ಲಿಂಗಾಳುಗಳು, ಯುಗೃಜ, ಭೂರಣ, ಮೊಳಕೆ  
ಬಿ. ಯುಗೃಜ, ಲಿಂಗಾಳುಗಳು, ಭೂರಣ, ಮೊಳಕೆ  
ಸಿ. ಮೊಳಕೆ, ಭೂರಣ, ಯುಗೃಜ, ಲಿಂಗಾಳುಗಳು  
ಡಿ. ಲಿಂಗಾಳುಗಳು, ಭೂರಣ, ಯುಗೃಜ, ಮೊಳಕೆ
  4. ಮಂಕೇಸರ ಇವುಗಳನ್ನು ಹೊಂದಿದೆ.  
ಎ. ಅಂಡಕಗಳು ಬಿ. ಅಂಡಾಳುಗಳು ಸಿ. ಅಂಡಾಶಯ ಡಿ. ಪರಾಗರೇಳುಗಳು

**II** ಸೂಕ್ತ ಪದಗಳೊಂದಿಗೆ ಬಿಟ್ಟಿರುವ ಸ್ಥಾಫವನ್ನು ಭಿಕ್ಷಿಮಾಡಿ


  1. ವರ್ಣರಂಜಿತ ದಳಗಳು, ಮಕರಂದ ಹಾಗೂ ತೀಕ್ಷ್ಣವಾಸನೆ ಇರುವ ಹೊವುಗಳಲ್ಲಿ ಪರಾಗಸ್ವರ್ವವು ಒಮುತೇಕ \_\_\_\_\_ ಗಳಿಂದ ಆಗುತ್ತದೆ.
  2. ಮರಿಜೀವಿಗಳಲ್ಲಿ ಭಿನ್ನತೆಯೆ \_\_\_\_\_ ಸಂತಾನೋತ್ಪತ್ತಿಯ ವಿಶೇಷವಾಗಿದೆ.
  3. \_\_\_\_\_ ನಿಂದ ಉಂಟಾಗುವ ಪರಾಗಸ್ವರ್ವದಲ್ಲಿ ಒಹಳಷ್ಟು ಪರಾಗರೇಳುಗಳು ನಷ್ಟವಾಗುತ್ತದೆ.
  4. ನಿಷೇಚನವು \_\_\_\_\_ ನ ಉತ್ಪತ್ತಿಗೆ ಕಾರಣವಾಗುತ್ತದೆ.

**III** ಈ ಪ್ರಶ್ನೆಗಳಿಗೆ ಉತ್ತರಿಸಿ

  1. ಸಂತಾನೋತ್ಪತ್ತಿ ಎಂದರೇನು ?
  2. ಲೈಂಗಿಕ ಸಂತಾನೋತ್ಪತ್ತಿ ಎಂದರೇನು ?
  3. ಪರಾಗಸ್ವರ್ವ ಎಂದರೇನು ?
  4. ಕೇಟಗಳು ರೈತಸ್ವೇಹಿಗಳೇ? ವಿವರಿಸಿ.
  5. ಒಂದು ಮಾದರಿ ಹೂವಿನ ಜಿತ್ತು ಬರೆದು ಭಾಗಗಳನ್ನು ಗುರುತಿಸಿ.

## ಅಧ್ಯಾಯ 21

### ಆಹಾರ ಉತ್ಪಾದನೆ : ಮಣ್ಣ ಮತ್ತು ಜಲ ನಿರ್ವಹಣೆ



ನಾವು ಆಹಾರ ಮತ್ತು ಪೋಡಕಗಳನ್ನು ಕುರಿತಂತೆ ಅನೇಕ ಸಂಗತಿಗಳ ಬಗ್ಗೆ ಈಗಾಗಲೇ ಅಭ್ಯಾಸ ಮಾಡಿರುತ್ತೇವೆ. ನಮ್ಮ ಆಹಾರ ಎಲ್ಲಿಂದ ಬರುತ್ತದೆಂದು ನಾವು ತಿಳಿಯಬೇಡವೇ? ನಿಮಗೆ ಗೊತ್ತಿರುವಂತೆ ನಾವು ಆಹಾರವನ್ನು ಏರಡು ಮುಖ್ಯ ಮೂಲಗಳಿಂದ ಪಡೆಯುತ್ತೇವೆ – ಸಸ್ಯ ಮೂಲಗಳು ಮತ್ತು ಪ್ರಾಣಿ ಮೂಲಗಳು.

ಕೃಷಿ ಅಥವಾ ಬೇಸಾಯ ಇಲ್ಲದೇ ಹೋದಲ್ಲಿ ಪ್ರಪಂಚ ಬದುಕುಳಿಯಲು ಸಾಧ್ಯವಿಲ್ಲ. ಎಲ್ಲರೂ ತಮ್ಮ ಆಹಾರಕ್ಕಾಗಿ ರೈತರನ್ನು ಆಶ್ರಯಿಸಿದ್ದಾರೆ. ಹಾಗಾಗಿ ರೈತರನ್ನು ನಾವು ಅನ್ವಯಾತರು ಎಂದು ಕರೆಯುತ್ತೇವೆ.

ಬೆಳೆ ಬೆಳೆಯುವ ಹಾಗೂ ಸಾಕು ಪ್ರಾಣಿಗಳನ್ನು ಬೆಳೆಸುವ ವಿಜ್ಞಾನ ಹಾಗೂ ಕಲೆಯೇ ಕೃಷಿ ಅಥವಾ ಬೇಸಾಯ. ಹತ್ತಿ ಮತ್ತು ಉಣಿಯಿಂಥ ಪದಾರ್ಥಗಳು ಕೂಡ ನಾವು ಬೆಳೆಯುವ ಬೆಳೆಯಿಂದ ಹಾಗೂ ಸಾಕುವ ಪ್ರಾಣಿಗಳಿಂದ ದೊರೆಯುತ್ತವೆ. ಕೃಷಿ ಎಂಬುದು ಪ್ರಪಂಚದ ಅತ್ಯಂತ ಪ್ರಮುಖ ಉದ್ದೇಶವಾಗಿದೆ. ವೈಜ್ಞಾನಿಕ ಪದ್ಧತಿಗಳು ಹಾಗೂ ಯಂತ್ರೋಪಕರಣಗಳು ಬೇಸಾಯವನ್ನು ಇನ್ನೂ ಹೆಚ್ಚು ಉತ್ಪಾದಕವನ್ನಾಗಿ ಮಾಡಿವೆ. ಹೊಸ ತಳಿಯ ಸಸ್ಯಗಳನ್ನು ಅಭಿವೃದ್ಧಿಪಡಿಸುವುದರ ಹಾಗೂ ಹೊಸ ಮಾದರಿಯ ರಸಗೊಬ್ಬರಗಳನ್ನು ಬಳಕೆಗೆ ತರುವ ಮೂಲಕ ಕೆಲವು ಪ್ರಮುಖ ಬೆಳೆಗಳ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಗಿದೆ. ಸಾಕು ಪ್ರಾಣಿಗಳ ಯೋಗ ಕ್ಷೇಮವನ್ನು ವೈಜ್ಞಾನಿಕವಾಗಿ ನೋಡಿಕೊಂಡು ಅವುಗಳ ತಳಿ ಅಭಿವೃದ್ಧಿಪಡಿಸುವುದರ ಮೂಲಕ ಮಾಂಸ ಹಾಗು ಪ್ರಾಣಿ ಉತ್ಪನ್ನಗಳ

ಪ್ರಮಾಣವನ್ನು ಸಾಕಷ್ಟು ಮಟ್ಟಿಗೆ ಹೆಚ್ಚಿಸಲು ಸಾಧ್ಯವಾಗಿದೆ. ಹಾಗೆಯೇ ಟ್ರಾಕ್ಟರ್ ಮೊದಲಾದ ಆಧುನಿಕ ಕೃಷಿ ಉಪಕರಣಗಳನ್ನು ಬಳಕೆಮಾಡುವುದರಿಂದ ಬೇಸಾಯದಲ್ಲಿ ಕೇದುಹಿಮೆಯ ಪ್ರಮಾಣವೆ ಸಾಕಷ್ಟು ಮಟ್ಟಿಗೆ ಕಡಿಮೆಯಾಗಿದೆ.

ಕೃಷಿಯಿಂದ ಅತಿಹೆಚ್ಚು ಪ್ರಯೋಜನ ಪಡೆಯಬೇಕಾದಲ್ಲಿ, ಆ ಕ್ಷೇತ್ರದ ಶ್ರಮಿಕರಿಗೆ ಕೆಳಗಿನ ಅಂಶಗಳ ಅವಶ್ಯಕತೆ ಇದೆ.

- ಉತ್ತಮ ಬೀಜಗಳು
- ಫಲವತ್ತಾದ ಭೂಮಿಯ ಲಭ್ಯತೆ
- ನೀರು ಮತ್ತು ನೀರಾವರಿ ಸೌಲಭ್ಯ
- ಗೊಬ್ಬರಗಳು ಮತ್ತು ಫಲವತ್ತಾರಕಗಳು
- ಮೂರಕವಾದ ಸಾಮಾಜಿಕ ಮತ್ತು ಆರ್ಥಿಕ ಪರಿಸರ
- ಬೆಲೆ ನೀರ್ವಯಿಸುವ ನೀತಿ
- ಉತ್ಪನ್ನಗಳಿಗೆ ಉತ್ತಮ ಮಾರಾಟದ ಬೆಲೆ
- ವಿಜ್ಞಾನ ಮತ್ತು ತಂತ್ರಜ್ಞಾನ

ನಿಮಗೆ ಬೇರೆ ಯಾವುದಾದರೂ ಅಂಶಗಳು ಹೊಳೆಯುತ್ತವೆಯೇ? ನಿಮ್ಮ ಸ್ವೇಹಿತರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ.

ಭಾರತದಲ್ಲಿ ಇಂದಿಗೂ ಬಹುಪಾಲು ಜನಸಂಖ್ಯೆಗೆ ಬೇಸಾಯವೇ ಉದ್ದೋಜ. ನಿಮ್ಮ ದೇಶದ, ನಿಮ್ಮ ಆರ್ಥಿಕತೆಯ ಯಶಸ್ವಿ ಬೇಸಾಯದ ಉತ್ಪನ್ನಗಳ ಪ್ರಮಾಣ ಹಾಗೂ ಗುಣಮಟ್ಟಗಳ ಮೇಲೆ ಬಹುವಾಗಿ ಅವಲಂಬಿಸಿದೆ. ಹಲವು ಅಂಶಗಳು ಬೇಸಾಯದ ಮೇಲೆ ಪ್ರಭಾವ ಬೀರುತ್ತವೆ. ಬೇಸಾಯವು ಅತ್ಯಂತ ಸಂಕೀರ್ಣವಾದ, ಆದರೆ ಅತ್ಯಂತ ಅವಶ್ಯಕವಾದ ಉದ್ದೇಶ ಆಗಿದೆ. ಹಾಗಾಗಿ, ಬೇಸಾಯದ ಕ್ಷೇತ್ರದ ವಿವಿಧ ಸಮಸ್ಯೆಗಳ ಹಾಗೂ ಸಾಧನೆಗಳ ಬಗ್ಗೆ ತಿಳಿದುಕೊಳ್ಳಲುವುದು ಅವಶ್ಯ.

### **ಬೇಸಾಯದಲ್ಲಿ ಮಣ್ಣನ ಪ್ರಾಮುಖ್ಯತೆ**

ಮಣ್ಣ ಎಂದರೇನು? ಮಣ್ಣ ಸಾವಯವ ಮತ್ತು ನಿರವಯವ ವಸ್ತುಗಳಿಂದ ಕೂಡಿದ ಭೂಮಿಯ ಮೇಲ್ಪಡಿರ. ಇದು ಸಾಮಾನ್ಯವಾಗಿ ಫಲವತ್ತವಾಗಿದ್ದು ವಿವಿಧ ಬಗೆಯ ಜೀವಿಗಳನ್ನು ಬೆಂಬಲಿಸುತ್ತದೆ. ಆದರೆ ಬೇರೆ ಬೇರೆ ಪ್ರದೇಶಗಳಲ್ಲಿರುವ ಮಣ್ಣನಲ್ಲಿ ಇವುಗಳ ಸ್ಥಾರೂಪ ಬೇರೆ ಬೇರೆಯಾಗಿರುತ್ತದೆ. ಮಣ್ಣ ಮಾನವನ ಎಲ್ಲಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತವ ಸಂಗತಿ ಏನೆಂದರೆ ಪ್ರತ್ಯೇಕವಾಗಿ ಇಲ್ಲವೆ ಪರೋಕ್ಷವಾಗಿ ನಿಮ್ಮ ಬದುಕಿನ ಸಮಸ್ಯೆವನ್ನೂ ನಾವು ಮಣ್ಣನಿಂದಲೇ ಪಡೆದುಕೊಳ್ಳುತ್ತಿದ್ದೇವೆ. ಎಲ್ಲ ಜೀವಿಗಳ ಪರಿಸ್ಥಿತಿಯೂ ಇದೇ ಆಗಿದೆ.

ಮಣ್ಣ ಎಂಬುದು ಅದು ಇರುವ ರೀತಿಯಲ್ಲೇ ಮುಂದಿನ ತಲೆಮಾರುಗಳಿಗೆ ಬಳುವಳಿಯಾಗಿ ನಾವು ನೀಡಬಹುದಾದ ಆಸ್ತಿ. ಬೆಳೆಗಳು ತಮಗೆ ಅಗತ್ಯವಾದ ನೀರು ಮತ್ತು ವಿನಿಜಗಳನ್ನು ಮಣ್ಣನ ಮೂಲಕವಾಗಿಯೇ ಪಡೆದುಕೊಳ್ಳುತ್ತವೆ. ಹಾಗೆಯೇ ಅದು ಬೆಳೆಗಳ ಪಾಲಿಗೆ ಆಸರೆ ನೆಲವಾಗಿಯೂ ನಿಲ್ಲುತ್ತದೆ. ಗಿಡಮರಗಳ ಪಾಲಿಗೆ ಅದು ಪ್ರೋಟೆ ದ್ರವ್ಯಗಳನ್ನು ಒದಗಿಸುವ ಪ್ರಧಾನವಾದ ಭಂಡಾರ. ಹಾಗಾಗಿ ಕೃಷಿ ಆಹಾರ ಉತ್ಪಾದನೆಯಲ್ಲಿ ಮಣ್ಣನ ಪಾತ್ರವನ್ನು ಎತ್ತಿ ತೋರಿಸುತ್ತದೆ.

## ಮಣ್ಣನ ನಿರ್ವಹಣೆಯ ಅಗತ್ಯ

ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಮಣ್ಣ ಕೂಡ ಒಂದು. ಬೆಳೆಗಳು ತಮ್ಮ ಬದುಕಿಗಾಗಿ, ಆರೋಗ್ಯಕರ ಬೆಳೆವಣಿಗೆಗಾಗಿ ಹಾಗೂ ಉತ್ಪನ್ನ ಇಳುವರಿಗಾಗಿ ಪೋಷಕಗಳನ್ನು ಅವಲಂಬಿಸಿರುತ್ತವೆ. ಪೋಷಕಗಳನ್ನು ಒದಗಿಸಿದ ಬೆಳೆಗಳು ಬೇಗ ಬೆಳೆಯುತ್ತವೆ, ಬಲಿಪ್ಪವಾಗಿರುತ್ತವೆ ಹಾಗೂ ಎಲ್ಲ ಬಗೆಯ ರೋಗ ರುಚಿನಗಳನ್ನು ಎದುರಿಸಿ ನಿಲ್ಲುತ್ತವೆ. ಅಗತ್ಯವಾದ ಪೋಷಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಬಲ್ಲ ಮಣ್ಣಿಗೆ ಘಲವತ್ತಾದ ಮಣ್ಣ ಎಂದು ಕರೆಯುತ್ತಾರೆ. ಮಣ್ಣನ ಉತ್ಪಾದಕತೆ ಮತ್ತು ಉಪಯುಕ್ತತೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಮಣ್ಣನ ಘಲವತ್ತತೆ, ನೀರು ಸರಬರಾಜು, ಭೂಮಿಯ ಇಳಿಜಾರು, ನೀರಿನ ಆಳ, ಹವಾಗುಣ ಹಾಗೂ ಬೇಸಾಯದ ಪದ್ಧತಿ ಈ ಪ್ರೇರಿತ ಕೆಲವು ಪ್ರಮುಖ ಅಂಶಗಳನ್ನಿಸಿವೆ.

**ಅಲೋಂಜಾಲಿ:** ಮಣ್ಣಲ್ಲದ ನಾವು ಬೆಳೆ ಬೆಳೆಯಬಹುದೆ? ಮನುಷ್ಯನ ಬುದ್ಧಿತ್ವ ಇದನ್ನೂ ಸಾಧ್ಯವಾಗಿಸಿದೆ. ಮಣ್ಣನ ನಹಾಯಬಿಲ್ಲದ ಕೆಲವು ಬಗೆಯ ಬೆಳೆಗಳನ್ನು ಬೆಳೆಯುವ ತಂತ್ರಜ್ಞಾನವನ್ನು ವಿಜ್ಞಾನವು ರಂಗಿಸಿದೆ. ನಿಡಗಳ ಬೆಳೆಗಳನ್ನು ಪೋಂಥಕಾಂಶಗಳರುವ ಪ್ರವರ್ತಕಾಳಿಟ್ ಮಣ್ಣನ ನಹಾಯಬಿಲ್ಲದ ಬೆಳೆ ಬೆಳೆಯುವ ಪ್ರಯೋಜನ ಯಶಸ್ವಿಯಾಗಿದೆ. ಇದನ್ನು 'ಹೈಡ್ರೋಂಫೋನಿಕ್' (ಜಲಕೃಷಿ) ಎಂದು ಕರೆಯುತ್ತಾರೆ. ನಾವು ಇದನ್ನು ನೀಟೆನಾಯ ಎಂದು ಕೂಡ ಕರೆಯಬಹುದು.

ಗಿಡವು ಒಂದು ರೀತಿಯಲ್ಲಿ ಜ್ಯೋವಿಕ ಕಾರ್ಬಿನ್. ಅದಕ್ಕೆ ಹೆಚ್ಚಿನ ಸಂಖ್ಯೆಯ ಕಚ್ಚಾಸಾಮಾಗಿಗಳು ಬೇಕಾಗುತ್ತವೆ. ಇವುಗಳಲ್ಲಿ ಕಾರ್ಬನ್, ಹೈಡ್ರೋಜನ್, ಆಕಿಜನ್, ಸ್ಟೋರ್ಜನ್, ರಂಜಕ, ಪ್ರೋಟ್ಯೂರಿಯಮ್, ಗಂಧಕ, ಮೆಗ್ನೋಷಿಯಂ, ಕ್ಯಾಲ್ರಿಯಮ್, ಕಬ್ಲಿಣ, ಮಾರ್ಗಾನೀಸ್, ಸತು, ತಾಮ್ರ, ಬೋರಾನ್ ಹಾಗೂ ಇನ್ನಿತರ ಅನೇಕ ಪದಾರ್ಥಗಳು ಸೇರುತ್ತವೆ. ಗಿಡಗಳಿಗೆ ಕಾರ್ಬನ್ ಮತ್ತು ಆಕಿಜನ್ ಗಾಳಿಯಿಂದ ಹಾಗೂ ನೀರಿನಿಂದ ಸಿಗುತ್ತವೆ. ಇತರ ಪೋಷಕಗಳು ಗಿಡಗಳಿಗೆ ಅಲ್ಲ ಪ್ರಮಾಣದಲ್ಲಿ ಸಿಕ್ಕರೂ ಸಾಕು. ಮಣ್ಣನಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಅವು ಲಭ್ಯವಿರುತ್ತವೆ. ಗಿಡಗಳಿಗೆ ಸ್ಟೋರ್ಜನ್, ರಂಜಕ, ಮತ್ತು ಪ್ರೋಟ್ಯೂರಿಯಮ್ ಸಿಗುವುದರಲ್ಲಿ ಸಮಸ್ಯೆ ಎದುರಾಗುತ್ತದೆ. ಇವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಪದಾರ್ಥಗಳು ದೊರೆಯದ ಪಕ್ಷದಲ್ಲಿ ಇಳುವರಿ ಕಡಿಮೆಯಾಗುತ್ತದೆ.

## ಮಣ್ಣ ನಿರ್ವಹಣೆಯ ತಂತ್ರಗಳು

ಇಳುವರಿ ಹೆಚ್ಚಾಗಲು ಅನೂಕೂಲವಾಗುವಂತೆ ಮಣ್ಣನ್ನು ಸಂರಕ್ಷಿಸುವ ಹಾಗೂ ಅದರ ಘಲವತ್ತೆಯನ್ನು ಹೆಚ್ಚಿಸುವ ಎಲ್ಲ ಕ್ರಮಗಳನ್ನು ಪದ್ದಿಗಳನ್ನು ಹಾಗೂ ಕಾರ್ಯವಿಧಾನಗಳನ್ನು ಮಣ್ಣ ನಿರ್ವಹಣೆ(soil management) ಒಳಗೊಳ್ಳುತ್ತದೆ. ಬೇಸಾಯದ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದ ಬೆಳೆ ತೆಗೆಯಲು ಹಾಗೂ ವರ್ಷಾಂಶರಿಗಳ ಕಾಲ ಫಸೆಲು ತೆಗೆಯುತ್ತಾ ಹೋದಂತೆಲ್ಲಾ ನೆಲದ ಉತ್ಪಾದಕ ಸಾಮರ್ಥ್ಯ ಕುಂಡುವುದು.

## ಮಣ್ಣ ನಿರ್ವಹಣೆಯ ತಂತ್ರಗಳು

- ಮೇಲ್ಮೈನ ಸವಕಳಿಯನ್ನು ತಡೆಯುವುದು.
- ನೀರಿನ ಸಮರ್ಪೋಲನವನ್ನು ಕಾಪಾಡುವುದು ಮತ್ತು ಮಣ್ಣನ ತಾಪಮಾನವನ್ನು ನಿಯಂತ್ರಿಸುವುದು.
- ಮಣ್ಣನ ರಚನೆಯನ್ನು ಉತ್ತಮಪಡಿಸುವುದು ಮತ್ತು ಸಾವಯವ ಪದಾರ್ಥಗಳ ಪ್ರಮಾಣವನ್ನು ಕಾಪಾಡುವುದು.

**ನಿಮಗೆ ತಿಳಿರಿ:** ಸ್ಟೋರ್ಜಕ ಪ್ರತಿನಿಧಿಗಳಾದ ಟಾಳ ಮತ್ತು ನೀರಿನಿಂದ ಮಣ್ಣನ ಮೇಲ್ಪುದರ ಹೊಡೆದು ಹೋಗುವುದನ್ನು ಮಣ್ಣನ ಸವಕಳ ಎನ್ನುತ್ತಾರೆ. ಕೆಲವೊಮ್ಮೆ ಕೃಷಿ ಕೂಡ ಮಣ್ಣನ ಸವಕಳಗೆ ಎಡೆ ಮಾಡಿ ಕೊಡುತ್ತದೆ - ಒಣಾರೆ ಫಲತಾಂಶ ಮಣ್ಣನಲ್ಲಿರುವ ಪೋಂಥಕಾಂಶಗಳು ಬಿಲಿದಾಗುತ್ತದೆ.

### ಚರ್ಚಿಪಣಿ 21.1

ಮಣಿನ ಸವಕಳಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಲಿ. ಸವಕಳದೇ ಕಾರಣಗಳು ಹಾಗೂ ತಡೆಗಟ್ಟಿರುವ ವಿಧಾನಗಳ ಕುಲತು ಓಸ್ಟಿ ಬರೆಯಲಿ. ಈ ಮಾಹಿತಿಯನ್ನು ಸ್ವೇಷಿತರೊಂದಿಗೆ ವಿನಿಮಯ ಮಾಡಿಕೊಳ್ಳಿ. ಯಾವ ಬೇಂಧಾಯ ಪದ್ಧತಿಗಳು ಮಣಿನ ಸವಕಳಯಯನ್ನು ಕಡಿಮೆ ಮಾಡುತ್ತವೆ? ಮಣಿನ ಸವಕಳಯಿಂದ ಉದ್ಭವಿಸಬಹುದಾದ ಇತರ ಸಮಸ್ಯೆಗಳು ಯಾವವು? ನಿಮ್ಮ ಮನೆಯ ಅಥವಾ ಶಾಲೆಯ ಕೈತೋಂಟದಲ್ಲಿ ಮಣಿನ ಸೋಂಟಕಾಂಶಗಳು ನಷ್ಟವಾಗುತ್ತಿವೆಯೇ? ಇದನ್ನು ತಡೆಗಟ್ಟಲು ನೀವು ಯಾವ ತ್ರಮಗಳನ್ನು ಸೂಚಿಸುವಿಲಿ?

**ಮಣಿನಲ್ಲಿರುವ ಪೋಷಕಾಂಶಗಳನ್ನು ಕಾಪಾಡುವ ಕ್ರಮಗಳು**

#### ಜಮೀನಿನ ಸೂಕ್ತವಾದ ಬಳಕೆ

ಯಾವ ಬಗೆಯ ಜಮೀನು ಯಾವ ಬಗೆಯ ಬೆಳೆಗಳನ್ನು ತೆಗೆಯಲು ಸೂಕ್ತಪೂರ್ವ ಅಂಥ ಬೆಳೆಗಳನ್ನೇ ಅಲ್ಲಿ ಬೆಳೆಯುವುದರ ಮೂಲಕ ಮಣಿನಲ್ಲಿರುವ ಪೋಷಕಾಂಶಗಳನ್ನು ಸಂರಕ್ಷಿಸಲು ಸಾಧ್ಯ. ಜಮೀನಿನ ಮೇಲೆ ಖಾಯಂ ಆಗಿ ಹಸಿರು ಬೆಳೆಸುವುದರಿಂದ ಮಣಿನ ಸವಕಳಿಯನ್ನು ತಡೆಗಟ್ಟಬಹುದು. ಅದರಲ್ಲಿ ವಿಶೇಷವಾಗಿ ಇಂಡಿಯಾ ಇಂಡಿಯಾ ಬೆಳೆಯ ಮಣಿ ಬೇಗ ಸವಕಳಿಗೆ ಒಳಗಾಗುವ ಸಂಭವವಿರುವುದರಿಂದ ಅದರ ಮೇಲೆ ಹಸಿರು ಬೆಳೆಸುವುದು ಹೆಚ್ಚು ಪ್ರಯೋಜನಕಾರಿ.

#### ಆವರ್ತ ಬೆಳೆ ತೆಗೆಯುವುದು

ಮಣಿನ ಘಲವತ್ತತೆಯನ್ನು ಕಾಪಾಡಿಕೊಂಡು ಬರುವ ಅತ್ಯಂತ ಹಳೆಯ ಬೇಸಾಯ ಪದ್ಧತಿಗಳಲ್ಲಿ ಆವರ್ತ ಬೆಳೆ ತೆಗೆಯುವ ವಿಧಾನವೂ ಒಂದು. ಅನೇಕ ಮಂದಿ ರೈತರು ಏಕದಳ ಮತ್ತು ದ್ವಿದಳ ಬೆಳೆಗಳನ್ನು ಒಂದಾದ ಮೇಲೊಂದರಂತೆ ನಿರ್ದಿಷ್ಟ ಕ್ರಮದಲ್ಲಿ ಬೆಳೆಯುತ್ತಾರೆ. ಇದು ಮಣಿನ ದೃಷ್ಟಿಯಿಂದ ಒಂದು ಖುತ್ತುವಾದ ಮೇಲೆ ಇನ್ನೊಂದು ಖುತ್ತುವಿನಲ್ಲಿ ಒಂದೇ ಬೆಳೆ ತೆಗೆಯುವುದಕ್ಕಿಂತ ಹೆಚ್ಚು ಉತ್ತಮ. ಆವರ್ತ ಬೆಳೆ ಪದ್ಧತಿಯಲ್ಲಿ ಹೊಸ ಖುತ್ತುವಿನಲ್ಲಿ ತೆಗೆಯುವ ಬೆಳೆ ಹಿಂದಿನ ಖುತ್ತುವಿನಲ್ಲಿ ತೆಗೆದ ಬೆಳೆಯ 'ಜಾತಿ' ಗಿಂತ ಭಿನ್ನವಾಗಿರುತ್ತದೆ. ನಾವು ಒಂದು ಖುತ್ತುವಿನಲ್ಲಿ ಭತ್ತೆ ಅಥವಾ ರಾಗಿ ಬೆಳೆದು ಇನ್ನೊಂದು ಖುತ್ತುವಿನಲ್ಲಿ ಕಡಲೆಕಾಯಿಯಂತಹ ದ್ವಿದಳ ಧಾನ್ಯವನ್ನು ಬೆಳೆಯಬಹುದು.

**ಅಳೋಚಿತ :** ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಅಗತ್ಯವಿರುವ ಭಾರತದಂತಹ ದೇಶಕ್ಕೆ ಆವರ್ತ ಬೆಳೆ ವಿಧಾನ ಸೂಕ್ತವೇ?

ಆವರ್ತ ಬೆಳೆ ವಿಧಾನ ಮುಖುಹುಪ್ಪಟೆಗಳ ಸಂಖ್ಯೆಯನ್ನು ನಿಯಂತ್ರಿಸಲು ಕೂಡ ನೇರವಾಗುತ್ತದೆ. ಸಾಮಾನ್ಯವಾಗಿ ಬೇಗೆ ಮುತ್ತಿಕೊಳ್ಳುವ ಮುಖುಹುಪ್ಪಟೆಗಳು ಮತ್ತು ರೋಗರುಜಿನಗಳನ್ನು ಉಂಟುಮಾಡುವ ಜೀವಿಗಳು ಬೇರೆ ಬೇರೆ ಬೆಳೆಗಳಿಗೆ ಬೇರೆ ಬೇರೆ ಇರುತ್ತವೆ. ಉದಾಹರಣೆಗೆ, ಭತ್ತೆ ಅಥವಾ ಅಕ್ಕಿ ಕಾಳನ್ನು ಹೊರೆದು ತಿನ್ನುವ ಒಂದು ಬಗೆಯ ಮುಖು ಅದನ್ನು ತೀಂದೇ ಬದುಕುತ್ತದೆ. ನೀವು ಒಂದು ಬೇರೆ ಭತ್ತದೆ ಅನಂತರ ಇನ್ನೊಂದು ಜಾತಿಯ ಯಾವುದಾದರೂ ಬೆಳೆಯನ್ನು ಬೆಳೆಯದೇ ಹೋದಲ್ಲಿ ಒಂದೇ ಜಾತಿಯ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಏಕಂದರೆ, ಅವುಗಳಿಗೆ ಬೇಕಾದ ಆಹಾರ ಯಾವಾಗಲೂ ಸುಲಭವಾಗಿ ದೊರಕುತ್ತದೆ. ಆದರೆ ಅದಕ್ಕೆ ಬದಲಾಗಿ ನೀವು ಯಾವುದಾದರೂ ದ್ವಿದಳ ಬೆಳೆಗಳನ್ನು ಮುಂದಿನ ಬೆಳೆಯಾಗಿ ಬೆಳೆದರೆ ಭತ್ತದ ಕೀಟಗಳಿಗೆ ಆಹಾರ ದೊರೆಯದೇ ಅವು ಸಾಯುತ್ತವೆ.

ಆವರ್ತ ಬೆಳೆ ವಿಧಾನವು ಪೋಷಕಾಂಶಗಳು ಹಾಳಾಗುವುದನ್ನು ಹೇಗೆ ತಡೆಗಟ್ಟಬಲ್ಲದು? ಆವರ್ತ ಬೆಳೆ ವಿಧಾನ ಮಣಿನ ಸವಕಳಿಯ ವಿರುದ್ಧ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ಪರಸ್ಪರ ಹತ್ತಿರ ಬೆಳೆಯವ ಬೆಳೆಗಳಿಂದ ಮಣಿ ಸವಯುವ ಪ್ರಮಾಣ ಕಡಿಮೆಯಾಗುತ್ತದೆ. ಹಾಗೆಯೇ, ಆವರ್ತ ಬೆಳೆ ವಿಧಾನ ವಿವಿಧ ಬಗೆಯ ಬೇರುಗಳಿಗೆ ಕೂಡ ದಾರಿ ಮಾಡಿಕೊಡುತ್ತದೆ. ಕೆಲವು ಬೇರುಗಳು ಅಗಲವಾಗಿ ಹರಡಿಕೊಂಡರೆ,

ಇನ್ನೂ ಕೆಲವು ಬೇರುಗಳು ಅಳಕ್ಕೆ ಹೋಗುತ್ತವೆ. ಇಂಥಹ ಬೆಳಿಗಳನ್ನು ಒಂದಾದ ಮೇಲೆ ಒಂದರಂತೆ ಅವಶ್ಯಕವಾಗಿ ಬೆಳೆದರೆ ಮಣಿನ ಫಲವತ್ತೆ ಹೆಚ್ಚಾಗುತ್ತದೆ.

## ಕಂಡು ಹಡಿಯಲಿ :

ర్హిజోబియమ్ (Rhizobium) ఎంచ బ్యాక్టెరియాగళు ఎల్ల బదుకుత్తవే? మళ్ళిన ఫలవత్తెయన్న కాపాడలు అపుగళింద యావ లితియ ప్రయోజన లంఘనుత్రదే?

### **ಮಿಶ್ರ ಬೆಳೆ ಮತ್ತು ಬಹುವಿಧ ಬೆಳೆ (Mixed Cropping and Multiple Cropping)**

ಮಿಶ್ರ ಬೆಳೆಯಲ್ಲಿ ರೈತರು ಒಂದು ಮುಖ್ಯವಾದ ಬೆಳೆಯನ್ನು ಹಾಗೂ ಅದರ ಜೊತೆಯಲ್ಲಿ ಇನ್ನೊಂದು ಅಥವಾ ಎರಡು ಉಪ ಬೆಳೆಗಳನ್ನು ಒಂದೇ ಭೂಮಿಯಲ್ಲಿ ಬೆಳೆಯುತ್ತಾರೆ. ಈ ರೀತಿ ಮಿಶ್ರಮಾಡಿದ ಬೆಳೆಯನ್ನು ಶ್ರೀಷ್ಟಿ ಜಮೀನು ಮತ್ತು ನೀರಾವರಿ ಜಮೀನು ಎರಡರಲ್ಲಿ ಬೆಳೆಯಬಹುದು. ಇದರ ಹಿಂದಿರುವ ತಂತ್ರವೇನೆಂದರೆ, ಬೆಳೆಗಳು ಪೋಷಕಗಳನ್ನು ಹೇಚ್ಚು ಪರಿಣಾಮಕಾರಿಯಾಗಿ ಬಳಕೆಮಾಡಿಕೊಳ್ಳುತ್ತವೆ. ಯಾವುದೇ ಒಂದು ಪೋಷಕಾಶದ ಅಶಿಯಾದ ಬಳಕೆ ಇರುವುದಿಲ್ಲ. ಇದು ರೈತರಿಗೆ ಬೆಳೆನಷ್ಟು ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ. ಇದರಿಂದ ಉಂಟಾಗುವ ಇನ್ನೊಂದು ಅನುಕೂಲವೆಂದರೆ, ಕುಟುಂಬದ ಅಗತ್ಯಗಳಿಗೆ ಬೇಕಾಗುವ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ಹಾಗೂ ದನಕರುಗಳಿಗೆ ಮೇವು(fodder) ಇವೆಲ್ಲವೂ ಒಟ್ಟಿಗೆ ದೂರೆತಂತಾಗುತ್ತದೆ.

ಕೃಷಿ ಉದ್ದೇಶಕ್ಕಾಗಿ ಸಿಗುವ ಭಾವಿ ಸೀಮಿತವಾಗಿರುತ್ತದೆ. ಹಾಗಾಗಿ ಪ್ರತಿ ಹೆಚ್ಚೆಗೂ ನಾವು ಬೆಳೆಯುವ ಬೆಳೆಯ ಪ್ರಮಾಣ ಹೆಚ್ಚಿಗೆಯಾಗಿರುವುದನ್ತೆ ನೊಡಿಕೊಳ್ಳಲಾಗುತ್ತದೆ ಅಗತ್ಯ. ಒಂದಕ್ಕಿಂತ ಹೆಚ್ಚು ಸಂಖ್ಯೆಯ ಬೆಳೆಯನ್ನು ತೆಗೆಯುವುದು ಒಂದು ವಿಧಾನ. ಇದನ್ನು ಬಹುವಿಧಬೆಳೆ(Multiple Cropping) ಎನ್ನುತ್ತಾರೆ. ಒಂದು ವರ್ಷ ಅಥವಾ ಒಂದು ಶ್ರಮತುವಿನಲ್ಲಿ ನಾವು ಒಂದಕ್ಕಿಂತ ಹೆಚ್ಚು ಬೆಳೆ ತೆಗೆಯಬೇಕು. ಇದಕ್ಕಾಗಿ ಒಳ್ಳೆಯ ನೀರಾವರಿ ಸೌಕರ್ಯ ಅಗತ್ಯ. ಹಾಗೆಯೇ ಅಲ್ಲಾವಧಿ ಬೆಳಗಳ ತೋಗಳು ದೊರೆಯಬೇಕು. ಭಾರತದಲ್ಲಿ ನಾವು ಈ ನಿಟ್ಟಿನಲ್ಲಿ ಭತ್ತ, ರಾಗಿ, ಜೋಳ, ಮೆಕ್ಕೆ ಜೋಳ ಇವುಗಳನ್ನು ಬೆಳೆಯುವುದರ ಜೊತೆಗೆ ಬಾಲ್, ಅಲೂಗಡ್ಡೆ ಮತ್ತು ತರಕಾರಿಗಳನ್ನು ಬೆಳೆಯುವುದನ್ನು ಕೂಡ ಅಭಾಸ ಮಾಡಿಕೊಂಡಿದ್ದೇವೆ.

**కండు కిడియలి :** మిళ్ళ చేత్త మత్త బయటిద చేత్తగం నడువణ వ్యక్తానిగంతన్న తీఱి.

జమీనను, బేసాయ మాడదే స్లూకాల హగే బిడువుదు,

ಮಣಿನ ನಿರ್ವಹಣೆಯಲ್ಲಿ ಸಾಮಯವ ಗೊಬ್ಬರಗಳ ಪಾಠ

ಮಣಿನಲ್ಲಿರುವ ಸಾವಯವ ಪದಾರ್ಥಗಳಲ್ಲಿ ಹೊಚ್ಚೆ ಹೊಸ ಸಾವಯವ ಪದಾರ್ಥಗಳು ಮತ್ತು ಹ್ಯಾಮಸ್ ಸೇರಿದೆ. ಸಾವಯವ ಪದಾರ್ಥಗಳ ಕೊಳೆಯಿವಕೆಯಿಂದ ಹ್ಯಾಮಸ್ ಉಂಟಾಗುತ್ತದೆ. ಮಣಿನಲ್ಲಿರುವ ಸಹಜ ಗೋಬ್ಬರ ಅಥವಾ ಹ್ಯಾಮಸ್, ಮಣಿನ ರಚನೆಯನ್ನು ಉತ್ಪನ್ನಪಡಿಸುವುದಲ್ಲಿದೆ ಅದರ ಸವೆತವನ್ನು ತಡೆಗಟ್ಟುತ್ತದೆ. ಇದರಿಂದ ನೀರಿನ ಭಾಗ ಉಳಿದು ಪ್ರೋಫೆಕ್ಟಾಂಶನ್‌ನ್ನು ಹೆಚ್ಚಿಸುತ್ತದೆ.

ಸಾವಯವ ಗೊಬ್ಬರಗಳು ವಿರಳವಾದ ಮಣಿನ್ನು ಒಟ್ಟುಗೂಡಿಸುತ್ತವೆ. ಅವು ನೀರನ್ನು ಹೆಚ್ಚಿಗೆ ಹಿಡಿದಿಟ್ಟಕೊಳ್ಳುವಂತೆ ಮಾಡಿ, ಗಾಳಿಯಾಡಲು ಅವಕಾಶ ಮಾಡಿಕೊಡುತ್ತವೆ. ಬೇರುಗಳು ಆಳಕ್ಕೆ ಇಳಿಯಲು ನೇರವಾಗುತ್ತವೆ. ಸಸ್ಯಗಳಿಗೆ ಅವಶ್ಯಕವಾದ ಪೋಷಕಾಂಶಗಳನ್ನು ಸೇರಿಸುತ್ತವೆ ಮತ್ತು ಬೆಳೆಗಳಿಗೆ ಉಪಯುಕ್ತವಾದ ಬ್ಯಾಕ್ಟೇರಿಯಾ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ.

**ಕಂಡು ತೋಳಿ:** ನೂರಾರು ರ್ಯಾತ ಕುಟುಂಬಗಳು ಹನುಮಿನ ಸದಣಿಯನ್ನು ಬೆರಣಿ ತಟ್ಟಲು ಬಳಕೆ ಮಾಡುತ್ತವೆ. ಅದುಗೆ ಮಾಡಲು ಮತ್ತು ನೀರು ಕಾಳಿನಲ್ಲಿ ಉರುವಲಾಗಿ ಬೆರಣಿಯನ್ನು ಉಪಯೋಧಿಸುತ್ತಿದ್ದಾರೆ. ಈ ಪದ್ಧತಿಯಿಳಿರುವ ಅನನ್ಯಕೂಲಗಳು ಯಾವುವು?

### ಕಾಂಪೋಸ್ಟ್ ತಯಾರಿಕೆ

ಸಾವಯವ ಪದಾರ್ಥದಿಂದ ಗೊಬ್ಬರವನ್ನು ತಯಾರಿಸುವುದು ಹೇಗೆ? ನೈಸರ್ಗಿಕವಾಗಿ ಪದಾರ್ಥಗಳು ಕೊಳೆಯುವ ಪ್ರಕ್ರಿಯೆಯಿಂದಾಗಿ ಸಂಕೀರ್ಣವಾದ ಸಾವಯವ ಪದಾರ್ಥಗಳು ಗೊಬ್ಬರವಾಗಿ ಮಾರ್ಪಾಟು ಹೊಂದುತ್ತವೆ. ಆದರೆ ನಾವು ಈ ಪ್ರಕ್ರಿಯೆಯನ್ನು ನಿಯಂತ್ರಿಸಲು ಹಾಗೂ ಕ್ಷೇತ್ರವಾಗಿ ನಡೆಸಲು ಸಾಧ್ಯವಿದೆ. ಮೊದಲಿಗೆ ನಾವು ಸಾವಯವ ಪದಾರ್ಥಗಳನ್ನು ಸಂಗೃಹಿಸಿ, ಗುಡ್ಡಮಾಡಿ ಆ ಗುಡ್ಡೆಯನ್ನು ಒಂದು ಗುಂಡಿ ಇಲ್ಲವೆ ಪಾತ್ರೆಯಂತಹ ಆವರಣದಲ್ಲಿ ಹಾಕಬೇಕು. ಗುಡ್ಡಮಾಡಿದಾಗ ಗೊಬ್ಬರ ಕೊಳೆಯುವ ವೇಗ ಹೆಚ್ಚಿ ಏಕೆಂದರೆ, ಅದು ವಿಫುಟನೆಗೆ ಹೆಚ್ಚಿ ಮೂರಕವಾಗಿದೆ. ಈ ಉತ್ಪನ್ನವನ್ನು ಕಾಂಪೋಸ್ಟ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಹ್ಯಾಮರ್ಸ್ ಮತ್ತು ಪೋಷಕಾಂಶಗಳನ್ನು ಒಳಗೊಂಡಂತೆ ಚೆನ್ನಾಗಿ ಕೊಳೆತ ಸಾವಯವ ಪದಾರ್ಥಗಳು ಸೇರಿರುತ್ತವೆ.

### ಚಟುವಟಿಕೆ 21.2

ನಿಮ್ಮ ಮನೆ ಅಥವಾ ಶಾಲೆಯ ಸ್ವತ್ವಮತ್ತಲನಲ್ಲಿ ಸ್ವಲ್ಪ ಶ್ರೇಷ್ಠಿಕ್ಕಾಗಿ ಅಥವಾ ಪ್ಲಾಟ್‌ಕ್ರೋ ಜೀಲದಲ್ಲಿ ನೀವು ಕಾಂಪೋಸ್ಟ್ ತಯಾರಿಸಬಹುದು. ಒಂದು ಗುಂಡಿ ತೋಳಿ. ಅದಕ್ಕೆ ಹಣ್ಣಿನ ಲಿಸ್ಟ್. ಸದಣಿ, ಮರಬಿಂದ ಉದುಲಿದ ಎಲೆಗಳು, ಬೆಳೆ ಕೊಯಲ್ಲಿ ಮಾಡಿದ ಮೇಲೆ ದೊರೆಯುವ ಉಳಿಕೆಗಳು ಅಥವಾ ಇನ್ನಾಂತರಾದರೂ ಕಳೆಗಳನ್ನು ಹಾಕಿ. ಅವು ದೊಡ್ಡ ಗಾತ್ರದಾರಿದ್ದರೆ, ಜಿಕ್ಕೆ ಜಿಕ್ಕೆ ತುಂಡುಗಳಾಗಿ ಮಾಡಿ. ಅವನ್ನಿಂದ ಮೇಲೆ ಒಂದು ಪದರ ಮಜ್ಜೆ ಹಾಕಿ. ಗುಡ್ಡೆಯಲ್ಲಿರುವ ಪದಾರ್ಥ ಒದ್ದೆಯಾಗಿರುವಂತೆ ಮಣಿನ ಮೇಲೆ ನೀರು ಜಿಮುತಿಸುತ್ತಿಲ್ಲ. ಹೀಗೆ ನಾವಯವ ಪದಾರ್ಥದ ಮೇಲೆ ಪದರವಾಗಿ ದುಂಡಿ ಅಥವಾ ಜೀಲ ತುಂಬಿವರೆಗೆ ಹಾಕುತ್ತು ತೋಳಿ. ಸೂಕ್ತಜೀಲವಿಗಳು ನಾವಯವ ಪದಾರ್ಥದ ಮೇಲೆ ಇನ್ನಾಂತರಿಗೆ ರೂಪಕ್ಕೆ ಪರಿವರ್ತನೆಯನ್ನು ಕೆಲವು ವರ್ಷಗಳಿಂದ ನೇರಿಸಿದರೆ ಇನ್ನಾಂತರಿಗೆ ಉಪಯುಕ್ತ. ಎಂಟು-ಹತ್ತು ವಾರಗಳವರೆಗೆ ಈ ವಿಶ್ರಾಂತನ್ನು ಹಾಗೆಯೇ ಇಡಿ. ಕಾಂಪೋಸ್ಟ್ ಬಳಕೆಗೆ ಸಿದ್ಧವಾಗುತ್ತದೆ.

ನಾವು ಸಾವಯವ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತಾರೆ. ಅವುಗಳನ್ನು ಬೀಜ ಬಿತ್ತುವುದು ಅಥವಾ ಸಸಿ ನೆಡುವ ಮೊದಲೇ ಸೇರಿಸಬೇಕಾಗುತ್ತದೆ. ಬೆಳೆಯ ಮತ್ತು ವಿಧಾನದಲ್ಲಿ ಸಾವಯವ ಗೊಬ್ಬರಗಳನ್ನು ಸೇರಿಸುವುದು ಅಷ್ಟೋಂದು ಉಪಯುಕ್ತವಲ್ಲ. ಏಕೆ? ಕೃಷಿಕರಿಗೆ ಬೇರೆ ಯಾವ ಆಯ್ದುಗಳಿವೆ?

### ಜ್ಯೌವಿಕಲವತ್ತಾರಕಗಳು (Bio-fertilizers)

ಕೆಲವೊಮ್ಮೆ ರೈತರು ರೈಜೋಬಿಯಮ್, ಅಜೊಟೊಬ್ಯಾಕ್ಟರ್, ಅಜೊಲ್ಲಾ, ನೈಟ್ರೋಬ್ಯಾಕ್ಟರ್, ಫಾಸಾಟಿಕ್ ಇಂಥ ಸೂಕ್ತಜೀವಿಗಳನ್ನು ಗೊಬ್ಬರಕ್ಕೆ ಸೇರಿಸುತ್ತಾರೆ. ಈ ರೀತಿಯ ಸೂಕ್ತಜೀವಿಗಳನ್ನು ಸೇರಿಸುವುದರಿಂದ ಮಣಿನ ಘಲವತ್ತತೆ ಹೆಚ್ಚಾಗಿ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಈ ಸೂಕ್ತಜೀವಿಗಳು ತಮ್ಮ ಚಟುವಟಿಕೆಯಿಂದ ಪೋಷಕಾಂಶಗಳನ್ನು ಸೇರಿಸುತ್ತವೆ, ಮಣಿನ ಘಲವತ್ತತೆಯನ್ನು ಹೆಚ್ಚಿಸುತ್ತವೆ ಹಾಗೂ ಬೆಳೆಯ ಗುಣಮಟ್ಟ ಮತ್ತು ಆರೋಗ್ಯವನ್ನು ಕಾಪಾಡುತ್ತವೆ.

| ಜ್ಯೋತಿಷಾರ್ಥಕಗಳ ವಿಧಗಳು                                | ವರ್ಗ/ಸೂಕ್ಷ್ಮ ಜೀವಿಗಳು                                                                      | ಈ ಬೆಳೆಗಳಿಗೆ ಉಪಯೋಗ                                                                          |
|------------------------------------------------------|-------------------------------------------------------------------------------------------|--------------------------------------------------------------------------------------------|
| 1. ಸೃಷ್ಟಿಜನ್ಯ ಜ್ಯೋತಿಷಾರ್ಥಕ                           | ಸ್ವತಂತ್ರವಾಗಿ ಜೀವಿಸುವ -<br>ಅಜೊಡೊಬ್ಯಾಕ್ಟರ್, ನಾಸ್ಪಾಕ್<br>ಕೊಡು ಜೀವಿ - ರ್ಯಾಜೊಬಿಯಂ              | ಲೆಗ್ಯಾಮ್‌ಗಳಲ್ಲದ ಬೆಳೆಗಳು<br>(ಗೋಡಿ, ಭತ್ತ, ಕಬ್ಬಿ)<br>ಲೆಗ್ಯಾಮ್‌ಗಳು(ಬೇಳೆಕಾಳುಗಳು,<br>ಎಹ್ಕಾಳುಗಳು) |
| 2. ಫಾಸ್ಟರ್ಸ್ ಜ್ಯೋತಿಷಾರ್ಥಕ                            | ಬ್ಯಾಕ್ಟೆರಿಯಾ: ಫಾಸ್ಟರ್ಸ್‌ಕಾ,<br>ಬ್ಯಾಸಿಲ್ಸ್, ಸೂಡೋಮೋನಾಸ್<br>ಶೀಲೀಂಧ್ರ: ಪೆನಿಲಿಯಂ, ಆಸ್ಪರ್ಜಿಲ್ಸ್ | ಯಾವ ಬೆಳೆಗೆ ಬೇಕಾದರೂ<br>ಬಳಸಬಹುದು                                                             |
| 3. ಕಾಂಪೋಸ್ಟ್ ಜ್ಯೋತಿಷಾರ್ಥಕ                            | ಶೀಲೀಂಧ್ರ ಕ್ರೈ, ಅಜೊಡೊಬ್ಯಾಕ್ಟರ್<br>ಕ್ರೈ                                                     | ಹಲವು ಬೆಳೆಗಳು                                                                               |
| 4. ಸಸ್ಯ ಬೆಳವಣಿಗೆಯನ್ನು<br>ವೃದ್ಧಿಸುವ ರ್ಯಾಜೊಬ್ಯಾಕ್ಟರಿಯಾ | ಸೂಡೋಮೋನಾಸ್                                                                                | ಹಲವು ಬೆಳೆಗಳು                                                                               |

**ನಿಮಗೆ ತಿಳಿದಿರಲು:** ರ್ಯಾಜೊಬಿಯನ್, ಅಜೊಡೊಬ್ಯಾಕ್ಟರ್, ಅಸಿಟೊಬ್ಯಾಕ್ಟರ್ ಮತ್ತು ನಿಱಿ ಹಳಿಯ ಪಾಚಿ ಇವು ಸೃಷ್ಟಿಜನ್ಯ ಪ್ರಮಾಣವನ್ನು ಹೆಚ್ಚಿಸಲು ನೇರವಾಗುತ್ತವೆ. ಫಾಸ್ಟರ್ಸಿಕಾ ಮಾದಲಿಯ ಜ್ಯೋತಿಷಾರ್ಥಕ ರಸಗೊಬ್ಬರ ಮಣಿನಲ್ಲಿ ರಂಜಕದ ಪ್ರಮಾಣವನ್ನು ಹೆಚ್ಚಿಸುತ್ತದೆ.

### ಮಣ್ಣ ನಿರ್ವಹಣೆಯಲ್ಲಿ ರಾಸಾಯನಿಕ ಘಲವಾಗಳ ಪಾತ್ರ (Chemical fertilisers)

ಬೆಳೆ ಉತ್ಪಾದನೆಯಲ್ಲಿ ರಸಗೊಬ್ಬರಗಳು ಪ್ರಮುಖಿವಾದ ಪಾತ್ರ ವಹಿಸುತ್ತವೆ. ಗಿಡಗಳು ಬೆಳೆಯಲು ಅಗತ್ಯವಾದ ಪೂರ್ವಕದ್ವಾಗಳನ್ನು ಒದಗಿಸಲು ಅನುಕೂಲವಾಗುವಂತೆ ಅವುಗಳನ್ನು ಕೃತಕ ವಿಧಾನಗಳಿಂದ ಸಂಶೋಧಿಸಿ ತಯಾರಿಸುತ್ತಾರೆ. ತಕ್ಷಣ ಉಪಯೋಗಕ್ಕೆ ಬರುವಂತೆ ನಿರ್ದಿಷ್ಟ ಪ್ರಮಾಣದಲ್ಲಿ ಅವುಗಳು ಪೂರ್ವಕಾಂಶಗಳನ್ನು ಹೊಂದಿರುತ್ತವೆ. ಮಣ್ಣನ್ನು ಪರೀಕ್ಷೆ ಮಾಡುವುದರ ಮೂಲಕ ನಮ್ಮ ಬೆಳೆಗೆ ಬೇಕಾದ ಗೊಬ್ಬರದ ಪ್ರಮಾಣ ಎಷ್ಟೆಂದು ನಿಗದಿಪಡಿಸಿಕೊಳ್ಳಲಬಹುದು. ತಮ್ಮ ಬೇಡಿಕೆಗೆ ತಕ್ಷಣತ್ವ ರ್ಯಾತರು ಒಂದೇ ಪೂರ್ವಕಾಂಶವಿರುವ ರಸಗೊಬ್ಬರವನ್ನು ಬಳಕೆಮಾಡಬಹುದು ಅಥವಾ ಬೇರೆ ಬೇರೆ ರಸಗೊಬ್ಬರಗಳನ್ನು ಮಿಶ್ರಣ ಮಾಡಿ ಬಳಸಬಹುದು. ಉದಾಹರಣೆಗೆ, ಎನ್.ಪಿ.ಕೆ. (NPK) ಎಂಬ ರಸಗೊಬ್ಬರದಲ್ಲಿ ಸೃಷ್ಟಿಜನ್ಯ, ರಂಜಕ ಮತ್ತು ಪೂರ್ವಾಸಿಯಂ ಇವು ಮೂರೂ ಸೇರಿರುತ್ತವೆ. ಮೋನೊ ಪೂರ್ವಾಸಿಯಂ ಫಾಸ್ಟರ್ಸ್ ಎಂಬ ರಸಗೊಬ್ಬರದಲ್ಲಿ ರಂಜಕ ಮತ್ತು ಪೂರ್ವಾಸಿಯಂ ಎರಡೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಯೂರಿಯಾ ಎಂಬ ರಸಗೊಬ್ಬರದಲ್ಲಿ ಕೇವಲ ಒಂದೇ ಪೂರ್ವಕಾಂಶವಾಗಿ ಸೃಷ್ಟಿಜನ್ಯ ಕಂಡು ಬಂತುತ್ತದೆ. ರಸಗೊಬ್ಬರಗಳು ರ್ಯಾತನಿಗೆ ಎಟುಕುವ ಬೆಲೆ ಹೊಂದಿದ್ದು, ಗಿಡಗಳಿಗೆ ಸಮರ್ಪಣೆಯಾಗಿ ಪ್ರಮಾಣದಲ್ಲಿ ಸೃಷ್ಟಿಜನ್ಯ, ರಂಜಕ ಮತ್ತು ಪೂರ್ವಾಸಿಯಂ ಒದಗಿಸುತ್ತವೆ.

### ರಸಗೊಬ್ಬರಗಳಿಂದ ಎದುರಾಗುವ ಸಮಸ್ಯೆಗಳು

ರಾಸಾಯನಿಕ ಗೊಬ್ಬರಗಳು ಮಣಿಗೆ ಹಲವಾರು ಲವಣಗಳನ್ನು ಸೇರಿಸುತ್ತವೆ. ಈ ಪ್ರೇಕ್ಷಣೆಯ ಮಣಿನ ಗುಣವನ್ನು ಬದಲಾಯಿಸಿ ನೆಲ ಮಾಲಿನ್ಯವನ್ನುಂಟುಮಾಡುತ್ತವೆ. ಇದು ಮಣಿನಲ್ಲಿರುವ ಜೀವರಾಶಿಯನ್ನು ನಾಶಗೊಳಿಸುತ್ತದೆ. ಹಾಗೆಯೇ, ಇದು ನೀರಿನಲ್ಲಿರುವ ಜೀವಿಗಳನ್ನು ನಾಶಮಾಡುತ್ತದೆ.

## ಮಣ್ಣ ಸಂರಕ್ಷಣೆಗಾಗಿ ಪಯೋಂಯ ಕೃಷಿ ಪದ್ಧತಿಗಳು ಸಾವಯವ ಕೃಷಿ

ಆವರ್ತನೆ ಬೆಳೆಗಳು, ಹಸಿರು ಗೊಬ್ಬರ, ಕಾಂಪೋಸ್ಟ್, ಜ್ಯೇವಿಕ ವಿಥಾನಗಳಿಂದ ಶ್ರೀಮಿಶೇಟಗಳ ನಿಯಂತ್ರಣ, ಮಣ್ಣಿನ ಫಲವತ್ತೆಯ ಸಂರಕ್ಷಣೆ ಇಂತಹ ತಂತ್ರಗಳನ್ನು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದೆ. ಸಾವಯವ ಕೃಷಿಯಲ್ಲಿ ರಸಗೊಬ್ಬರಗಳ, ಸಂಶೋಧನೆ ಮಾಡಿದ ಕೀಟನಾಶಕಗಳ ಮತ್ತು ಜೈವಧಾರ್ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲಾಗುತ್ತದೆ. ಆದ್ದರಿಂದ ಅದು ಪರಿಸರ ಸ್ವೇಚ್ಛೆ.

### ಜಲ ನಿರ್ವಹಣೆ

ನೀರು ಎಂಬುದು ಬೇಸಾಯಕ್ಕೆ ತುಂಬ ಅವಶ್ಯಕವಾದುದು ಎಂಬುದು ನಮಗೆಲ್ಲಾ ತಿಳಿದಿದೆ. ನಾವು ಈಗ ನೀರು ಬಳಕೆಮಾಡುತ್ತಿರುವ ರೀತಿ ತೀವ್ರ ನೀರಿನ ಕೊರತೆಗೆ ಎಡೆಮಾಡಿಕೊಡುತ್ತದೆ.



ಆಹಾರ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಬೆಳೆಯುವ ಸಲುವಾಗಿ ನದಿಗಳ ನೀರಿನ ಹಾಗೂ ಅಂತರ್ಜಾಲದ ಸುಮಾರು ೩೯.೭೦ರಷ್ಟು ಭಾಗ ಬಳಕೆಯಾಗುತ್ತದೆ. ಮನುಷ್ಯನ ವಿವಿಧ ಚಟುವಟಿಕೆಗಳಿಗಾಗಿ ಬಳಕೆಯಾಗುವ ನೀರಿನ ವಿಚಾರದಲ್ಲಿ ತೀವ್ರ ಸ್ವರ್ದೇಶ ಕಂಡುಬರುತ್ತಿದೆ. ಜಿತ್ತು 22.1 ಕೃಷಿ ಬಳಕೆಗಾಗಿ ಹಾಗೂ ಕೃಂಗಾರಿಕೆ ಮತ್ತು ಗೃಹಬಳಕೆಗಾಗಿ ವಿಚಾರಗುವ ನೀರಿನ ಪ್ರಮಾಣವನ್ನು ತೋರಿಸುತ್ತದೆ.

ಕೃಷಿ ಪದ್ಧತಿಗಳಿಂದ ನಮ್ಮ ಪರಿಸರ ಅಪಾಯಕ್ಕೆ ಸಿಲುಕಿದೆ. ಯಾವ ಪದ್ಧತಿಗಳು ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತಿವೆ? ಈಗ ನಾವು ಈ ಸಮಸ್ಯೆಯನ್ನು ಪರಿಗಣಿಸಿದಿದ್ದರೆ, ಅದು ಉಲ್ಲಾಸಿಸಿ ನಿಯಂತ್ರಿಸಲಾಗುವುದಿಲ್ಲ.


### ಕೃಷಿಯಲ್ಲಿ ನೀರಿನ ಸಮರ್ಥನೆ ನಿರ್ವಹಣೆ

ಸಮರ್ಥನೆ ನೀರಾವರಿಯು ಎರಡು ಅಂಶಗಳನ್ನು ಒಳಗೊಂಡಿದೆ. ಲಭ್ಯವಿರುವ ನೀರನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸುವುದು ಮತ್ತು ಶಕ್ತಿ-ಸಮರ್ಥನೆ ನೀರಾವರಿ ಪದ್ಧತಿಯನ್ನು ನಿರ್ವಹಿಸುವುದು.

ಜಲ ನಿರ್ವಹಣೆಯನ್ನು ಉತ್ತಮ ಪಡಿಸಲು, ಮೊದಲು ಬೆಳೆಯ ಮತ್ತು ಅದರ ಬೇರಿನ ವ್ಯವಸ್ಥೆಯ ಬಗ್ಗೆ ತಿಳಿದಿರಬೇಕು. ಸಮರ್ಥನೆ ನೀರಾವರಿಯು ಬೇರಿನ ವಲಯವನ್ನು ಪಯೋಂಯಪ್ರಗೋಳಿಸುತ್ತದೆ ಮತ್ತು ಮೇಲ್ಕೆಳ್ಳಿ ನೀರು ಹಳಿದು ಹೋಗುವಿಕೆಗೆ ಅಥವಾ ಬೇರು ವಲಯಕ್ಕಿಂತ ಕೆಳಗೆ ನೀರು ಹೋಗಲು ಬಿಡುವುದಿಲ್ಲ.



**ಅಲ್ಲೆಂಡಿಲಿ :** ಈತ್ತ 21.2 ರಷ್ಟು ತೆಲೆಸಿರುವ ಸಸ್ಯಗಳನ್ನು ಗಮನಿಸಿ. ಇದರಲ್ಲಿ ಯಾವ ಸಸ್ಯಕ್ಕೆ ಹೆಚ್ಚಿನ ನೀತಿನ ಅವಶ್ಯಕತೆ ಇದೆ? ಇದು ಏಕೆ ಹಿಡಿದೆ? ಎಂದು ಯೋಂಡಿ.



ಚಿತ್ರ 21.3 ಕ್ಯಾಪಿ ಪದ್ದತಿ ಹಾಗೂ ಜಲನಿರ್ವಹಣೆಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು

ಉತ್ತಮ ನೀರಾವರಿ ವ್ಯವಸ್ಥೆಗಳು ಕನಿಷ್ಠ ಕಾರ್ಮಿಕರು, ಗರಿಷ್ಠ ಸಾಮಧ್ಯ ಹಾಗೂ ಕಡಿಮೆ ಬಂಡವಾಳ ಬೇಡಿಕೆ ಹೊಂದಿರಬೇಕು ರ್ಯಾತರು ಬಳಸುವ ನೀರಾವರಿ ವ್ಯವಸ್ಥೆ ಸ್ಥಳದಿಂದ ಸ್ಥಳಕ್ಕೆ, ಬೆಳ್ಳಿಯಿಂದ ಬೆಳ್ಗೆ, ವರ್ಷದಿಂದ ವರ್ಷಕ್ಕೆ ಹಾಗೂ ರೈತನಿಂದ ರೈತನಿಗೆ ಬದಲಾಗುತ್ತಾ ಹೋಗುತ್ತದೆ.

ಚೆಟುವಟಿಕೆ 21.3

සිතු 21.3න්ද මාකුළුවාලි ගමනියි. අදරූ නිරාවල පද්ධිගං මේල් ප්‍රභාවනනු සෙරුව මුදු අංශගණ්නු පසු මායිම්. අප්‍රාගං එස්ස්ථිත් යායින ප්‍රභාවනනු සෙරුව මායිම්. ක්‍රිසි සාහායී ප්‍රභාවන ප්‍රභාවන මායිම්. නිමු ප්‍රාග්ධනයා ඩිජිටල් ප්‍රභාවන මායිම්.

## సామాన్య నీరావరి పద్ధతిగటు

- i) ಹನಿ ನೀರಾವರಿ
  - ii) ತುಂತುರು ನೀರಾವರಿ
  - iii) ಕಾಲುವೆ ನೀರಾವರಿ

ಡಿಟ್ಯೂಟ್‌ನಲ್ಲಿ 21.4


ನಿರೂಪಣೆ ಪದ್ಧತಿಗಳ ವಿಧನಗಳು ಹಾಗೂ ಅವುಗಳನ್ನು ಒಳಗೊಂಡಿ ಬೇಕಾಗಿರುತ್ತದೆ.

## ಭಾರತದಲ್ಲಿ ಹಸಿರುಕ್ರಾಂತಿ

ಉತ್ತಮ ಇಳುವರಿ ನೀಡುವ ಬೀಜಗಳ ಬಳಕೆ, ಹೆಚ್ಚು ಗೊಬ್ಬರಗಳ ಬಳಕೆ ಹಾಗೂ ಪರಿಣಾಮಕಾರಿಯಾದ ನೀರಾವರಿ ವ್ಯವಸ್ಥೆಯ ಬಳಕೆಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಇಳುವರಿಯ ಭಾರೀ ಹೆಚ್ಚಳವನ್ನು ಹಸಿರು ಕ್ರಾಂತಿ ಎಂದು ಕರೆಯಲಾಗುತ್ತದೆ. 1968ರಲ್ಲಿ ವಿಲೀಯಮ್ ಗಾಡ್ (William Gaud) ಎಂಬ ವಿಜ್ಞಾನಿ ಈ ಪದವನ್ನು ಮೊದಲಿಗೆ ಬಳಸಿದರು. ಇದು ಅಧಿಕ ಇಳುವರಿ ಕೊಡುವ ಬೇಳೆಕಾಳುಗಳ ತಳಿಗಳು, ನೀರಾವರಿ ವ್ಯವಸ್ಥೆಯ ವಿಸ್ತರಣೆ, ಸಂಕರಣ ತಳಿಬೀಜಗಳ ಹಂಚಿಕೆ, ಕೃತಕ ಗೊಬ್ಬರಗಳು ಹಾಗೂ ಶ್ರಮಿನಾಶಕಗಳನ್ನು ರ್ಯಾತರಿಗೆ ಪೂರ್ವೆಸುವುದನ್ನು ಒಳಗೊಂಡಿದೆ. ಭಾರತದಲ್ಲಿ ಭತ್ತ ಮತ್ತು ಗೋಧಿಯ ಉತ್ಪಾದನೆಯ ಹೆಚ್ಚಳದಲ್ಲಿ ಹಸಿರು ಕ್ರಾಂತಿಯ ಪ್ರಭಾವ ಎದ್ದು ಕಾಣುತ್ತದೆ.

## ಭಾರತದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ॥ ಎಂ.ಎಸ್. ಸ್ವಾಮಿನಾಥನ್

ಭಾರತೀಯ ಕೃಷಿ ವಿಜ್ಞಾನಿ ಡಾ॥ ಎಂ. ಎಸ್. ಸ್ವಾಮಿನಾಥನ್ ಅವರನ್ನು 'ಭಾರತದ ಹಸಿರು ಕ್ರಾಂತಿಯ ಪಿತಾಮಹ' ಎಂದು ಗೌರವಿಸಲಾಗುತ್ತದೆ. ಸ್ವಾಮಿನಾಥನ್ ಅವರು ರೂಡಿಗೆ ತಂದ ಕೃಷಿ ಪದ್ಧತಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳು, ಹಸಿರಿನ ಸಮಸ್ಯೆಯಿಂದ ಕೂಡಿದ ರಾಷ್ಟ್ರ ಎಂಬ ಬಹುವರ್ಷದಿಂದ ಇದ್ದ ಹಣ ಪಟ್ಟಿಯನ್ನು ತೆಗೆದುಹಾಕಿವೆ. ಅವರು ಒಬ್ಬ ಶ್ರೇಷ್ಠ ವಿಜ್ಞಾನಿ ಮತ್ತು ಸಂಶೋಧಕ, ಅನೇಕ ಸಂಖ್ಯಾ, ಸಂಸ್ಥೆಗಳಿಗೆ ಸಲಹಿಸಿದರಾಗಿ, ನೀತಿ ನಿರೂಪಕರಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಠ ನಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕರ ಆಹಾರದ ಮೂಲ ಹಕ್ಕನ್ನು ಸಾಫಿಸುವಲ್ಲಿ ಅವರು ಅವಿರತ ಶ್ರಮ ವಹಿಸಿದ್ದಾರೆ. ಅನೇಕ ರಾಷ್ಟ್ರಗಳು ಅವರಿಗೆ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಅನೇಕ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿವೆ. ಇಂಗ್ಲೆಂಡಿನ ರಾಯಲ್ ಸೋಸೈಟಿಯ ಹಾಗೂ ಅಮೆರಿಕಾದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನ ಸದಸ್ಯತ್ವವನ್ನು ಶ್ರೀಯುತರು ಪಡೆದಿದ್ದಾರೆ.



ಡಾ॥ ಎಂ.ಎಸ್. ಸ್ವಾಮಿನಾಥನ್

**ನಿಮಗೆ ತಿಳಿದಿರಿ :** ನಮ್ಮ ದೇಶದ ಅನೇಕ ರಾಜರು ಕೃಷಿಗೆ ಆದ್ಯತೆ ನೀಡಿದ್ದಾರೆ. ಅವರ ಆಸ್ಥಾನಿಗಳಿಲ್ಲದ ರಾಜೀವ್ ಗಾಂಧಿ ರಾಷ್ಟ್ರದ ಶ್ರೀಮಂತಿಕೆಗೆ ಕೃಷಿಯೇ ಪ್ರಧಾನ ಎಂಬ ಅಂಶವನ್ನು ರಾಜೀವ್ ಮನದಷ್ಟು ಮಾಡುತ್ತಿದ್ದುದೇ ಬಹುಶಃ ಇದಕ್ಕೆ ಕಾರಣವಿರಬಹುದು. ರ್ಯಾತರಿಗೆ ಅತಿ ಕಡಿಮೆ ತೆಲಿಗೆ ಹಾಕುತ್ತಿದ್ದುದು ಒಂದು ಸಂಪ್ರದಾಯವಾಗಿತ್ತು. ಇದಕ್ಕೆ ನಿಮಗೆ ರಾಮಾಯಣ ಹಾದೂ ಮಹಾಭಾರತ ರೂಂಧಾರ್ಜಲ್ ಉದಾಹರಣೆಗಳು ದೊರಕುತ್ತವೆ. ಜತ್ತಕೂಟದಲ್ಲಿ ಭರತನನ್ನು "ಶ್ರಿಯ ಭರತ, ಕೃಷಿ ವೃತ್ತಿಯಲ್ಲಿ ಹಾದೂ ಪಶು ಸರ್ವೋಪನೇಯಲ್ಲಿ ತೊಡಗಿಸಿಕೊಂಡಿರುವವರು ನಿನ್ನ ವಿಶೇಷ ಗಮನ ಹಾದೂ ಆಸ್ತಿಯನ್ನು ಪಡೆದುಕೊಳ್ಳುತ್ತಿರುವರೇನು?" ಎಂದು ರಾಮನು ಪ್ರಶ್ನಿಸುತ್ತಾನೆ. ಮಹಾಭಾರತದ ಶಾಂತಿಪರವಾದಲ್ಲಿ ಭಂಷ್ಟನ್ನು ರಾಜ ಯುಧಿಷ್ಠಿರನನ್ನು ಕುಲತ್ವ ಹೀಗೆ ಹೇಳುತ್ತಾನೆ. "ವ್ಯವಸಾಯ, ಪಶುನಂದೋಪನೆ ಹಾದೂ ವ್ಯಾಪಾರ ಇವು ಜನರ ಜೀವಂತಿಕೆ."

### ಪ್ರಾಚೀನ ಭಾರತದಲ್ಲಿ ಕೃಷಿ

ಭಾರತೀಯರಿಗೆ ವ್ಯವಸಾಯ ಪ್ರಕ್ರಿಯೆಗೆ ನೆಲೆಗೆನಳ್ಲು. ಪ್ರಾಚೀನಸ್ತು ಇಲಾಖೆಯ ಸಂಶೋಧನೆಯ ಪ್ರಕಾರ ತಿಸ್ತಪೊವೆ 6 ನೇ ಸಹಸ್ರಮಾನದಲ್ಲಿ ಗಂಗಾನದಿಯ ತೀರದಲ್ಲಿ ಭತ್ತವನ್ನು ಬೆಳೆಯುತ್ತಿದ್ದರು.

ಮುದ್ರೇದದಲ್ಲಿ ಘಲವತ್ತುದ ಮತ್ತು ನಿರುಪಯುಕ್ತ ಮಣ್ಣಗಳ ಬಗ್ಗೆ ಮಾಹಿತಿ ಇದೆ. ಅವು ರಕ್ಷಣೆಯ ಭಾಗವಿನ ಅಧ್ಯಾಯದಲ್ಲಿ ಹನ್ನೆರಡು ಒಂದು ಜಮಿನುಗಳ ವಣಿಕನೆ ಇದೆ. ಘಲವತ್ತತೆ ಹಾಗೂ ಮಣ್ಣಿನ ಭೌತಿಕ ಲಕ್ಷಣಗಳು ಈ ವರ್ಣಕರಣಕ್ಕೆ ಆಧಾರವಾಗಿತ್ತು.

ಉತ್ತರ ಇಳಿವಲಿ ಪಡೆಯುವಲ್ಲಿ ಗೊಬ್ಬರಗಳ ಮಹತ್ವವನ್ನು ಪ್ರಾಚೀನ ಭಾರತೀಯರು ತಿಳಿದಿದ್ದರು. ಗೊಬ್ಬರವಿಲ್ಲದೆ ಬೆಳೆದ ಬೆಳೆಗಳು ಇಳಿವಲಿ ನೀರಿನಿಲಿಲ್ಲ ಎಂಬ ಅಂಶವನ್ನು ಕೃಷಿಪರಾಶರದಲ್ಲಿ ಹೇಳಲಾಗಿದೆ. ಸದಾಯಿಲಂದ ಗೊಬ್ಬರವನ್ನು ತಯಾರಿಸುವ ವಿಧಾನವನ್ನು ಇದರಲ್ಲಿ ವಿವಲಿಸಲಾಗಿದೆ. ಸದಾಯಿ, ಪ್ರಾಚಿ ಮೂರೆಗಳು, ಮೀನು ಮತ್ತು ಹಾಲು ಇವುಗಳನ್ನು ಒಳಗೊಂಡಿ ಬಗ್ಗೆ ಕೊಟ್ಟಲ್ಲು ಹೇಳಿದ್ದಾನೆ. ಈಲಿ ಮತ್ತು ಆಡುಗಳ ಸದಾಯಿಯನ್ನು ಮರಗಳಿಗೆ ದೊಬ್ಬರವಾಗಿ ಬಳಸಿ ಹಾಪು ಮತ್ತು ಹಣ್ಣಿಗಳ ಉತ್ಪತ್ತಿ ಹೆಚ್ಚು ಮಾಡುವ ಬಗ್ಗೆ ಅನ್ನಿ ಮುರಾಣದಲ್ಲಿ ಹೇಳಲಾಗಿದೆ. ಬೃಹತ್ ಸಂಹಿತೆಯಲ್ಲಿ ವರಾಹವಿಹಿರನು ಎಳ್ಳಿನ ಲಿಡಗಳನ್ನು ಹಸಿರು ಗೊಬ್ಬರವನ್ನಾಗಿ ಬಳಸಬಹುದೆಂದು ಹೇಳಿದ್ದಾನೆ. ಸುರಪಾಲ (ತ್ರಿ. ಶ 1000) ಕುಣಪ ಎಂಬ ದ್ರವರೂಪದ ದೊಬ್ಬರವನ್ನು ತಯಾರಿಸುವ ವಿಧಾನವನ್ನು ವಿವಲಿಸಿದ್ದಾನೆ.

ತೊಳುಗಳ ಮೂಲಕ ನೀರನ್ನು ಬೆಳೆದ ಉತ್ಪನ್ನದಲ್ಲಿ ಬಗ್ಗೆ ಮಣ್ಣೇದದಲ್ಲಿ ಹೇಳಲಾಗಿದೆ. ಬೌದ್ಧ ಧರ್ಮದ ಗ್ರಂಥಗಳಲ್ಲಿ ನೀರಾವರಿಗಾಗಿ ಸಣ್ಣ ಹೊಣ್ಣಗಳನ್ನು ವಿಮುಕ್ತಪ್ರತಿಷ್ಠಿಸಿದ್ದ ಬಗ್ಗೆ ಉಲ್ಲೇಖಿಸಿದೆ.

ತಿಸ್ತ ಶಕೇಯ ಮೊದಲೆರಡು ಶತಮಾನಗಳಲ್ಲಿ ದಕ್ಷಿಣ ಭಾರತದಲ್ಲಿ ರ್ಯಾತರು ಕೆರೆ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರು. ಇಂತಹ ನೀರಾವರಿ ವ್ಯವಸ್ಥೆಗಳ ಘಲವಾಗಿ ಭತ್ತದ ಬೆಳೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿ ಆಹಾರ ಭದ್ರತೆಯನ್ನು ನಾಧಿಸುವುದು ಅವಲಿಗೆ ಸಾಧ್ಯವಾಗಿತ್ತು.

### ನೀವು ಕಲ್ಪಿಸುವುದು

- ಮಣ್ಣ ನಿರ್ವಹಣೆಯ ಪ್ರಾಮುಖ್ಯತೆ.
- ಮಣ್ಣನ ನಿರ್ವಹಣೆಗೆ ವಾಡಿಕೆಯಲ್ಲಿರುವ ವಿವೇಚನಾಯಿತ ಪದ್ಧತಿಗಳು
- ಮಣ್ಣನ ಘಲವತ್ತತೆ ಹೆಚ್ಚಿಸಲು ಮತ್ತು ನಿರ್ವಹಿಸಲು ಅನುಸರಿಸುವ ವಿವಿಧ ಪದ್ಧತಿಗಳ ಸಂಕೀರ್ಣ ವಿವರಣೆ
- ಸಾವಯವ ಗೊಬ್ಬರಗಳ ಮತ್ತು ರಾಸಾಯನಿಕ ಘಲವತ್ತಾರಕಗಳ ಅನುಕೂಲ ಮತ್ತು ಅನನುಕೂಲಗಳು
- ವಿವಿಧ ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿಗೆ ಸೇರಿಸುವ ಮೋಷಕಾಂಶಗಳ ವಿಧಗಳು
- ಕೆಲ ಪರಿಸರ ಸ್ವೇಂಹಿ ಬೇಸಾಯ ಪದ್ಧತಿಗಳ ವಿವರಣೆ
- ಕೃಷಿ ಕ್ಷೇತ್ರಕ್ಕೆ ಭಾರತೀಯರ ಕೊಡುಗೆಗಳು.

ಅಭ್ಯಾಸಗಳು

I ಪ್ರತಿಯೊಂದು ಅಪ್ಪಣಿವಾಕ್ಯ / ಪ್ರಶ್ನೆಗೆ ನಾಲ್ಕು ಪರಮಾತ್ಮಾಯಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಆರಿಸಿ :

1. ರ್ಯಾಜೋಬಿಯಮ್ ಬ್ಯಾಕ್ಸೆರಿಯಾ ಈ ಕೆಳಗಿನ ಪೋಷಕವನ್ನು ಸ್ಥಿರೀಕರಿಸಲು ಸಹಾಯಕ.

ಎ. ಆಕ್ಸಿಜನ್  
ಬಿ. ಕಾಬಿನ್ ಡ್ಯೂಆಕ್ಸಿಡ್

ಸಿ. ನೈಟ್ರೋಜನ್  
ಡಿ. ನೀರಾವಿ

2. ಹಸಿರು ಸಸ್ಯಗಳು ಸಾಮಾನ್ಯವಾಗಿ ಈ ಪೋಷಕದ ಕೊರತೆಯನ್ನು ಎದುರಿಸುವುದಿಲ್ಲ

ಎ. ಫಾಸ್ಟರ್ಸ್  
ಬಿ. ಸಲ್ಟ್

ಸಿ. ಕಬ್ಬಿಣ  
ಡಿ. ಕಾಬಿನ್

3. ರಾಸಾಯನಿಕ ಘಳವತ್ತಾರಕಗಳ ಹೆಚ್ಚಿದ ಬಳಕೆಯ ವಿರುದ್ಧ ಇರುವ ಆಕ್ಸೇಪಣೆಗಳಲ್ಲಿ ಒಂದು ಅವು

ಎ. ಆಹಾರ ಪದಾರ್ಥಗಳ ರುಚಿಯನ್ನು ಕಡಿಮೆ ಮಾಡುತ್ತವೆ.

ಬಿ. ಆಹಾರ ಪದಾರ್ಥಗಳ ಪೋಷಕಾಂಶಗಳನ್ನು ಕಡಿಮೆ ಮಾಡುತ್ತವೆ.

ಸಿ. ಮಣಿನ ಬ್ಯಾಕ್ಸೆರಿಯಾ ಮೇಲೆ ಪರಿಣಾಮ ಬೀರುತ್ತವೆ.

ಡಿ. ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಳ್ಳುತ್ತವೆ.

4. ಹೆಸರು ಬೇಳೆ ಬೇಳೆಯ ಎರಡು ಸಾಲುಗಳ ನಡುವೆ ಮೇಣಸಿನ ಗಿಡಗಳ ಸಾಲನ್ನು ಬೇಳೆಯುವುದರಿಂದ ಪ್ರಯೋಜನ

ಎ. ಬೇಳೆ ಗಿಡಗಳ ನೆರಳಿನಲ್ಲಿ ಮೇಣಸಿನ ಗಿಡಗಳು ರಕ್ಷಣೆ ಪಡೆಯುತ್ತವೆ.

ಬಿ. ಹೆಸರು ಬೇಳೆ ಗಿಡಗಳು ಉತ್ತಮ ಮಾಡುವ ನೈಟ್ರೋಜನ್ ಸಂಯುಕ್ತಗಳನ್ನು ಮೇಣಸಿನ ಗಿಡಗಳು ಬಳಸಿಕೊಳ್ಳುತ್ತವೆ.

ಸಿ. ಹೆಸರು ಬೇಳೆ ಗಿಡಗಳಿಂದ ಮೇಣಸಿನ ಗಿಡಗಳು ನೀರನ್ನು ಪಡೆಯುತ್ತವೆ.

ಡಿ. ಮೇಣಸಿನ ಗಿಡಗಳ ಇರುವಿಕೆಯಿಂದಾಗಿ ಬೇಳೆಗಿಡಗಳು ಉಪದ್ರವಜೀವಿಗಳಿಂದ ರಕ್ಷಣೆ ಪಡೆಯುತ್ತವೆ.

## II ಸೂಕ್ತ ಪದಗಳೊಂದಿಗೆ ಬಿಟ್ಟರುವ ಸ್ವಿಳವನ್ನು ಭತ್ತೆಮಾಡಿ :

1. ಭಾರತದ ಹಸಿರು ಕ್ರಾಂತಿಯ ಹರಿಕಾರ \_\_\_\_\_.
  2. ಎನ್ನ ಏ ಕೆ ಗೊಬ್ಬರಗಳಲ್ಲಿ ನೈಟ್‌ಎಜನ್, ಪಾಸ್‌ರಸ್ ಮತ್ತು \_\_\_\_\_ ಇರುತ್ತದೆ.
  3. ರಾಸಾಯನಿಕ ಘಲವತ್ಯಾರಕವಾದ ಯೂರಿಯಾ \_\_\_\_\_ ಮೂಲವಸ್ತುವಿನಿಂದ ಸಮೃದ್ಧವಾಗಿದೆ.
  4. ಪ್ರೋಟೀನ್ ಸಗರೀ ಹಾಗೂ ಸಾವಯವ ತಾಜ್ಜ್ಯಗಳನ್ನು ಬಳಸಿ \_\_\_\_\_ ಎಂಬ ಸಾವಯವ ಗೊಬ್ಬರ ತಯಾರಿಸಬಹುದು.

### III ಹೊಂದಿಸಿ ಬರೆಯಿರಿ :

- | ಎ                         | ಬಿ                                      |
|---------------------------|-----------------------------------------|
| 1. ಆಳವಾದ ಬೇರಿನ ಸಸ್ಯಗಳು    | ಎ. ನೈಟ್ರೋಜನ್ ಫಲವತ್ತಾರಕಗಳ ಅವಶ್ಯಕತೆ ಇಲ್ಲ. |
| 2. ಆಳವಿಲ್ಲದ ಬೇರಿನ ಸಸ್ಯಗಳು | ಬಿ. ಸದಾ ಮಳೆ ನೀರಿನ ಅವಶ್ಯಕತೆ ಇದೆ          |
| 3. ಬೇರಿನಲ್ಲಿ ರೈಜೋಬಿಯಂ     | ಸಿ. ರಾಸಾಯನಿಕ ಫಲವತ್ತಾರಕಗಳ ಅವಶ್ಯಕತೆ       |
| 4. ನೀರಿನ ನಷ್ಟಿ            | ಡಿ. ಅಪರೂಪಕ್ಕೆ ನೀರಿನ ಸರಬರಾಜು ಅವಶ್ಯ       |
|                           | ಇ. ಆಗಾಗೆ ನೀರಿನ ಸರಬರಾಜು ಅವಶ್ಯ            |
|                           | ಎಫ್. ತೋಡು ನೀರಾವರಿ                       |
|                           | ಜಿ. ನೈಟ್ರೋಜನ್ ಫಲವತ್ತಾರಕಗಳ ಅವಶ್ಯಕತೆ ಇದೆ. |

### IV ಈ ಪ್ರಶ್ನೆಗಳಿಗೆ ಉತ್ತರಿಸಿ :


1. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಆಗುವ ಯಾವುದಾದರೂ ಎರಡು ಅನುಕೂಲ ಮತ್ತು ಅನನುಕೂಲಗಳನ್ನು ಪಟ್ಟಿ ಮಾಡಿ.
2. ರೈತರು ತಮ್ಮ ಜಮೀನಿನ ಮೇಲ್ಮೈನ ಫಲವತ್ತತೆಯನ್ನು ಏಕೆ ಹೆಚ್ಚಿಸಬೇಕು? ಇದನ್ನು ಅವರು ಹೇಗೆ ಸಾಧಿಸುವರು?
3. ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿಸಿ.
4. ಮೆಣಸ್ ಫಲವತ್ತತೆಯನ್ನು ಕಾಪಾಡುವಲ್ಲಿ ಸಹಾಯಕವಾಗಿರುವ ಕೆಲ ವ್ಯವಸಾಯ ಪದ್ಧತಿಗಳನ್ನು ಪಟ್ಟಿ ಮಾಡಿ.
5. ನೀವು ಸಾವಯವ ಗೊಬ್ಬರವನ್ನು ಹೇಗೆ ತಯಾರಿಸುವಿರಿ?
6. ಮೆಣಸ್ ಸವಕಳಿ ಉಂಟಾಗಲು ಕಾರಣವಾಗಿರುವ ಯಾವುದಾದರೂ ಮೂರು ಅಂಶಗಳನ್ನು ಪಟ್ಟಿಮಾಡಿ. ಮೇಲ್ಮೈನ ನಷ್ಟವನ್ನು ತಡೆಗಟ್ಟಲು ಯಾವುದಾದರೂ ಎರಡು ಕ್ರಮಗಳನ್ನು ತಿಳಿಸಿ.
7. ಸಾವಯವ ಕೃಷಿಯ ಅನುಕೂಲತೆಗಳನ್ನು ತಿಳಿಸಿ.
8. ಕೃಷಿ ಚಟುವಟಿಕೆಯಲ್ಲಿ ನೀರನ್ನು ಹೇಗೆ ಸಂರಕ್ಷಿಸಬಹುದೆಂದು ಸೂಚಿಸಿ.

### ಅಲೋಚನೆ :

1. ಸಾವಯವ ಕೃಷಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮಲ್ಲಿ ಕೃಷಿ ಜಮೀನಿಧ್ಯರೆ ನೀವು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಿರಾ ಅಥವಾ ರಾಸಾಯನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಿರಾ? ನಿಮ್ಮ ಆಯ್ದುಗೆ ಕಾರಣಗಳನ್ನು ತಿಳಿಸಿ.
2. ನಮ್ಮ ದೇಶದ ಪ್ರತಿ ಪ್ರಜಾಗೂ ಲಭ್ಯವಾಗುವಂತಹ ಆಹಾರ ಭದ್ರತೆಯನ್ನು ಹೇಗೆ ನಿಶ್ಚಯಿಸಬಹುದು?
3. ಕೃಷಿ ಪದ್ಧತಿಯಲ್ಲಿ ನೀರನ್ನು ಏಕೆ ಸಂರಕ್ಷಿಸಬೇಕು? ಇದನ್ನು ಸಾಧಿಸಲು ನಿಮ್ಮ ಸಲಹೆಗಳೇನು?
4. ಕೃಷಿಪದ್ಧತಿಯನ್ನು ನಾವು ಇನ್ನಷ್ಟು ಪರಿಸರ ಸ್ವೇಷಿಯನಾಗಿ ಹೇಗೆ ಮಾಡಬಹುದು?

## ಅಧ್ಯಾಯ 22

### ಜೀವದ ವಿಕಾಸ



ಈ ಭೂಮಿಯ ಮೇಲೆ ಅಪಾರ ಸಂಖ್ಯೆಯ ಮತ್ತು ವೈವಿಧ್ಯಮಯ ಜೀವಿಗಳು ಕಂಡು ಬರುತ್ತವೆ ಎಂಬ ವಿಷಯ ನಿಮಗೆ ಈಗಾಗಲೇ ಪರಿಚಿತವಾಗಿದೆ. ಈ ವೈವಿಧ್ಯಗಳ ಹಿಂದಿನ ಕಾರಣ ಯಾವುದು? ಭೂಮಿ ಉಗಮವಾದಾಗಿನಿಂದಲೇ ಈ ವೈವಿಧ್ಯ ಇತ್ತೇ? ನೀವು ಈಗಾಗಲೇ ತಿಳಿದಿರುವಂತೆ ಭೂಮಿಯು ಉಗಮವಾಗಿದ್ದ ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಹಾಗೂ ಜೀವದ ಪ್ರಥಮ ಕುರುಹು ಭೂಮಿಯ ಮೇಲೆ ಕಂಡು ಬಂದದ್ದು ಸುಮಾರು 3.8 ಬಿಲಿಯನ್ ವರ್ಷಗಳ ಹಿಂದೆ.


ಜೀವದ ಉಗಮಕ್ಕೆ ಪೂರಕವಾದಂಥ ಯಾವ ಬದಲಾವಣೆಗಳು ಭೂಮಿಯ ಮೇಲೆ ಉಂಟಾಗಿರಬಹುದು? ಜೀವಿಗಳಲ್ಲಿ ಕಂಡು ಬರುವ ಸಂಕೀರ್ಣತೆಗೆ ಪೂರಕವಾಗಿ ಅವುಗಳಲ್ಲಿ ಎಂಥ ಬದಲಾವಣೆಗಳಾಗಿರಬಹುದು? ಈ ರೀತಿಯ ಕುಶಾಹಲಕಾರಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡೋಣ.

### ಜೀವದ ಉಗಮ

ಸುಮಾರು 4.6 ಬಿಲಿಯನ್ ವರ್ಷಗಳ ಹಿಂದೆ ಭೂಮಿಯ ಉಗಮವಾದಾಗ ಅದು ಅತ್ಯಧಿಕ ತಾಪಮಾನದಿಂದ ಸುತ್ತಿದ್ದ ಅನಿಲಗಳ ಉಂಡೆಯಾಗಿತ್ತು. ಆಗಿನ ಭೂಮಿಯ ತೀವ್ರ ತಾಪಮಾನ ಹಾಗೂ ಒಣಹರೆಯ ಜೀವದ ಉಗಮಕ್ಕೆ ಹಾಗೂ ಉಳಿವಿಗೆ ಅಸಾಧ್ಯವಾದ ಸ್ಥಿರಿಯನ್ನು ಉಂಟುಮಾಡಿರಬಹುದು. ಈಗ 'ಜೀವ' ಅಥವಾ 'ಜೀವಂತ' ಎಂಬ ಪದಗಳಿಗೆ ಸೂಕ್ತ ವಿವರಣೆ ನೀಡುವುದು ಬಹುತೇಕ ಸಾಧ್ಯ. ಆದರೆ, ಜೀವ ಹೇಗೆ ಉಗಮವಾಯಿತು? ಎಂಬ ಪ್ರಶ್ನೆಗೆ ಇಂದಿಗೂ ನಿಲಿರವಾದ ಉತ್ತರ ದೊರೆತಿಲ್ಲ. ದೊರೆತಿರುವ ಸಾಕ್ಷಾತ್ಕಾರಗಳ ತುಳುಕುಗಳ ಆಧಾರದ ಮೇಲೆ ವಿಜ್ಞಾನಿಗಳು ಭೂಮಿಯ ಮೇಲೆ ಕಳೆದ 1 ರಿಂದ 4 ಬಿಲಿಯನ್ ವರ್ಷಗಳಲ್ಲಿ ನಡೆದಿರಬಹುದಾದ ಬದಲಾವಣೆಗಳ ಸರಣಿಯನ್ನು ಗುರುತಿಸಿದ್ದಾರೆ.

ಲೂಯಿ ಪಾಶರ್ (Louis Pasteur) ಎಂಬ ವಿಜ್ಞಾನಿಯು ತನ್ನ ಖ್ಯಾತ ಹಂಸ ಕ್ರಿನ್ ಫ್ಲಾಸ್ಕ್‌ನ ಪ್ರಯೋಗಗಳ ಮೂಲಕ ಯಾವುದೇ ಜೀವಿಯ ಇನ್ಸ್ಯಾಂಡು ಜೀವದ ಮೂಲದಿಂದಲೇ ಹುಟ್ಟಿದೆ ಎಂಬುದನ್ನು ನಿರ್ವಿವಾದವಾಗಿ ರೂಪಿಸಿದ ಎಂಬುದನ್ನು ನೀವು ನೆನಪಿಸಿಕೊಳ್ಳಬಲ್ಲಿರಿ. ಆದರೆ, ಜೀವದ ಮೊದಲ ರೂಪ ಭೂಮಿಯ ಮೇಲೆ ಉಗಮವಾಗಿದ್ದ ಹೇಗೆ ಎಂಬ ಪ್ರಶ್ನೆಗೆ ಉತ್ತರ ದೊರೆತಿರಲಿಲ್ಲ. ಈ ಪ್ರಶ್ನೆಗೆ ಉತ್ತರ ರೂಪದಲ್ಲಿ ಮೂಡಿ ಬಂದಿದ್ದ ರಾಸಾಯನಿಕ ವಿಕಾಸದ ಸಿದ್ಧಾಂತ. ಇದನ್ನು ಒಪಾರಿನ್ (Oparin) ಮತ್ತು ಹಾಲ್ಡೇನ್ (Haldane) ಎಂಬ ವಿಜ್ಞಾನಿಗಳು ಸ್ವತಂತ್ರವಾಗಿ ಪ್ರತಿಪಾದಿಸಿದ್ದಾರೆ.

- ಈ ಸಿದ್ಧಾಂತವು ಕೆಳಗಿನ ಅಂಶಗಳನ್ನು ಕಲ್ಪಿಸಿಕೊಂಡಿದೆ**
- ಭೂಮಿಯ ಪ್ರಾರಂಭದ ಮೊದಲ ಬಿಲಿಯನ್ ವರ್ಷಗಳಲ್ಲಿ ಅದರ ಮೇಲ್ಕೆ ಮತ್ತು ವಾತಾವರಣವು ಇಂದಿನ ಸ್ಥಿರಿಗಿಂತ ಭಿನ್ನವಾಗಿತ್ತು.
  - ಪ್ರಾಚೀನ ಭೂಮಿಯ ವಾತಾವರಣದಲ್ಲಿ ಮುಕ್ತ ಆಕ್ಸಿಜನ್ ಇರಲಿಲ್ಲ.
  - ಜೀವದ ಮೊದಲ ರೂಪವು ಸರಣಿ ರಾಸಾಯನಿಕ ಬದಲಾವಣೆಗಳ ಫಲವಾಗಿ ಕಾಣಿಸಿಕೊಂಡಿತು.
  - ಸೌರ ವಿಕಿರಣಗಳು, ನೇರಾಳಾತೀತ ಕಿರಣಗಳು ಹಾಗೂ ಮಿಂಚು ಇವು ಈ ರಾಸಾಯನಿಕ ಬದಲಾವಣೆಗಳಿಗೆ ಶಕ್ತಿಯ ಮುಖ್ಯ ಆಕರ್ಷಗಳಾಗಿದ್ದವು.



ಚಿತ್ರ 22.1 ಪ್ರಾಚೀನ ಭೂಮಿ

ಭೂಮಿಯ ಪ್ರಾರಂಭದ ಹಂತದಲ್ಲಿ ಕಬ್ಜಿ, ನಿಕ್ಕುಲ್ ಮುಂತಾದ ಭಾರವಾದ ಧಾತುಗಳು ಕೇಂದ್ರ ಭಾಗದಲ್ಲಿ ಕಂಡು ಬಂದವು. ಅಲ್ಯೋಮಿನಿಯಂ, ಸಿಲಿಕಾನ್ ಮುಂತಾದ ಕಡಿಮೆ ಭಾರವಾದ ಧಾತುಗಳು ಮಧ್ಯದ ಭಾಗದಲ್ಲಿ ಹಾಗೂ ಹೈಡ್ರೋಜನ್, ಕಾರ್ಬನ್ ಮುಂತಾದ ಹಸುರವಾದ ಧಾತುಗಳು ಹೊರಭಾಗದಲ್ಲಿ ಹಂಚಿಕೊಂಡಿದ್ದವು. ಆಗಿನ ತೀವ್ರ ತಾಪದ ಕಾರಣ, ಈ ಧಾತುಗಳ ಪರಮಾಣುಗಳು ಸೇರಿಕೊಂಡು ಅಣುಗಳಾಗಿ ಪರಿವರ್ತನೆಗೊಳ್ಳುವುದು ಸಾಧ್ಯವಿರಲಿಲ್ಲ. ಭೂಮಿಯ ತಾಪ ಕ್ರಮೇಣ ಕಡಿಮೆಯಾದಂತೆ ಪರಮಾಣುಗಳು ಪರಸ್ಪರ ಸೇರಿಕೊಂಡು ಅಣುಗಳ ರಚನೆಯಾಗುವುದು ಸಾಧ್ಯವಾಯಿತು.

ಹೀಗೆ ಸಹಸ್ರಾರು ವರ್ಷಗಳ ಅವಧಿಯಲ್ಲಿ ಭೂಮಿಯ ತಾಪ ಕಡಿಮೆಯಾಗುತ್ತ ಬಂದಂತೆ, ಬೇರೆ ಬೇರೆ ಧಾತುಗಳ ಪರಮಾಣುಗಳು ಹೇಗೆಂದರೆ ಹಾಗೆ ಬಂದಕೊಳ್ಳಲು ಪ್ರಾರಂಭವಾಯಿತು. ಇದು ಅಣುಗಳ ರಚನೆಗೆ ಕಾರಣವಾಯಿತು. ಮೊದಲಿಗೆ ಹೈಡ್ರೋಜನ್ ( $H_2$ ), ನೈಟ್ರೋಜನ್ ( $N_2$ ) ಅಮೋನಿಯ ( $NH_3$ ) ಏಥೆನ್ ( $CH_4$ ) ಕಾರ್ಬನ್ ( $CO_2$ ) ಹಾಗೂ ನೀರಾದಿ ( $H_2O$ ) ಅಣುಗಳು ಉಂಟಾದವು. ಇವು ಜೀವದ ಉಗಮಕ್ಕೆ ಕಾರಣವಾದ ಪ್ರಥಮ ಸಂಯುಕ್ತ ವಸ್ತುಗಳಾದವು. ಇದೇ ರೀತಿ ಆಕ್ಸಿಡನ್ ಅಣು ( $O_2$ ) ಕೂಡ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಅದು ಕಾರ್ಬನ್, ಹೈಡ್ರೋಜನ್, ಅಲ್ಯೋಮಿನಿಯಂ ಹಾಗೂ ಕಬ್ಜಿ ಮುಂತಾದವರ್ಗ ಜೊತೆ ಸೇರಿ ಕ್ರಮವಾಗಿ ಅವುಗಳ ಆಕ್ಸಿಡ್ಯಾಗಳಾಗಿ ಪರಿವರ್ತಿತಗೊಂಡಿತು. ಹೀಗಾಗೆ ಪ್ರಾಚೀನ ಭೂಮಿಯ ವಾತಾವರಣದಲ್ಲಿ ಮುಕ್ತ ಆಕ್ಸಿಡನ್ ಅಣುಗಳು ಇರಲಿಲ್ಲ ಎಂದು ಅಂದಾಜಿಸಲಾಗಿದೆ.

ವಾತಾವರಣದಲ್ಲಿದ್ದ ನೀರಾವಿಯು ಫಾನೀಕ್ ತಗೊಂಡು ಮೋಡಗಳಾಗಿ, ಅವು ಮಳೆಯಾಗಿ ನೂರಾರು ವರ್ಷಗಳ ಕಾಲ ಬಿಡ್ಡಿರಬಹುದೆಂದು ಶಾಹಿಸಲಾಗಿದೆ. ಈ ಮಳೆ ಭೂಮಿಯ ಮೇಲ್ಮೈಯಲ್ಲಿದ್ದ ಭಾರೀ ಗಾತ್ರದ ಹಲ್ಮಿ ಹಾಗೂ ಹೊಂಡಗಳನ್ನು ತುಂಬುವ ಮೂಲಕ ಸಾಗರಗಳು ಉಂಟಾದವು. ನಿರವಯವ (inorganic) ಅಣುಗಳು ಒಂದರೊಡನೆಂದು ಸೇರಿ ಸರಳ ಸಾವಯವ (organic) ಸಂಯುಕ್ತಗಳು ಉಂಟಾದವು. ಸರಳವಾದ ಶರ್ಕರಗಳು, ಕೊಬ್ಬಿನ ಆಮ್ಲಗಳು, ಗ್ಲಿಸರಾಲ್, ಅಮ್ಯೋನ್ ಆಮ್ಲಗಳು ಹಾಗೂ ನೈಟ್ರೋಜನ್ ಕ್ಷಾರಗಳು ಈ ಹಂತದಲ್ಲಿ ಉತ್ಪತ್ತಿಯಾಗಿರಬಹುದೆಂದು ಅಂದಾಜು. ಈ ಬದಲಾವಣೆಗಳಿಗೆ ಅವಶ್ಯಕವಾದ ಶಕ್ತಿಯನ್ನು ಮಿಂಚು ಹಾಗೂ ನೇರಳಾತೀತ ಕಿರಣಗಳಿಂದ ಉಂಟಾದ ವಿದ್ಯುತ್ ಒದಗಿಸಿರಬಹುದು.

ಭೂಮಿ ಇನ್ನಷ್ಟು ತಣ್ಣಾಗಾಗುತ್ತಿದ್ದಂತೆ, ಈ ಸಂಯುಕ್ತಗಳು ತಮ್ಮ ತಮ್ಮಲ್ಲೇ ಸೇರಿಕೊಳ್ಳುವ ಮೂಲಕ ಸಂಕೀರ್ಣ ಸಾವಯವ ವಸ್ತುಗಳು ಉಂಟಾದವು ಹಾಲ್ಡೇನ್ (Haldane) ಎಂಬ ವಿಜ್ಞಾನಿಯು ಹೇಳುವಂತೆ ಸಂಕೀರ್ಣ ಸಾವಯವ ಸಂಯುಕ್ತಗಳ ಪ್ರಮಾಣ ಹೆಚ್ಚಾದಂತೆ ಸಾಗರ, ಸಮುದ್ರಗಳ ನೀರು ಒಂದು ರೀತಿಯ ಬಿಸಿಯಾದ ಸಾರರಿಕ್ ಸೊಪ್ (Hot dilute soup)ನಂತೆ ಬದಲಾಯಿತು. ಈ ರೀತಿಯ ದ್ರಾವಣದಲ್ಲಿ ಇದ್ದ ಪರಮಾಣುಗಳು ಒಂದುಗೂಡುತ್ತಾ, ಪ್ರತಿವರ್ತಿಸುತ್ತಾ ಇನ್ನಷ್ಟು ಸಂಕೀರ್ಣತೆಯನ್ನು ಪಡೆದ ಗುಂಪುಗಳಾದವು. ಇಂಥ ಗುಂಪುಗಳನ್ನು ಕೋಅಸರ್‌ವೇಟ್‌ಗಳು (coacervates) ಎಂದು ಕರೆಯಲಾಗಿದೆ. ನೀರಿನ ಅಣುಗಳ ಜೊತೆಗೆ ಅವುಗಳಿಗಿರುವ ಆಕಷಣೆಯ ಫಲವಾಗಿ ಅವುಗಳ ಸುತ್ತ ನೀರಿನ ಅಣುಗಳ ಒಂದು ಪೋರೆ ನಿರ್ಮಾಣವಾಗಿದ್ದಿರಬಹುದು. ಇದು ಅಲ್ಲಿ ರಾಸಾಯನಿಕ ಕ್ರಿಯೆಗಳನ್ನು ನಡೆಯುವ ಸಾಧ್ಯತೆಯನ್ನು ಹೆಚ್ಚಿಸಿರಬೇಕು.

ರಾಸಾಯನಿಕ ವಸ್ತುಗಳ ವಿಭಜನೆ ಮತ್ತು ಸಂಯೋಜನೆಗಳು ನಿರ್ಧಾನವಾಗಿ ಪ್ರಾರಂಭವಾದವು. ಕೋಅಸರ್‌ವೇಟ್‌ಗಳು ಸಾಗರದ ನೀರಿನಿಂದ ಹೊಸ ವಸ್ತುಗಳನ್ನು ಪಡೆಯುವುದಲ್ಲದೆ, ವಿಘಟನೆಗೆ ಒಳಗಾದ ವಸ್ತುಗಳನ್ನು ಹೊರಹಾಕುವ ಪ್ರಕ್ರಿಯೆಯನ್ನು ಮುಂದುವರಿಸಿದುವು. ಹೀಗಾಗೆ, ಜೀವದ ಮೂಲ ಲಕ್ಷಣಗಳಾದ ಚರ್ಯಾಪಚಯ ಕ್ರಿಯೆ (metabolism), ಬೆಳವಣಿಗೆ ಹಾಗೂ ಪ್ರಜನನಗಳನ್ನು ಅವು ತೋರುತ್ತಿದ್ದವು. ಕ್ರಮೇಣ ನ್ಯೂಕ್ಲಿಯಿಕ್ ಆಮ್ಲ (nucleic acid)ಗಳಿಂಬ ಸಂಕೀರ್ಣ ಸಾವಯವ

ವಸ್ತುಗಳು ಕೋಅಸರ್‌ವೇಟ್‌ಗಳ ಮೇಲೆ ನಿರ್ದಿಷ್ಟ ನಿಯಂತ್ರಣ ಸಾಧಿಸಲು ಆರಂಭಿಸಿದ್ದುವು. ಇದು ನ್ಯೂಕ್ಲಿಯೋಆಷ್ಟ್ ಗಳು ಆನುವಂಶೀಯ ವಸುವಾಗಿ ಕೆಲಸ ಮಾಡುವುದಕ್ಕೆ ಕಾರಣವಾಯಿತು. ಕಾಲಕ್ರಮೇಣ ಈ ಕೋಅಸರ್‌ವೇಟ್‌ಗಳು ಪ್ರಾರಂಭದ ಜ್ಯೋವಿಕ ವ್ಯವಸ್ಥೆಗಳಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದುವು. ಇವುಗಳನ್ನು ಪ್ರೋಬಿಂಟ್‌ಎಂಬ ಹೆಸರಿನಿಂದ ಅಳವಡಿಸಲಾಗಿ ರಾಸಾಯನಿಕ ಶ್ರೀಯೆಗಳ ವೇಗ ಹೆಚ್ಚಿಸುವ ಮೂಲಕ ಪ್ರಾರಂಭದ ಕಿಣ್ಣಿ(Enzyme)ಗಳಾಗಿ ಕಾರ್ಯ ನಿರ್ವಹಿಸಿದ್ದುವು.

**ನಿಮಗೆ ತೀಳಿರಾ:** ಕೋಅಸರ್‌ವೇಟ್‌ನ ಅರ್ಥ: ಜೀವದ ರಾಸಾಯನಿಕ ವಿಕಾಸದ ಕಾಲದಲ್ಲಿ ರೂಪುಗೊಂಡ ಕಲಳ (Colloid) ಕಣಗಳಂತಹ ರಚನೆ. ಜೀವದ ಮೂಲ ಲಕ್ಷಣಗಳಾದ ಚಯಾಪಚಯ ಶ್ರೀಯ (metabolism), ಬೆಳವಣಿಗೆ ಹಾಗೂ ಪ್ರಜನನಗಳನ್ನು ತೋರುತ್ತಿದ್ದ ಪ್ರಾರಂಭಕ ಜ್ಯೋವಿಕ ರಚನೆಗಳು.

ಕಾಲಕ್ರಮೇಣ, ಈ ಪ್ರೋಬಿಂಟ್‌ಎಂಬ ಹಾಗು ಪ್ರೋಟೋಗಳಿಂದ ಕೊಡಿದ ಪೂರ್ವಾಂದರಿಂದ ಅವೃತವಾದವು. ಈ ಒಂದು ಲಕ್ಷಣ ಅವು ಬದ್ದುಕೂಡಿಯುವ ಸಾಮರ್ಥ್ಯವನ್ನು ಹೆಚ್ಚಿಸಲು ಕಾರಣವಾಯಿತು. ಚಯಾಪಚಯ ಶ್ರೀಯ, ಬೆಳವಣಿಗೆ ಹಾಗೂ ಪ್ರಜನನ ಪ್ರಕ್ರಿಯೆಗಳು ನಿಯಮಿತವಾಗಿ, ನಿರ್ದಿಷ್ಟವಾಗಿ ಹಾಗು ನಿಯಂತ್ರಣಕೊಳ್ಳಬಹುದಿಲ್ಲವಾಗಿ ನಡೆಯುತ್ತಾಡಗಿ, ಮೊದಲ ಜೀವಕೋಶಗಳ ಉದಯಕ್ಕೆ ಕಾರಣವಾದವು.

ಪ್ರಾರಂಭದಲ್ಲಿ ಕಂಡು ಬಂದ ಜೀವದ ರಚನೆಗಳು ಉಂಟಾಗಿದ್ದ ಆಕ್ರೋಫಿತ ವಾತಾವರಣದಲ್ಲಿ ಹೀಗಾಗಿ, ಈ ರಚನೆಗಳು ಸಾವಯವ ವಸ್ತುಗಳ ಹುದುಗುವಿಕೆ (fermentation) ಮೂಲಕ ತಮಗೆ ಅಗತ್ಯವಾದ ಶಕ್ತಿಯನ್ನು ಪಡೆಯುತ್ತಿದ್ದವು ಎಂದು ನಂಬಲಾಗಿದೆ. 20ನೇ ಅಧ್ಯಾಯದಲ್ಲಿ ನೀವು ಅಧ್ಯಯನ ಮಾಡಿರುವ ಆಕ್ರೋಫಿತ ಉಸಿರಾಟ (anaerobic respiration)ವನ್ನು ನೆನಪಿಸಿಕೊಳ್ಳಿ. ಇವು ಪರಪೋಷಕ (heterotrophs) ಜೀವಿಗಳಾಗಿದ್ದವು.

### ಚಟುವಟಿಕೆ 22.1

ಪ್ರಾಜಿಲನ ಭೂಮಿಯ ಪ್ರಾರಂಭಕ ಹಂತದಿಂದ ಮೊದಲ ಜೀವಕೋಶಗಳು ರೂಪುಗೊಂಡ ತನಕನ ಬದಲಾವಣೆಗಳನ್ನು ಬರೆಯಲಿ. ತೇಳಿನ ಉದಾಹರಣೆಯಂತೆ ಖಾಲಿ ಜಾಗ ತುಂಬಲಿ.

ಹಾರು ಹಾಗೂ ಧಾರಾಳುಗಳ ರಚನೆ

↓

ಪರಮಾಣುಗಳ ಸಂಯೋಜನೆಯಿಂದ ಅಣುಗಳ ರಚನೆ



ಒಳಿಯಾದ ಸಾರಲಿಕ್ತ ಸೂಪ್



ಪ್ರೋಬಿಂಟ್‌ಎಂಬ ಹಾಗು



ಪ್ರಾಚೀನ ಭೂಮಿಯಲ್ಲಿ ಸ್ವಪೋಷಕ (autotrophic) ಜೀವಿಗಳ ಉಗಮ ಬಹಳಪ್ಪು ತಡವಾಗಿ ಆಗಿರಬಹುದೆಂದು ಅಂದಾಜು. ನೀಲಿ ಹಸಿರು ಶೈವಲ (blue green algae) ಗಳ ರೂಪದಲ್ಲಿ ಸ್ವಪೋಷಕ ಜೀವಿಗಳ ಉಗಮವಾಗಿದ್ದ ಮುಂದೆ ಭೂಮಿಯ ಪರಿಸ್ಥಿತಿಗಳಲ್ಲಿ ಬದಲಾವಣೆಗೆ ಕಾರಣವಾಯಿತು. ಈ ಜೀವಿಗಳು ಕಾರ್ಬನ್ ಡೈಆಕ್ಸೈಡ್ ಅನ್ನು ಪಡೆದುಕೊಂಡು ಮುಕ್ತ ಆಕ್ಸಿಜನ್ ಅನ್ನು ಬಿಡುಗಡೆ ಮಾಡುವ ಮೂಲಕ ವಾತಾವರಣವನ್ನು ಉತ್ಪಣಕ (oxidizing) ರೀತಿಗೆ ಕ್ರಮೇಣ ಬದಲಾಗಲು ಕಾರಣವಾದವು.

ಈ ಕೆಳಗಿನ ಕೋಷ್ಟಕ ಹಾಗೂ ಜಿತ್ತ 22.3 ಗಳು ಭೂಮಿಯ ಮೇಲೆ ಜೀವದ ಉಗಮವಾಗಲು ಕಾರಣವಾದ ಫಟನೆಗಳನ್ನು ಸಂಕ್ಷಿಪ್ತವಾಗಿ ನಿರೂಪಿಸುತ್ತವೆ.


#### ಪಟ್ಟಿ 22.1 ಭೂಮಿಯ ಮೇಲೆ ಜೀವದ ಉಗಮಕ್ಕೆ ಕಾರಣವಾದ ಅನುಕ್ರಮ ಫಟನೆಗಳು

| ಕಾಲಫಟ್ಟದಲ್ಲಿ<br>ಬದಲಾವಣೆಗಳು | 4.6<br>ಬಿಲಿಯನ್<br>ವರ್ಷಗಳ<br>ಹಿಂದೆ | 3.8<br>ಬಿಲಿಯನ್<br>ವರ್ಷಗಳ<br>ಹಿಂದೆ                    | 2.5 ಬಿಲಿಯನ್<br>ವರ್ಷಗಳ ಹಿಂದೆ                 | ಪ್ರಸ್ತುತ ಸ್ಥಿತಿ                                    |
|----------------------------|-----------------------------------|------------------------------------------------------|---------------------------------------------|----------------------------------------------------|
| ವಿಕರಣ                      | ಹೆಚ್ಚಿನ<br>ನೇರಳಾತೀತ<br>ಕಿರಣಗಳು    | ಮೀತವಾದ<br>ನೇರಳಾತೀತ<br>ಕಿರಣಗಳು                        | ಕಡಿಮೆ<br>ನೇರಳಾತೀತ<br>ಕಿರಣಗಳು                | ಅಶ್ರೀತ ಕಡಿಮೆ<br>ನೇರಳಾತೀತ<br>ಕಿರಣಗಳು                |
| ವಾತಾವರಣದ<br>ಫಟಕಗಳು         |                                   | $H_2$ , $CH_4$ , $H_2O$ ,<br>$NH_3$ , $CO_2$ , $N_2$ | $NH_3$ , $H_2O$ , $H_2$ ,<br>$CO_2$ , $N_2$ | $O_3$ , $O_2$ , $CO_2$ , $H_2O$ ,<br>$H_2$ , $N_2$ |
| ಅಣಂಗಳು                     |                                   | ಸರಳ<br>ಅಣಂಗಳು                                        | ಸಂಕೀರ್ಣ<br>ಅಣಂಗಳು                           | ಜೀವಕೋಶಗಳಿಂದ<br>ಉತ್ಪತ್ತಿಯಾಗುವ<br>ಸಾವಯವ ಅಣಂಗಳು       |
| ಜೀವಕೋಶ/<br>ಜೀವದ ರಚನೆಗಳು    | ಇಲ್ಲ                              | ಇಲ್ಲ                                                 | ಪ್ರೌಢಮೋ<br>ಬಯಾಂಕೋಗಳು                        | ಈಗಿನ ಜೀವಿಗಳು                                       |

#### ಜೀವ ವಿಕಾಸ

ಈ ರೀತಿಯ ರಾಸಾಯನಿಕ ವಿಕಾಸದಿಂದ ಉಂಟಾದ ಪ್ರಾಚೀನ ಜೀವಕೋಶಗಳು ಕ್ರಮೇಣ ಬೃಹೀರಿಯಾಗಳು, ಶೈವಲಗಳು, ಶೀಲಿಂಧ್ರಗಳು, ಆದಿಜೀವಿಗಳು ಮುಂತಾದ ಜೀವಿಗಳ ಉಗಮಕ್ಕೆ ಕಾರಣವಾದವು. ಇವು ಮುಂದೆ ಭೂಮಿಯಲ್ಲಿ ನಾವು ಪ್ರಸ್ತುತ ನೋಡುತ್ತಿರುವ ಎಲ್ಲ ವಿಧದ ಜೀವಿಗಳ ಉಗಮಕ್ಕೆ ಕಾರಣವಾದವು. ಏಕಕೋಶದ ರಚನೆಗಳಿಂದ ಪ್ರಾರಂಭವಾಗಿ ಬಹುಕೋಶ ಜೀವಿಯಾಗಿ

ಬದಲಾವಣೆ ಹೊಂದುವ ನಿರ್ಧಾನಗತಿಯ ಹಾಗೂ ಕ್ರಮಬದ್ಧ ಪ್ರಕ್ರಿಯೆಗಳಿಂದಾಗಿ ಇದು ಸಾಧ್ಯವಾಯಿತು. ಸರಳಜೀವಿಗಳಿಂದ ಸಂಕೇರಣೆ ಜೀವಿಗಳಾಗುವ ನಿರ್ಧಾನ ಮತ್ತು ನಿರಂತರವಾದ ಈ ಪ್ರಕ್ರಿಯೆಗೆ ಜೀವವಿಕಾಸ (organic evolution) ಎಂದು ಹೆಸರು. ತಮ್ಮ ಪರಿಸರದ ಪ್ರಭಾವದಿಂದಾಗಿ ಜೀವಿಗಳಲ್ಲಿ ಉಂಟಾದ ಬದಲಾವಣೆಗಳ ಫಲಶೈಲಿ ಇದು. ಈ ರೀತಿಯ ಬದಲಾವಣೆಗಳು ಕ್ರಮೇಣ ಹೀಳಿಗೆಯಿಂದ ಹೀಳಿಗೆಗೆ ವರ್ಗಾವಣೆಗೊಂಡು, ಪ್ರಭೇದಗಳಲ್ಲಿ ಮತ್ತು ಪ್ರಭೇದಗಳ ನಡುವೆ ಭಿನ್ನತೆ ಉಂಟಾಗಲು ಕಾರಣವಾಯಿತು. ಇಲ್ಲಿ ಜೀವವಿಕಾಸವನ್ನು ಬದಲಾವಣೆಯ ಮೂಲಕ ಆದ ವಿಕಾಸ ಎಂದು ಕರೆಯಲಾಗಿದೆ.



**ಚಿತ್ರ 22.2 ಜೀವದ ಉಗಮ ಮತ್ತು ವಿಕಾಸದ ಹಂತಗಳು**

ಜೀವವಿಕಾಸ ಉಂಟಾಗಿದೆ ಎಂಬುದಕ್ಕೆ, ಹಿಂದೆ ಬದುಕಿದ್ದ ಹಾಗೂ ಈಗ ಬದುಕಿರುವ ಜೀವಿಗಳಿಂದ ನಾವು ಪಡೆಯುಬಹುದಾದ ನೇರ ಹಾಗು ಪರೋಕ್ಷ ಸಾಕ್ಷಾತ್‌ಗಳು ದೊರಕುತ್ತವೆ. ಅದು ಹೇಗೆ ಉಂಟಾಗಿದೆ ಎಂಬುದಕ್ಕೆ ಕಾಲಕಾಲಕ್ಕೆ ವಿಜ್ಞಾನಿಗಳು ನೀಡಿರುವ ವಿವರಣೆಗಳು ಇವೆ. ಇಂಥ ವಿವರಣೆಗಳನ್ನು ಜೀವವಿಕಾಸದ ಸಿದ್ಧಾಂತಗಳು ಎಂದು ಕರೆಯಲಾಗುತ್ತದೆ. ಜೀವವಿಕಾಸ ಉಂಟಾಗಿರುವ ರೀತಿಯನ್ನು ವಿವರಿಸಲು ಪ್ರಯತ್ನಿಸಿರುವ ಕೆಲಸಿದ್ಧಾಂತಗಳು ಹೀಗಿವೆ.


### ಲಮಾಕೆನ ಸಿದ್ಧಾಂತ

ಜೀವ ವಿಕಾಸದ ಒಗ್ಗೆ ಹೊದಲಿಗೆ ಪ್ರತಿಪಾದಿಸಲಾದ ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು 1809ರಲ್ಲಿ ಪ್ರೇಂಬ್ ಪ್ರಾಣಿಶಾಸ್ತ್ರಜ್ಞ ಜೀನ್ ಬ್ಯಾಫ್ರೆಂಟ್ ಲಮಾಕೆನ ಎಂಬ ವಿಜ್ಞಾನಿಯವರದು. ಇದನ್ನು ‘ಅಜ್ಞತ ಗುಣಲಕ್ಷಣಗಳ ಅನುವಂಶೀಯತೆಯ ಸಿದ್ಧಾಂತ’ ಎಂದು ಕರೆಯಲಾಗುತ್ತದೆ. ಇದಕ್ಕೆ ಲಮಾಕೆಂಸಂ (Lamarakism) ಎಂಬ ಹೆಸರು ಇದೆ. ಈ ಸಿದ್ಧಾಂತವು ಹೊಸ ಅವಶ್ಯಕತೆಗಳು, ಅಂಗಗಳ ಬಳಕೆ ಮತ್ತು ನಿರ್ಬಳಕೆ ಹಾಗೂ ಅಜ್ಞತ ಗುಣಲಕ್ಷಣಗಳ ಅನುವಂಶೀಯತೆ ಎಂಬ ಮೂರು ತತ್ವಗಳನ್ನಾಧರಿಸಿದೆ.

- ಪರಿಸರವು ಅತ್ಯಂತ ಅಸ್ಥಿರವಾಗಿದ್ದ, ನಿರಂತರವಾಗಿ ಬದಲಾವಣೆಗೆ ಒಳಪಡುತ್ತಿರುತ್ತದೆ. ಅಂಥ ಬದಲಾವಣೆಗಳು ಜೀವಿಗಳಲ್ಲಿ ಹೊಸ ಅವಶ್ಯಕತೆಗಳನ್ನು ಸೃಷ್ಟಿಸುತ್ತದೆ. ಎಂದು ಲಮಾಕೆನ ನಂಬಿದ್ದ. ಈ ಬದಲಾವಣೆಗಳಿಗೆ ಸೂಕ್ತವಾಗಿ ಸ್ವಂದಿಸದೆ ಹೋದಲ್ಲಿ, ಜೀವಿಗಳು ಉಳಿಯುವುದು ಸಾಧ್ಯವಿಲ್ಲ.
- ಹೊಸ ಅವಶ್ಯಕತೆಗಳು ಉಂಟಾಗುವುದರಿಂದ ಅವುಗಳನ್ನು ಪೂರ್ಯಸಿಕೊಳ್ಳುವ ನಿಟ್ಟಿನಲ್ಲಿ ಜೀವಿಯು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಆ ಜೀವಿಯು ತನ್ನ ದೇಹದ

ಭಾಗವೋಂದನ್ನು ಹೆಚ್ಚು ಹೆಚ್ಚಿಗಿ ಬಳಸಬೇಕಾಗಬಹುದು. ಅದೇ ರೀತಿ ತನ್ನ ದೇಹದ ಭಾಗವೋಂದನ್ನು ಕಡಿಮೆ ಉಪಯೋಗಿಸುವ ಇಲ್ಲವೇ ಉಪಯೋಗಿಸದೇ ಇರುವ ಸ್ಥಿತಿ ಉಂಟಾಗಬಹುದು. ಈ ಒಂದು ಅಂಶವನ್ನು ಅಂಗಗಳ ಬಳಕೆ ಅಥವಾ ನಿರ್ಬಳಕೆ ಎಂದು ಕರೆಯಲಾಯಿತು. ಹೆಚ್ಚು ಹೆಚ್ಚಿಗಿ ಬಳಸಲಾದ ದೇಹದ ಭಾಗವು ಇನ್ನಷ್ಟು ದೊಡ್ಡದಾಗಿ, ಬಲವಾಗಿ ಹಾಗು ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ, ಬಳಕೆಯಾಗದ ಅಂಶವಾ ಕಡಿಮೆ ಬಳಕೆಯಾದ ದೇಹದ ಭಾಗವು ಕುಗ್ಗಿತ್ತು ಹೋಗಬಹುದು, ಇಲ್ಲವೇ ಪೂರ್ಣ ಮರೆಯಾಗಬಹುದು. ಹೀಗೆ ದೇಹದ ಭಾಗಗಳ ಅತಿಬಳಕೆ ಅಥವಾ ನಿರ್ಬಳಕೆಯ ಫಲವಾಗಿ ಜೀವಿಯಲ್ಲಿ ಹೊಂಚ ಬದಲಾವಣೆಗಳು ಉಂಟಾಗಬಹುದು. ಇದರಿಂದಾಗಿ, ಜೀವಿಯು ಹೊಸಲ್ಪೂಣಿಗಳನ್ನು ಗಳಿಸಿದಂತಾಗಬಹುದು.

- ಈ ರೀತಿ ಜೀವಿಯು ಗಳಿಸಿದ ಹೋಸ ಲಕ್ಷಣಗಳು ಹೀಳಿಗೆಯಿಂದ ಹೀಳಿಗೆ ವರ್ಗಾವಣೆಗೊಳ್ಳುತ್ತವೆ ಎಂದು ಲಮಾಕ್ಸರ್ ಬಲವಾಗಿ ನಂಬಿದ್ದರು. ಹೀಗೆ, ಪ್ರತಿ ಹೀಳಿಗೆಯಲ್ಲಿ ಹೋಸ ಲಕ್ಷಣಗಳನ್ನು ಜೀವಿಯು ಗಳಿಸುತ್ತಾ ಹೋಗಬಹುದು. ಇದರಿಂದಾಗಿ ಅನೇಕ ಹೀಳಿಗೆಗಳ ನಂತರ ಈ ರೀತಿಯ ಬದಲಾವಣೆಗಳು ಸೇರಿಕೊಂಡು ಆ ಜೀವಿಯ ಪ್ರಭೇದವು ಬೇರೊಂದು ಪ್ರಭೇದವಾಗಿ ಬದಲಾಗುತ್ತದೆ.
- ಜೀವವಿಕಾಸದ ಮೇಲೆನ ಲಮಾಕ್ಸರ ಈ ಅಭಿಪ್ರಾಯಗಳನ್ನು ಅವರ ಬರವಣಿಗೆಯಲ್ಲಿನ ಕೆಲವು ಉದಾಹರಣೆಗಳ ಸಹಾಯದಿಂದ ವಿವರಿಸಬಹುದು. ದೇಹದ ಭಾಗಗಳ ಅತಿ ಬಳಕೆಗೆ ಉದಾಹರಣೆಯಾಗಿ ಲಮಾಕ್ಸರ ಜಿರಾಫೆಯು ಉದ್ದನೆಯ ಕತ್ತು ಮತ್ತು ಉದ್ದವಾದ ಮುಂಗಾಲುಗಳಿಂದಾಗಿ ವಿಶಿಷ್ಟವಾಗಿದೆ. ಲಮಾಕ್ಸರ ಪ್ರಕಾರ ಜಿರಾಫೆಯೆ ಪೂರ್ವಜ ಪ್ರಾಣಿಗಳು ಜಿಂಕೆಗಳಷ್ಟೇ ಚಿಕ್ಕದಾಗಿದ್ದವು. ಅವುಗಳ ಪರಿಸರದಲ್ಲಿ ವ್ಯಾಲ್ಲು ಹಾಗೂ ಸಸ್ಯಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿತು. ಇದಕ್ಕೆ ಕಾರಣ, ಸಸ್ಯಹಾರಿಗಳ ನಡುವಿನ ಸ್ಥಿರತ್ವ ಹಾಗೂ ಕಾಮಸ್ಥಿತಿ. ಎತ್ತರದ ಗಿಡಗಳಿಂದ ಎಲೆಯನ್ನು ತಿನ್ನುವ ಸಲುವಾಗಿ ಜಿರಾಫೆಗಳು ತಮ್ಮ ಕತ್ತುಗಳನ್ನು ನೀಳೆವಾಗಿ ಎಳೆದುಕೊಳ್ಳತ್ತೊಡಗಿದವು ಎಂದು ಲಾಮಾಕ್ಸರ ಅಭಿಪ್ರಾಯಪಟ್ಟಿರು. ಅವರ ಪ್ರಕಾರ, ಈ ಪ್ರಕ್ರಿಯೆ ಹಲವು ಹೀಳಿಗೆಗಳ ಕಾಲ ಮುಂದುವರಿದ ಕಾರಣ ಜಿರಾಫೆಯ ಕತ್ತು ಮತ್ತು ಕಾಲುಗಳು ಉದ್ದವಾದುವು.



ಹಾವುಗಳಲ್ಲಿ ಕಾಲುಗಳು ಇಲ್ಲದಿರುವ ಸ್ಥಿತಿಯನ್ನೂ ಸಹ ಲಮಾಕ್ಸ್ ಜೀವ ವಿಕಾಸದ ಮೂಲಕ ಆದ ಬದಲಾವಣೆ ಎಂದು ಗುರುತಿಸಿದ್ದಾರೆ. ಅವನ ಪ್ರಕಾರ, ಹಾವಿನ ಮೊರ್ಚಜ ಪ್ರಾಣಿಗಳಿಗೆ ನಾಲ್ಕು ಬಲಿಷ್ಠ ಕಾಲುಗಳು ಇದ್ದವು. ಹಕ್ಕಿಗಳು, ಸ್ತನಿಗಳು ಮುಂತಾದ ಮೇಲ್ಮೈಟ್ಯಾಪ್ ಪ್ರಾಣಿಗಳು ಹಾವುಗಳನ್ನು ಬೇಟೆಯಾಡತೋಡಿದ್ದಿವು ಅವುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾವುಗಳು ನೇಲದ ಮೇಲೆ ತೆವಳುತ್ತಾ ಹರಿದಾಡತೋಡಿದ್ದಿವು ಹಾಗೂ ಹೆಚ್ಚಿನ ಕಾಲವನ್ನು ಬಿಲ ಮತ್ತು ಗೂಡುಗಳಲ್ಲಿ ಕಳೆಯತೋಡಿದ್ದಿವು. ಹೀಗಾಗಿ, ಅವುಗಳಿಗೆ ಕಾಲುಗಳು ನಿರುಪಯುಕ್ತವಾದ್ದಿವು. ಇದರಿಂದ ಕಾಲುಗಳು ಕ್ರಮೇಣ ನಶಿಸಿಹೋಗಿ ಕೊನೆಗೆ ಮರೆಯಾದ್ದಿವು. ಕಾಲುಗಳಿಲ್ಲದ ಈ ಲಕ್ಷಣ ಮುಂದಿನ ಹೀಗೆಗೆಗಳಿಗೆ ವರ್ಗಾವಣೆಯಾಗತೋಡಿತು.


### ಚಟುವಟಿಕೆ 22.2

ಲಮಾಕ್ಸ್ ರವರ್ ಬಿಳಿಕೆ - ನಿಬಂಧಕೆ ಸೀಫ್ಝಾಂತ್ರಕ್ ಸ್ಪಷ್ಟಿ ನೀಳಂಫಿ ಇನ್ಸ್ಟಿಟ್ಯೂಟ್ ಮಾಹಿತಿ ನಿರಂಗ್ರಹಿ.

ಲಮಾಕ್ಸ್ ರವರ್ ಈ ವಾದ ಸರಣಿಯಲ್ಲಿ ಕೆಲವು ಟೋಲಪೆರಿಷನ್‌ಗಳಿವೆ. ಲಕ್ಷಣದಳು ಕಾಯಕೋಳಿಶನ್‌ಗಳಿಂದ ಪ್ರಜನನ ಕೋಳಿಶನ್‌ಗೆ ಹೇಗೆ ವರ್ಗಾವಣೆಯಾದ್ದುತ್ತವೆ ಎಂಬುದನ್ನು ಅವನ ತಿಫಾಂತ ವಿವರಿಸುವುದಿಲ್ಲ ಅಲ್ಲದೆ. ಆಜಿತ ಲಕ್ಷಣದಳು ಆನುವಂಶಿಕ್ಯವಲ್ಲ ಹಾಗು ಅನುವಂಶಿಕ್ಯ ಲಕ್ಷಣದಳೆಲ್ಲ ಆಜಿತ ಲಕ್ಷಣದಳಲ್ಲ ಎಂಬುದನ್ನು ಈಗ ಪ್ರಯೋಂಗದಳು ರುಜುವಾತುಮಾಡಿವೆ.

### ವೈಸ್‌ಮನ್ (Weismann)ನ ಪ್ರಯೋಗ

ಅಗಸ್ಟ್ ವೈಸ್‌ಮನ್‌ರವರು ಇಲ್ಲಿಗಳ ಬಾಲ ತುಂಡರಿಕೆಯ ಸರಳಪ್ರಯೋಗ ನಡೆಸಿದರು. ಅವರು ಗಂಡು ಮತ್ತು ಹೆಣ್ಣು ಇಲ್ಲಿಗಳ ಬಾಲ ತುಂಡರಿಸಿದರು. ಲಮಾಕ್ಸ್ ರ ಪ್ರಕಾರ ಈ ಗುಣ ಆನುವಂಶಿಕ್ಯವಾಗಬೇಕಿತ್ತು. ಇದನ್ನು ಪರಿಶೀಕರಿಸಲು ಬಾಲವಿಲ್ಲದ ಇಲ್ಲಿಗಳಿಂದ ಮರಿಗಳನ್ನು ಪಡೆದರು. ಅವರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಬಾಲವಿರುವ ಮರಿಗಳು ಹುಟ್ಟಿದ್ದವು. ಇದರಿಂದ ತೈಪ್ತರಾಗದ ಅಗಸ್ಟ್ ವೈಸ್‌ಮನ್‌ರು ಆ ಇಲ್ಲಿಗಳ ಮುಂದಿನ 21 ಹೀಗೆಯವರೆಗೆ ಬಾಲತುಂಡರಿಕೆ ಪ್ರಯೋಗ ನಡೆಸಿದರು. ಆದರೆ ಪ್ರತಿಬಾರಿ ಬಾಲವಿರುವ ಮರಿಗಳೇ ಹುಟ್ಟುತ್ತಿದ್ದವು. ಈ ಫಲಿತಾಂಶದ ಆಧಾರದ ಮೇಲೆ ಲಮಾಕ್ಸ್ ರ ಆಜಿತ ಆನುವಂಶಿಕ್ಯ ಲಕ್ಷಣಗಳ ಸಿದ್ಧಾಂತವು ತಪ್ಪೆಂದು ನಿರೂಪಿಸಿದರು.



ಚಾರ್ಲ್ಸ್ ಡಾರ್ವಿನ್

### ಡಾರ್ವಿನ್ ಸಿದ್ಧಾಂತ

ಚಾರ್ಲ್ಸ್ ಡಾರ್ವಿನ್ ಎಂಬ ವಿಜ್ಞಾನಿ ಜೀವ ವಿಕಾಸ ಉಂಟಾಗಿರಬಹದಾದ ರೀತಿಯನ್ನು ವಿವರಿಸಲು 1859ರಲ್ಲಿ ಸಿದ್ಧಾಂತವೋಂದನ್ನು ಮಂಡಿಸಿದ ಇದನ್ನು ನಿಸರ್ಗದ ಆಯ್ದ್ಯಯ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಇದು ಡಾರ್ವಿನಿಸಂ (Darwinism) ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಈ ಸಿದ್ಧಾಂತವು ಕೆಳಗಿನ ತತ್ವಗಳನ್ನು ಆಧರಿಸಿದೆ.

## ಡಾರ್ವಿನಿಸಂನ ತತ್ವಗಳು.

### ಚಂಪಣಕೆ 22.3

ಒಂದು ಮೃಷ್ಣಿನ ಕುಂಡವನ್ನು ಹೆದೆದುಕೊಳ್ಳಿ. 25-30 ಹುರುಳಳಿಜಗಳನ್ನು ಒತ್ತಿಲಿ. ಪ್ರತಿದಿನ ನೀರು ಹನಿಸಿ.ಆಗುವ ಬದಲಾವಣೆಗಳನ್ನು ಒಂದು ವಾರದವರೆಗೆ ಪ್ರತಿದಿನ ಗಮನಿಸಿ.

- ಎಷ್ಟು ಒಂದ ಮೌಕಕೆಯೋಡಿವೇ?
- ಅವು ಒಂದೇ, ಎತ್ತರ, ನಾತ್ರ ಹಾನು ಇನ್ನಿತರ ಗುಣ ಹೊಂದಿವೆಯೇ? ನಿಮ್ಮ ತೀವ್ರಾನವೆಂಬುನು? ಏಕೇ?
- ಡಾರ್ವಿನ್‌ರವರು ಗಮನಿಸಿದಂತೆ ಮರಿಜೆವಿಗಳು ತಮ್ಮ ಮೋಷಕ ಜೀವಿಗಳಿಗಿಂತ ಭಿನ್ನವಾಗಿರುತ್ತವೆ. ಈ ವ್ಯತ್ಯಾಸಗಳನ್ನು ಅವರು ಭಿನ್ನತೆಗಳು (Variations) ಎಂದು ಕರೆದರು. ಭಿನ್ನತೆಗಳು ಪ್ರಕೃತಿ ಸಹಜವಾಗಿದ್ದು, ಜೀವಿಗಳು ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ನೇರವಾಗುತ್ತವೆ.
- ಎಲ್ಲ ಜೀವಿಗಳಲ್ಲಿ ಒಂದು ಕುಶಾಹಲಕಾರಿ ಅಂಶವನ್ನು ಡಾರ್ವಿನ್‌ಗಮನಿಸಿದರು. ಅದು, ಎಲ್ಲ ಜೀವಿಗಳಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡುವ ಸ್ವಾಭಾವಿಕ ಸಾಮರ್ಥ್ಯವಿದೆ ಎಂಬುದು. ಇದನ್ನು ‘ಅತಿ ಸಂತಾನ ಸಾಮರ್ಥ್ಯ’ ಎಂದು ಅತಿ ಕರೆದರು. ಇದನ್ನು ನಿರೂಪಿಸಲು ಅವರು ಹಲವಾರು ಉದಾಹರಣೆಗಳನ್ನು ನೀಡಿದರು.

ಪ್ರಾಣಿ ಪ್ರಪಂಚದಲ್ಲಿ ಆನೆಗಳು ಅತ್ಯಂತ ನಿಧಾನಗತಿಯಲ್ಲಿ ಪ್ರಜನನ ಮಾಡುವ ಪ್ರಾಣಿಗಳು. ಸುಮಾರು 90 ವರ್ಷಗಳ ಆಯಸಿನ ಅವಧಿಯಲ್ಲಿ ಒಂದು ಗಂಡು ಹಾಗು ಒಂದು ಹೆಣ್ಣು ಆನೆ ಸೇರಿ ಹೆಚ್ಚಿಂದರೆ ಆರು ಮರಿಗಳಿಗೆ ಜನ್ಮಕೊಡುತ್ತವೆ. ಡಾರ್ವಿನ್‌ರವರು ಲೆಕ್ಕಾಕೆದಂತೆ ಈ ಎಲ್ಲ ಆರೂ ಮರಿಗಳು ಉಳಿದು, ಬೆಳೆದು, ಇದೇ ಗತಿಯಲ್ಲಿ ಸಂತಾನೋತ್ಪತ್ತಿ ಮಾಡಿದರೆ ಕೇವಲ 750 ವರ್ಷಗಳಲ್ಲಿ ಭಾವಿಯ ಮೇಲೆ 19 ಮಿಲಿಯನ್ ಆನೆಗಳು ಇರುತ್ತವೆ. ಅಂತಹ ಸಾಮರ್ಥ್ಯ ಎಲ್ಲಾ ಜೀವಿಗಳಲ್ಲಿ ಇದ್ದರೂ ಸಹ, ಅವುಗಳ ಪ್ರಭೇದಗಳಲ್ಲಿನ ಜೀವಿಸಂದರ್ಭ ಬಹು ದೀರ್ಘ ಅವಧಿಯಲ್ಲಿ ಏರುಪೋರಾಗದೇ ಸಮಸ್ಥಿತಿಯಲ್ಲಿ ಇರುತ್ತದೆ.

- ತೀವ್ರ ಗತಿಯಲ್ಲಿ ಪ್ರಜನನ ನಡೆಯುವುದರಿಂದ, ಜೀವಿಗಳ ನಡುವೆ ಸ್ವರ್ಥ ನಡೆಯುತ್ತದೆ ಎಂದು ಡಾರ್ವಿನ್‌ ತರ್ಕಿಸಿದರು. ನೀರು, ಆಹಾರ, ಆವಾಸ ಹಾಗೂ ಇನ್ನಿತರ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಸಲುವಾಗಿ ಈ ಸ್ವರ್ಥ ಉಂಟಾಗುತ್ತದೆ. ಈ ತತ್ವವನ್ನು ಡಾರ್ವಿನ್‌ ‘ಉಳಿವಿಗಾಗಿ ಹೊರಾಟ’ (struggle for existence) ಎಂದು ಕರೆದರು.
- ಡಾರ್ವಿನ್‌ರವರ ಪ್ರಕಾರ ಯಾವ ಜೀವಿಗಳು ಉಪಯುಕ್ತವಾದ ಭಿನ್ನತೆಗಳನ್ನು ಬೆಳೆಸಿಕೊಳ್ಳುತ್ತವೋ ಅವು ಯಶಸ್ವಿಯಾಗಿ ಉಳಿದುಕೊಳ್ಳುವ ಅವಕಾಶವಿರುತ್ತದೆ. ಕಡಿಮೆ ಹೊಂದಾಣಿಕೆ ಇರುವ ಹಾಗೂ ಹೊಂದಾಣಿಕೆಯೇ ಇಲ್ಲದ ಜೀವಿಗಳು ಕ್ರಮೇಣ ನಾಶವಾಗುತ್ತವೆ. ಈ ಅಭಿಪ್ರಾಯವನ್ನು ಅಹ ಜೀವಿಯ ಉಳಿವು (survival of fittest) ಎಂದು ಕರೆಯಲಾಗುತ್ತದೆ.
- ಉಪಯುಕ ಭಿನ್ನತೆ ಹೊಂದಿರುವ ಜೀವಿಗಳನ್ನು ಮಾತ್ರ ನಿಸರ್ಗವು ಆಯ್ದು ಮಾಡುತ್ತದೆ. ಅವು ಇದೇ ಭಿನ್ನತೆ ಉಳಿ ಸಂತಾನಗಳನ್ನು ಉತ್ಪತ್ತಿ ಮಾಡುತ್ತವೆ. ಈ ನಿರಂತರ ಪ್ರಕೃತೀಯ ಅಂಥ ಜೀವಿಗಳಿಗೆ ನಿರ್ದಿಷ್ಟ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಪ್ರಕೃತೀಯನ್ನು ಡಾರ್ವಿನ್‌ ‘ನಿಸರ್ಗದ ಆಯ್ದು’ (natural selection) ಎಂದು ಕರೆದರು.

ಹೀಗೆ ನಿಧಾನವಾಗಿ ಕ್ರಮಬದ್ಧವಾಗಿ ನಡೆಯುವ ಪ್ರಕೃತಿಯಿಂದಾಗಿ ಹೊಸ ಪ್ರಭೇದಗಳು ಉಂಟಾಗುತ್ತವೆ.

ಜೀವ ವಿಕಾಸಕ್ಕೆ ಭಿನ್ನತೆಗಳು ಕಚ್ಚಾವಸ್ತುಗಳಾದರೆ ನಿಸರ್ಗದ ಆಯ್ದು ಪ್ರಕ್ರಿಯೆಯು ಕಾರ್ಯಬಲವಾಗುತ್ತದೆ ಎಂದು ಡಾರ್ವಿನ್ ನಂಬಿದ್ದರು. ಆದರೆ, ಜೀವಿಗಳಲ್ಲಿನ ಭಿನ್ನತೆಗಳ ಮೂಲವನ್ನು ಗುರುತಿಸುವುದು ಡಾರ್ವಿನ್‌ರವರಿಗೆ ಸಾಧ್ಯವಾಗೇಲ್ಲ ಹೀಗಾಗಿ, ಒಂದು ಜನಪ್ರಿಯ ಹೇಳಿಕೆಯಂತೆ 'ಡಾರ್ವಿನ್' ಅಥವಾ ಜೀವಿಯ ಉಳಿವನ್ನು ವಿವರಿಸಿದರೆ ಹೊರತು ಅಥವಾ ಜೀವಿಯ ಆಗಮನವನ್ನು ವಿವರಿಸಲಿಲ್ಲ' ಎಂದರೆ, ಅವರಿಗೆ ಆನುವಂಶೀಯತೆ ಉಂಟಾಗುವ ವಿಧಾನದ ಅರಿವು ಇರಲಿಲ್ಲ.

1902 ರಲ್ಲಿ ವಿಕ್ಟರ್ ಹ್ಯೂಗೋ ಡಿವ್ರಿಸ್ (Victor Hugo Devries) ಎಂಬ ವಿಜ್ಞಾನಿ ಜೀವಿಗಳ ಆನುವಂಶೀಯ ವಸ್ತುವಿನಲ್ಲಿ ಉಂಟಾಗುವ ದಿಕ್ಕೇರೂ ಬದಲಾವಣೆಗಳಿಂದಾಗಿ ಭಿನ್ನತೆಗಳು ಉಂಟಾಗುತ್ತವೆ ಎಂಬ ಅಭಿಪ್ರಾಯವನ್ನು ಸೂಚಿಸಿದರು. ಅಂತಹ ಬದಲಾವಣೆಗಳನ್ನು ಉತ್ಪರಿವರ್ತನೆನೆಗಳು (mutation) ಎಂದು ಕರೆಯಲಾಗುತ್ತದೆ. ಜೀವವಿಕಾಸದ ಆಧುನಿಕ ಸಿದ್ಧಾಂತವು ನಿಸರ್ಗದ ಆಯ್ದು ಸಿದ್ಧಾಂತ ಉತ್ಪರಿವರ್ತನಾ ಸಿದ್ಧಾಂತ ಹಾಗೂ ಮೆಂಡಲ್‌ರವರ ಆನುವಂಶೀಯತೆಯ ತತ್ವಗಳ ಮುಖ್ಯ ಅಂಶಗಳನ್ನು ಆಧರಿಸಿದೆ. ಇದನ್ನು ನವದಾರ್ವಿನಿಸ್ ವಾದ (Neo Darwinism) ಎಂದು ಕರೆಯಲಾಗುತ್ತದೆ.

ನೀವು ಮುಂದಿನ ತರಗತಿಗಳಲ್ಲಿ ಮೆಂಡಲ್‌ರವರ ಆನುವಂಶೀಯತೆಯ ತತ್ವಗಳನ್ನು ಅಭ್ಯಾಸ ಮಾಡುವರಿ.

#### ನೀವು ಕಲಿತ್ತಿರುವುದು

- ಭೂಮಿಯ ಮೇಲೆ ಜೀವ ಉಗಮವಾಗುವ ಸಂದರ್ಭದಲ್ಲಿ ಉಂಟಾದ ಬದಲಾವಣೆಗಳು.
- ಪ್ರಾಚೀನ ಭೂಮಿಯ ಹಾಗೂ ಈಗಿನ ಭೂಮಿಯ ವಾತಾವರಣ.
- ಜೀವವಿಕಾಸದ ಮಹತ್ವ.
- ಜೀವವಿಕಾಸದ ಸಿದ್ಧಾಂತಗಳು.

#### ಅಭ್ಯಾಸಗಳು

#### I ಪ್ರತಿಯೊಂದು ಅಪ್ರೋಫಾಕ್ಟ್ / ಪ್ರಶ್ನೆಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ. ಶರಿಯಾದ ಉತ್ತರವನ್ನು ಆರಿಸಿ :

1. ರಾಸಾಯನಿಕಗಳಿಂದ ಕೂಡಿದ್ದ ಪ್ರಾಚೀನ ಸಾಗರಗಳನ್ನು 'ಬಿಸಿಯಾದ ಸೂಪ್ರ' ಎಂಬ ಪದದಿಂದ ವಿವರಿಸಿದ್ದ ಯಾರು?
 

|            |              |              |              |
|------------|--------------|--------------|--------------|
| ಎ. ಒಪಾರಿನ್ | ಬಿ. ಡಾರ್ವಿನ್ | ಸಿ. ಹಾಲ್ಡೆನ್ | ಡಿ. ಪಾಶ್ಟ್ರ್ |
|------------|--------------|--------------|--------------|
2. ಜೀವದ ಉಗಮವಾಗುವಾಗ ಭೂಮಿಯ ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲ ಇರಲಿಲ್ಲ?
 

|            |               |              |            |
|------------|---------------|--------------|------------|
| ಎ. ಅಮೋನಿಯಾ | ಬಿ. ಹೈಡ್ರೋಜನ್ | ಸಿ. ಆಕ್ಸಿಜನ್ | ಡಿ. ಮೀಥೆನ್ |
|------------|---------------|--------------|------------|
3. ಪ್ರಾಚೀನ ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿಗಳು.
 

|                 |                                                 |
|-----------------|-------------------------------------------------|
| ಎ. ಸ್ವಪ್ನೋಷಕಗಳು | ಬಿ. ಪರಪ್ನೋಷಕಗಳು ಮತ್ತು ಆಕ್ಸಿಜನ್ ಅವಲಂಬಿಸದ ಜೀವಿಗಳು |
| ಸಿ. ಪರಾವಲಂಬಿಗಳು | ಡಿ. ಪ್ರೋಕ್ಯಾರಿಯೋಟ್‌ಗಳು ಮತ್ತು ಸ್ವಪ್ನೋಷಕಗಳು       |

4. ಡಾರ್ಫಿನ್ಸ್‌ನು ಸಿದ್ಧಾಂತದ ಅತಿ ದೊಡ್ಡ ಲೋಪವೆಂದರೆ, ಅವರು ಇದನ್ನು ವಿವರಿಸಲು  
ಸಾಧ್ಯವಾಗುತ್ತೇ ಹೋಗಿದ್ದ  
ಎ. ಅತಿ ಸಂತಾನ ಸಾಮಧ್ಯ  
ಖ. ಅರ್ಥಜೀವಿಯ ಉಳಿವು  
ಸಿ. ಉಳಿವಿಗಾಗಿ ಹೋರಾಟ  
ಡಿ. ಭಿನ್ನತೆಗಳು

## II ಸೂಕ್ತ ಪದಗಳೊಂದಿಗೆ ಬಿಳಿಯ ಸ್ಥಳವನ್ನು ಭರ್ತಿಮಾಡಿ :

1. 4.6 ಬಿಲಿಯನ್ ವರ್ಷಗಳ ಹಿಂದೆ ಭೂಮಿಯನು ಒಂದು ಅತಿ ಹೆಚ್ಚು ತಾಪದ  
ಗಳನ್ನು ಒಳಗೊಂಡ ಸುತ್ತುವ ಉಂಡೆಯಂತಿತ್ತು.
2. ಪ್ರಾಚೀನ ಭೂಮಿಯ \_\_\_\_\_ ಪದರದಲ್ಲಿ ಹಗುರ ಧಾತು ಹೃಡ್ಯೋಜನ್  
ಕಂಡುಬಂದಿತು.
3. ದಿಧೀರ್ ಆನುವಂಶೀಯ ಬದಲಾವಣೆಗಳಿಂದ ಭಿನ್ನತೆ ಉಂಟಾಗುವುದಕ್ಕೆ \_\_\_\_\_  
ಎಂದು ಹೇಸರಿದೆ.
4. ಡಾರ್ಫಿನ್ಸ್‌ನು ಅಹ ಜೀವಿಗಳ ಉಳಿವನ್ನು ವಿವರಿಸಿದ. ಆದರೆ ಅವುಗಳ \_\_\_\_\_  
ವಿವರಿಸಲು ಸಾಧ್ಯವಾಗಲಿಲ್ಲ.

## III ಹೊಂದಿಸಿ ಬರೆಯಿರಿ :

ಎ

1. ಲಮಾಕ್ಸ್
2. ಡಾರ್ಫಿನ್
3. ಹ್ಯೂಗೊ ಡಿವ್ರೀಸ್
4. ಒಪಾರಿನ್

ಬಿ


- ಎ. ನವಡಾರ್ಫಿನ್ ವಾದ
- ಬಿ. ಉತ್ಪರಿವರ್ತನೆ ಸಿದ್ಧಾಂತ
- ಸಿ. ನಿಸಗ್ರದ ಆಯ್ದು ಸಿದ್ಧಾಂತ
- ಡಿ. ಅರ್ಥಜ ಲಕ್ಷಣಗಳ ಆನುವಂಶೀಯತೆ ಸಿದ್ಧಾಂತ
- ಇ. ರಾಸಾಯನಿಕ ವಿಕಾಸ ಸಿದ್ಧಾಂತ

## IV ಈ ಪ್ರಶ್ನೆಗಳಿಗೆ ಉತ್ತರಿಸಿ

1. ಜೀವವಿಕಾಸ ಎಂದರೇನು?
2. ಲಮಾಕ್ಸ್ ಸೂಚಿಸಿದ ಅಂಗಗಳ ಅತಿ ಬಳಕೆ ಮತ್ತು ನಿರ್ಬಳಕೆಯ ಸಿದ್ಧಾಂತವನ್ನು ಸೂಕ್ತ  
ಉದಾಹರಣೆಗಳೊಂದಿಗೆ ವಿವರಿಸಿ.
3. ಜೀವ ವಿಕಾಸದಲ್ಲಿ ಭಿನ್ನತೆಗಳ ಪಾತ್ರ ಏನು?
4. ಉತ್ಪರಿವರ್ತನೆ ಎಂದರೇನು?
5. ನವಡಾರ್ಫಿನ್‌ವಾದ ಎಂದರೇನು ?
6. ಯಾವ ವಿಧದ ಜೀವಿಗಳು ಭೂಮಿಯ ವಾತಾವರಣವು ಅಪಕರ್ಷಕ ರೀತಿಯಿಂದ ಉತ್ಪರ್ಷಕ  
ರೀತಿಗೆ ಬದಲಾಗಲು ಕಾರಣವಾದವು?
7. ಡಾರ್ಫಿನ್‌ನ ಸಿದ್ಧಾಂತ ಮತ್ತು ಲಮಾಕ್ಸ್ ಸಿದ್ಧಾಂತಗಳಲ್ಲಿರುವ ಇತಿಮುತಿಗಳಾವುವು?

### ಅಧ್ಯಾಯ 23

#### ಭೂಮಿ ಮತ್ತು ಆಚಿಕೆ



#### ಭೂಮಿಯ ಬಗ್ಗೆ ನಮಗೆ ತಿಳಿದಿರುವುದು

ನಾವು ಹಿಂದಿನ ತರಗತಿಗಳಲ್ಲಿ ಭೂಮಿಯ ಬಗ್ಗೆ ಕಲಿತಿರುವ ಕೆಲವು ಸಂಗತಿಗಳನ್ನು ಸ್ವರ್ಣಸೋಣ.

1. ಭೂಮಿಯು ಒಮ್ಮತೇಕ ಗೋಳಾಕೃತಿಯಲ್ಲಿದ್ದ ಅದರ ವ್ಯಾಸ 12,000 ಕಿ.ಮೀ. ಇದೆ.
2. ಭೂಮಿಯು ತನ್ನ ಅಕ್ಷದಲ್ಲಿ ತಿರುಗುತ್ತದೆ (ಭ್ರಮಣ). ಇದೇ ಕಾರಣದಿಂದ ಭೂಮಿಯ ಅರ್ಥ ಭಾಗದಲ್ಲಿ ಬೆಳಕಿದ್ದರೆ ಉಳಿದರ್ಥ ಭಾಗದಲ್ಲಿ ಕತ್ತಲಿರುತ್ತದೆ. ಸೂರ್ಯನ ಕಡೆ ಮುಖ ಮಾಡಿರುವ ಭೂಮಿಯ ಭಾಗದಲ್ಲಿ ಹಗಲೂ ಹಾಗೂ ಸೂರ್ಯನಿಂದ ವಿಮುಖವಾಗಿರುವ ಭಾಗದಲ್ಲಿ ರಾತ್ರಿ ಉಂಟಾಗುತ್ತದೆ. ವರ್ಷದ ಅವಧಿಯನ್ನಾಧರಿಸಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ವನಿಗಳು ನಿರಂತರ ಬೇಳಿಕಿನಲ್ಲಿ ಅಥವಾ ಕತ್ತಲೆಯಲ್ಲಿರುತ್ತವೆ.
3. ಭೂಮಿಯು ಭ್ರಮಣ ಹೊಂದುವ ಅಕ್ಷವು ಭೂಕೇಂದ್ರದ ಮೂಲಕ ಹಾದು ಹೋಗುವ ಉತ್ತರ ಧ್ವನಿ ಮತ್ತು ದಕ್ಷಿಣ ಧ್ವನಿಗಳನ್ನು ಸೇರಿಸುವ ಕಾಲ್ಪನಿಕ ರೇಖೆಯಾಗಿದೆ. ಭೂಮಿಯ ಭ್ರಮಣ ಅಕ್ಷವು ಗ್ರಹಪಥದ ಕಕ್ಷಿಗೆ 23.5 ಡಿಗ್ರಿ ಓರೆಯಾಗಿದೆ. ಇದರಿಂದಾಗಿ ಭೂಮಿಯಲ್ಲಿ ಮತುಗಳು ಬದಲಾಗುತ್ತವೆ. ಉತ್ತರಾರ್ಥ ಗೋಳದಲ್ಲಿ ಬಿಸಿಯ ವಾತಾವರಣವಿದ್ದರೆ, (ಬೇಸಿಗೆ

ಕಾಲ), ದಕ್ಷಿಣಾರ್ಥ ಗೋಳದಲ್ಲಿ ತಣ್ಣನೆಯ (ಚಳಗಾಲ) ವಾತಾವರಣ ಇರುತ್ತದೆ. ಭಾರತೀಯ ವಿದ್ವಾಂಸರಾದ ಆಯುಭಟರು ಪ್ರಪ್ರಥಮವಾಗಿ ಶ್ರೀತ. 6ನೇ ಶತಮಾನದಲ್ಲಿ ಭೋಮಿಯು ತನ್ನ ಅಕ್ಷದ ಸುತ್ತ ಸುತ್ತುತ್ತದೆ ಎಂದು ಸೂಚಿಸಿದ್ದರು.

4. ಭೂಮಿಯನ್ನು ಒಂದು ಗ್ರಹ ಎಂದು ಪರಿಗಳಿಸಲಾಗಿದೆ. ಇದು ಸೌರವ್ಯಾಹದ ಇದನೇ ದೊಡ್ಡ ಗ್ರಹವಾಗಿದ್ದು ಸೂರ್ಯನಿಗೆ ಸಮೀಪವಿರುವ ಮೂರನೇ ಗ್ರಹವಾಗಿದೆ. ಬುಧ ಮತ್ತು ಶುಕ್ರ ಸೂರ್ಯನಿಗೆ ಸಮೀಪವಿರುವ ಮೊದಲೆರಡು ಗ್ರಹಗಳಾಗಿವೆ.
5. ಎಲ್ಲಾ ಗ್ರಹಗಳಂತೆ ಭೂಮಿಯು ಸೂರ್ಯನನ್ನು ಪರಿಬ್ರಹ್ಮಿಸುತ್ತಿದೆ. ಭೂಮಿಯು ಸೂರ್ಯನನ್ನು ಪರಿಬ್ರಹ್ಮಿಸಲು 365 ದಿನಗಳು ಅಂದರೆ ಒಂದು ವರ್ಷವನ್ನು ತೆಗೆದುಕೊಳ್ಳುತ್ತದೆ. ಸೂರ್ಯ ಮತ್ತು ಭೂಮಿಗೆ ಇರುವ ಸರಾಸರಿ ದೂರ 150 ಮುಲಿಯನ್ ಕಿ.ಮೀ. ಈ ದೂರವನ್ನು ಒಂದು ಖಿಗೋಳಮಾನ (Astronomical unit -AU) ಎನ್ನುತ್ತೇವೆ. ಭೂಮಿಯು ಕಕ್ಷೀಯು ಪರಿಪೂರ್ವವಾಗಿ ವೃತ್ತವಾಗಿಲ್ಲ. ಕಕ್ಷೀಯು ಸರಿಸುಮಾರು ಅಂಡಾಕಾರದಲ್ಲಿದೆ. ಇದರಿಂದಾಗಿ ಸೂರ್ಯನ ಪ್ರಭಾವದಿಂದ ಭೂಮಿಯ ಮೇಲೆ ವರ್ಷ ಮೂರಿಕ್ಕಿಂತ ಬದಲಾವಣೆಗಳಾಗುತ್ತಿರುತ್ತದೆ.
6. ಭೂಮಿಯ ಮೇಲ್ಮೈನಿಂದ ಕೆಳಗೆ ಬಂಡಗಲ್ಲಿಗಳು ಮತ್ತು ಲೋಹದಿಂದ ಉಂಟಾಗಿರುವ ಪದರುಗಳಿವೆ. ಭೂಮಿಯ ಆಳಕ್ಕೆ ಇಳಿದಂತೆಲ್ಲಾ ತಾಪಮಾನ ಹೇಜ್ಜಾಗುತ್ತದೆ. ಭೂಮಿಯ ಗಭರ್ಡಲ್ಲಿ 12000 ಡಿಗ್ರಿ ಫ್ಯಾರೇನ್ಸಿಹೈಡ್ರೋ ವರೆಗಿನ ತಾಪಮಾನವಿದೆ.
7. ಭೂಮಿಯ ಪರ್ವತಗಳು, ಕಣಿವೆಗಳು ಹಾಗೂ ಸಮತಣ್ಣಾದ ಪ್ರದೇಶಗಳನ್ನೂ ಗೋಂಡಿರುವ ನೆಲ, ನೀರು ಹಾಗೂ ಜೀವಸಂಕುಲವನ್ನು ಒಳಗೊಂಡಿದೆ. ಇಲ್ಲಿನ ಗಾಳಿಯ ಮುಖ್ಯವಾಗಿ ನ್ಯೂಟ್ರೋಜನ ಹಾಗೂ ಆಕಿಜನಾಗಳನ್ನೂ ಗೋಂಡಿತೆ ವಿವಿಧ ಅನಿಲಗಳಿಂದ ಕೂಡಿದೆ. ನೀರು ಸಾಗರಗಳಲ್ಲಿ, ನದಿಗಳಲ್ಲಿ, ಕ್ಲೋರೆಗಳಲ್ಲಿ, ಮಳೆಯಲ್ಲಿ, ಹಿಮದಲ್ಲಿ ಹಾಗೂ ಮಂಜುಗಡ್ಡೆಯಲ್ಲಿ ಸೇರಿದೆ. ಇಲ್ಲಿಯ ಜೀವಸಂಕುಲವಂದರೆ ಮಾನವರು, ಪ್ರಾಣಿಗಳು ಹಾಗೂ ಸಸ್ಯಗಳಾಗಿವೆ.
8. ಕೃತಕ ಉಪಗ್ರಹಗಳನ್ನು ಉಪಯೋಗಿಸಿ ಬಾಹ್ಯಕಾಶದಿಂದ ಭೂಮಿಯ ಜಿತ್ತಗಳನ್ನು ತೆಗೆದು ಹಾಗೂ ಭೂಮಿಯ ಎಲ್ಲಾ ಭಾಗಗಳ ಮಾಹಿತಿಯನ್ನು ಸಂಗ್ರಹಿಸಿ ಭೂಮಿಯ ಬಗ್ಗೆ ಅಧ್ಯಯನ ಮಾಡಲಾಗಿದೆ. ಬಾಹ್ಯಕಾಶದಿಂದ ನೋಡಿದಾಗ ಭೂಮಿಯು ಬಿಳಿ ಸುರುಳಿಗಳಿಂದಾದ ಹಾಗೂ ಕಂಡು, ಹಳದಿ, ಹಸಿರು ಮತ್ತು ಬಿಳಿಯ ಬಣ್ಣದ ಪ್ರದೇಶಗಳನ್ನೂ ಗೋಂಡ ನೀಲಿಯ ಗೋಲಿ ತರಹ ಕಾಣುತ್ತದೆ. ನೀಲಿಯ ಬಣ್ಣ ಜಲಪ್ರದೇಶವಾಗಿದ್ದು, ಬಿಳಿಯ ಸುರುಳಿಗಳು ಮೋಡಗಳಾಗಿವೆ. ಕಂಡು, ಹಳದಿ ಹಾಗೂ ಹಸಿರು ಬಣ್ಣದ ಪ್ರದೇಶ ನೆಲವಾಗಿದ್ದು ಬಿಳಿಯ ಪ್ರದೇಶವು ಮಂಜುಗಡ್ಡೆ ಮತ್ತು ಹಿಮ, ಜ್ಞಾಲಾಮುಖಿಯ ಹೊಗೆಗಳಾಗಿವೆ.
9. ಕೃತಕ ಉಪಗ್ರಹಗಳು ವಾತಾವರಣ ಹಾಗೂ ಹವಾಮಾನದ ಬಗ್ಗೆ ಮುನ್ಹಾಚನೆ ಪಡೆಯಲು ವಿಜಾನಿಗಳಿಗೆ ಸಹಕಾರಿಯಾಗಿವೆ. ಕೃತಕ ಉಪಗ್ರಹಗಳು ಸಾರ್ವಜನಿಕ ಆರೋಗ್ಯಾಧಿಕಾರಿಗಳಿಗೆ ವಿವಿಧ ಕಾರ್ಯಾಲಯಗಳ ಜಾಡು ಹಿಡಿಯಲು, ಬರಗಾಲದ ಮುನ್ಹಾಚನೆ ತಿಳಿಯಲು, ರೈತರು ಯಾವಾಗ ಯಾವ ರೀತಿಯ ಬೆಳೆ ಬೆಳೆಯಲು ಹಾಗೂ ಪ್ರಾಕೃತಿಕ ವಿಕೋಪ ಸನ್ವಿಫೇಶನಗಳಿಗೆ ಸ್ವಂದಿಸಲು ವಿಪಶ್ಚ ನಿರ್ವಹಣಾ ತಂಡಗಳಿಗೆ ಸಹಕಾರಿಯಾಗಿವೆ.

### ರಾತ್ರಿಯಲ್ಲಿ ಆಕಾಶ

ಮೋಡವಿಲ್ಲದ ಸಂದರ್ಭದಲ್ಲಿ ರಾತ್ರಿಯ ಆಗಸವನ್ನು ನೀವು ವೀಕ್ಷಿಸಿದ್ದೀರಾ? ಅಂಥ ಆಗಸದ ವೀಕ್ಷಣೆಯಲ್ಲಿ ಸೆಲ್ಲ ಹೊತ್ತು ವಿನಿಯೋಗಿಸಿದರೆ ನಿಜವಾಗಿಯೂ ನೀವು ಆನಂದ ಪಡುವಿರಿ. ಆಗಸದಲ್ಲಿ ಕಾಣುವ ವಿನ್ಯಾಸ-ಚಿತ್ರಾರಗಳು ಕಲಾವಿದರಿಗೆ ಮತ್ತು ಕವಿಗಳಿಗೆ ಪೇರಣ ಮತ್ತು ಸ್ವಾತಿತ್ವಯನ್ನು ನೀಡಿವೆ. ಚಂದ್ರನಿಲ್ಲದ ಶುಭ್ರ ರಾತ್ರಿ ಆಕಾಶ ಮತ್ತು ಪಟ್ಟಣಗಳಿಂದ ದೂರವಿರುವ ಪ್ರದೇಶ, ಆಕಾಶ ವೀಕ್ಷಣೆಗೆ ಅತ್ಯಂತ ಸೂಕ್ತ. ಪಟ್ಟಣದಲ್ಲಿದ್ದರೂ ಸಹ ಆಕಾಶ ವೀಕ್ಷಣೆ ಒಳ್ಳೆಯ ಅನುಭವ ನೀಡುತ್ತದೆ.



ಚಿತ್ರ 23.1 ರಾತ್ರಿಯಲ್ಲಿ ಆಕಾಶ

ಚಂದ್ರನ ಜೊತೆ, ಸಮನಾಗಿ ಹರಡಿಲ್ಲದ ಸಾವಿರಾರು ನಕ್ಷತ್ರಗಳಿರುವ ಆಕಾಶ ವೀಕ್ಷಣೆ ನೀವು ಮಾಡಿರಬಹುದು. ಕೆಲವು ನಕ್ಷತ್ರಗಳು ವಿಶೇಷ ವಿನಾಯಕದಲ್ಲಿ ನಿಮಗೆ ಕಾಣುತ್ತವೆ. ವಿಶೇಷ ಕಾಳಜಿ ವಹಿಸಿ ನೀವು ವೀಕ್ಷಣಿಸಿದರೆ ನಿಮಗೆ ನಕ್ಷತ್ರಗಳಂತೆ ಕಾಣುವ ಮೀಳುಕುತ್ತಿಲ್ಲದ ಪ್ರಕಾಶಮಾನವಾದ ಆಕಾಶ ಕಾಯಗಳನ್ನು ಕಾಣಬಹುದು. ಅಪರೂಪಕ್ಕೆ ನೀವು ಬೆಳಕಿನ ರೇಖೆಗಳಂತೆ ಕಾಣುವ, ಬೀಳುತ್ತಿರುವ ನಕ್ಷತ್ರಗಳೇನೋ ಎಂದು ಭಾಸವಾಗುವ ದೃಶ್ಯವನ್ನೂ ನೋಡಬಹುದು.

### ಗ್ರಹಗಳು

ಪ್ರಕಾಶಿಸುವ ಆದರೆ ಮಿನುಗದ ಕಾಯಗಳೇ ಗ್ರಹಗಳು. ಇವುಗಳ ಚಲನೆಯ ಪಥವು ಏಕರೂಪವಾಗಿಲ್ಲ. ಇವುಗಳ ಚಲನೆಯು ಅಲೆಡಾಟದಂತೆ ತೋರಿಕೆಯಾಗುತ್ತದೆ. ಆದ್ದರಿಂದ ಅವುಗಳನ್ನು ಅಲೆಮಾರಿಗಳು (Wanderers) ಎಂದು ಕರೆಯುತ್ತಿದ್ದರು. ನಕ್ಷತ್ರಗಳಂತೆ ಗ್ರಹಗಳು ಮಿನುಗುವುದಿಲ್ಲ. ಕೆಲವು ಗ್ರಹಗಳು ನಕ್ಷತ್ರಗಳಿಗಂತೆ ಪ್ರಕಾಶಮಾನವಾಗಿ ಕಾಣುತ್ತವೆ. ನಕ್ಷತ್ರಗಳು ಮಾತ್ರ ಸ್ವಪ್ನಕಾಶ ಹೊಂದಿದೆ. ಆದರೆ ಗ್ರಹಗಳು ಹೊಂದಿಲ್ಲ ಎನ್ನುವುದನ್ನು ಮುಂದಿನ ತರಗತಿಗಳಲ್ಲಿ ಕಲಿಯುವಿರಿ. ನಕ್ಷತ್ರಗಳು ಗ್ರಹಗಳಿಗೆ ಹೋಲಿಸಿದಾಗ ಅತಿ ದೊಡ್ಡ ಗಾತ್ರದವು. ಭೂಮಿಯಿಂದ ಇರುವ ಅಪಾರ ದೂರದಿಂದಾಗಿ ಅವು ಬೆಳ್ಳಿದಾಗಿ ಕಾಣುತ್ತವೆ. ನಾವು ಬರಿಗಳ್ಳಿನಿಂದ ನಾಲ್ಕು ಗ್ರಹಗಳನ್ನು ನೋಡಬಹುದು. ಅವು ಶುಕ್ರ, ಮಂಗಳ, ಗುರು ಮತ್ತು ಶನಿ. ಇನ್ನೊಂದು ಗ್ರಹ ಬುಧವನ್ನೂ ಸಹ ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಅಥವಾ ಸೂರ್ಯಾಸ್ತದ ನಂತರ ಸ್ವಲ್ಪ ಮೊತ್ತು ವೀಕ್ಷಣೆಯಾಗಿ ಮಾಡಬಹುದು. ಇದಕ್ಕೆ ಆಕಾಶ ಸ್ವಂಚಾರ ಶುಭ್ರವಾಗಿರಬೇಕು ಮತ್ತು ವೀಕ್ಷಣೆಯ ಸ್ಥಳ ಅನುಕೂಲಕರವಾಗಿರಬೇಕು.

### ವಿಗೋಳ

ರಾತ್ರಿಯ ವೇಳೆಯಲ್ಲಿ ಕಾಣುವ ಯಾವುದೇ ಪ್ರಕಾಶಿಸುವ ಕಾಯಗಳು ಒಂದು ಬೃಹತ್ ಗೋಳದಲ್ಲಿ ಜಿತ್ತಿರಿಸಿರುವಂತೆ ಗೋಚರಿಸುತ್ತವೆ. ಈ ವಿಗೋಳದ ಕೇಂದ್ರದಲ್ಲಿ ನಾವಿರುವ ಹಾಗೆ ಭಾಸವಾಗುತ್ತದೆ. ಈ ಕಾಲ್ಪನಿಕ ಗೋಳವನ್ನು ವಿಗೋಳ ಎನ್ನುತ್ತೇವೆ. ಇಂಥ ದೊಡ್ಡ ಗೋಳದ ತ್ರಿಷ್ಟ್ಯು ಎಷ್ಟಿರಬಹುದು? ವಿಗೋಳದಲ್ಲಿ ಕಾಣುವ ಕಾಯಗಳಿಗೆ ಆಕಾಶ ಕಾಯಗಳು ಎನ್ನುತ್ತಾರೆ. ಒಂದು ಬೃಹತ್ ವಿಗೋಳದಲ್ಲಿ ಕಾಣುವ ಕಾಯಗಳ ನೇರ ವೀಕ್ಷಣೆ ಮಾಡಿದಾಗ ಅವು ಪೂರ್ವದಿಂದ ಪ್ರಾಣಿಮಾದ ಕಡೆ ಜಲಿಸುವಂತೆ ತೋರುತ್ತವೆ. ನಾವು ವಿಶ್ವದ ಕೇಂದ್ರ ಭಾಗದಲ್ಲಿದ್ದು ಉಳಿದ ವಿಗೋಳ ಕಾಯಗಳು ನಮ್ಮ ಸುತ್ತ ಜಲಿಸುತ್ತಿವೆ ಎಂದು. ಈ ವೀಕ್ಷಣೆಯಿಂದ ಅನೇಕ ಜನರು ಯೋಚಿಸಿದ್ದರು. ಈ ವೀಕ್ಷಣೆಯ ಆಧಾರದ ಮೇಲೆ ಒಂದು ಮಾದರಿಯನ್ನು ರೂಪಿಸಲಾಯಿತು.

ಈ ವೀಕ್ಷಣೆಯಂತೆ ಭೂಮಿಯನ್ನು ವಿಶ್ವದ ಕೇಂದ್ರವನ್ನಾಗಿ ಪರಿಗಣಿಸಿ ಇತರ ವಿಗೋಳ ಕಾಯಗಳು ನಮ್ಮ ಸುತ್ತ ಸುತ್ತುತ್ತಿವೆ ಎಂದು ಕಲ್ಪಿಸಿಕೊಳ್ಳಲಾಯಿತು. ಈ ಮಾದರಿಯನ್ನು ಅಂದು “ಭೂಕೇಂದ್ರ ಮಾದರಿ” ಎಂದು ಕರೆಯಲಾಯಿತು. ಗ್ರೀಕ್ ತತ್ವ ಜ್ಞಾನಿಯಾದ ಅರಿಸ್ಟಾಟಲ್, ಟಾಲೀಮ್ ಸೇರಿದಂತೆ ಅನೇಕ ತತ್ವ ಶಾಸ್ತ್ರಜ್ಞರು ಈ ಮಾದರಿಯನ್ನು ನಂಬಿದ್ದರು. ಭೂಕೇಂದ್ರ ಮಾದರಿಯ ಆಧಾರದ ಮೇಲೆ ಗ್ರಹಗಳ ಪಥ ಮತ್ತು ಅವುಗಳ ಪ್ರಕಾಶಮಾನದಲ್ಲಿನ ಬದಲಾವಣೆಗಳನ್ನು ವಿವರಿಸುವುದು ಅಸಾಧ್ಯವಾಯಿತು.

ನಿಕೋಲಸ್ ಕೋಪನಿಕ್ಸೋರವರು “ಸೌರಕೇಂದ್ರ ಮಾದರಿ” ಎಂಬ ಪರ್ಯಾಯ ಮಾದರಿಯನ್ನು ಪ್ರತಿಪಾದಿಸಿದರು. ಇದರಲ್ಲಿ ಸೂರ್ಯನನ್ನು ನಾವು ಕಾಣುವ ವಿಶ್ವದ ಕೇಂದ್ರವನ್ನಾಗಿ ಪರಿಗಣಿಸಿ, ಭೂಮಿಯನ್ನೂ ಸೇರಿ ಇತರ ವಿಗೋಳ ಕಾಯಗಳು ಸೂರ್ಯನನ್ನು ಸುತ್ತುತ್ತಿವೆ ಎಂಬ ವಾದವನ್ನು ಮಂಡಿಸಲಾಗಿತ್ತು. ಈ ಮಾದರಿಯು ಗ್ರಹಗಳ ಚಲನೆಯನ್ನು ಭೂಕೇಂದ್ರ ಮಾದರಿಗಿಂತ ಪರಿಣಾಮಕಾರಿಯಾಗಿ ವಿವರಿಸಿತು. ನಂತರ ದೂರದರ್ಶಕದ ವೀಕ್ಷಣೆಯನ್ನಾಧರಿಸಿ ಗೆಲಿಲಿಯೋ ಗೆಲಿಲಿ ಈ ಮಾದರಿಗೆ ವೈಜ್ಞಾನಿಕ ಪುರಾವೆಯನ್ನು ಒದಗಿಸಿದ. ಜೊಹಾನ್ಸ್ ಕೆಪ್ಲರನು ಸೂರ್ಯನ ಸುತ್ತ ಗ್ರಹಗಳ ಪಥವು ಎಲಿಪ್ಸಿಯ(ellipse)ವಾಗಿರುತ್ತದೆ ಎಂದು ತೋರಿಸಿದನು.

ಭಾರತೀಯ ವಿಗೋಳ ಶಾಸ್ತ್ರಜ್ಞ ‘ನೀಲಕಂಠ ಸೋಮಯಾಜಿ’ರವರು ತಮ್ಮ ಗುರುಗಳಾದ ‘ಪರಮೇಶ್ವರ’ ಎಂಬ ತತ್ವಜ್ಞಾನಿಯ ಸಲಹೆಯ ಆಧಾರದ ಮೇಲೆ ‘ಸೌರ ಕೇಂದ್ರ ಮಾದರಿ’ಯನ್ನೇ ಹೋಲುವ ವಾದವನ್ನು ಮಂಡಿಸಿದ್ದರು. ದೂರದರ್ಶಕದ ಆಭಿವೃದ್ಧಿ ಮತ್ತು ಐಸಾಕ್ ನ್ಯೂಟನ್‌ನ ಗುರುತ್ವ ನಿಯಮದ ಗಣಿತ ಸೂತ್ರದ ಲೆಕ್ಕಾಚಾರಗಳು “ಸೌರಕೇಂದ್ರ ಮಾದರಿ” ಯನ್ನು ಇನ್ನೂ ಹೆಚ್ಚು ವಿವರವಾಗಿ ತಿಳಿಯಲು ಸಹಾಯ ಮಾಡಿದವು.

### ಸೌರವ್ಯಾಹ

ಈಗ ನಾವು “ಸೌರಕೇಂದ್ರ” ವ್ಯವಸ್ಥೆಯ ಕೆಲವು ಸದಸ್ಯರ ಬಗ್ಗೆ ತಿಳಿದುಕೊಳ್ಳಿಬೇಕು. ಸೌರವ್ಯಾಹವು ಇಡೀ ವಿಶ್ವದ ಒಂದು ಸಣ್ಣ ಭಾಗ ಮಾತ್ರ.

ಕೇಂದ್ರದಲ್ಲಿ “ಸೂರ್ಯ”ನೆಂಬ ನಾಕ್ತಮಿಯಿದೆ. ಅದರ ಸುತ್ತ ಗ್ರಹಗಳು ಮತ್ತಿತರ ಸದಸ್ಯರು ಸುತ್ತುತ್ತಿರುತ್ತವೆ. ನಮಗೆ ಈಗ ಗೊತ್ತಿದ್ದ ಹಾಗೆ ಸೌರವ್ಯಾಹವು ಕೆಳಗಿನವುಗಳನ್ನು ಹೊಂದಿದೆ.


1. ಸೌರವ್ಯಾಹದ ಕೇಂದ್ರವಾದ ಸೂರ್ಯ.
2. ಬರಿಗಣ್ಣಿನಿಂದ ನೋಡಬಹುದಾದ ಬುಧ, ಶುಕ್ರ, ಮಂಗಳ, ಗುರು, ಶನಿ ಗ್ರಹಗಳ ಜೊತೆಗೆ ದೂರದರ್ಶಕದ ಮೂಲಕ ಕಾಣಬಹುದಾದ ಯುರೇನಸ್ ಮತ್ತು ನೆಪ್ರಾನ್ ಎಂಬ ಗ್ರಹಗಳನ್ನು ಕೊಡ ಒಳಗೊಂಡಿದೆ.

3. ಮಂಗಳ ಮತ್ತು ಸುರು ಗ್ರಹಗಳ ಕಕ್ಷೆಗಳ ಮಧ್ಯ ಇರುವ ಸ್ಪಷ್ಟ ಗ್ರಹಗಳ ಪಟ್ಟಿ.
4. ಕುಬ್ಜ ಗ್ರಹಗಳಾದ ಪ್ಲಾಟೊ, ಸೆರೆಸ್, ಐರಿಸ್ ಹಾಗೂ ಮುಂತಾದವು.
5. ಗ್ರಹಗಳ ಉಪಗ್ರಹಗಳು. ಇವುಗಳಿಗೆ ಗ್ರಹಗಳ ಚಂದ್ರಗಳೆಂದು ಕರೆಯುತ್ತಾರೆ.
6. ಹ್ಯಾಲೆಯಂಥ ಧೂಮಕೇತುಗಳು.
7. ಕೃತಕ ಉಪಗ್ರಹಗಳು ಮತ್ತು ವ್ಯೋಮ ನೋಕಿಗಳು.

### ಸೂರ್ಯ


ಸೂರ್ಯ ಸೌರಪೂರ್ವಹದ ಕೇಂದ್ರ. ಇದರ ಶ್ರೀಷ್ಟಿ ಭೂಮಿಯ ಶ್ರೀಷ್ಟಿದ 109 ಪಟ್ಟಿದೆ. ಅಂದರೆ ಸೂರ್ಯನನ್ನು ತುಂಬಲು 13 ಲಕ್ಷ ಭೂಮಿಗಳು ಬೇಕು. ಇದರಲ್ಲಿ ಮುಖ್ಯವಾಗಿ ಹೈಡ್ರೋಜನ್ ಮತ್ತು ಪೀಲಿಯಂಗಳಿವೆ. ಸೂರ್ಯನಲ್ಲಿ ನಡೆಯುವ ಕ್ರಿಯೆಗಳು ಅಗಾಧ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಈ ಶಕ್ತಿಯ ಒಂದು ಭಾಗವು ಶಾಖಾ ಮತ್ತು ಬೆಳಕಿನ ರೂಪದಲ್ಲಿ ಭೂಮಿಯನ್ನು ತಲುಪುತ್ತದೆ. ಭೂಮಿಯ ಮೇಲೆ ನಡೆಯುವ ಜೀವನ ಪ್ರಕ್ರಿಯೆಗಳಿಗೆ ಈ ಶಕ್ತಿ ಆಧಾರವಾಗಿದೆ. ಸೂರ್ಯನ ಬಗ್ಗೆ ಮುಂದಿನ ತರಗತಿಯಲ್ಲಿ ನೀವು ಇನ್ನೂ ಹೆಚ್ಚು ತಿಳಿದುಕೊಳ್ಳುವಿರಿ.

ಈಗ ನಾವು ಸೌರಪೂರ್ವಹದ ಸದಸ್ಯರುಗಳ ಬಗ್ಗೆ ಅವುಗಳು ಸೂರ್ಯನಿಂದ ಇರುವ ದೂರದ ಕ್ರಮದಲ್ಲಿ ತಿಳಿದುಕೊಳ್ಳೋಣ.



ಚಿತ್ರ 23.2 ಸೌರಕೇಂದ್ರ ಮಾದರಿಯಲ್ಲಿ ಗ್ರಹಗಳು

## ಬುಧ



ಚಿತ್ರ 23.3 ಬುಧ ಗ್ರಹ


ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಸಮೀಪವಿರುವ ಗ್ರಹ. ಸೂರ್ಯಾಸ್ತದ ಸುಮಾರು ಎರಡು ಗಂಟೆಗಳಲ್ಲಿ ನಂತರ ಇದು ಅಸ್ತವಾಗುತ್ತದೆ. ಅಥವಾ ಸೂರ್ಯೋದಯದ ಎರಡು ಗಂಟೆಗಳಲ್ಲಿ ಇದು ಉದಯವಾಗುತ್ತದೆ. ಸೂರ್ಯೋದಯ ಅಥವಾ ಸೂರ್ಯಾಸ್ತದ ಜಾಗವನ್ನು ಗುರುತಿಸಿ. ಆ ಸ್ಥಳದ ಹತ್ತಿರ ನೀವು ಬೆಳಿಗೆ ಅಥವಾ ಸಂಜೆ ಇದನ್ನು ಗುರುತಿಸಬಲ್ಲಿ. ಇದರ ಸ್ವಷ್ಟಿಗೊಳಿಸಿದ ಸ್ವಲ್ಪ ಕಷ್ಟವೇ. ಬುಧ ಗ್ರಹ ಅತಿ ಹೆಚ್ಚು ಕಂದಕಗಳನ್ನು ತನ್ನ ಮೇಲ್ಮೈ ಮೇಲೆ ಹೊಂದಿದೆ. [ಚಿತ್ರ ಗಮನಿಸಿ]. ಇದರ ಮೇಲ್ಮೈ ತಾಪ  $427^{\circ}\text{C}$  ನಿಂದ  $-183^{\circ}\text{C}$  ವರೆಗೆ ಏರಿಂತಗಳನ್ನು ಕಾಣುತ್ತದೆ. ಇದರ ಭೂಮಣಿ ಅವಧಿ ಮತ್ತು ಕೆಳ್ಳಿ ಅವಧಿ ಅನುಕ್ರಮವಾಗಿ 59 ದಿನಗಳು ಮತ್ತು 88 ದಿನಗಳು. ಅದರ ಸಾಂದೃತೆಯು  $5.43\text{ g cm}^{-3}$  ಆಗಿದೆ.

## ಶುಕ್ರ

ಶುಕ್ರಗ್ರಹವು ಎರಡನೇ ಗ್ರಹ. ಇದನ್ನು ಸುಲಭವಾಗಿ ಗುರುತಿಸಬಹುದು. ಇದರ ಪಾಠಾವಣೆ ಪ್ರಮುಖವಾಗಿ ಕಾಬಿನ್ ಡೈ ಆಕ್ಸಿಡ್ ನಿಂದ ಆಗಿದೆ. ಈ ಗ್ರಹದ ಮೇಲೆ ನಾವು ನಿಂತು ನೋಡಲು ಸಾಧ್ಯವಾದರೆ ಸೂರ್ಯೋದಯದಂತು ವೂತ್ತು ಸೂರ್ಯಾಸ್ತಗಳು ಅನುಕ್ರಮವಾಗಿ ಪತ್ತಿಮು ಮತ್ತು ಪೂರ್ವ ದಿಕ್ಕಿನಲ್ಲಿ ಆಗುತ್ತವೆ. ಇದಕ್ಕೆ ನೀವು ಕಾರಣ ಕೊಡಬಲ್ಲಿರಾ? ಅದರ ಭೂಮಣಿ ಅವಧಿ 243 ದಿನಗಳಾಗಿದ್ದು, ಸೂರ್ಯನನ್ನು ಒಂದು ಸಾರಿ ಸುತ್ತು ಬರಲು 225 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಶುಕ್ರಗ್ರಹದ ಮೇಲೆ ಒಂದು ದಿನ ಅದರ ವರ್ಷಕ್ಕಿಂತ ಹೆಚ್ಚು.

ಭೂಮಿಯ ಮೇಲೆ ಒಂದು ದಿನ ಮತ್ತು ಒಂದು ವರ್ಷದ ಅವಧಿ ಎಷ್ಟು? ಭೂಮಿಯ ಮತ್ತು ಶುಕ್ರಗ್ರಹದ ಕೆಳ್ಳಿ ವೇಗವನ್ನು ಹೋಲಿಸಿ ನೋಡಿರಿ. ನಿಮ್ಮ ತೀವ್ರಾನವೇನು?

ಸೂರ್ಯನಿಂದ ಬುಧ ಗ್ರಹ ಮತ್ತು ಶುಕ್ರಗ್ರಹ ಇವುಗಳ ದೂರವನ್ನು ಪರಿಗಳಿಸಿದಾಗ ಶುಕ್ರಗ್ರಹದ ಮೇಲ್ಮೈ ತಾಪವು ಬುಧ ಗ್ರಹಕ್ಕಿಂತ ಕಡಿಮೆ ಇರಬೇಕು. ಅದರೆ ಶುಕ್ರಗ್ರಹದ ಮೇಲ್ಮೈ ತಾಪವು ಬುಧಗ್ರಹದ ಗರಿಷ್ಟ ತಾಪಕ್ಕೆ ಅಂದಾಜು ಹೋಲಿಕೆ ಇದೆ. ಶುಕ್ರಗ್ರಹದ ತಾಪ ಸುಮಾರು  $450^{\circ}\text{C}$  ಇದೆ. ಇದಕ್ಕೆ ಕಾರಣ ಹಸಿರು ಮನೆ ಪರಿಣಾಮ ಅಂದರೆ ಸಾಮಾನ್ಯ ಭಾಷೆಯಲ್ಲಿ ಜಾಗತಿಕ ತಾಪದ ಏರಿಕೆ. ವಾತಾವರಣದ ಕಾಬಿನ್ ಡೈ ಆಕ್ಸಿಡ್ ದೀಫ್ರೆ ತರಂಗದ ಅವಕೆಂಪು ಕಿರಣಗಳನ್ನು ತಡೆದು ಉಷ್ಣವನ್ನು ಒಳಗೇ ಹಿಡಿದಿಡುತ್ತದೆ. ಶುಕ್ರಗ್ರಹದ ಸಾಂದೃತೆ  $5.2\text{ g cm}^{-3}$



ಚಿತ್ರ 23.4 ಶುಕ್ರ

### ಚರ್ಚುವಣಿಕೆ 23.1

ಸೂರ್ಯಾಂತರದ ಹೊತ್ತಿಗೆ ಆಕಾಶವನ್ನು ವಿಳಕ್ಕಿಲಿ. ಪ್ರಕ್ಕಿಮ ದಿನಂತದ ಒಳ ನೀವು ಬೆಳ್ಳಿಯಂತೆ ಹೊಳೆಯುವ ಆಕಾಶ ಕಾಯವನ್ನು ನೋಡುವಿಲಿ. ಪ್ರಕ್ಕಿಮ ದಿನಂತದ ಒಳ ಕತ್ತಲೆ ಆವರಿಸುವ ಮುನ್ನ ಕಾಣಿಸುವ ಪ್ರಥಮ ಆಕಾಶ ಕಾಯವಾದ ಇದು ಶುಕ್ತ ರೂಪ. ಸೂರ್ಯೋಽದಯತ್ವಂತ ನಾಕಷ್ಟು ಮೊದಲು ಇದನ್ನು ಪೂರ್ವದಿಕ್ಕಿನಲ್ಲಿಯೂ ಕಾಣಬಹುದು. ಜನರು ಇದಕ್ಕೆ ಸಂಜ್ಞೆ ನಾಕ್ಕಿತ್ತಿರುತ್ತಾರೆ. ಅದರೆ ಇದು ನಾಕ್ಕಿತ್ತವಲ್ಲ ರೂಪ.

### ಭೂಮಿ

ಭೂಮಿಯು ಸೂರ್ಯನಿಂದ ಮೂರನೇ ಗ್ರಹ. ಭೂಮಿಗೆ ನಮಗೆ ಗೊತ್ತಿರುವಂತೆ ಭೂಮಿಗೆ ಇರುವ ಒಂದೇ ಒಂದು ಸ್ವೇಂಸಿಗ್ರಿಕಲ್ ಉಪಗ್ರಹ ‘ಚಂದ್ರ’. ಇಡೀ ಸೌರವ್ಯಾಹದಲ್ಲಿ ಜೀವಿಗಳಿರುವ ಗ್ರಹವೆಂದರೆ ಭೂಮಿಯೊಂದೇ ಎಂದು ಹೇಳಬಹುದು. ಭೂಮಿ ಏಕ ಇಷ್ಟ ವಿಶೇಷ? ಯಾವ ಅಂಶಗಳು ಜೀವಿಯ ಉಗಮ - ವಿಕಾಸ ಮತ್ತು ಅಭಿವೃದ್ಧಿಗೆ ಸಹಕರಿಸಿದವು? ಕೆಲವು ನಿಬಂಧನೆಗಳು ಇದ್ದಲ್ಲಿ ಮಾತ್ರ ಇದು ಸಾಧ್ಯ. ನೀವು ಈ ಅಂಶ ನಿಬಂಧನೆಗಳನ್ನು ಪಟ್ಟಿ ಮಾಡಬ್ಲೀರಾ?

**ಯೋಜಿತ :** ಯಾವುದಾದರೂ ಖನೋಂಳ ಕಾಯದಿಕ್ಕಿಲ್ಲ, ಯಾವುದೇ ಬಗೆಯ ಜಿವಿಗಳಿರುವ ಸಾಧ್ಯತೆ ಇದೆಯಿ? ಈ ತ್ರೈಗೆ ಉತ್ತರ ಕಂಡುಕೊಳ್ಳಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅಂಥ ಒಂದು ಕಾಯಂತ್ರಮವೆಂದರೆ SETI: SEARCH for EXTRA TERRESTRIAL INTELLIGENCE. [ಭೂಮಿ ಒಟ್ಟು ಆಚೆಗೆ ಇರುವ ಕಾಯದಿಕ್ಕಿಲ್ಲ ಜಿವಿಗಳ ಅನ್ವೇಷಣೆ]

ಭೂಮಿಯ ಮೇಲ್ತ್ವನ ಮೂರನೇ ಎರಡರಷ್ಟು ಭಾಗದಲ್ಲಿ ನೀರು ಆವರಿಸಿಕೊಂಡಿದೆ. ಮೇಲ್ತ್ವ ವಾತಾವರಣವು ನೂರಾರು ಕೆಲೋಮೀಟರ್‌ಗಳಷ್ಟು ದೂರ ವ್ಯಾಪಿಸಿಕೊಂಡಿದೆ. ಈ ವಾತಾವರಣದ ಪದರಗಳ ಸೀಮಾ ರೇಖೆಯನ್ನು ಖಚಿತವಾಗಿ ನಿರೂಪಿಸುವುದು ಸಾಧ್ಯವಿಲ್ಲ. ಈ ಭೂಮಿಯ ವಾತಾವರಣದ ಪದರಗಳಲ್ಲಿ ನೈಟ್ರೋಜನ್, ಆಕ್ಸಿಜನ್, ಕಾರ್ಬನ್ ಡ್ಯೂ ಆಕ್ಸಿಡ್, ನೀರಿನ ಅಂಶ ಮತ್ತು ಸ್ವಲ್ಪ ಪ್ರಮಾಣದಲ್ಲಿ ಇತರ ಅನಿಲಗಳು ಇರುತ್ತವೆ. ಭೂಮಿಯ ಸಾಂದ್ರತೆಯು  $5.51\text{gcm}^{-3}$ ಆಗಿದೆ.

### ಚಂದ್ರ

ಚಂದ್ರನ ಬಗ್ಗೆ ಮಾತನಾಡುವಾಗ ನಾವು ಅನೇಕ ಬಾರಿ ಕೆವಿಗಳಾಗುತ್ತೇವೆ.. ಚಂದ್ರನ ವಿವಿಧ ಹಂತಗಳು [Phases] ಅನೇಕ ಹಾಡು, ಕವಿತೆಗಳ ರಚನೆಗೆ ಸ್ವಾತಿತ್ವ ನೀಡಿವೆ. ಹುಟ್ಟಿಮೆಯ ದಿನ ಅಶ್ಯಂತ ದೊಡ್ಡದಾದ ಪ್ರಕಾಶಮಾನವಾದ ವಿಗೋಳ ಕಾಯವಾಗಿ ಕಾಣಿಸುವ ಚಂದ್ರ ನಮ್ಮ ಕುಶೋಹಲ ಕೆರಳಿಸುತ್ತದೆ. ನೀವು ಚಂದ್ರನನ್ನು ಅನೇಕ ಬಾರಿ ಹಗಲಿನಲ್ಲಿಯೂ ಸಹ ನೋಡಿರಲು ಸಾಕು. ಚಂದ್ರ ನಮಗೆ ಗೊತ್ತಿರುವ ಭೂಮಿಯ ಸ್ವಾಭಾವಿಕ ಉಪಗ್ರಹ. ಇದರ ಮೇಲ್ತ್ವ ಮೇಲೆ ಅನೇಕ ಕಂದಕಗಳಿಂದ್ದು ವಾತಾವರಣವಿಲ್ಲ. ಭಾರತವು ಈ ಉಪಗ್ರಹವನ್ನು ತನ್ನ ವ್ಯೋಮ ಸಂಶೋಧನಾ ಕಾಯಂತ್ರಮದ ಅಂಗವಾದ ‘ಚಂದ್ರಯಾನ I’ರ ಮೂಲಕ ಅನ್ವೇಷಣೆ ಮಾಡಿತು. ಇದಕ್ಕೂ ಮೊದಲು ಅಮೆರಿಕವು ಒಂದು ಐತಿಹಾಸಿಕ ಸಾಧನೆಯನ್ನು ಮಾಡಿತ್ತು. ಅಮೆರಿಕದ ವ್ಯೋಮಯಾತ್ರಿ, ನೀಲ್ ಆಮರ್ಸ್‌ಸ್ಟ್ರಾಂಗ್ ಚಂದ್ರನ ಮೇಲೆ ಇಂದರು. ಅವರ ನಂತರ ಎಡ್ವಿನ್ ಆಲ್ರೈನ್‌ರವರು ಕೂಡ ಇಂದರು.



ಚಿತ್ರ 23.5 ಚಂದ್ರನ ಮೇಲನ ಕಂಡಕಗಳು



ಚಿತ್ರ 23.6 ಮಾನವ ಚಂದ್ರನ ಮೇಲಿಳಿಯಲು ಬಳಸಿದ ಅಮೋಲೊ ಪ್ರೈಮನ್‌ಕೆ

ಇವರಿಬ್ಬರೂ ಶಬ್ದ ಪ್ರಸಾರವಾಗಲು ಗಾಳಿಯೇ ಇಲ್ಲದ ಚಂದ್ರನ ಮೇಲೆ ಪರಸ್ಪರ ಹೇಗೆ ಮಾತನಾಡಿದರು? ಅವರು ಆಕ್ಸಿಜನ್ ಹೇಗೆ ಪಡೆದು ಕೊಂಡರು?

**ಜ್ಞಾನಿಲಕ್ಷೋಳಿ :** ಹಿಂದಿನ ತರದ್ವಿತಿದಳೆಲ್ಲ ನೀವು ಅಭ್ಯರ್ಥಿದ ಚಂದ್ರನ ವಿವಿಧ ಹಂತಗಳ [phases] ಜಿತ್ರ ಬರೆಯಲಿ.


### ಮಂಗಳ

ಮಂಗಳವು ನಾಲ್ಕನೇ ಗ್ರಹ. ಇದು ಕೆಂಪಾಗಿ ಕಾಣುವ ಗ್ರಹ. ವೃಕ್ಂಗ್ರಾ ನಂಥ ವ್ಯೋಮ ನೌಕೆಗಳು ಈ ಗ್ರಹವನ್ನು ಜೀವಿಗಳಿರಬಹುದಾದ ಸಾಧ್ಯತೆಗಳ ಬಗ್ಗೆ ಸಾಕ್ಷಾತಾರಗಳನ್ನು ಸಂಗ್ರಹಿಸಲು ಅನ್ವೇಷಣೆ ಮಾಡಿವೆ.

ಮಂಗಳ ಗ್ರಹದ ಕೆಲವು ಸ್ಥಳಗಳಲ್ಲಿ ಸಹಿಸಬಹುದಾದ ತಾಪ ಮಿಶಿಗಳಿವೆ. ಇದರ ವಾತಾವರಣದಲ್ಲಿ ಆಕ್ಸಿಜನ್, ನೈಟ್ರಾಜನ್‌ಗಳಿವೆ. ನೀರು ಇದೆ. ಧ್ವನಿ ಓಳಿಟ್ಟಿಗಳಂತೆ ಕಾಣುವ ಫ್ರೈಕ್ಯೂಟ ಕಾರ್ಬನ್ ದ್ವೇ ಆಕ್ಸೈಡ್ ಧ್ವನಿ ಪ್ರದೇಶದ ಬಳಿ ಇದೆ. ಈ ಅಂಶಗಳೇ ಈ ಗ್ರಹದಲ್ಲಿ ಜೀವಿಗಳಿರಬಹುದು ಎಂದು ತಾರ್ಕಿಕವಾಗಿ ಯೋಜನೆ ಮಾಡಲು ಕಾರಣವಾದವು. ಮಂಗಳ ಗ್ರಹವು ಪೂರ್ಣೋನ್ ಮತ್ತು ದೃಷ್ಟೋನ್ ಎಂಬ ಎರಡು ಸ್ವಾಭಾವಿಕ ಉಪಗ್ರಹಗಳನ್ನು ಹೊಂದಿದೆ. ಮಂಗಳ ಗ್ರಹದ ಸಾಂದ್ರತೆ  $3.2 \text{ gcm}^{-3}$  ಇದರ ಮೇಲ್ತೀನ ಸರಾಸರಿ ತಾಪಮಾನವು  $-60^\circ\text{C}$  ನಿಂದ  $+250^\circ\text{C}$  ವರೆಗೂ ಬದಲಾಗುತ್ತದೆ. ಮಂಗಳದ ಭೂಮಣ ಅವಧಿ  $24\frac{1}{2}$  ಗಂಟೆಗಳು. ಅದರ ಕಕ್ಷ್ಯಾ ಅವಧಿ 687 ದಿನಗಳು.



ಚಿತ್ರ 23.7 ಮಂಗಳ



ಚಿತ್ರ 23.8 ಮಂಗಳನ ಮೇಲಿಳಿದ ವಾಹನ ರೋವರ್

### ಕ್ಷುದ್ರಗಳ ಮತ್ತು ಉಲ್ಲೇಖಗಳು


ಮಂಗಳ ಗ್ರಹ ಮತ್ತು ಗುರುಗಳ ಕೆಕ್ಕೆಗಳ ನಡುವೆ ಇರುವ ವಿಸಾರವಾದ ಪ್ರದೇಶದಲ್ಲಿ, ಅನಿಯತ ಆಕಾರದ ಸಾವಿರಾರು ಶಿಲೆಗಳಿಂಧ ಕಾಯಗಳಿವೆ. ಇವುಗಳಿಗೆ ಕ್ಷುದ್ರಗಳು ಎನ್ನುತ್ತಾರೆ. ಇವು ಸೂರ್ಯನನ್ನು ಸುತ್ತು ಹಾಕುತ್ತಿರುತ್ತವೆ. ಕ್ಷುದ್ರಗಳು ಸೌರಪೂರ್ವದ ಇತರ ಭಾಗಗಳಲ್ಲಿಯೂ ಕಂಡು ಬರಬಹುದು. ಆದರೆ ಕ್ಷುದ್ರಗಳ ಪಟ್ಟಿಯನ್ನು ಮಂಗಳ ಮತ್ತು ಗುರುಗಳ ಕೆಕ್ಕೆಗಳ ಮಧ್ಯ ಪ್ರಮುಖವಾಗಿ ಕಾಣಬಹುದು. ದೊಡ್ಡ ಕ್ಷುದ್ರಗಳ ಹೆಸರು, ಸೇರೆಸ್, ಪಲ್ಲಾಸ್, ಜುನೋ ಮತ್ತು ವೆಸ್ಟ್.

ಉಲ್ಲಾ ಕಲ್ಪಗಳಿಂದರೆ ಈ ಕ್ಷುದ್ರ ಗ್ರಹಗಳ ಪಟ್ಟಿಯಿಂದ ಹೊರಡುವ ದ್ರವ್ಯದ ಚೊರುಗಳು. ಇವು ಕೆಲವು ಬಾರಿ ಭೂಮಿಯ ವಾತಾವರಣ ಪ್ರವೇಶಿಸಿ ಫಾರ್ಫೆಣೆಯಿಂದ ಉಂಟಾಗುವ ಶಾಖಿದಿಂದ ಉರಿದು ಹೋಗುತ್ತವೆ. ಪೂರ್ತಿಯಾಗಿ ಉರಿದು ಹೋಗುವ ಉಲ್ಲಾ ಕಲ್ಪಗಳಿಗೆ ‘ಉಲ್ಲೆ’ [Meteor] ಅಥವಾ ಬೀಳುವ ನಕ್ಷತ್ರ ಎಂದು ಕರೆಯುತ್ತಾರೆ. ಈ ಉಲ್ಲೇಖಗಳು ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದರೆ ಆ ಫಟನೆ ಉಲ್ಲಾಪಾತೆ ಎನಿಸಿಕೊಳ್ಳುತ್ತದೆ. ಒಂದು ಧೂಮಕೇತು ಅಥವಾ ಕ್ಷುದ್ರಗ್ರಹ ಅವುಗಳ ಮಾರ್ಗದಲ್ಲಿ ಹಾದು ಹೋಗುವಾಗ ಕೆಲವು ತುಳುಕುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಹೋಗುತ್ತವೆ. ದೊಡ್ಡದಾದ ಉಲ್ಲಾಕಲ್ಪಗಳು ಭೂಮಿಯ ವಾತಾವರಣ ಪ್ರವೇಶಿಸಿ ಪೂರ್ತಿಯಾಗಿ ಉರಿದು ಹೋಗುವ ಮೊದಲೇ ಭೂಮಿಯನ್ನು ಅಪ್ಪಳಿಸಿ ಕಂಡಕ ಮತ್ತು ತೆರಪುಗಳನ್ನು [Dents] ಭೂ ತೊಗ-ಟಿಯ ಮೇಲೆ ಉಂಟು ಮಾಡುತ್ತವೆ. ಇಂಥ ಉಲ್ಲಾ ಕಲ್ಪಗಳಿಗೆ ಉಲ್ಲಾ ಪಿಂಡಗಳು ಎನ್ನುತ್ತಾರೆ. ಅನೇಕ ಗ್ರಹಗಳು ಮತ್ತು ಸ್ವಾಭಾವಿಕ ಉಪಗ್ರಹಗಳ ಮೇಲ್ಮೈ ಮೇಲೆ ಕಾಣುವ ಕಂಡಕಗಳು ಉಲ್ಲಾ ಪಿಂಡಗಳ ಅಪ್ಪಳಿಸುವಿಕೆಯಿಂದ ಆಗಿರುತ್ತವೆ.

### ಲಿಯೋನಿಡ್ ಉಲ್ಲಾಪಾತೆ

ನವೆಂಬರ್ ಶಿಂಗಳ ಅಂದಾಜು 17ನೇ/18ನೇ ತಾರೀಖಿನ ರಾತ್ರಿಯ ಅವಧಿಯಲ್ಲಿ, ಸಿಂಹರಾಶಿಯಲ್ಲಿ ನೀವು ಆಕಾಶವನ್ನು ವೀಕ್ಷಿಸಿದಾಗ ಉಲ್ಲೇಖಗಳನ್ನು ಕಾಣುವ ಸಾಧ್ಯತೆ ಹೆಚ್ಚು. ಇದನ್ನು ಲಿಯೋನಿಡ್ ಉಲ್ಲಾಪಾತೆ ಎನ್ನುತ್ತೇವೆ.

## ಸುರು



ಚಿತ್ರ 23.9 ಸುರು [ಬೃಹಸ್ಪತಿ]

ಸುರು ಗ್ರಹವು ಐದನೇ ಗ್ರಹ. ಇದು ಸೌರವ್ಯಾಹದಲ್ಲಿ ಅತ್ಯಂತ ದೊಡ್ಡದಾದ ಗ್ರಹ. ಇದರ ಕಕ್ಷೆ ಅವಧಿ ಸುಮಾರು 12 ವರ್ಷಗಳು. ಅದರ ಒಂದು ದಿನ ಕೇವಲ 10 ಗಂಟೆಗಳು. ಅಂದರೆ ಅದು ಅತ್ಯಂತ ವೇಗವಾಗಿ ತನ್ನ ಅಕ್ಷದ ಸುತ್ತ ಭೂಮಿಸುತ್ತಿದೆ ಎಂದು ಅರ್ಥ. ಅದರ ವೇಗದ ಭೂಮಣಿ ಯಿಂದಾಗಿ ಅದು ಮಧ್ಯಭಾಗದಲ್ಲಿ ಉಬ್ಬಿದ್ದು ಧ್ವನಿ ಪ್ರದೇಶದ ಬಳಿ ಚಪ್ಪಟೆಯಾಗಿರುತ್ತದೆ. ಈ ಗ್ರಹದ ಅತ್ಯಂತ ಹೆಚ್ಚಿನ ಸುರುತ್ವಾಕರ್ಷಣೆ ಬಲದಿಂದ ಈ ಗ್ರಹಕ್ಕೆ ಹೊಂದಿಕೊಂಡ ಅನಿಲಗಳೂ ಸಹ ಪಟ್ಟಿಗಳು ಹಾಗೂ ವಲಯಗಳ [Band and Zones] ಹಾಗೆ ಗ್ರಹದೊಂದಿಗೆ ಶಿರಸುತ್ತಿದೆ. ಇವುಗಳನ್ನು ದೂರದರ್ಶಕದ ಮೂಲಕ ನೋಡಬಹುದು. ರಾತ್ರಿ ಆಕಾಶದಲ್ಲಿ ಈ ಗ್ರಹವನ್ನು ಸುರುತ್ತಿನಲ್ಲಿ ಪ್ರಯೋಜಿಸಿ.


ಸುರು ಗ್ರಹದ ಸಾಂಧ್ರತೆ  $1.3 \text{ gcm}^{-3}$ . ಸುರು ಗ್ರಹವು ಸೂರ್ಯನಿಂದ ಬಹುದೂರದಲ್ಲಿದೆ. ಇದರ ಮೇಲೆ ತಾಪವನ್ನು ಕಲ್ಪಿಸಿಕೊಳ್ಳಬಲ್ಲಿರಾ?

ಗೆಲಿಲಿಯೋ ತಾವೇ ತಯಾರಿಸಿದ ದೂರದರ್ಶಕದಿಂದ ಸುರುಗ್ರಹದ ನಾಲ್ಕು ಉಪಗ್ರಹಗಳನ್ನು ಗುರುತಿಸಿದರು. ಅವು ಐಯೋ [Io], ಯುರೋಪಾ [Europa] ಗ್ಯಾನಿಮೆಡ್ [Ganymede] ಮತ್ತು ಕಾಲಿಸ್ಟೋ [Callisto] ಸುರುಗ್ರಹಕ್ಕೆ ಇನ್ನೂ ಅನೇಕ ಉಪಗ್ರಹಗಳಿವೆ. ಐಯೋ [Io] ದಲ್ಲಿ ಸತ್ತೀಯ ಚಾವ್ವಲಾಮುಖಿಗಳಿರುವುದರಿಂದ ಆಸಕ್ತಿ ಹುಟ್ಟಿಸುತ್ತದೆ. ವಾಯೋಜರ್ ಪ್ರೋಮೆನೋಕೆಂಪು ಗುರುಗ್ರಹದ ಸುತ್ತಲೂ ಶನಿ ಗ್ರಹದಲ್ಲಿದ್ದಂತೆ ಬಳಿಗಳ ವ್ಯವಸ್ಥೆಯನ್ನು ಸುರುತ್ತಿದೆ. ಯುರೋಪಾದಲ್ಲಿ ಜೀವಿಗಳಿರುವ ಸಾಧ್ಯತೆ ಇದೆ. ಸುರು ಗ್ರಹವು ರೇಡಿಯೋ ಸಂಕೇತಗಳನ್ನು ಹೊಮ್ಮಿಸುತ್ತದೆ.



ಚಿತ್ರ 23.10 ಗೆಲಿಲಿಯೋ ಆವಿಷ್ಕರಿಸಿದ ಸುರುಗ್ರಹದ ನಾಲ್ಕು ದೊಡ್ಡ ಉಪಗ್ರಹಗಳು

ಶನಿ



ಚಿತ್ರ 23.11 ಶನಿ ಮತ್ತು ಅದರ ಬಳಿಗಳು


ಶನಿಗ್ರಹವು ಆರನೇ ಗ್ರಹ. ಸೌರವ್ಯಾಹದಲ್ಲಿ ಇದು ಎರಡನೇ ಅತ್ಯಂತ ದೊಡ್ಡ ಗ್ರಹ. ದೂರದರ್ಶಕದಿಂದ ನೋಡಿದಾಗ ಈ ಗ್ರಹವು ವಿಶಿಷ್ಟವಾದ ರೀತಿಯ ಅನುಭವ ನೀಡುತ್ತದೆ. ಇದರ ಪ್ರಮುಖ ವೈಶಿಷ್ಟ್ಯ ಎಂದರೆ ಬಳಿಗಳ ವೈವಿಧ್ಯ. ಈ ಬಳಿಗಳ ವೈವಿಧ್ಯ ಅನೇಕ ಸಣ್ಣ ತಂತಿಗಳ ಬಳಿಗಳನ್ನು ಒಗ್ಗೊಡಿಸಿ ಮಾಡಿದ ರೀತಿ ಇರುತ್ತದೆ. ಈ ಬಳಿಗಳು ಬಂಧದಂತಹ ದ್ರವ್ಯದಿಂದ ಆಗಿವೆ.

ಶನಿಗ್ರಹದ ವಿಶಿಷ್ಟ ಗುರುತ್ವ ನೀರಿಗಿಂತಲೂ ಕಡಿಮೆ. ಶನಿಗ್ರಹದ ಒಂದು ತುಳುಕು

ನೀರಿನ ಹೇಳೆ ತೇಲುವದನ್ನು ನೀವು ಕಲ್ಪಿಸಿಕೊಳ್ಳಬಹುದು. ಶನಿಗ್ರಹದ ಅನೇಕ ಉಪಗ್ರಹಗಳಲ್ಲಿ ಟೈಟಿನ್ ಎಂಬ ಉಪಗ್ರಹ ವಿಶೇಷವಾದದ್ದು. ಇದು ತನ್ನದೇ ಆದ ವಾತಾವರಣವನ್ನು ಹೊಂದಿದ ಸೌರವ್ಯಾಹದ ಏಕೈಕ ಉಪಗ್ರಹ. ಶನಿ ಗ್ರಹದ ಸಾಂದ್ರತೆ  $0.69 \text{ gcm}^{-3}$ . ಇದು ಇತರ ಗ್ರಹಗಳಿಗೆ ಹೊಲಿಸಿದರೆ ಅತ್ಯಂತ ಕಡಿಮೆ. ಶನಿಗ್ರಹದ ಭೂಮಣಿ ಅವಧಿ ಮತ್ತು ಕಕ್ಷಾ ಅವಧಿ ಅನುಕ್ರಮವಾಗಿ 10 ಗಂಟೆಗಳಿಗೆ ಮತ್ತು 29.46 ವರ್ಷಗಳು.

### ಯುರೇನಸ್

ಯುರೇನಸ್ ಇದು ಏಳನೇ ಗ್ರಹ. ಸೌರವ್ಯಾಹದಲ್ಲಿ ಇದು ಮೂರನೇ ದೊಡ್ಡ ಗ್ರಹ. ಈ ಗ್ರಹದ ಸುತ್ತ ಇರುವ ಬಳಿಗಳ ವೈವಿಧ್ಯವನ್ನು ಬೆಂಗಳೂರಿನ ಭಾರತೀಯ ಲಿಗೇಜ್ ಸಂಸ್ಥೆಯ ವಿಜಾನಿಗಳಾದ ಹೊ. J.C ಭಟ್ಪಾಂಡಾಯ್ ಮತ್ತು ಕೆ. ಕುಪ್ಪ ಸ್ವಾಮಿಯವರು ಮೊದಲು ಗುರುತಿಸಿದರು. ಈ ಗ್ರಹವನ್ನು ಮೊದಲು ಆವಿಷ್ಕರಿಸಿದವರು ವಿಲಿಯಂ ಹಫೆಲ್‌ರವರು. ಈ ಗ್ರಹವು ಒಂದು ವಿಶೇಷತೆ ಹೊಂದಿದೆ. ಅದೆಂದರೆ ಈ ಗ್ರಹದ ಭೂಮಣಿದ ಅಕ್ಷವು  $82^\circ$  ವಾಲಿದೆ. ಈಕ್ಕೆ ಗ್ರಹ ಬಿಟ್ಟರೆ ಉಲಿದೆಲ್ಲ ಗ್ರಹಗಳು ಪಕ್ಷಿಮದಿಂದ ಪೂರ್ವಕ್ಕೆ ಸ್ಥಿತಿ ವಾಲಿ ಭೂಮಿಸುತ್ತವೆ. ಇದರ ಸಾಂದ್ರತೆ  $1.39 \text{ gcm}^{-3}$ . ಇದರ ಭೂಮಣಿ ಅವಧಿ ಮತ್ತು ಕಕ್ಷಾ ಅವಧಿ ಅನುಕ್ರಮವಾಗಿ 17 ಗಂಟೆಗಳು ಮತ್ತು 84 ವರ್ಷಗಳು. ಈ ಗ್ರಹವು ಸಮತಲ (Horizontal) ಅಕ್ಷದಲ್ಲಿ ಭೂಮಿಸುವಂತೆ ಕಾಣುತ್ತದೆ. ಇದನ್ನು ಭೂಮಿಯ ವಾಲಿರುವಿಕೆಯಾಂದಿಗೆ ಹೊಲಿಸಿ.




ಚಿತ್ರ 23.12 ಯುರೇನಸ್

ಒಂದು ಗೆಲ್ಲೋಜ್ [ಪ್ರಾಚೀನ ಮಾದರಿ]ನ ಸಹಾಯದಿಂದ ಯುರೇನಸ್ ಗ್ರಹದ ಭೂಮಣಿದ ಅಕ್ಷವನ್ನು ಭೂಮಿಯ ಭೂಮಣಿದ ಅಕ್ಷದೊಂದಿಗೆ ಹೊಲಿಸಿ ನೋಡಿರಿ.

**ತಿಷ್ಯಾಲಿ :** ನೀವು ದ್ರೋಬೊನ ಅನೇಕ ಮಾದಲಿಗಳನ್ನು ನೋಡಿದ್ದಿಲಿ. ಈ ಮಾದಲಿಗಳಲ್ಲಿ ಭೂಮಿಯನ್ನು ನೇರವಾಗಿ ತೋಲಿಸಿದೆ ವಾಲಕೊಂಡಿರುವ ಹಾಗೆ ತೋಲಿಸಲಾಗಿರುವುದು ನಿಮಗೆ ಅಳ್ಳಿಲಯುಂಟು ಮಾಡಬಹುದು. ಈ ಲಿಂಗ ಮಾಡಲು ಕಾರಣವೇನಿರಬಹುದು? ಯುರೇನಸ್ ರ್ರಹದ ಮಾದಲಿ ಹೇಳಿರಬಹುದೆಂದು ಕಲ್ಪಿಸಿಕೊಳ್ಳಬಲ್ಲಾ?

### ನೆಪ್ಪುನ್



ಚಿತ್ರ 23.13 ನೆಪ್ಪುನ್

ನೆಪ್ಪುನ್ ಇದು ಸೂರ್ಯನಿಂದ ಎಂಟನೇ ಗ್ರಹ. ಈ ಗ್ರಹವನ್ನು ದೂರದರ್ಶಕದಿಂದ ಮಾತ್ರ ನೋಡಬಹುದು. ಇದಕ್ಕೂ ಮೊದಲು ಈ ಗ್ರಹದ ಇರುವಿಕೆಯನ್ನು ಗಣಿತದ ಲೆಕ್ಕಾಚಾರದ ಆಧಾರದ ಮೇಲೆ ಕಂಡು ಹಿಡಿಯಲಾಗಿತ್ತು. ಈ ಗ್ರಹದ ಸಾಂದ್ರತೆ  $1.6\text{gcm}^{-3}$ . ಈ ಗ್ರಹದ ಭೂಮಣಿ ಅವಧಿ ಮತ್ತು ಕಕ್ಷಾ ಅವಧಿ ಅನುಕ್ರಮವಾಗಿ 16 ಗಂಟೆಗಳಿಗೆ 30 ನಿಮಿಷ ಮತ್ತು 165 ವರ್ಷಗಳು.

### ಪ್ಲೂಟೋ

ಪ್ಲೂಟೋವನ್ನು 2006ರ ವರೆಗೆ ಸೌರವ್ಯಾಹದ ಒಂದು ಗ್ರಹವೆಂದು ಮೊದಲು ಪರಿಗಣಿಸಲಾಗಿತ್ತು. ಆದರೆ 2006ರಲ್ಲಿ ಅಂತರಾಷ್ಟ್ರೀಯ ಖಾಸ್ತಜ್ಞರ ಒಕ್ಕೂಟವು [IAU] ಗ್ರಹದ ಒಂದು ವಿನೂತನ ವ್ಯಾಖ್ಯೆಯನ್ನು ನಿರೂಪಿಸಿತ್ತು. ಈ ವ್ಯಾಖ್ಯೆಯ ಪ್ರಕಾರ ಪ್ಲೂಟೋ, ಗ್ರಹದ ಅರ್ಹತೆ ಹೊಂದಿಲ್ಲ. ಆದಾಗ್ಯೂ ಪ್ಲೂಟೋ ಸೌರವ್ಯಾಹದ ಒಂದು ಸದಸ್ಯ ಅಕಾಶ ಕಾಯ. ಇದಕ್ಕೆ ಕುಬ್ಬ ಗ್ರಹವೆಂದು ಸಹ ಕರೆಯಲಾಗುತ್ತಾರೆ.


### ಜೆಟುವಣಿಕೆ 23.2

ಫ್ಲೂಟೋವನ್ನು ಗ್ರಹಗಳ ಹೆಚ್ಚಿಲ್ಲಿಂದ ಕೈಜಿಡಲು ಇರುವ ಕಾರಣಗಳನ್ನು ಕಂಡುಕೊಳ್ಳ

### ಧೂಮಕೆತುಗಳು


ಧೂಮಕೆತುಗಳನ್ನು ಸೌರವ್ಯಾಹದ ಕುಶಾಹಲಕಾರಿ ಕಾಯಗಳಾಗಿವೆ. ಏಕೆಂದರೆ ಅವುಗಳ ದೀಪ್ತಿ ಕಕ್ಷಾ ಅವಧಿಯಿಂದಾಗಿ ಅವು ನಮಗೆ ಕಾಣಿಸಿಕೊಳ್ಳುವುದು ವಿರಳ.

ಧೂಮಕೆತುಗಳ ಕೇಂದ್ರದ ಪ್ರಮುಖ ಘಟಕಗಳಿಂದರೆ ಸಿಲಿಕೇಟುಗಳು ಮತ್ತು ಫ್ರೆನೀಕ್ವೆಟ್ ನೀರು ಹಾಗೂ ಅನಿಲಗಳು.



ಚಿತ್ರ 23.14 ಪ್ಲೂಟೋ

ಧೂಮಕೆತುಗಳಿಗೆ ನಿಯಮಿತ ಆಕಾರವಿಲ್ಲ. ಅವುಗಳಿಗೆ ಸೂರ್ಯನ ಹತ್ತಿರ ಬಂದಾಗ ಬಾಲ ಬೆಳೆಯುತ್ತದೆ. ಏಕೆ? ಸೂರ್ಯ ಮತ್ತು ಭೂಮಿಯ ಹತ್ತಿರ ಬಂದಾಗ ಅವು ಕಾಣಿಸಿಕೊಳ್ಳುತ್ತವೆ. ಅನೇಕ ಹವ್ಯಾಸಿ ಖಿಗೋಳ ವಿಜಾನಿಗಳು ತಮ್ಮ ದೂರದರ್ಶಕದ ಮೂಲಕ ಧೂಮಕೆತುಗಳನ್ನು ವೀಕ್ಷಿಸುವ ಅಭ್ಯಾಸ ಇಟ್ಟಿಕೊಂಡಿರುತ್ತಾರೆ. ಅನೇಕ ಧೂಮಕೆತುಗಳನ್ನು ಅವುಗಳನ್ನು ಆವಿಷ್ಕಾರ ಮಾಡಿದವರ ಹೆಸರಿನಿಂದ ನಾಮಕರಣ ಮಾಡಿರುತ್ತಾರೆ. ಅಂಥ ಒಂದು ಧೂಮಕೆತು 'ಹ್ಯಾಲೆ' ಧೂಮಕೆತು. ಇದನ್ನು 76 ವರ್ಷಗಳಿಗೊಮ್ಮೆ ಕಾಣಬಹುದು. ಈ ಧೂಮಕೆತುವನ್ನು 1986ರಲ್ಲಿ ವೀಕ್ಷಿಸಲಾಗಿತ್ತು. ಇದನ್ನು ಮತ್ತೆ ಯಾವ ವರ್ಷ ವೀಕ್ಷಿಸಬಹುದು?



ಚಿತ್ರ 23.15 ಧೂಮಕೆತು

### ಚಟುವಟಿಕೆ 23.3

ತಳೆದ 60-70 ವರ್ಷಗಳಲ್ಲಿ ಕಾಣಿಸಿಕೊಂಡ ಧೂಮಕೆತುಗಳ ಬಗ್ಗೆ ಮಾಹಿತಿ ನಂದ್ರಾಂ.

#### ಧೂಮಕೆತುಗಳ ಬಗ್ಗೆ ಇರುವ ಮೂರು ನಂಜಕೆತುಗಳು

ಧೂಮಕೆತುಗಳು ಅಪಶಕ್ತಿನ ಮತ್ತು ಯಥ್ರಾ ಪ್ರವಾಹ ಮುಂತಾದ ವಿಪತ್ತುಗಳು ಬಂದೋದನುವ ಮುನ್ನಾಳೆಗಳೆಂದು ಕೆಲವು ಜನರು ಭಾವಿಸುತ್ತಾರೆ. ಇವೆಲ್ಲವೂ ಆಧಾರ ರಹಿತ ಯೋಜನೆ ಮತ್ತು ಮೂರು ನಂಜಕೆತುಗಳು. ಧೂಮಕೆತುಗಳು ಕಾಣಿಸಿಕೊಳ್ಳುವುದು ನೃಪರೀಕ್ಷಾ ವಿದ್ಯಾಮಾನ. ಇವುಗಳನ್ನು ಭಯ ಪಡುವ ಕಾರಣವಿಲ್ಲ.



ಚಿತ್ರ 23.16 ಕೃತಕ ಉಪಗ್ರಹಗಳು

ಸೌರವ್ಯಾಹದ ಸದಸ್ಯರ ಪಟ್ಟಿಗೆ ನಾವು ಹೊಸ ಸದಸ್ಯರನ್ನು ಸೇರಿಸಲು ಸಾಧ್ಯವೇ? ಚಂದ್ರ ನಂಧ ನೃಸೆರ್ವಿಕ ಉಪಗ್ರಹಗಳ ಜೊತೆ ನಾವು ಸಾವಿರಾರು ಸಣ್ಣ ಚಂದ್ರಗಳನ್ನು ಕೃತಕ ಉಪಗ್ರಹಗಳ ರೂಪದಲ್ಲಿ ಭೂಮಿಯನ್ನು ಸುತ್ತುವ ಹಾಗೆ ಮಾಡಿದ್ದೇವೆ. ಈ ಕೃತಕ ಉಪಗ್ರಹಗಳು ಅನೇಕ ರೀತಿಯಲ್ಲಿ ನಮಗೆ ಉಪಯುಕ್ತ. ನೀವು ಇವುಗಳ ಉಪಯೋಗಗಳನ್ನು ಪಟ್ಟಿ ಮಾಡಬಲ್ಲಿರಾ?

#### ನಕ್ಷತ್ರಗಳು

ಸೌರವ್ಯಾಹದ ಸದಸ್ಯರಲ್ಲದೇ, ಇನ್ನೂ ಅನೇಕ ಖಿಗೋಳ ಕಾಯಗಳು ಇದ್ದು ನಮ್ಮ ಕುಶಾಹಲವನ್ನು ಕೆರಳಿಸುತ್ತವೆ. ಅವುಗಳ ಬಗ್ಗೆ ಸ್ವಲ್ಪ ತಿಳಿಯೋಣ. ರಾತ್ರಿ ಆಗಸದಲ್ಲಿ ನೀವು ಮಿನುಗುವ ಖಿಗೋಳ ಕಾಯಗಳನ್ನು ಕಾಣತ್ತೀರಿ. ಅವು ನಕ್ಷತ್ರಗಳು. ಅವು ನಮ್ಮಿಂದ ಒಂದೇ ದೂರದಲ್ಲಿರುವಂತೆ ಭಾಸವಾಗುತ್ತದೆ. ಏಕೆ?

ಸೂರ್ಯ ನಮಗೆ ಹತ್ತಿರವಾಗಿರುವ ನಕ್ಷತ್ರ ಬೆಳಕು ಸೂರ್ಯನಿಂದ ಹೊರಟು ಭೂಮಿಯನ್ನು ತಲುಪಲು ಸುಮಾರು 8.3 ನಿಮಿಷಗಳು ಬೇಕೆಂದು ನಿಮಗೆ ಈಗಾಗಳೇ ಗೊತ್ತಿದೆ.

ರಾತ್ರಿ ಆಕಾಶದಲ್ಲಿ ಕಾಣಿವ ನಕ್ಷತ್ರಗಳ ಬೆಳಕು ಭೂಮಿಯನ್ನು ತಲುಪಲು ವರ್ಷಗಳೇ ಬೇಕಾಗುತ್ತವೆ. ಇದರಿಂದ ಅವು ನಮ್ಮಿಂದ ಎಪ್ಪು ದೂರದಲ್ಲಿರಬಹುದೆಂದು ಕಲ್ಪಿಸಿಕೊಳ್ಳಿ. ಅವು ಅತ್ಯಂತ ದೊಡ್ಡ ಗಾತ್ರದವು ಸಹ ಆಗಿರಬಹುದಲ್ಲವೇ? ನಕ್ಷತ್ರಗಳ ದೂರವನ್ನು ಸಾಮಾನ್ಯವಾಗಿ “ಜ್ಯೋತಿ ವರ್ಷ” ಎಂಬ ಮಾನದಲ್ಲಿ ವ್ಯಕ್ತಪಡಿಸುತ್ತಾರೆ. ಒಂದು ಜ್ಯೋತಿ ವರ್ಷವೆಂದರೆ ಬೆಳಕು ಒಂದು ವರ್ಷದಲ್ಲಿ ಚಲಿಸುವ ದೂರ. ಅಂದರೆ ಇದು  $365 \times 24 \times 60 \times 60 \times 300000$  ಕೆ.ಮೀ.ಗೆ ಸಮ ಉದಾಹರಣೆಗೆ ಸಿರಿಯಸ್ ನಕ್ಷತ್ರವನ್ನು ತೆಗೆದುಕೊಳ್ಳಿ. ಇದು ರಾತ್ರಿ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ. ಅದು ಅಂದಾಜು 8.7 ಜ್ಯೋತಿ ವರ್ಷಗಳಪ್ಪು ದೂರವಿದೆ. ಅಂದರೆ ನಿಂತು ಅದನ್ನು ನೋಡಿದಾಗ ನಿಮ್ಮ ಕಣ್ಣಿನ ಮೇಲೆ ಬೀಳುವ ಅದರ ಬೆಳಕು ಆ ನಕ್ಷತ್ರದಿಂದ 8.7 ವರ್ಷಗಳ ಹಿಂದೆ ಹೊರಟಿದ್ದು.

ನಕ್ಷತ್ರಗಳು ವಿವಿಧ ಬಣ್ಣಗಳನ್ನು ಹೊಂದಿವೆ ಎಂಬುದನ್ನು ಸಹ ನಿಂತು ನೋಡುವಿರಿ. ಅವು ಹಳದಿ, ಕಿತ್ತಳೆ, ಬಿಳಿ, ಕೆಂಪು ಮತ್ತು ನೀಲಿ. ನಕ್ಷತ್ರಗಳ ಬಣ್ಣ ಮತ್ತು ತಾವ ಪರಸ್ಪರ ಹೇಗೆ ಸಂಬಂಧಪಟ್ಟವೇ?

#### ಚಂಪಣಕೆ 23.4

ಒಂದು ಕಣ್ಣಿಂದ ತಂತಿಯನ್ನು ಅವಾಹಕದ ಹಿಂಡಿಯ ಸಹಾಯಿಂದ ಕಾಲಿ. ಮೇರಲು ಅದು ಕೆಂಪಾಗುತ್ತದೆ. ಕಾನುವದನ್ನು ಮುಂದುವರಲಿದಾಗ ಅದು ತಿತ್ತಳೆ. ಹಜಬಿ ಮತ್ತು ಸ್ವಲ್ಪ ಒಳುಪು ಬಣ್ಣ ತಾಳುತ್ತ ತ್ವರಿಸುವದನ್ನು ಕಾಣುವಿಲ್ಲ.

#### ಚಂಪಣಕೆ 23.5


ಒಂದು ಎಲ್.ಆ.ಎ.ಜಿ. ಸ್ಟೋರ್‌ನ ಉಲಿಯುವ ನಿಂತೆ ಜ್ಯಾಲೆಯನ್ನು ಗಮನಿಸಿ. ನಿಂತೆ ಬಣ್ಣದ ಜ್ಯಾಲೆಗೆ ಒಂದು ಹನಿ ನಿಂತನ್ನು ನಿಂತಿತ್ತಿಲಿದಾಗ ಅದರ ಬಣ್ಣದಲ್ಲಿ ಅನುವ ಬದಲಾವಣೆಗಳನ್ನು ಗಮನಿಸಿ. ಈ ಬಣ್ಣದ ಬದಲಾವಣೆಗಳನ್ನು ನಿಂಡಬಣ್ಣಿರಾ?

ಕೆಂಪು, ಕಿತ್ತಳೆ, ಹಳದಿ, ಬಿಳಿ, ನೀಲಿ ಬಣ್ಣಗಳು ನಕ್ಷತ್ರಗಳ ತಾಪಗಳ ಏರಿಕೆಯ ಕ್ರಮವನ್ನು ಸೂಚಿಸುತ್ತವೆ.

#### ಆಕಾಶದಲ್ಲಿನ ನಕ್ಷತ್ರಗಳ ವಿನ್ಯಾಸ

ರಾತ್ರಿ ಆಗಸದಲ್ಲಿ ನಕ್ಷತ್ರಗಳನ್ನು ವ್ಯಾಕ್ಷಿಸಿದಾಗ, ನಕ್ಷತ್ರಗಳು ಒಂದು ವಿನ್ಯಾಸದಲ್ಲಿರುವಂತೆ ಕಾಣುತ್ತವೆ. ಅವುಗಳ ಸ್ಥಾನಗಳು ಮಾತ್ರ ಸಮಯದೊಂದಿಗೆ ಬದಲಾಗುತ್ತವೆಯೇ ಹೊರತು ಅವುಗಳ ವಿನ್ಯಾಸಗಳು ಬದಲಾಗುವದಿಲ್ಲ. ಜನರು ಅವುಗಳನ್ನು ಕೆಲವು ಕಾಯಗಳಿಗೆ, ಪ್ರಾಣಿಗಳಿಗೆ, ಪೌರಾಣಿಕ ವ್ಯಕ್ತಿ ಜಿತ್ತಳಿಗಳಿಗೆ ಹೋಲಿಸಿ ಕಲ್ಪಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೆಂದರೆ ಈ ವಿನ್ಯಾಸಗಳಲ್ಲಿರುವ ನಕ್ಷತ್ರಗಳ ಸ್ಥಾನಗಳನ್ನು ಕಾಲ್ಪನಿಕ ರೇಖೆಯಿಂದ ಜೋಡಿಸಿದಾಗ ಅವು ಒಂದು ಕಾಲ್ಪನಿಕ ಜಿತ್ತವನ್ನು ಕೊಡುತ್ತವೆ. ಈ ವಿನ್ಯಾಸಗಳನ್ನು ಉಂಟು ಮಾಡುವ ನಕ್ಷತ್ರಗಳಿರುವ ಒಟ್ಟು ಪ್ರದೇಶಕ್ಕೆ ನಕ್ಷತ್ರ ಪುಂಜ [Constellation] ಎನ್ನುತ್ತಾರೆ. ಆಗಸವನ್ನು ಒಟ್ಟು 88 ನಕ್ಷತ್ರ ಪುಂಜಗಳ ಪ್ರದೇಶಗಳನ್ನಾಗಿ ವಿಂಗಡಿಸಿದ್ದಾರೆ. ಪ್ರತಿ ಪ್ರದೇಶಕ್ಕೆ ಆ ನಕ್ಷತ್ರ ಪುಂಜದ ಹೆಸರನ್ನು ಇಡಲಾಗಿದೆ. ಉದಾಹರಣೆಗೆ ಉತ್ತರ ದಿಕ್ಕಿನಲ್ಲಿರುವ ಏಳು ನಕ್ಷತ್ರಗಳ ನಕ್ಷತ್ರಪುಂಜದ ಪ್ರದೇಶಕ್ಕೆ ಸಪ್ತಷಿಂ ಮಂಡಲ ಅಥವಾ ದೃಕ್ಯೈ ಕರಡಿ [Ursa major] ಎನ್ನುತ್ತಾರೆ.

ಸಪ್ತಷಿಂ ಮಂಡಲವು ತನ್ನ ಏಳು ನಕ್ಷತ್ರಗಳೊಂದಿಗೆ ಧ್ವನಿ ತಾರೆಯನ್ನು ಸುತ್ತುತ್ತಿರುತ್ತದೆ. ನಿಂತು ಇದನ್ನು ಕನ್ಯಾಕಡಕದಲ್ಲಿ ಚೆಗಿನಿಗಳಿನ ಜಾವ ಚೆನ್ನಾಗಿ ನೋಡಬಹುದು.




ಚಿತ್ರ 23.17 ರಾತ್ರಿಯ ವಿವಿಧ ವೇಳೆಯಲ್ಲಿ ಧ್ವನಿ ನಕ್ಷತ್ರದೊಂದಿಗೆ ಪಪ್ಪಿಕ ಮಂಡಲ ಮಂಜ.

**ಪಾಠನ್ಯ :** ಈ ನಕ್ಷತ್ರ ಸುಂಜದಲ್ಲಿ ಎಳೆದಿರುವ ದರ್ಶಿಗಳು ಕಾಲ್ಪನಿಕ. ವಾಸ್ತವವಾದಿ ದೋಷಲಿನುವುದು ಒಂದುಗಳಂತಹಿರುವ ನಕ್ಷತ್ರಗಳು ಮಾತ್ರ.

ಕುಂತಿಮಂಜ (Cassiopeia)ವನ್ನು ಉತ್ತರ ದಿಗಂತದಲ್ಲಿ ಚಳಿಗಾಲದ ರಾತ್ರಿಯ ಆರಂಭದಲ್ಲಿ ಧ್ವನಿ ನಕ್ಷತ್ರದ ಸ್ಥಾನವನ್ನು ಗುರುತಿಸಲು ಉಪಯೋಗಿಸಬಹುದು.

**ಇದು ತೆಲಿರಳಿ:** ನಾವಿಕರ ದಿಕ್ಕೂಡಿ ಹೊರತಾದಿ ದಿಕ್ಕುಗಳನ್ನು ತಿಳಿದುಕೊಳ್ಳುವ ವಿವಿಧ ವಿಧಾನಗಳಿವೆ. ಅವುಗಳಲ್ಲಿ ಒಂದು ವಿಧಾನ ಧ್ವನಿ ನಕ್ಷತ್ರವನ್ನು ದುರುತ್ತಿಸುವದು ಮತ್ತು ವಿವಿಧ ನಕ್ಷತ್ರ ಸುಂಜಗಳ ಸ್ಥಾನವನ್ನು ತಿಳಿದುಕೊಳ್ಳುವದು. ಈ ಜ್ಯಾನಪು ಅಂದಾಜು ಸಮಯ, ವಷದ ತಿಂಗಳು ಇವುಗಳನ್ನು ತೆಲಿಯಲು ಸಹ ಸಹಕಾಲಿ. ದೃತ್ಯಕರಣ [Ursamajor], ಮಹಾಖಾದ [Orion], ಕುಂತಿಮಂಜ [Cassiopeia], ಸಿಂಹ [Leo] ಈ ನಕ್ಷತ್ರಪುಂಜಗಳನ್ನು ಸುಲಭವಾಗಿ ದುರುತ್ತಿಸಬಹುದು.




ಚಿತ್ರ 23.18 ಕೆಲವು ನಕ್ಷತ್ರ ಮಂಜಗಳು

ಮಹಾವ್ಯಾಧ ನಕ್ಷತ್ರ ಮಂಜವನ್ನು ಚೆಳಿಗಾಲದಲ್ಲಿ ಅತ್ಯಂತ ಸುಲಭವಾಗಿ ಗುರುತಿಸಬಹುದಾಗಿದೆ. ಇದರ ಜಲನೆಯ ನಿಗಾ ವಹಿಸಬಹುದಾಗಿದೆ. ಈ ನಕ್ಷತ್ರ ಪುಂಜದಲ್ಲಿ ಕೆಂಪು ಬಣ್ಣದ ಬೀಟಲ್‌ಗೀಸ್ ಹಾಗೂ ನೀಲಿ ಬಣ್ಣದ ನಕ್ಷತ್ರ ರೀಗಲ್ ಕೂಡ ಇದೆ. ಮಹಾವ್ಯಾಧನ ಸೊಂಟ ಪಟ್ಟಿಯಲ್ಲಿರುವ ಸರಳ ರೇಖೆಯಲ್ಲಿರುವ ಮೂರು ನಕ್ಷತ್ರಗಳ ಸುಂಟ ಒಂದು ಕಾಲ್ಪನಿಕ ರೇಖೆಯನ್ನು ಎಳೆದಾಗ ಅದು ಸಿರಿಯಸ್ ನಕ್ಷತ್ರದತ್ತ ಸಾಗುತ್ತದೆ.(ಚಿತ್ರ 23.18) ಅದೇ ರೀತಿ ಕುಂತಿಮಂಜ ನಕ್ಷತ್ರ ಮಂಜದ ದೊಡ್ಡ ಕೋನದ ಕಾಲ್ಪನಿಕ ಕೋನಾರ್ಥರೇಖೆಯು ಧ್ವನಿ ನಕ್ಷತ್ರವನ್ನು ಸಂಧಿಸುತ್ತದೆ.

### ರಾಶಿ ಚಕ್ರ : [Zodiac]

ಸೂರ್ಯ, ಚಂದ್ರ ಗ್ರಹಗಳು ಪೂರ್ವದಿಂದ ಪಶ್ಚಿಮಕ್ಕೆ ಒಂದು ಪಥದಲ್ಲಿ ಸಾಗುತ್ತಿರುವಂತೆ ತೋರುತ್ತದೆ. ಈ ತೋರಿಕೆಯ ಹಾದಿ, ಪಟ್ಟಿ ಅಥವಾ ಪಥಕ್ಕೆ ರಾಶಿ ಚಕ್ರ ಎನ್ನುತ್ತಾರೆ. ಈ ಪಟ್ಟಿಯಲ್ಲಿರುವ ಹನ್ನೆರಡು ನಕ್ಷತ್ರ ಪುಂಜಗಳಿಗೆ ರಾಶಿ ನಕ್ಷತ್ರ ಪುಂಜಗಳು [Zodiacal Constellation] ಎನ್ನುತ್ತಾರೆ.

1. ಮೇಷ [Aries]
2. ವೃಷಭ [Taurus]
3. ಮಿಥುನ [Gemini]
4. ಕರ್ಕಣ [Cancer]
5. ಸಿಂಹ [Leo]
6. ಕನ್ಯೆ [Virgo]
7. ತುಲಾ [Libra]
8. ವೃಜಿಕ [Scorpius]
9. ಧನು [Sagittarius]
10. ಮಕರ [Capricornus]
11. ಕುಂಭ [Aquarius ]
12. ಮೀನ [Pisces]



ಚಿತ್ರ 23.19 ಹನ್ನೆರಡು ರಾಶಿ ನಕ್ಷತ್ರ ಪುಂಜಗಳು

ಹನ್ನೆರಡು ರಾಶಿನಕ್ಕತ್ತ ಮುಂಜಗಳಿವೆ ಎಂಬ ನಮ್ಮೆ ನಂಬಿಕೆಯನ್ನು ಹುಸಿ ಮಾಡುವ ಹದಿಮೂರನೇ ರಾಶಿ ನಕ್ಕತ್ತ ಪುಂಜವೂ ಇದೆ. ಅದರ ಹೆಸರು ಓಫಿಯುಕಸ್ [ Ophiuchus ]. ಇದು ದೊಡ್ಡದಾದ ರಾಶಿ ನಕ್ಕತ್ತ ಪುಂಜವಾಗಿದ್ದು ಇದನ್ನು ಸಮುಭಾಜಕ ರೇಖೆಯ ಬಳಿಗೆ ಗುರುತಿಸಬಹುದು. ಇದರ ಇನ್ನೊಂದು ಹೆಸರು ಸರ್ಪೆಂಟಾರಿಯಸ್ ಅಂದರೆ 'ದೊಡ್ಡ ಹಾವನ್ನು ಹೊತ್ತಿರುವವು'ಎಂದು ಅರ್ಥ.

ಮುಂದಿನ ತರಗತಿಗಳಲ್ಲಿ ನೀವು ನಕ್ಕತ್ತ ಮತ್ತು ಗೆಲಾಸ್ಕಿಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡುವಿರಿ.

**ಪೂರಕ ಚಟುವಟಿಕೆ 23.6 :** ನಿಮ್ಮದೇ ಆದ ಸಣ್ಣ ತಾರಾಲಯ ನಿರ್ಮಾಣ ಮತ್ತು ತಾರಾಲಯಕ್ಕೆ ಭೇಟಿ ಕೊಡಿ. ಒಂದು ಕಡಿಮೆ ಬೆಲೆಯ ಸಣ್ಣ ಬಿಂದಿಗೆ ಆಕಾರದ ಪ್ಲಾಸ್ಟಿಕ್ ಪಾತ್ರ ತೆಗೆದುಕೊಳ್ಳಿ. ಅದರ ತಳದಲ್ಲಿ ಬಿಳಿಯ ಹಾಳೆಯನ್ನು ಅಂಟಿಸಿ. ಸರ್ಪೆಂಟ್ ಮಂಡಲ ಅಧವಾ ಮಹಾವ್ಯಾಧ ನಕ್ಕತ್ತ ಪುಂಜದ ನಕ್ಕತ್ತಗಳ ಸಾಫಿನಗಳನ್ನು ಗುರುತಿಸಿ. ಆ ಸಾಫಿನಗಳನ್ನು ಒಂದು ದಪ್ಪ ಸೂಜಿಯಿಂದ ಜುಜ್ಜೆ ರಂಧ್ರಗಳನ್ನು ಮಾಡಿ. ಬಿಂದಿಗೆಯ ಬಾಯಿಯ ಒಳಗೆ ಪ್ರತಿರವಾದ ಬೆಳಕಿನ ಆಕರವನ್ನು ಇಡಿ. (ಸೂಜಿರಂಧ್ರ ಬಿಂಬಗ್ರಾಹಿ ಪರಿಣಾಮ ಉಂಟಾಗುವುದರಿಂದ ತಂತುದೀಪವನ್ನು ಬಳಸಬಾರದು). LED ದೀಪ ಸೂಕ್ತ. ತಂತುಗಳಿರುವ ಬಲ್ಲು ಸೂಕ್ತವಲ್ಲ. ಏಕೆಂದರೆ ದೀಪದ ತಂತುಗಳ ಮೂಲಕ ಹೊರಡುವ ಬೆಳಕು ಸೂಜಿ ರಂಧ್ರ ಕ್ಯಾಮೆರಾ ಪರಿಣಾಮವನ್ನುಂಟು ಮಾಡಬಹುದು. ಒಂದು ಕತ್ತಲೆನ ಕೋಣೆಯಲ್ಲಿ ಬಿಂದಿಗೆಯ ರಂಧ್ರಗಳ ಮೂಲಕ ಹೊರಡುವ ಬೆಳಕನ್ನು ಕೋಣೆಯ ಭಾವಣೆಯ ಮೇಲೆ ಬೀಳುವ ಹಾಗೆ ಮಾಡಿದಾಗ, ನೀವು ನಕ್ಕತ್ತ ಪುಂಜವನ್ನು ಕಾಣುವಿರಿ. ದೊಡ್ಡದಾದ ತಿರುಗಿಸಬಹುದಾದ ಬಿಂದಿಗೆಯನ್ನು ಉಪಯೋಗಿಸಿ ವಿವಿಧ ನಕ್ಕತ್ತ ಪುಂಜಗಳನ್ನು ಮಾಡಿ, ಅವುಗಳ ಚಲನೆಯನ್ನು ಬಿಂದಿಗೆ ತಿರುಗಿಸಿ ತೋರಿಸಬಹುದು.

### ನೀವು ಕೆಲಿತ್ತಿರುವುದು

- ಏಗೋಳ ಪದದ ನಿರೂಪಣೆ
- ಸೌರವ್ಯಾಹದ ಭೂಕೇಂದ್ರ ವ್ಯವಸ್ಥೆ ಮತ್ತು ಸೌರಕೇಂದ್ರ ವ್ಯವಸ್ಥೆಗಳಿಗಿರುವ ವ್ಯತ್ಯಾಸಗಳು
- ಸೌರವ್ಯಾಹದ ಸದಸ್ಯರುಗಳು
- ಜಂಧುನ ಮುಖ್ಯ ಲಕ್ಷಣಗಳು
- ದೂರದರ್ಶಕದ ಸಹಾಯವಿಲ್ಲದೆ ಬುಧ, ಮಂಗಳ, ಶುಕ್ರ, ಗುರು ಮತ್ತು ಶನಿ ಗ್ರಹಗಳನ್ನು ಗುರುತಿಸುವುದು.
- ಗ್ರಹಗಳು ಮತ್ತು ನಕ್ಕತ್ತಗಳಿಗಿರುವ ವ್ಯತ್ಯಾಸ
- ಗ್ರಹಗಳ ಮುಖ್ಯ ಲಕ್ಷಣಗಳು
- ಪರಿಜಿತ ನಕ್ಕತ್ತ ಮುಂಜಗಳನ್ನು ಗುರುತಿಸುವುದು
- ರಾಶಿ ನಕ್ಕತ್ತ ಮುಂಜಗಳನ್ನು ಹೆಸರಿಸುವುದು.
- ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡಿದ ವೃತ್ತಿಗಳ ಪರಿಚಯ.

ಅಭ್ಯಾಸಗಳು

I ప్రతియోందు అపూర్వాక్ష/ప్రత్యేగీ నాల్సు పయాంయగళన్న నీడలాగిదే. సరియాద ఉత్సర్జన్మ ఆరిసి :

1. ಧುವನಕ್ಕತವನ್ನು ಗುರುತಿಸಲು ಸಹಾಯಮಾಡುವ ನಕ್ಷತ್ರ ಪುಂಜ  
ಎ. ಕುಂತಿಪುಂಜ ಬಿ. ಮಹಾವ್ಯಾಧಿ ಸಿ. ವೃಷಭ ಡಿ. ಸಿಂಹ

2. ಸೌರವ್ಯಾಹದ ಎರಡನೇ ದೊಡ್ಡಗ್ರಹವು  
ಎ. ಅಶ್ವಂತ ಕಡೆಮೆ ಸಾಂದ್ರತೆ ಹೊಂದಿದೆ ಬಿ. ನೀರಿನಷ್ಟೇ ಸಾಂದ್ರತೆ ಹೊಂದಿದೆ  
ಸಿ. ಅಶ್ವಂತ ಹೆಚ್ಚಿ ಸಾಂದ್ರತೆ ಹೊಂದಿದೆ. ಡಿ. ಭೂಮಿಯಷ್ಟು ಸಾಂದ್ರತೆ ಹೊಂದಿದೆ.

3. ಈ ಕೆಳಗಿನ ಗ್ರಹದ ಧುವಗಳು ಬೇರೆ ಗ್ರಹಗಳಿಗೆ ಹೋಲಿಸಿದಾಗ ಹೆಚ್ಚಾಗಿ ಸೂರ್ಯನತ್ತ ಮುವಿ ಮಾಡಿರುವುದು  
ಎ. ಮಂಗಳ ಬಿ. ಯುರೇನಸ್ ಸಿ. ಗುರು ಡಿ. ಶನಿ

4. ಮಂಗಳ ಗ್ರಹದ ಧುವ ಹಿಮ ಟೊಪಿಗೆಗಳಿಗೆ ಕಾರಣ  
ಎ. ಘನರೂಪದ ನೀರು ಬಿ. ಘನರೂಪದ ಕಾರ್ಬನ್ ಡ್ಯೂ ಆಕ್ಸೈಡ್  
ಸಿ. ಧುವ ಪ್ರದೇಶದ ಜ್ಞಾಲಾಮುಖಿಗಳ ಸ್ಮೃತಿ ಡಿ. ಬೆಳಕನ್ನು ಪ್ರತಿಫಲಿಸುವ ಧಾರ್ಷಿಕಣಗಳು.

5. ಈ ಗ್ರಹದಲ್ಲಿ ಉಷ್ಣದ ಅಲೆಗಳು ಹೆಚ್ಚಾಗಿ ಉಳಿದುಬಿಡುತ್ತವೆ  
ಎ. ಬುಧ ಬಿ. ಶುಕ್ರ ಸಿ. ಭೂಮಿ ಡಿ. ನೆಪ್ಪುನ್

## II ಸೂಕ್ತ ಪದಗಳೊಂದಿಗೆ ಬಿಟ್ಟರುವ ಸ್ಥಳವನ್ನು ಭರ್ತೀಮಾಡಿ:

1. ರೇಡಿಯೋ ಅಲೆಗಳನ್ನು ಹೊಮ್ಮಿಸುವ ಗ್ರಹ \_\_\_\_\_.
  2. ಮಂಗಳ ಗ್ರಹದ ಬಣ್ಣ \_\_\_\_\_.
  3. ಚಳಿಗಾಲದ ನಕ್ಷತ್ರ ಪುಂಜವೆಂದರೆ \_\_\_\_\_.
  4. ಕುದ್ರಗ್ರಹಗಳು ಹೆಚ್ಚಾಗಿ ಇರುವ ಪ್ರದೇಶ \_\_\_\_\_ ಗ್ರಹಗಳ ಕಳೆಗಳ ಮಧ್ಯೆ ಇರುತ್ತವೆ.
  5. ಸೂರ್ಯನಿಂದ ಹೊರಡುವ ನೇರಳಾತೀತ ಕಿರಣಗಳನ್ನು ಶೋಧಿಸುವ ವಾಯುಮಂಡಲದ ಸ್ರೇಣಿ \_\_\_\_\_.

### III ಹೊಂದಿಸಿ ಬರೆಯಿರಿ :

- | ಎ                       | ಬಿ                |
|-------------------------|-------------------|
| 1. ಅತ್ಯಂತ ವಾಲಿದ ಗ್ರಹ    | ಎ. ಭೂಮಿ           |
| 2. ಸುರುಗ್ರಹದ ಉಪಗ್ರಹ     | ಬಿ. ಟೈಟಾನ್        |
| 3. ನಕ್ಷತ್ರ ಪುಂಜ         | ಸಿ. ಹ್ಯಾಲೀ        |
| 4. ಸೂರ್ಯನಿಂದ ಮೂರನೇ ಗ್ರಹ | ಡಿ. ಐಯೋ [Io]      |
|                         | ಇ. ಯುರೇನಸ್        |
|                         | ಎಫ್. ಸಪ್ಟಾರ್ ಮಂಡಳ |
|                         | ಜಿ. ಸಿರಿಯಸ್       |

### IV ಈ ಪ್ರಶ್ನೆಗಳಿಗೆ ಉತ್ತರಿಸಿ :

1. ಯಾವ ಗ್ರಹವನ್ನು ಬೆಳಗಿನ ನಕ್ಷತ್ರ ಅಥವಾ ಸಂಚೆ ನಕ್ಷತ್ರ ಎನ್ನುತ್ತಾರೆ?
2. ಯಾವ ಗ್ರಹವನ್ನು 2006 ರಲ್ಲಿ ಗ್ರಹಗಳ ಪಟ್ಟಿಯಿಂದ ಕ್ಯೇ ಬಿಡಲಾಯಿತು?
3. ಕೆಳಗಿನವುಗಳನ್ನು km ಗಳಲ್ಲಿ ವ್ಯಕ್ತ ಪಡಿಸಿ  
 ಎ. 10 ಬೆಳಕಿನ ನಿಮಿಷಗಳು      ಬಿ. 10 ಬೆಳಕಿನ ದಿನಗಳು      ಸಿ. 10 ಚೌಕ್ತಿಕಿಕಣಗಳು
4. ಕೆಳಗಿನವುಗಳನ್ನು ಹೆಸರಿಸಿ  
 ಎ. ದೂರದರ್ಶಕದಿಂದ ನೋಡಿದಾಗ ಬಳಿಗಳನ್ನು ಹೊಂದಿದ ಅತ್ಯಂತ ವಿಹಂಗಮ ನೋಟ ನೀಡುವ ಗ್ರಹ.  
 ಬಿ. ಭೂಮಿಗೆ ಹತ್ತಿರವಾಗಿರುವ ಗ್ರಹ      ಸಿ. ಸೂರ್ಯನಿಗೆ ಹತ್ತಿರವಾಗಿರುವ ಗ್ರಹ  
 ಡಿ. ಸೌರಪೂರ್ವದ ಅತ್ಯಂತ ದೊಡ್ಡ ಗ್ರಹ
5. ಉಪಗ್ರಹಗಳು ಗ್ರಹಗಳಿಂತ ಹೇಗೆ ಭಿನ್ನ?
6. ಯಾವ ನ್ಯೂಸೆಗ್ರಿಕ ಉಪಗ್ರಹವು ಸಕ್ರಿಯ ಜಾವಾಲಾಮುಖಿಗಳನ್ನು ಹೊಂದಿದೆ?
7. ಕೆಳಗಿನವುಗಳಿಗೆ ಕಾರಣ ಕೊಡಿ.  
 ಎ. ಬೆಂಗಳೂರಿನಲ್ಲಿರುವ ಒಬ್ಬ ವ್ಯಕ್ತಿಗಿಂತ ಇಂಗ್ಲೆಂಡ್‌ನಲ್ಲಿರುವ ಒಬ್ಬ ವ್ಯಕ್ತಿಗೆ ಧ್ರುವ ನಕ್ಷತ್ರವು ಸುಲಭವಾಗಿ ಗೋಚರಿಸುತ್ತದೆ  
 ಬಿ. ಬುಧ ಗ್ರಹದ ವೀಕ್ಷಣೆ ಕಷ್ಟ.  
 ಸಿ. ಶುಕ್ರಗ್ರಹದ ಮೇಲಿನ ಒಂದು ದಿನದ ಅವಧಿ ಅದರ ವರ್ಷಕ್ಕಿಂತ ಹೆಚ್ಚು.  
 ಡಿ. ಶುಕ್ರಗ್ರಹದಲ್ಲಿ ಹಸಿರು ಮನೆ ಪರಿಣಾಮದ ತೀವ್ರತೆ ಹೆಚ್ಚು.

### V ಕೆಳಗಿನವುಗಳು ಸರಿಯೋ, ತಪ್ಪೋ ತಿಳಿಸಿ :

1. ಶನಿ ಗ್ರಹದ ಸಾಂದ್ರತೆ ಹೆಚ್ಚು
2. ರಾತ್ರಿ ಆಗಸದಲ್ಲಿ ಶುಕ್ರ ಗ್ರಹವನ್ನು ನೆತ್ತಿ ನೇರಕ್ಕೆ ವೀಕ್ಷಿಸಬಹುದು
3. ಮೇಷರಾಶಿಯು ಒಂದು ರಾಶಿ ನಕ್ಷತ್ರ ಪುಂಜ
4. ಮಂಗಳ ಗ್ರಹದ ವಾತಾವರಣದಲ್ಲಿ ಆಸ್ತಿಜನ್ ಇದೆ.
5. ಚಂದ್ರನಲ್ಲಿ ವಾತಾವರಣವಿಲ್ಲ.
6. ಸುರು ಗ್ರಹದ ಒಂದು ಉಪಗ್ರಹ ಟೈಟಾನ್.

### ಶ್ರೀಕೃಷ್� ಅವತ್ತಿಲೋಕಸಂಕಾಗಿ

| ಕ್ರಮ.<br>ಸಂಖ್ಯೆ | ಗ್ರಹ   | ವಾಕ್ಯ        | ಘಟನೆಯ ಸದ್ಯಾಹನಕ್ಕೆ<br>ಅನುಸಂಹಳಣಗಾಗಿ ದಿನ | ವಾತಾವರಣದ ಮೂಲಿ<br>ಅನಿಲಾಗಳ             | ಕಾಫಿಯೆಚ್<br>ಚಂಪ್ರಗಳ<br>ಸಂಖ್ಯೆ               | ಮೂಲಿ ಲಕ್ಷಣಗಳ                                                     | ಸರಿಯಾಗಿ ನಿಂದ ಇರುವ<br>ಸಹಾಯ<br>ದೂರ (ಮೊಲ್ಯುನ್<br>ಕೆ.ಮೀ.)                                                       |       |
|-----------------|--------|--------------|---------------------------------------|--------------------------------------|---------------------------------------------|------------------------------------------------------------------|-------------------------------------------------------------------------------------------------------------|-------|
| 1.              | ಬ್ಯಾಕ್ | 4878 ಕೆ.ಮೀ   | 88 ದಿನಗಳು                             | 59 ದಿನಗಳು                            | ಅಲ್ಲ ತ್ವರಿತವಾಗಿ ಆಗ್ರಾನ್,<br>ನಿರ್ಯಾಸ, ಹಿಲಿಯಂ | 0                                                                | ದಿನದ ತಾಪ 880°F(470 °C) ರಾತ್ರಿ ತಾಪ -280°F<br>(-170 °C)                                                       | 58    |
| 2.              | ಭರತ    | 12102 ಕೆ.ಮೀ  | 224 ದಿನಗಳು 17<br>ಗಂಡೆಗಳು              | 243 ದಿನಗಳು                           | ದೆಪ್ಪ ಮೊಡೆಡಂತಹ ಪ್ರ<br>ಕಾರ್ಯ ನೈತಿಕ ಅಂಶ       | 0                                                                | ಇತರ ಗ್ರಹಗಳ ಪ್ರತಿಯೊಂದರ ಪ್ರೋಟೋಕ್ಲಿನಿಕಲ್ ಇಯ<br>ದೂರ ಗ್ರಹಗಳ ಪ್ರತಿಯೊಂದರ ಪ್ರೋಟೋಕ್ಲಿನಿಕಲ್ ಇಯ                        | 107   |
| 3.              | ಭೂಮಿ   | 12756 ಕೆ.ಮೀ  | 365 ದಿನಗಳು 6                          | (1 ದಿನ) 23 ಗಂಡೆಗಳು,<br>56 ನಿರ್ಮಾಣಗಳು | ಸ್ವೀಕ್ರಿಯಾಜನ, ಆಧ್ಯಾತ್ಮಿಕ<br>ಕಾರ್ಯ ನೈತಿಕ ಅಂಶ | 1                                                                | ಸಾಮಾನ್ಯ ಗ್ರಹಗಳಲ್ಲಿ ಜೊಂಟಿನ್ ಇಯ ಇತಕ್ಕೆ ಗ್ರಹ. ಸೂಕ್ತ<br>ಖಾತಾಪ್ರಾಯ, ನಿರ್ದಿಷ್ಟ ಫಾಸ, ಪ್ರವಾಸಗಳ ಅನ್ನ<br>ರೂಪದಲ್ಲಿ.    | 149   |
| 4.              | ಮಂಗಳ   | 6792 ಕೆ.ಮೀ   | 687 ದಿನಗಳು 23<br>ಗಂಡೆಗಳು              | 24 ಸಂಕ್ಷಿಗಳು, 37<br>ನಿರ್ಮಾಣಗಳು       | ಕಾರ್ಯ ನೈತಿಕ ಅಂಶ                             | 2                                                                | ಮಂಜುವಾರ್ತೆಯ ಲೆಪ್ಪಿನ್ ಕಾರ್ಯಕ್ರಿಯ ಇಯಗಳ, 4<br>ಖಾತಾಪ್ರಾಯ ಇಯಗಳ                                                   | 224   |
| 5.              | ಸುರು   | 142984 ಕೆ.ಮೀ | 11 ಪ್ರಾಕ್ತಿಗಳು 11<br>ಶಿಂಗಳಗಳು         | 7ಗಂಡೆಗಳು, 56<br>ನಿರ್ಮಾಣಗಳು           | ಕ್ರಾಸ್ಟ್ ಮೊಡೆಡಂತಹ ಪ್ರ<br>ಕಾರ್ಯ ನೈತಿಕ ಅಂಶ    | ಕ್ರಾಸ್ಟ್<br>60                                                   | ಬಾಹ್ಯ ಬಾಹ್ಯದ ಅನ್ನಲ ಪ್ರೋಟೋಕ್ಲಿನಿಕ, ಬಾಹ್ಯದ ಬಳಿ ವರ್ತನ್,<br>ಕ್ರಾಸ್ಟ್ ಕೆಲ್ಪಿ ಕಲ್ಪಿ ಹೆಂಡಿದ ಪ್ರೋಟೋಕ್ಲಿನಿಕ ದೋಷದ್ದು. | 768   |
| 6.              | ಶನಿ    | 120536 ಕೆ.ಮೀ | 29 ಪ್ರಾಕ್ತಿಗಳು 5<br>ಶಿಂಗಳಗಳು          | 10 ಸಂಕ್ಷಿಗಳು, 39<br>ನಿರ್ಮಾಣಗಳು       | ಕ್ರಾಸ್ಟ್ ಮೊಡೆಡಂತಹ ಪ್ರ<br>ಕಾರ್ಯ ನೈತಿಕ ಅಂಶ    | ಕ್ರಾಸ್ಟ್<br>60                                                   | ವಾತಾವರಣದ ಮಂಜನ ಯಾಂಗಳಿಂದ ಅಷ್ಟುವರಿಗೆ.                                                                          | 1,424 |
| 7.              | ಯುರೋಪ್ | 51118 ಕೆ.ಮೀ  | 84 ಪ್ರಾಕ್ತಿಗಳು                        | 17 ಸಂಕ್ಷಿಗಳು, 14<br>ನಿರ್ಮಾಣಗಳು       | ಕ್ರಾಸ್ಟ್ ಮೊಡೆಡಂತಹ ಪ್ರ<br>ಕಾರ್ಯ ನೈತಿಕ ಅಂಶ    | ಕ್ರಾಸ್ಟ್<br>17                                                   | ಅಂತಿಮ ಲೋಪ ಗ್ರಹ.                                                                                             | 2,848 |
| 8.              | ಸಮುದ್ರ | 49528 ಕೆ.ಮೀ  | 164 ಪ್ರಾಕ್ತಿಗಳು                       | 16 ಸಂಕ್ಷಿಗಳು, 7<br>ನಿರ್ಮಾಣಗಳು        | ಕ್ರಾಸ್ಟ್ ಮೊಡೆಡಂತಹ ಪ್ರ<br>ಕಾರ್ಯ ನೈತಿಕ ಅಂಶ    | ಸಂತೋಗೆ 1500 ಕೆ.ಮೀ (930 mph) ಪ್ರಗಳಿಂದ ಪ್ರೋಟೋಕ್ಲಿನಿಕ<br>ವಾರಂತಾಗಳು. | 4,480,000                                                                                                   |       |

### REFERENCE BOOKS

- A Text book of Physics by Mary Jones, Feoff Jones and Philip Marchington
- A Text book of Physics by Lakhmir Singh and Manjith Kaur.
- Concise Biology by Taylor E.L.B.S.
- Fundamentals of Biology by M.B.V. Roberts.E. L. B. S.
- Understanding Environment by Kiran Chokkar and Others, Sage Publications New Delhi
- Environmental Studies From Crisis To Cure by R. Rajagopalan Oxford University Press.
- Encyclopedia Britannica 2010 Edition
- Wikipedia encyclopedia

### YOU CAN ALSO VISIT THESE WEBSITES

[www.en.wikibooks.org/wiki/high\\_school](http://www.en.wikibooks.org/wiki/high_school)  
[www.ehow.com](http://www.ehow.com)  
[www.share2learn.com](http://www.share2learn.com)  
[www.scienceamate.com](http://www.scienceamate.com)  
[www.library.thinkquest.org](http://www.library.thinkquest.org)  
[www.biology.arizona.edu](http://www.biology.arizona.edu)